

UNIVERSAL
LIBRARY

OU_200139

UNIVERSAL
LIBRARY

Osmania University Library

Call No K83 K.96pi

Name Of Book D. Odiseas

Name Of Autl '27

ಪಿರಂಗಿಗಳ ಉತ್ಸಾಹ!

[ಪಠಿಕಾರ್ಥಿಕ ಕಾದಂಬರಿ.]



ರೇಖಾಚಳ:

ಫ್ರಿ. ವಿ. ಕೊಲೆ

ಮ್ಯಾನೇಜರ್,

ಶ್ರೀ ಶಾಂತಲ ಪ್ರೇಸ್‌ ಮತ್ತು ಶ್ರೀ ಶಾಂತಲ ಗ್ರಂಥಾಲೈ,

ಅನಂದವನ.



ಕೃತಿಕಳ:

ಎಂ. ಗು. ಕುಲಕರ್ಮ್ಯ

ಸಂಪಾದಕ, ಸ. ಚ. ಅನಂದವನ.



೧೯೬೦

ಜ್ಞ ಪುಸ್ತಕದ ಸರ್ವ ಅಧಿಕಾರಣೆ ಲೇಖಕರಿಗೆ



ಮುನ್ನಡಿ.

—(೦)—

ಇದೆಂದು ಅಕ್ಕತ್ವಾನು ಬಂಗಾಲೀ ಕಾದಂಬರಿಯ ಅನುವಾದವಾಗಿದೆ.
 “ಹಿಂದಿ ಧರ್ಮದವರಲ್ಲಿ ಏಕೈವಿಷಿ; ಇವರು ಒಬ್ಬರನೆತ್ತಿಬ್ಬರು ದತ್ತಿಸು
 ತ್ವಾರೆ; ಇವರಲ್ಲಿಯ ಥಾಮಿಕ ಒಕ್ಕವಂಗದಗಳು ಬಹು ಫೈರತರವಾಗಿವೆ;
 ಅವುಗಳ ಮುಕ್ಕಿಲಕ ಪ್ರಸಾರದಲ್ಲಿ ಇವರು ಪರಮ್ ರಥಲ್ಲಿ ಜಗತ್ತಾಂಚುತ್ವಾರೆ” ಇತ್ಯಾದಿ
 ಪಿಂಡಾರಗಳನ್ನು ಹೊರಗೆದಿಟ್ಟಿ, ಪಾತ್ರಾ ಕ್ಷೇತ್ರ-ಪರೀಷವಾಗಿ ಅವರಲ್ಲಿಯ ಕ್ರಿಸ್ತ
 ಪಾದಿಗಳು-ಹಿಂದಿ ಜನರನ್ನು ಹಲವು ಬಗೆಯಿಂದ ನಿಂದಿಸುತ್ತಿರುತ್ವಾರೆ; ಅಭ್ಯರ್ಥಿ
 ಅವರು ತಾವೆಭೂರ್ಳ ಒಂದೇ ವರ್ಣದವರಿಂದಿ, ಒಬ್ಬ ಕ್ರಿಕ್ತನ ಅನುಯಾಯಿ
 ಗಳಿಂದಿ, ತಮ್ಮಲ್ಲಿ ಚಾತಿ-ಮತಗಳ ಪಂಗಡಗಳಿಲ್ಲವೆಂದಿ, ಹಿಂದಿ ಧರ್ಮ
 -ವನ್ನು ಕ್ಷೇತ್ರಿಸಿ ತಮ್ಮ ಧರ್ಮ-ವನ್ನು ಸ್ವೀಕರಿಸಿ ಮುಕ್ತರಾಗಿಸೇಂದಿ ಅಜ್ಞ
 ರಾದ ನಮ್ಮ ಪ್ರಿಯದಿ ಪ್ರಜಾಗಳಿಗೆ ದೂರಿಧಿಸುತ್ತಿರುತ್ವಾರೆ; ಆಜರೆ ಇನ್ನೇ
 ಕರ್ತಮಾನದಲ್ಲಿ ಈ ಖರಂಗಿ ಪಾದಿಗಳ ಪರಮ ಗುರುಗಳು. ಆಗಿನ ಹೊತ್ತುಗೊಿಜ
 ಖರಂಗಿ ಪಾದಿಗಳು-ನಮ್ಮ ಜನರನ್ನು ಎಷ್ಟು ಪೀಠಿಸುತ್ತಿದ್ದರಿಂಬಿಷ್ಟೇ ಅಣ,
 ತಮ್ಮ ನೆರೆಹೆಕ್ಕಿರೆಯ ದೇಶಗಳ, ತಮ್ಮ ಜಾತಿಯ, ತಮ್ಮ ರಕ್ತದ ಸ್ವೀನ,
 ಇಂಗ್ಲಿಂಡ ಮುಂತಾದ ದೇಶದ ಜನರನ್ನಿಂದ ಎಷ್ಟು ಪರಿಯಿಂದ ಹಿಂಸಿಸುತ್ತಿದ್ದ
 ರಿಂಬದಿ, ಕಡೆಗೆ ದಿಲ್ಲಿಯ ವೇಗಿಲ ಸಾಮಾಜಿಕನಾದ ಶಹಾಜಹಾನ ಜಾದುಕಟನು
 ಆ ಪ್ರೋತ್ಸಾಹಿಜ ಖರಂಗಿಗಳನ್ನು ಈ ದೇಶದಿಂದ ಹೊಡಿಸಿದ್ದಿದ್ದಿ, ನಮ್ಮ ದೇಶ
 ದೇಶಗಿನ ಖರಂಗಿಗಳ ಉತ್ಪಾತವನ್ನು ಹೇಗೆ ನಿಶ್ಚಿಸಿದನೆಂಬದೂ ಇದರಿಂದಿಗಿನ
 ಕಥಾನಕದ ವಾಷಣಿಂದ ಜೆನ್ನಾಗಿ ವಿನಾದಬಾಣಗುವಂತಿದೆ.

—ಲೇಖಕ.

[ಈ]
ಅನುಕ್ರಮಣಿಕೆ.

ಫೋಟೋ

ತರಂಗ	ವಿಷಯ	ಪ್ರಮೆ
೧	ಲಿತ್ತಾ-ಹರಣ	೧
೨	ಸಮಾಜ-ತಾಸನ	೬
೩	ಆಶ್ರಯದಾಖ್ಯ.	೧೨
೪	ಆತ್ಮಿ-ಪರಿಚಯ.	೨೫
೫	ಆವಕ-ನೂಷಂಕ.	೩೮
೬	ಸಸ್ತಾಗ್ರಾಮದ ಶಾಳಗ	೪೯
೭	ವಿಷತ್ರ ಘಟನೆ.	೫೭
೮	ಜ್ಯೇಷ್ಠಸ್ಯದಾಸ.	೬೨
೯	ವನೈಕೀದಿನ.	೬೯
೧೦	ಭಾಗ್ಯಾಂಕ.	೭೫
೧೧	ಪರಿಚಯ.	೮೯
೧೨	ದಿವಾಣ-ಕೀ-ಆಮು.	೧೦೭
೧೩	ಮಂಧುರೀಯ ಪುರೈಕೀಹಿತ.	೧೧೦
೧೪	ದಿವಾಣ-ಕೀ-ಬಾಸ.	೧೧೪
೧೫	ಗುಪ್ತಮಾರ್ಗ.	೧೨೫
೧೬	ಕೈಧ.	೧೩೬
೧೭	ಸಬಾಬ ಆಲಿಯಾ ದೀಗಮ.	೧೪೦
೧೮	ಮಂತ್ರಗಾರ.	೧೪೬
೧೯	ದಿವ್ಯದೃಷ್ಟಿ!	೧೫೨
೨೦	ಪ್ರೋತ್ಸಂಗಿಧಿ ಕಕ್ಷೀಯ ಸಮಾಧಿ.	೧೬೮
೨೧	ವಿಷವೆರೆವಗಿ ಹಾಲೀರೆ.	೧೭೨

ప్రిరంగిగళ లుతోపాత.

[పతిహాసిక—కాదంబరి]

ననే తరంగ

०००

లలితా-హరణ.



రత్నాలద మధ్యాహ్న; భాగిరథి నదియ పృష్ఠిమ
తీరద ఓందు పురాతన ఫాటిస; ఫాటిస మే-
లూందు విశాలవాద మావిన మర, ఆ మావిన
మరవు హేగే బలవాగి బేళియహత్తి తొర్తు, హాగేయి
ఇట్టంగిగళంద కట్టల్పట్టద్ద ఆ ప్రాజీన ఫాటిస
అధిగాలవు హిత్తురదింద సాగిత్తు. ఆ మావినమరద కెళగే ఆగ
ఓందు చిక్కు డోణియు ఇద్దితు. అదరల్లి కుట్టతిద్ద యావనేలే
షిఖ్య తరుణను గుణు-గుణు హాడుత్తిద్దను. ఆవన హిందే బాణ-
భత్తు ఉకెగళూ, ఆగెతానే సంకరిసల్పట్ట ఎరడు-ముఖరు ప్రశ్నిగళూ
డోణియల్లి చిద్ము కొండిద్దవు. ఆ డోణియు ఆజేబదిగే ప్రాంధ
వయస్సిన షిఖ్య అంబిగెను డోణియున్న ఆల్లియ గూటిక్కు కట్ట,
నిశ్చింత మనస్సినింద గాథనిదూరసక్తునాగిద్దను. భాద్రవదమాసవు;
భాగిరథియు పాత్రవన్న కోరసూసి హరియుత్తిద్దళు. ఆ ఫాటిస
ఇ-ఇ మేట్టులుగళు మాత్ర ఇన్నో కాణిసుత్తిద్దవు. ఫాటిస పక్క
దల్లియే ఓందు బహు సుందరవాద ఆకులు ఆల్లి బిద్దిద్ద ఎంజల
బాళియు ఎలిగెళన్న హఫ్ఫదింద తిన్నుత్తిత్తు. ఆగ సుత్త లెల్ల కదేగో
థాంతతెయ సామాజ్ఞవు సెలిగేలందంతాగిత్తు.

ಅವ್ಯಾರಲ್ಲಿ ಯಾವಳೀಕೆ ಒಬ್ಬ ಲಲನೆಯು ದೂರದಿಂದಲೇ “ಫಾಟಿನ ಮೇಲಿನ ಡೋಣಿ ಯಾರದ್ದು? ಅದನ್ನು ಬೇಗನೆ ಬೇರೆ ಕಡೆಗೆ ತಕ್ಕೊಂಡು ನಡೆಯಿರಿ” ಎಂದು ಕೂಗಿದಳು. ಆ ಕೂಗುವಿಕೆಯಿಂದ ಆ ಅಂಬಿಗನ ನಿದ್ರಾಭಂಗವಾಯಿತು. ಆಗ ಅವನು ತಿರಸ್ಕಾರದಿಂದಲೇ:—ಯಾರವರು ಕೂಗುವವರು? ಎಂದು ಗದ್ದರಿಷಲು, ಡೋಣಿಯನ್ನು ಬೇರೆ ಕಡೆಗೆ ಹಿಂತ್ಯಾ ರೆಂದವಳು ಮತ್ತೆ:—“ಎಂಥ ಮನುವ್ಯರಯಾಗ್ನಿ ನಿಷ್ಠೆ! ಡೋಣಿಯನ್ನು ಬೇರೆ ಕಡೆಗೆ ಹಿಂತ್ಯಾದೆ, ಅಲ್ಲಿಂದಲೇ ಪ್ರಶ್ನ ಮಾಡುತ್ತಿರುವಿರಿ? ನಿಷ್ಠೆ ಅಲ್ಲಿ ರುವ ವರೆಗೆ ಬ್ರಹ್ಮಣರ ಹಂಗಸರು ನಿರಿಗೆ ಬರುವ ಬಗೆ ಹೇಗೆ?” ಎಂದಂದಳು. ಆ ಸುಧಿಯನ್ನು ಕೇಳಿ ಅಂಬಿಗನ ಸಿಟ್ಟು ಅನಿವಾರವಾಯಿತು; ಅದರಿಂದ ಅವನು:—ಇಲ್ಲಿಂದ ಡೋಣಿಯನ್ನು ಸರಿಸುವದಿಲ್ಲ. ಬ್ರಹ್ಮಣರ ಹಂಗಸರು ಇಲ್ಲಿಗೇ ನಿರಿಗೆ ಬರಬೇಕೆಂಬ ನಿಬಂಧವಿಲ್ಲ. ಬೇರೆ ಫಾಟಿಗೆ ಹೊರ್ಗಿಬಹುದು, ಎಂದು ಅಂದನು.

ಆಗ ಆ ಡೋಣಿಯೋಳಿಗಿನ ನವತರುಣನು ಆ ಅಂಬಿಗನನ್ನು ಕುರಿತು: ಭುವನ, ಹೀಗೇಕೆ ಮಾಡುತ್ತೀರಿ? ಮಾನವಂತರಾದ ಹೆಣ್ಣು ಮಕ್ಕಳು ನಿರಿಗೆ ಬರುವ ಈ ಫಾಟಿನಲ್ಲಿ ಡೋಣಿಯನ್ನು ನಿಲ್ಲಿಸಿ, ಮತ್ತೆ ಅವರ ಮೇಲೆಯೇ ಹರಿಹಾಯಬೇಕೇನು? ಥೀ-ಹುಚ್ಚಾ, ಬಿಜ್ಜು ಡೋಣಿಯನ್ನು, ನಡೆ ತಕ್ಕೊಂಡು ಅತ್ತು, ಎಂದು ಅಧಿಕಾರಯುಕ್ತವಾಣಿಯಿಂದ ಹೇಳಿದನು.

“ಮಹಾರಾಜ! ಆ ಹಂಗಸರು ತಮಗಿಂತಲೂ ಹೆಚ್ಚು ಮಾನವಂತ ರೀನು? ಅಂಥ ಬಡಿವಾರದವರೇ ಇದ್ದರೆ ಅವರು ಬೇರೆ ಕಡೆಗೇ ಹೊರದು?” ಎಂದು ಗುಣಿ-ಗುಟ್ಟತ್ತು ಭುವನನು ಆ ಡೋಣಿಯನ್ನು ಗೂಟಿದಿಂದ ಬಿಟ್ಟಿ, ಅತ್ತು ಕಡೆಯ ಹಂದು ಬಿದುರು ಹೆಚ್ಚಿಗೆ ಹಿಂತ್ಯಾಕಟ್ಟು ದನು. ಕೂಡಲೇ ಆ ಡೋಣಿಯೋಳಿಗಿನ ತರುಣನು ಗಟ್ಟಿಯಾಗಿ:—“ತಾವು ಫಾಟಿಗೆ ಬರಬಹುದು; ಡೋಣಿಯನ್ನು ಹಿಂತ್ಯಾದೆ” ಎಂದು ಕೂಗಿದನು. ಭುವನನು ಡೋಣಿಯನ್ನು ಅಲ್ಲಿ ಕಟ್ಟಿದಬಳಿಕ ಪುನಃ ಮಲಗುವ ಉದ್ದೇಶೀಗೆ ಹತ್ತಿದ್ದನು. ಅವ್ಯಾರಲ್ಲಿ ಆ ಯುವಕನು ಅವನನ್ನು ದ್ವೇಷಿಸಿ:—ಭುವನ, ನಿನು ಇನ್ನು ಮೇಲೆ ನನಗೆ ಮಹಾರಾಜನೆಂದು ಕಡೆಯಬೇಡ, ಎಂದು ಹೇಳಲು, ಅಂಬಿಗನು ವಿಸ್ತೃತ್ಯ-ವಿಸ್ತೃತಿ ನೇತ್ರಗಳಿಂದ ತರುಣನ ಕಡೆಗೆ ನೋಡುತ್ತಿ:—ಮಹಾರಾಜ, ಅದೇಕೆ?

“ನಿನು ನನಗೆ ಮಹಾರಾಜನೆಂದೇಕೆ ಸಂಬೋಧಿಸುತ್ತಿ?”

“ಹುಜೂರ, ತಮ್ಮ ತಂದೆ, ಅಜ್ಞ, ಮುತ್ತಜ್ಞ ಮುಂತಾದವರು ಎಷ್ಟೋ ತಲೆಗಳಿಂದ ಮಹಾರಾಜರಿದ್ದರು; ಆದ್ದರಿಂದಲೇ ತಮ್ಮ ವಂಶದವರೆಲ್ಲರಿಗೂ ನಾವು ಮಹಾರಾಜರಿಂದೇ ಸಂಬೋಧಿಸತಕ್ಕವರು”

“ಅದು ಹೇಗೆಯೇ ಇರಲಿ; ಆದರೆ ನಾನೆಂತೂ ಈಗ ಮಹಾರಾಜ ನಿಲ್ಲವಣ್ಣಿ?”

“ಪ್ರಸ್ತುತದಲ್ಲಿರದಿದ್ದರೂ ಬೇಗನೆ ಆಗೆನಿರಿ. ಈಗಿನ ಚಿಕ್ಕ ಅರಸರು ಸತ್ತಬಳಿಕ ತಾವೇ ಮಹಾರಾಜರಾಗತಕ್ಕವರು”

“ಭೇ-ಭೇ ಭುವನೆ, ಇದೆಲ್ಲ ನಿಮ್ಮ ತಪ್ಪತಿಳುವಳಿಕೆಯು. ಸದ್ಯದ ಮಹಾರಾಜರ ನೆಂತರ ಕೇಳವನು ಮಹಾರಾಜನಾಗುವನು. ನಾನು ಈಗ ಹೇಗೆ ತಿರುಕ್ಕಾಗಿರುವೆನೋ ಹಾಗೆಯೇ ಮುಂದಾದರೂ ಇರತಕ್ಕವನು; ಆದರೆ ನಿನು ಪ್ರಸ್ತುತದ ಮಹಾರಾಜನಿಗೆ ಚಿಕ್ಕ ಅರಸನೆಂದೂ, ನನ್ನನ್ನ ಮಹಾರಾಜನೆಂದೂ ಸಂಬೋಧಿಸುತ್ತ ನನ್ನ ಅನಿಷ್ಟವನ್ನೇಕೆ ಬಗೆಯುತ್ತೀ”

“ಮಹಾರಾಜ, ನಿಮ್ಮ ತಂದೆಯ ರಾಜ್ಯವು ನಿಮಗೆ ಸಿಗಬಾರದೇನು?”

“ಸದ್ಯದ ಮಹಾರಾಜನಾದ ನಮ್ಮ ಕಕ್ಷನು ಆ ಬಗೆ ದಿಲ್ಲಿ ಬಾದ ಶಹನಿಂದ ಸನದು ಪಡಕೆಂದಿರುತ್ತಾನೆ. ನಾನು ಹುದುಗನಿರುವಾಗ ನನ್ನ ತಂದೆಯು ತೀರಿಕೊಂಡನು. ಆಗ ನಮ್ಮಿಂದ ದಿಲ್ಲಿ ಬಾದಶಹನಿಗೆ ತಲು ಪ್ರವ ಕಪ್ಪ-ಕಾಣಿಕೆಗಳು ಬಾಕಿ ನಿಂತಿದ್ದವು; ಅದರಿಂದ ಕಕ್ಷನು ಆಗ ದಿಲ್ಲಿಗೆ ಹೋಗಿ ಆ ಬಾಕಿಯನ್ನು ತಲುಪಿಸಿ, ಬಾದಶಹನಿಂದ ತನ್ನ ಹೆಸರಿಗೇ ಸನದು ತಂದಿರುತ್ತಾನೆ”

“ಹಿಂದೆರಡು ವರ್ಷಗಳ ಕಪ್ಪ-ಕಾಣಿಕೆಗಳು ಬಾಕಿ ಉಳಿದಮಾತ್ರಕ್ಕೆ ಎಷ್ಟೋ ತಲೆಗಳಿಂದ ನಡೆದು ಬಂದ ನಿಮ್ಮ ಹಕ್ಕನೆ ರಾಜ್ಯವು ಅನ್ನರದಾಗಿಬಹುದೆ?”

“ದಿಲ್ಲಿಕ್ಕರ ಹುಕುಮನ್ನ ಅಮಾನ್ಯ ಮಾಡುವವರಾರು?”

“ಮಹಾರಾಜ, ಹಾಗೆಂದಿಗೂ ಆಗಲಾರದು. ತಮ್ಮ ತಂದೆಯ ರಾಜ್ಯವು ತಮ್ಮದೇ ಆಗುವದು ಖಂಡಿತ-ಖಂಡಿತ.....”

ಎಂದೆನ್ನವಣ್ಣರಲ್ಲಿ ಆ ಬಿದಿರು ಪೆಚ್ಚಿಯ ಮರೆಗೆ ನಿಂತಿದ್ದ ವರಾರೀಇ:-
“ಮಯೂರ, ಖಂಡಿತವು-ಖಂಡಿತವಾಗಿ ನಿನ್ನ ಪಿತೃರಾಜ್ಯವು ನಿನಗೆ ಪುನಃ

ಪಾರಪ್ತವಾಗುತ್ತದೆ” ಎಂದು ಸುಡಿದರು.

ಕೂಡಲೇ ಆ ಯುವಕನೇಂ, ಭುವನನೂ ಧ್ವನಿಬಂದ ಕಡೆಗೆ ಹೋರಳಿ ನಿಂತರು. ಒಬ್ಬ ದೀಪ್ರಕಾರು ಗೌರವಣಿದ ಸಂನ್ಯಾಸಿಯು ಕೆಂಪು ಬಣ್ಣದ ಶಾಟಯನ್ನು ಹೊತ್ತುಕೊಂಡು ಆ ಬಿದಿರುಪೆಳೆಯ ಕೆಳಿಗೆ ನಿಂತಿದ್ದನು. ಆ ಆಗಂತು ಕ್ರಿಯನ್ನು ನೋಡಿಯಂತೂ ಯುವಕನು ಬೆದ್ದಿರದನು. ಅವನು ಭಕ್ತಿಭಾವದಿಂದ ಪ್ರೋಡಮಟ್ಟ ಸಂನ್ಯಾಸಿಯನ್ನು ಕುರಿತು:—“ಸಾಪ್ತಮಿ, ತಾವು ಏನು ಅನ್ನತ್ವತ್ತಿರಿ?”

“ಮಾರ್ಯಾಂಶ, ನಾನನ್ನು ವದು ಸತ್ಯವು. ಇನ್ನು ತುಸಿ ದಿವಸಗಳಲ್ಲಿ ನಿಂತು ನಿನ್ನ ತಂದೆಯ ರಾಜ್ಯಕ್ಕೆ ಅಧಿಕೃತರನಾಗುತ್ತಿರು”

ತರುಣನು ನಿತ್ಯಾಸಬಿಡುತ್ತತ್ತ:—“ಸಾಪ್ತಮಿ, ಅದು ಕೇವಲ ಅಸಂಭವ”

“ತಮ್ಮಾ, ಲೋಕದಲ್ಲಿ ಅಸಂಭವವಾದದ್ದಾ ವದೂ ಇಲ್ಲ. ಧರ್ಮದಿಂದ ನಡೆ, ಸತ್ಯದಿಂದ ಪರಾವೃತ್ತನಾಗಬೇಡ; ದೇವರು-ಬಾಹ್ಯಣರು-ಹೆಣ್ಣುಮಕ್ಕಳು-ಹುಡುಗರು ಇವರನ್ನು ರಕ್ಷಿಸು; ಅನಾಥರಿಗೂ, ಅಸಹಾಯ ಕರಿಗೂ ಸಹಾಯ ಮಾಡು; ಅಂದರೆ ಹಿಂದಿಲ್ಲಿಂದುದಿನ ದೇವರು ನಿನ್ನ ಕಡೆಗೆ ಹೋರಳಿ ನೋಡಬಹುದು. ಇನ್ನು ತುಸಿ ಹೊತ್ತಿನಲ್ಲಿಯೇ ನಿನ್ನ ಪರಿಶ್ವೇಯ ಕಾಲವು ಹಿಡಗುವದು. ಆ ಸಮಯದಲ್ಲಿ ಅಂಜಬೇಡ” ಎಂದು ಆ ಸಂನ್ಯಾಸಿಯು ಸುಡಿಯುತ್ತಿರಲು, ಯುವಕನು ಡೋಳಿಯೋಳಿಗಂಡಲೇ ಅವರಿಗೆ ಪ್ರಣಿಪಾತವಂಗೈದು, ಏನೋಂ ಕೇಳಬೇಕೆಂದು ಅವರ ಕಡೆಗೆ ನೋಡಿದನು; ಆದರೆ ಆಗೆ ಅಲ್ಲಿ ಆ ಸಂನ್ಯಾಸಿಯು ಇರಲಿಲ್ಲ, ಸುತ್ತಲೂ ನೋಡಿದನು, ಎಲ್ಲಿಯೂ ದೃಷ್ಟಿಗೇಬರವಾಗಲಿಲ್ಲ. ಆಗ ಆ ತರುಣನು ವಿಸ್ಕೃಯಭರದಿಂದ ಅಂಬಿಗನ ಮುಖವನ್ನು ನೋಡಿದನು. ಅಂಬಿಗನೂ ತರುಣನ ಕಡೆಗೆ ಓಕಮಕ ನೋಡಲಾರಂಭಿಸಿದನು.

ಆಗ ಯುವಕನೇಂ:—ಭುವನ, ಸಂನ್ಯಾಸಿಗಳು ಯಾವ ಕಡೆಗೆ ಹೋದರು? ಎಂದು ಪ್ರಶ್ನಾಮಾಡಲು,

“ನಾನೂ ತಮಗೆ ಅದನ್ನೇ ಕೇಳಬೇಕೆಂದಿದ್ದೇನು”

“ನಿಂತು ನೋಡಲಿಲ್ಲವೇ?” “ಮಹಾರಾಜ ಇಲ್ಲ; ನಾನು ಆಗೆ ಕಣ್ಣ ಮುಚ್ಚಿಕೊಂಡಿದ್ದೇನು” “ಅದೇಕೆ?” “ಮಹಾರಾಜ.....”

“ಮತ್ತೆ ಮಹಾರಾಜನೆನ್ನು ನಿಯಾ?” “ಹುಜೂರ, ನಮ್ಮ ವಂಶ

ದವರಿಷ್ಟೋ ತಲೆಗಳಿಂದ ತನ್ನವರಿಗೆ ಹಾಗೆ ಅನ್ನತ್ತ ಬಂದಿರುವರಾದ್ದು ರಿಂದ ನಾನೂ ಅದರಂತೆ ಅನ್ನತಕ್ಕವನೇ” “ಅದಿರಲಿ, ನೀನು ಆಗೆ ಕಣ್ಣ ಮುಚ್ಚಿ ಕೊಂಡದ್ದೇ ಈ?”

“ಮಹಾರಾಜ, ನಾನು ಯಾವ ಮನುಷ್ಯರಿಗೂ, ಎಂಥ ಪಕ್ಕ-ಮೃಗೆ ಗಳಿಗೂ ಅಂಜುವದಿಲ್ಲ; ಆದರೆ ಆಗೆಲೆ ಬಂದಿದ್ದ ಆ ಸಂನ್ಯಾಸಿಯನ್ನು ಕಂಡ ಕೂಡಲೆ ನನ್ನ ಎದೆಯು ಸದುಗಹತ್ತತ್ತದೆ, ಬಾಯಿಯು ಷಣಗಹತ್ತತ್ತದೆ; ಅದರಿಂದಲೇ ನಾನು ಅವರನ್ನು ನೋಡಿದಾಗೆಲ್ಲ ಗಟ್ಟಿಯಾಗಿ ಕಣ್ಣ ಮುಚ್ಚಿ ಕೊಂಡುಬಿಡುತ್ತೇನೆ”

“ಆಹುದು ಭುವನೆ, ನೀನಂದಂತೆ ಅವರನ್ನು ನೋಡಿದ ಕೂಡಲೆ ನನೆಗೂ ಅಂತರಂಗದಲ್ಲಿ ಒಂದು ಬಗೆಯ ಭಯವುಂಟಾಗುತ್ತದೆ; ಯಾಕಂದರೆ ಸಂನ್ಯಾಸಿಗಳು ಸ್ವಭಾವತ್ತ ಸಿಟ್ಟಿನವರು”

ಹೀಗೆ ಅವರಿಬ್ಬರಲ್ಲಿ ಆ ಸಂನ್ಯಾಸಿಯ ವಿವರುವಾಗಿ ಸಂಭಾವಣವೇ ನಡೆದಿರಲು, ದೂರದಲ್ಲಿ ನದೀಪ್ರವಾಹದಲ್ಲಿ ಬರುತ್ತಿರುವ ಹಂದು ಫತ್ತೇ ಮಾರಿ-ನಾವು-ಭುವನನಿಗೆ ಕಾಣಿಸಿತು. ಅವನು ಅದನ್ನು ಒಳ್ಳೇ ದಿಟ್ಟಿಸಿ ನೋಡತೋಡಿದನು. ತರುಣನ ಲಕ್ಷ್ಯವು ಅತ್ತ ಕಡೆಗಿರಲಿಲ್ಲ; ಅದರಿಂದ ಅವನು ಭುವನನ್ನು ಕುರಿತು:—ಭುವನ, ನೀನು ಅತ್ತ ಅಷ್ಟ ದಿಟ್ಟಿಸಿ ನೋಡುವದೇನು? ಎಂದು ಪ್ರಶ್ನಾ ಮಾಡಲು,

“ಮಹಾರಾಜ, ಆಗೋ ಅತ್ತ ಕಡೆಯಿಂದ ಹಂದು ನಾವು ಬಹುತ್ತರದಿಂದ ಬರುತ್ತದೆ” ಎಂದು ಭುವನನು ನುಡಿದನು.

“ಆ ದೋಷಿಯು ಫೌಜದಾರರದೆಂಬಂತೆ ಕಾಣುವದಲ್ಲವೇ?”

“ಮಹಾರಾಜ, ಆದು ದೋಷಿಯಲ್ಲ; ಅದೊಂದು ದೋಷ ನಾವು. ಅದು ಫೌಜದಾರರದೆಂಬಂತೆ ಕಾಣುವದಲ್ಲ”

“ಭೀ-ಹುಚ್ಚಾ! ನಾವುಗಳೆಲ್ಲಾದರೂ ಇಷ್ಟ ಷತ್ತರದಿಂದ ಸಾಗಬಹುದೆ?”

“ಪ್ರೋತ್ಸಂಗಿಜ-ಫಿರಂಗಿಗಳ ನಾವುಗಳು ಒಳ್ಳೇ ವೇಗದಿಂದ ಸಾಗುತ್ತಿರುತ್ತವೆ”

“ಫಿರಂಗಿಗಳ ನಾವು ಇಲ್ಲೆಲ್ಲಿಂದ ಬರಬೇಕು? ಅವರ ತಾಣವಾದ ಸನ್ತಗಾರುವನಂತೂ ಇಲ್ಲಿಗೆ ಬಹು ದೂರವಿದೆ”

“ನಾನೂ ಆ ಬಗ್ಗೆ ಯೇ ಆಲೋಚಿಸುತ್ತಿರುವೇನು”

“ಮಹಕ್ಕೊಸಾಬಾದದಲ್ಲಿಯ ನಮ್ಮ ಬಾದಕಹರ ಹಡಗುವಡೆ ಯೋಳಿಗಿನ ನಾವು ಇದಾಗಿರಲಿಕ್ಕಿಲ್ಲವಷ್ಟೇ? ಅಥವಾ ಇದು ಡಾಕಾದ ಕಡೆ ಯಿಂದ ಬಂದಿರುವದೋ?”

“ಹುಜೂರ, ಈ ನಾವು ಬಹು ದೊಡ್ಡದು. ಇದರಲ್ಲಿ ಏನಿಲ್ಲಿಂದರೂ ಜಂ-ಎಂ ಜನರು ಕುಳಿತಿರುವರು.....” ಎಂದವನೇ ಭುವನನು ನಡುಗ ಹತ್ತಿದನು. ತರುಣನು “ಎನಾಯಿತು-ಎನಾಯಿತು” ಎಂದು ಉತ್ತರಿಸುತ್ತಿದ್ದಿನ ಕೇಳಲಾರಂಭಿಸಿದನು. ಉತ್ತರವನ್ನು ಕೂಡದೆ ಭುವನನು ಹೋಣಿಯೋಣಿಗಿನ ತನ್ನ ಬಾಣವನ್ನೂ, ಬತ್ತಿ ಇಕೆಯನ್ನೂ ತಕ್ಕೂಂಡನು. ಅದನ್ನು ನೋಡಿ ತರುಣನೂ ತನ್ನ ಬಾಣ-ಬತ್ತಿ ಇಕೆಗಳನ್ನೂ ಹಿಡಿದು ಸಚಾಳುದನು. ನೋಡ-ನೋಡುವಷ್ಟರಲ್ಲಿ ಹಿಂದು ಬಹು ದೊಡ್ಡನಾವು ಭಾಗೀರಥೀನದಿಯ ಮಧ್ಯ ಪ್ರವಾಹಕ್ಕೆ ಬಂದುಬಿಟ್ಟತು. ಅದೇ ಕಾಲಕ್ಕೆ ವಿರುದ್ಧ ದಿಕ್ಕಿನಿಂದ ಬರುತ್ತಿರುವ ಅ-ಎ ದೊಡ್ಡ ವಾಪಾರಿಹಡಗಗಳು ಆದಕ್ಕೆ ಸಮಿಷಿಸಿದವು. ಆ ಕೂಡಲೆ ಆ ನಾವಿನೋಳಿಗಿಂದ ಬಂದೂಕಗಳು ಹಾರಹತ್ತಿದವು. ಅಲ್ಲವು ಕಾಶದಲ್ಲಿಯೇ ಆ ಮೂರೂ ಹಡಗಗಳು ಹಿಂದರ ಹಿಂದೊಂದರಂತೆ ಭಾಗೀರಥಿಯಲ್ಲಿ ಮುಳುಗಿಸಿಬಿಟ್ಟರು!!

ಆ ನಾವಿನೋಳಿಗಿನ ಬಂದೂಕಗಳ ಸಪ್ಪಳವನ್ನು ಅ-ಎ ಸಾರೆ ಕೇಳಿದ ನೆಂತರ ಭುವನನು ಗೆಟ್ಟಿಯಾಗಿ:—ಮಹಾರಾಜ, ನಾನು ತಕ್ಷಿಸಿದಂತೆ ಅದು ಫಿರಂಗಿಗಳ ನಾವೇ ಅಹುದು. ಅಗೋ ನೋಡಿರಿ, ಆ ಮೂರು ಹಡಗ ಗಳನ್ನೂ ಮುಳುಗಿಸಿಬಿಟ್ಟರು! ಎಂದನು. ಇಷ್ಟರಲ್ಲಿ ಆ ನಾವು ತೀರವೇಗ ದಿಂದ ಬಂದು ಇವರ ಹತ್ತಿರವೇ ಇದ್ದ ಆ ಇಟ್ಟಂಗಿಗಳಿಂದ ನಿರ್ವಿಶವಾದ ಘಾಟಗೆ ತಲುಪಿತು. ಕೂಡಲೆ ಘಾಟನಲ್ಲಿ ಸಾಂಕ್ಷಿಕಿಕಿಂದ ಲಲನೆಯು ಚಿಟ್ಟನೆ ಚೀರಿದಳು. ಆ ದಸಿಯನ್ನು ಕೇಳಿ ಯುವಕನು:—ಭುವನ, ನಮ್ಮ ಹೋಣಿಯನ್ನು ಬಿಜ್ಜಿ ನೆದಿಯಲ್ಲಿ ದೂಡು, ಎಂದನು.

“ಮಹಾರಾಜ, ಹಾಗೆ ವಾಡುವದು ಸರಿಯಲ್ಲ ನಾವು ಇಬ್ಬರೇ-ಇಬ್ಬರು; ಆ ನಾವೇಯೋಳಿಗೆ ಅಂ-ಎಂ ಜನರಿದ್ದಾದೆ; ನಮ್ಮಿಬ್ಬರ ಕೈಯಲ್ಲಿ

ಬರೇ ಬಾಣಗಳು, ಅವರೆಲ್ಲರೂ ಬಂದೂಕಧಾರಿಗಳು; ಇಂಥ ಸ್ಥಿತಿಯಲ್ಲಿ ನಾವು ಈಗ ನಮ್ಮೆ ಡೋಣಿಯನ್ನು ಪ್ರವಾಹದಲ್ಲಿ ದೂಡುವದೆಂದರೆ ಬೇಕಂತ ಹೋಗಿ ಮರಣವನ್ನು ಆಲಿಂಗಿಸಿದಂತೆಯೇ ಆದೀತು”

ಆ ತರುಣಿಯ ಚೀತಾರವನ್ನು ಮತ್ತೆ ಕೇಳಿ ತರುಣನು ಹಳ್ಳೇ ರಭಸ ದಿಂದ:-ಭುವನೆ, ಡೋಣಿಯನ್ನು ಒಮ್ಮೆಲೆ ಬಿಚ್ಚಿದು, ತಡವಾಡಿದೆಯೆಂದರೆ ನಾನು ಡೋಣಿಯಿಂದಿದು, ದಂಡಿಯ ಮೇಲಿಂದಲೇ ಆತ್ಮ ಹೊಗುವನೆ, ಎಂದನೆ.

“ಮಹಾರಾಜ, ನಾನು ಈಗ ಬಿಚ್ಚುವದಿಲ್ಲ; ಆದರೆ ಈ ಡೋಣಿಯನ್ನು ಇಲ್ಲಿಯೇ ಈ ಬಿದಿರುಪೆಳಿಯ ಮರೆಗೆ ಜಗಿ ಇಲ್ಲಿಂದಲೇ ಏನು ಮಾಡಬೇಕಾದ್ದನ್ನು ಮಾಡೋಣ” ಎಂದು ಹೇಳಿ, ಭುವನನು ಆ ನಾಕೆಯನ್ನು ಆತ್ಮ ಜಗಿದನು; ಹಾಗು ಅವರಿಬ್ಬರೂ ತಮ್ಮ-ತಮ್ಮ ಬಾಣಬತ್ತುಳಿಕೆಗಳನ್ನು ತಕ್ಕಿಂಡು ಆ ಬಿದಿರುಪೆಳಿಯನ್ನು ಪರಿದರು. ಆಗೆ ಫಿರಂಗಿಗಳು ಆ ಫಾಟನ ಮೇಲೆ ನಡೆಸಿದ ಅತಾಂಕಾರವೆಲ್ಲ ಅವರಿಗೆ ಸ್ವಷ್ಟವಾಗಿ ತೋರಹತ್ತಿತು.

ಹಬ್ಬ ಪೋತುಗಿರಿಜ ಪಾದ್ರಿಯು ನಾವೆಯಿಂದಿಳಿದು, ಫಾಟಿನಲ್ಲಿ ಸ್ವಾನ್ಯಾಸಿಕ್ಕಿಳಿದಿದ್ದ ಹಬ್ಬ ನವಯುವತಿಯನ್ನು ಬಲಸ್ತೂರ್ವಕವಾಗಿ ತಮ್ಮ ನಾವಿನಲ್ಲಿ ಹತ್ತಿಸಬೇಕೆಂದು ಪ್ರಯತ್ನಿಸುತ್ತಿದ್ದನು. ಆ ರಮಣಿಯು ಅವನಿಗೆ ಅಸುಗೊಳ್ಳುವೆ ಆ ಫಾಟನ ಮೆಟ್ಟಲವನ್ನು ಗಟ್ಟಿಯಾಗಿ ಹಿಡಕೊಂಡು ಶುಳ್ಳತು, “ಈ ನೀಇನಿಂದ ಯಾರಾದರೂ ಬಿಡಿಸ ಬಸ್ತಿರೆ”ಂದು ಚಿರುತ್ತಿದ್ದಳು. ಅಷ್ಟರಲ್ಲಿ ಬಿದಿರುಪೆಳಿಯಿಂದ ಬಂದ ಎರಡು ಹದನಾದ ಬಾಣಗಳು ಆ ಪಾದ್ರಿಯ ಕೆಣ್ಣಲ್ಲಿಯೂ, ಹೃದಯದಲ್ಲಿಯೂ ಬಲವಾಗಿ ನೆಡಲು, ಆ ನೀಇನು ಫಾಟಿನಿಂದ ನೀರೋಳಿಗೆ ಉರುಳಿಬಿದ್ದ ಗುಟ್ಟುಕು ನೀರು ಕುಡಿಯಹತ್ತಿದನು. ದಂಡಯಲ್ಲಿಳಿದು ನಾವನ್ನು ಸರಿಪಡಿಸುತ್ತಿದ್ದ ಅ-ಈ ಜನೆ ನಾವಿಕರು ಅದನ್ನು ನೋಡಿ ಕೂಡಲೇ ಅವನನ್ನುತ್ತಿ ನಾವಿನಲ್ಲಿ ಹಾಕಿದರು. ಇತ್ತು ಬಿದಿರುಪೆಳಿಯಿಂದ ಆ ನಾವಿನ ಮೇಲೆ ವಾರಾ ಕಾಲದ ಮೇಘದಂತ ಒಂದೇಸವನೇ ಬಾಣಗಳು ಮಳಿಗೆಯುತ್ತಿದ್ದವು. ಆ ಕರವರ್ಷಣದಿಂದ ಆ ನಾವಿನೋಳಿಗಿನ ೧೦-೧೫ ಜನರು ಗಾಯ ಹೊಂದಿದರು. ನಾವಿನೋಳಿಗಿನ ಉಳಿದ ಜನರು ಆ ಫಾಟನ ಮರಿಗೆ

బందు తమ్ము బండూకగేళన్ను బిదిరుపేళియ కడేగే గురియిట్టు హారిసలారంభిసిదరు. १०-४० జన బండుకధారిగాగే ధను ధారిగాడ ఇబ్బరే ఇబ్బరు ఎష్టోత్తినవరిగే ఎదిరాదారు? తుస కోత్తినెల్లయే చావరదొందు గుండు బందు ఆ తరుణనే కిపియ కిత్తర బడియితు. కూడలే ఆవను మూచ్ఛార్గతనాగి కేళగిన డోణియల్లి చిద్దను. భువననిగో ४-४ కడేగే సణ్ణ పుట్టు గాయ గేళాగిద్దవు. ఆదరూ ఆవను ఆత్త లష్టోగొడదే తత్తుపష్టదవర మేలే బాణగేళన్ను బిడుత్త లే ఇద్దను. బరబరుత్త ఆవన బత్త ఇకేయోళగిన బాణగేళు తీరిదవు. ఆష్టరల్లి మేలే కేళిదంతే ఆ తరుణనూ గాయకోంది చిద్దను. ఆదరింద భువనను ముందు గాణదే, సరగ్గునే ఆ పేళియిందిథిదు, డోణియన్ను గూటదింద బిచ్చి నీరల్లి ఈసబిద్దను; హాగు ఆదర కగ్గవన్ను తన్న బాయల్లి కచ్చి కోందు ప్రవాకద గుంట నడెదను. ఇత్త ఆ ఫిరంగిగళు తమ్ము ఎదురాళిగా కాటవు ఒమ్మెట్టులు, మూచ్ఛార్గతళాడ ఆ రమణియన్ను తమ్ము నావినెల్లి హాకికోందు దశ్మిణాభినుఖవాగి కిత్తరదింద సాగి హోదరు.

ఫిరంగిగాళ నావెయు కణ్ణగే కాణదమ్మ దూర హోదనంతర, ఈ వోదలిన ఆ సంన్యాసియు ఘాటిన మేలే బందు సింతుకోండు:- “ఇందినిందలే ఈ ఫిరంగి-పాద్రిగాళ సేదుతీరిసలిక్కే పారురంభిసు త్తేనే; ఈ బంగాల పార్మంతవన్ను ఈ పోతుఁగిజర అత్యాచార దింద తీవ్రవే ముక్కువాడుత్తే నే” ఎందు సంకల్పవాడి, ఒమ్మెలే భాగిరథియల్లి హారిదను; హాగు దశ్మిణాభినుఖవాగి కిత్తర దింద ఈసుత్త నడెదను.

ఫిరంగి-పాద్రిగాళు యావ రమణియన్ను హరణవాడికోండో య్యదో అవళే లలితెయు.

ಅನೇ ತರಂಗ

-[-०-]-

ಸಮಾಜ-ಶಾಸನ.

“೧೯೬೦(೬೦೧)೦೦=

ಉತ್ಪಾದಿಸಿದ್ದ ಸೇಷು ಇಂದು ತೀರಿಸಿಕೊಳ್ಳುತ್ತೇನೆ. ಈ ಬಾಹ್ಯಾಣನನ್ನು ಗೋಳಾಡಿಸಿದ್ದರ ಸೇಷು ಇಂದು ತೀರಿಸಿಕೊಳ್ಳುತ್ತೇನೆ. ಗವರ್ನರ್ ಹಾರಕನಾದ ಮಧುಸೂದನಾ, ನಿನೇ ಸಹ್ಯವಂತನು-ಧರ್ಮವೇ ಶ್ರೀಷ್ಟವು. ಹೇಳಿ ಕೇಳಿ ನಾನು ವಿಷ್ಣುಭಕ್ತನು-ಷ್ವಾಸವನು, ನನ್ನನ್ನು ಅವನು ಗೋಳಾಡಿಸಿದ್ದನಲ್ಲವೇ?....” ಎಂದು ತ್ವೇಷದಿಂದ ಗುಣಗುಟ್ಟುತ್ತೆ ಹಿಂದು ವ್ಯಕ್ತಿಯು ದಾರಿಧಿಸಿದು ಸಾಗಿತ್ತು. ಭಾಗೀರಥೀ ಹೊಳೆಯ ಪಶ್ಚಿಮ ತಟಾಕದ ಹಿಂದು ಓಕ್ಕಹಳ್ಳಿಯ ಒಂದು ವಿಶಾಲವಾದ ಅರಳೀ ಗಿಡದ ಕೆಳಗಿನ ಪ್ರತಿಸ್ಥಾದ ಕಟ್ಟಿಯ ಮೇಲೆ ಎಷ್ಟೋ ಜನರು ಕುಳಿತು ಏನೇನೋ ಮಾತಾಡುತ್ತಿದ್ದರು. ಅಲ್ಲಿ ಕುಳಿತ ಗೆಂಡಸರಲ್ಲಿ ವೃಢಿರು, ಪೌರಧರು, ತರುಣರು ಮುಂತಾದ ಎಲ್ಲ ವಯಸ್ಸಿನವರೂ ಇದ್ದರು. ಹೆಂಗಸ ರಾಗಲಿ, ಹುಡುಗರಾಗಲಿ ಅಲ್ಲಿ ಇರಲಿಲ್ಲ. ಅವರಲ್ಲಿಯ ಒಬ್ಬನು ಮೇಲೆ ಹೇಳಿ ದಂತಿ ಗುಣಗುಟ್ಟುತ್ತೆ ಬಂದ ವ್ಯಕ್ತಿಯನ್ನು ಕುರಿತು:— ಪನರಿ ಹರಿನಾಥ ಬಾಬುಗಳೇ, ಇನ್ನೇನು ಮಾಡಬೇಕೆಂಬದನ್ನು ಹೇಳಿರಿ ನೋಡೋಣ, ಎನ್ನಲು; ಹರಿನಾಥನು:—

“ಇನ್ನು ಮಾಡತಕ್ಕದ್ದೇನಿದೆ? ಗೋಸ್ವಾಮಿಯು ಒಂದಕ್ಕೆ ನವಃಗೀ ಹೇಗೆ ಮಾಡಿದ್ದನೋ ಹಾಗೆಯೇ ಈಗ ನಾವೂ ಅವನಿಗೆ ಮಾಡತಕ್ಕದ್ದು, ನಾವು ಇಂದಿನಿಂದ ಆ ರಾಘಾನೋಹನ ಗೋಸ್ವಾಮಿಗೆ ಬಂಷಾರ ಹಾಕ ತಕ್ಕದ್ದು, ಅವನೋಡನೆ ಉಟ್ಟಿ-ಬಳಿಕೆಗಳನ್ನಾರೂ ಮಾಡಲಾಗದು; ಅವನ ಮನಿಗೆ ಕೆಲಸಿಗಳೂ, ಅಗಸರೂ ಸಹ ಹೋಗೆಕೊಡದು. ಗೋಸ್ವಾಮಿಯು ತನ್ನ ಪರಿವಾರದೊಡನೆ ಬೈರಾಗಿಯಾಗಲೊಲ್ಲನೇಕೆ, ಇಲ್ಲವೇ ಈ ಉರು ಬಿಟ್ಟುಹೋಗಿ ಮಣ್ಣ ಹುಯಿದುಕೊಳ್ಳಲೊಲ್ಲನೇಕೆ. ಮಾಧೂಕಕ್ಕಾ, ನನ್ನ ಈ ಮಾತು ನಿಮಗೆ ಸಮ್ಮತವಷ್ಟೇ?” ಎಂದು ನುಡಿದನು.

ಸವಿಂಹದಲ್ಲಿಯೇ ಕುಳಿತು ನಕ್ಷನನ್ನೇ ದಿಸುತ್ತಿದ್ದ ಮಾಧವ ಗೋಗೋ

ಪಾಧಾರ್ಯಾಯನು ಮತ್ತೊಂದು ಭಾರೀ ಚಿಮುಟಿಗೆ ನಕ್ಷೆವನ್ನು ನಾಸಾರಂಘ್ರ ದಲ್ಲಿ ತುಂಬಿ ಮೂಗಿನ ಹೊರಳಿಗಳನ್ನು ಬಡಿಯುತ್ತಿಃ—

“ಹೀಗೆ ವಾಡುವದೇ ಯೋಗ್ಯವು, ರಾಧಾಮೋಹನ ಗೋಪಾತ್ಮ ಏಯ ಅವಿವಾಹಿತಳಾದ ಉಪವರ ಕನ್ಯೆಯನ್ನು ಫರಂಗಿಗಳು ಹರಣವಾಡಿ ಕೊಂಡೆಯ್ದಿರುವದರಿಂದ, ಆ ದೋಷವು ಪಿತೃಕುಲಕ್ಕೇ ಸಲ್ಲತಕ್ಕಾಗಿದೆ”

ಆಗ ಮತ್ತೊಂದ್ರನು:—“ಉಪಾಧಾರ್ಯಾಯರೇ, ಇದೇ ಸಿದ್ಧಾಂತ ವೇನು? ಈ ನಿಮ್ಮ ನಿಣಾಯದಿಂದ ಆ ಬಡವ್ಯಧಿನಿಗೆ ಬಲು ಕಷ್ಟ ವಾದಿತಲ್ಲವೇ?”

“ಕಷ್ಟವೇತರದು? ಇಂಥ ಮಹಡವರಾಧಕ್ಕೆ ಈ ರೀತಿ ತಕ್ಕಾಸನೆ ಮಾಡದಿದ್ದರೆ, ಕೆಲದಿನಗಳ ನಂತರ ಆ ರಾಧಾಮೋಹನನು ನಿಮ್ಮ ಬ್ರಹ್ಮಾಣ ಸಮಾಜವನ್ನು ಕಾಲಿತೋಡ್ದು, ಆ ಫಿರಂಗಿ ಅಳಿಯನ್ನು ತನ್ನ ಮನೆ ಯಲ್ಲಿ ತಂದಿಟ್ಟುಕೊಳ್ಳಲಿಕ್ಕಿಲ್ಲವೆ ಮಾರ್ಹಾ ಕರ್ತೃ?” ಎಂದಂದು ಹರಿನಾಥ ಗಿಂಗೋಪಾಧಾರ್ಯಾಯನು ಗಹಗಟಿಸಿ ನಕ್ಕುನು.

ಆಗ ಮಾಧವನು:—“ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಸವಿಹವದಲ್ಲೇ ಕುಳಿತ್ತಿದ್ದ ಸಂಘರ್ಷಾಪಾಧಾರ್ಯಾಯ ನಾರಾಯಣ ಶಾಸ್ತ್ರಿಗೆ ಪ್ರಶ್ನಮಾಡಲು,

ತನ್ನ ಒಂಬೆಯಂಥ ಗೋಣನ್ನು ಮತ್ತು ಮ್ಯಾ ಎತ್ತಿ, ಕಾಡಿಗೆಯಂತಹ ಕಪ್ಪುಬಣ್ಣದ ತುಟಿಗಳಾಗಿಂದ ಶಾಖ್ರವಾದ ಒಂದೆರಡು ಹಲ್ಲಾಗಳನ್ನು ಕಿಸಿದು, ಹ್ಯಾ-ಹ್ಯಾ-ಹ್ಯಾ ಎಂದು ನಗುತ್ತ ಸಂ. ನಾರಾಯಣಶಾಸ್ತ್ರಿಯು:— ಶಾಸ್ತ್ರದಲ್ಲಿ ಇದಕ್ಕೂ ಕಲಿಂಗಾಸನವನ್ನು ಹೇಳಿದೆ; ಆದರೆ ತಾವೆಲ್ಲಿಂದ ರಾಧಾಮೋಹನನಿಗೆ ಬಂಧವಾರವನ್ನು ಷಟ್ ಹಾಕಬೇಕೆಂದು ಆನ್ಮತ್ತಿರು ವದರಿಂದ ನಾನಾದರೂ ನಿಮಗೆ ವಿರುದ್ಧ ವೇಕೆ ನಡೆಯಲಿ? ಎಂಬ ಮುಕ್ತ ಘಳಗಳನ್ನು ದುರಿಸಿ, ಮತ್ತೆ ಇಷ್ಟದ್ದು ಡೂಗೆ ಹಾಯಿಸಿಕೊಂಡು ಕುಳಿತನು.

ನಾರಾಯಣ ಶಾಸ್ತ್ರಿಯ ಈ ಸುಡಿಗಳಿಂದ ಮೋದಲೇ ಈವಾಸಕ್ತ ನಾಗಿದ್ದ ಹರಿನಾಥನಿಗೆ ಮತ್ತಿಷ್ಟು ದೋಷವೆದ್ದಿತು. ಕೂಡಲೇ ಅವನು ಒಳ್ಳೇ ಆವೇಶದಿಂದ:—“ಉಪಾಧಾರ್ಯಾಯರೇ, ನಿವು ರಾಧಾಮೋಹನನಿಗೆ ತಕ್ಕಾಸನ ಮಾಡಿ ಈಗಲೇ ಅವನನ್ನು ನಿಮ್ಮ ಸಮಾಜದಿಂದ ಚ್ಯಾತಿ ಗೋಳಿಸದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಆದರಿಂದ ಇಲ್ಲಿ

ನೇರಿದ ನಿಮ್ಮೆಲ್ಲರಿಗೂ ಬ್ರಹ್ಮಹತ್ಯೆ ದೋಷ ಪಾರ್ವತಿ ವಾಗುವದು-ಬ್ರಹ್ಮಹತ್ಯೆದೋಷ.....!”

ಮಾಧವಗಂಗೋಪಾಧಾರ್ಯಯನು ಅವನನ್ನು ಮತ್ತೆ ಮಾತಾಡಗೊಡದೆ:—ಹರಿ, ಹೀಗೇಕನ್ನುತ್ತೀ? ನೀನು ನಮಗೆ ಹತ್ತು ದಿನದವನು. ನಿನ್ನ ಮಾತನ್ನು ನಡಿಸದೆ, ಆ ಸುವರ್ಜಣವಳಿಕಪುರದ ರಾಧಾಮೋಹನಗೋಪಾನಿಯ ಪಕ್ಷವನ್ನು ವಹುಸುವೇನೇ?

ಮಾಧೂಕಕ್ಕೆನ ಈ ಮಾತಿನಿಂದ ಹರಿನಾಥನಿಗೆ ಒಟ್ಟೇ ಆನಂದ ಪಾಗಲು, ಆ ಸಂತೋಷದ ಭರದಲ್ಲಿ ಅವನು ಬಹು ಗಟ್ಟಿಯಾಗಿ ಕೂಗಿ:— ಇಲ್ಲಿ ಕುಳಿತವರೆಲ್ಲರಿಗೂ ಈ ಮಾತು ಮಾನ್ಯವಷ್ಟೇ? ಇಂದಿನಿಂದ ಗೋಪಾನಿಯು ಬಹಿಷ್ಕೃತನಾದನೇ? ಇದಕ್ಕೆ ಸಮ್ಮಾತವಿದ್ದವರೆಲ್ಲರೂ “ಪಿಪಿಗೆ” ಎಂದು ಹೇಳಿರಿ, ಎಂದನು.

ಕೂಡಲೇ “ಪಿಪಿಗೆ-ಪಿಪಿಗೆ” ಎಂಬ ಕರ್ಣಕರ್ತೋರ ಶಬ್ದವು ಆ ಅರಧಿಮರದ ಕಟ್ಟಿಯಿಂದ ಹೊರಹೊರಬಿತು.

ಅದೇ ಕಾಲಕ್ಕೆ ಯಾವನೋ ಒಬ್ಬ ಶಾಮವರ್ಣದ ಆಚಾನಬಾಹು ಬಪ್ರಹೃಣನು ಆ ಕಟ್ಟಿಗೆ ಬಂದನು. ಅವನನ್ನು ಕಂಡು ಅಲ್ಲಿದ್ದವರೆಲ್ಲರೂ ಸನ್ಯಾಸಿನಿಮೇಲಕ್ಕೆ ಕರೆದರು. ಆ ಆಗಂತುಕನು ಆ ಬಪ್ರಹೃಣರ ನಡುವೆ ಹೊಗಿ ಕುಳಿತು:—ಮಾಧನ, ಇದೇನು ನಡೆದಿದೆ? ಎಂದು ಪ್ರಶ್ನ ಮಾಡಿದನು.

ಆದಕ್ಕೆ ಮಾಧವಗಂಗೋಪಾಧಾರ್ಯಯನು:—ತರ್ಕರಕ್ಕು ಮುಂಚೋಪಾಧಾರ್ಯಯ ಮಹಾತಯರೇ, ರಾಧಾಮೋಹನ ಗೋಪಾನಿಯ ಉಪವರಕನ್ಯೆಯನ್ನು ಫಿರಂಗಿಗಳು ಅವಹರಿಸಿದರೆಂದು ಕೇಳಿಕೆಯಿದೆ.

“ನಿವ್ರ ಅನ್ನುವದಾದರೂ ಏನು? ಯಾವಾಗೆ ಅವಹರಿಸಿದರು?”
“ಎರಡು ತಾಸುಗಳಾದವು.” “ಇದು ರಾಧಾಮೋಹನನಿಗೆ ಗೂತ್ತಾಗಿ ದೆಯೋ?” “ಎಲ್ಲವೂ ಗೂತ್ತಾಗಿದೆ. ನಾನೇ ಬೇಕಂತ ಹೊಗಿ ಅವನಿಗೆ ತಿಳಿಸಿ ಬಂದಿರುತ್ತೇನೆ” ಎಂದು ಒಟ್ಟೇ ಆಧ್ಯತೆಯಿಂದ ಹರಿನಾಥನು ಮುಂದೆ ಬಂದು ಹೇಳಿದನು.

“ನಿವ್ರ ಪಂಡಿತರೆಲ್ಲ ಕೆಲೆತು ಇಲ್ಲಿ ಈಗೇನು ಮಾಡುತ್ತಿರುವೀ?”

“ಇನ್ನೇನು ಮಾಡುವದು? ಸಮಾಜ ರಕ್ಷಣೆಯ ಉದ್ದೇಶಗಳ್ಲಿ
ಹತ್ತಿರುತ್ತೇವೆ”

“ನಿವೇನು ವಿಳಸಿಹೊತ್ತು ಗಂಡಸಡೋ-ಬಳಿಯಿಟ್ಟು ಹೆಂಗಸರೋ?
ತತ್ತ್ವಜಾದ ಫಿರಂಗಿಗಳು ಒಬ್ಬ ಬಾರಹ್ಯಣ ಕುವರಿಯನ್ನು ಹರಣಮಾಡಿ
ಕೊಂಡು ಹೊಗಿರುವೆಂದರೇನು?-ಅವಳ ಉದಾಧರದ ಯತ್ನಮಾಡದೆ,
ನಿವೆಲ್ಲರೂ ಇಲ್ಲಿ ಕುಳಿತು ಗೈಡ್‌ಹರಟಿ ಕೊಟ್ಟುತ್ತಿರುವೆಂದರೇನು?
ನಿವೆಲ್ಲರೂ ಕುಲೀನ ಬಾರಹ್ಯಣರಲ್ಲವೇ? ನಿವು ಪಕ್ಷಿಮ ಬಂಗಾಲೀ
ಬಾರಹ್ಯಣರ ಮುಕುಟಮಣಿಗಳಲ್ಲವೇ? ಮಾಥವಾ, ನಮ್ಮ ಸಮಾಜ ರಕ್ಷ
ಣೆಯ ಅದಾವ ಕೆಲಸವನ್ನು ನಿವು ಈಗ ಮಾಡಿದಿರ್ಿ”

“ಗೋಸ್ಯಾಮಿಗೆ ಬಂಷಪ್ಪಾರಹಾಕಿ, ಅವನ ಮನಿಗೆ ಕೆಲಸಿ-ಅಗಸರು
ಕೂಡ ಹೋಗೆದಂತೆ ಕಟ್ಟಳೆ ವಾಡಿರುತ್ತೇವೆ”

“ಇದರಲ್ಲಿ ಗೋಸ್ಯಾಮಿಯ ಅಪರಾಧವೇನು?”

“ತಕ್ಕರತ್ತು ಮುಟ್ಟೋಪಾಧ್ಯಾಯದೇ, ನಿವು ಅನ್ನವದಾದರೂ
ಎನ್ನು? ಗೋಸ್ಯಾಮಿಯ ಅವಿವಾಹಿತಳಾದ ಉಪವರ ಕಸ್ಯೇಯನ್ನು ಫಿರಂಗಿ
ಗಳು ಹರಣಮಾಡಿಲ್ಲವೇ? ನನ್ನ ಬಾರಹ್ಯಣ ಸಮಾಜವು ಆ ಶೈತಿಯ ಬಗ್ಗೆ
ಒಂದಿಷ್ಟ್ಯಾ ರಾಸನವನ್ನು ಮಾಡಬಾರದೆ? ಈಗ ಕರಿಣವಾದ ಶಾಸನವನ್ನು
ಮಾಡಿದ್ದರೆ, ಸಮಾಜದ ಅಧಿಕಾರಿಗಳಾಗಲಾರದೆ? ಹಿಗೆಯೇ ಚಿಟ್ಟರೆ
ಇನ್ನೇರಡು ದಿನಗಳಿಗೆ ಆ ರಾಧಾಮೋಹನ ಗೋಸ್ಯಾಮಿಯು ತನ್ನ ಆ
ಫಿರಂಗಿ ಅಳಿಯನನ್ನು ಮನಿಗೆ ಕಡೆತಂದು ನಮ್ಮೆಲ್ಲರಿಗೂ ಉಂಟಕ್ಕ ಕರೆದರೆ
ಆಗ ನಾವೆಲ್ಲರೂ ಹೋಗಬೇಕೇ ಹೇಗೆ?” ಎಂದಂದ ಹರಿನಾಥ ಗಂಗೋ-
ಪಾಧ್ಯಾಯನನ್ನು ಕುರಿತು ತಕ್ಕರತ್ತನು: —“ಹರಿ, ಗೋಸ್ಯಾಮಿಯು
ಆ ಫಿರಂಗಿಯನ್ನು ಆಮಂತ್ರಣಕೊಟ್ಟು ಕರೆಸಿ, ಅವನಿಗೆ ತನ್ನ ಮಗಳನ್ನು
ಕೊಟ್ಟಿರುವನೇನು?” ಎಂದು ಕೇಳಲು, ಕೂಡಿದವರೆಲ್ಲರೂ:—“ಇಲ್ಲ-ಇಲ್ಲ”
ಎಂದರು. “ಹಾಗಾದರೇನು?” ಎಂಬ ತಕ್ಕರತ್ತನ ಪ್ರಶ್ನೆಗೆ, “ಗೋ-
ಸ್ಯಾಮಿಯ ಮಗಳು ಗಂಗಾಸ್ಯಾನಕ್ಕಾಗಿ ಘಾಟಿಗೆ ಹೋಗಿದ್ದಾರು. ಫಿರಂಗಿ
ಗಳು ಅವಳನ್ನು ಆಲ್ಲಿಂದಲೇ ಅವಹರಿಸಿಕೊಂಡೊಯ್ದಿರುವರು” “ಫಿರಂಗಿಗಳು
ಆ ಅತ್ಯಾಚಾರದಲ್ಲಿ ರಾಧಾಮೋಹನ ಗೋಸ್ಯಾಮಿಯ ಅಪರಾಧವೇನು”

“ಅವಿವಾಹಿತಳಾದ ಕಸ್ಯೇಯನ್ನು ಮೇಲ್ಲಿಂಭ-ಫಿರಂಗಿಗಳು ಕೊಂಡೊ

ಯ್ಯಾರುವರು. ಅದರಂದ ಪಿತೃಕುಲಕ್ಕೆ ದೋಷವುಂಟಾಗುವದಿಲ್ಲವೇ?'' ಎಂದು ಹಳ್ಳೀ ಶಾಸ್ಯದಿಂದ ಸಂ. ನಾರಾಯಣರಾಸ್ತ್ರಿಯು ಸುಡಿಯಲು, ''ಇದರಲ್ಲಿ ಪಿತೃಕುಲದ ಅಪರಾಧವೇನು?'' ಎಂದಂದು, ತರ್ಕರತ್ನನು ಪ್ರನೇಃ:--''ಆ ಕನ್ಯೆಯು ಹಬ್ಬಿಳೀ ಗಂಗಾ ಸಾಂಸ್ಕೃತಿಕೋದ್ದರ್ಶಕೇಂದು ನಿವೃ ಇದರಲ್ಲಿ ಲೀಷ ಹೊರಡಿಸಬಹುದು; ಆದರೆ ನಾನು ಆ ಬಗ್ಗೆ ಇಷ್ಟೇ ತಿಳಿಸುತ್ತೇನೆ. ನಮ್ಮ ಸಮಾಜದ ಕೆಲವೊಬ್ಬನ ತಾಯಿ, ಮತ್ತೆ ಬ್ಬನ ಹೆಂಡತಿ, ಇನ್ನೊಬ್ಬನ ತಂಗಿ ಹೀಗೆ ಯಾರಾದರೂ ಹಿಂಬಿಂಬಿ ದೇ ಗಂಗಾ ಸಾಂಸ್ಕೃತಿಕೋಗೇ ಹೊರಡಿಸಬಹುದು. ಅದರಂತೆಯೇ ರಾಧಾಮೋಹನನ ಮಗಳಾದ ಲಲಿತೆಯೂ ಹೊಗಿರಬಹುದು. ಅದರಲ್ಲಿ ಯಾರ ತಪ್ಪೇನಿಡಿ?'' ಎಂದು ಪ್ರಶ್ನಾ ಮಾಡಲು,

ತರ್ಕರತ್ನನ ಆ ಪ್ರಶ್ನೆಗೆ ಅಲ್ಲಿ ನೆರೆದವರಿಲ್ಲರೂ ಉತ್ತರ ಕೊಡದಂದರು. ಕೆಲವ್ಯಾಙಗಳ ತರುವಾಯ ತಮ್ಮ ಆಟವೇನೂ ನೆಡೆಯದ್ದನ್ನು ಕಂಡು ರೇಗಿಗೆದ್ದ ಹರಿಸಾಥಗಂಗೋವಾಧ್ಯಾಯನೂ, ಸಂಘ್ರೋವಾಧ್ಯಾಯ ನಾರಾಯಣರಾಸ್ತ್ರಿಯೂ ತರ್ಕರತ್ನನನ್ನು ಕುರಿತು:—''ಹಾಗಾದರೆ ನಮ್ಮ ಸಮಾಜ ರಕ್ಷಣೆಯ ಯತ್ವವನ್ನೇ ಇನ್ನು ಮಾಡಕೂಡದೇನು?'' ಎಂದು ಪ್ರಶ್ನಾಮಾಡಿದರು

ಆಗ ತರ್ಕರತ್ನನು ಒಳ್ಳೀ ಗಂಭೀರವಾಣಿಯಿಂದ:— ''ಪ್ರಯ ಬ್ರಹ್ಮ ವೃಂದವೇ, ಈಗಿನ ಲಲಿತಾಹರಣದಿಂದ ನಮ್ಮ ಬಾರಹ್ಯಾಂ ಸಮಾಜದ ಧಾರ್ಮಿಕ ಅವನತಿಯೇನೂ ಆಗಿಲ್ಲ; ಆದರೆ ನಮ್ಮ ಕಾವ್ಯತ್ರೀಯ ಅವನತಿಯು ಮಾತ್ರ ಹೇಳಿಕೊಡದ್ದು ಆಗಿದೆ. ಇಂಥ ಪ್ರಸಂಗದಲ್ಲಿ ನಾವೆಲ್ಲರೂ ಆ ಫಿರಂಗಿಗಳಿಂದ ಲಲಿತೆಯನ್ನು ಹೇಗೆ ಬಡಿಸಬೇಕೆಂದು ಆಶೀರ್ಷಿಸಿ, ಕಾಯ್ದತತ್ವರಾಗುವದೇ ನಿಜವಾದ ಸಮಾಜರಕ್ಷಣೆಯ ಕಾಯ್ದವಾಗಿದೆ. ಅದನ್ನು ಬಿಟ್ಟು ಆ ಮುಂತಾಳ ಹರಿ ಮತ್ತು ನಾರಾಯಣರ ಉಪದಾತ್ಯಾಸಿತನಕ್ಕೆ ಬಲಿಬಿಡ್ದು, ನಿವೇಲ್ಲರೂ ನಿಮ್ಮ ಬಾರಹ್ಯಾಂ-ತೀಲ ವನ್ನು ಕಳಕೊಳ್ಳಬೇಕಿರಿ. ಹರಿ, ನಿಮ್ಮ ಆಕ್ಷನು ತಾನಾಗಿಯೇ ಮುಸಲ್ಲಾನನೊಡನೆ ಈಡಿಹೊಗಿರುವಾಗ, ನಿನು ಅವಳನ್ನು ಮತ್ತೆ ನಮ್ಮ ಸಮಾಜದಲ್ಲಿ ಸೇರಿಸಲೆತ್ತಿಸಿದ್ದರಿಂದ, ನಿನಗೆ ಆಗ ಗೋಸಾಮಾನಿಯು ಕೆಲದಿನಗಳ ಮಟ್ಟಗೆ ಬಹಿಷಾರ ಹಾಕಿರಬಹುದು. ನಾರಾಯಣ, ನಿಮ್ಮ

ಅಣ್ಣನ ಹೆಂಡತಿಯು ವ್ಯಕ್ತ ವ್ಯಭಿಚಾರಿಣಿಯಾಗಿ ಜಾತಿ ಕುಲಗಳನ್ನೇಣಿ ಸದೆ ನಡೆದುದರಿಂದ ಅವಳನ್ನು ಮನೆಯಿಂದ ಹೊರಗೆ ಹಾಕಬೇಕೆಂದು ಸಮಾಜದವರು ಬಿನ್ನವಿಸಿದರೂ ನಿನ್ನು ಕೇಳಿದ್ದರಿಂದ, ನಿನಗೂ ಕೆಲ ದಿನಗಳ ವರಿಗೆ ಬಹಿಷ್ಮಾರ ಹಾಕಿರಬಹುದು. ಆ ಸೇಧು ತೀರಿಸಿಕೊಳ್ಳುವದಕ್ಕಾಗಿ ನಿವ್ವ ಈಗ ಆ ವ್ಯಧಿ ಗೋಸ್ವಾಮಿಗೆ ಬಹಿಷ್ಮಾರ ಹಾಕುವ ಹೇಳಿ ಉಪಾಯವನ್ನು ಹೂಡಿರುವೇನು? ಸಮಾಜವು ನಿಮ್ಮ ಕುಹಕತನವನ್ನು ಎಂದೂ ನಡೆಯಗೊಡಲಾರದು” ಎಂದು ಗದ್ದರಿಸಲು, ಆ ಅಶ್ವತ್ಥ ಕಟ್ಟಿಯ ಮೇಲೆ ಕುಳಿದ್ದ ಸಮಂಜಸರಾದ ವ್ಯಧಿ ಜನರೀಲ್ಲರೂ ತರ್ಕರತ್ನನ ಮಾತಿಗೆ ಒಪ್ಪಿ:—“ಇದರಲ್ಲಿ ಗೋಸ್ವಾಮಿಯ ತಪ್ಪಿ ಎಳ್ಳಷ್ಟೂ ಇಲ್ಲ. ಅದರಿಂದ ಅವನಿಗೆ ಬಹಿಷ್ಮಾರದ ಕಾರಣವಿಲ್ಲ” ಎಂದೆನ್ನುತ್ತ ತಮ್ಮ ತಮ್ಮ ಸುನೇಯ ದಾರೀ ಹಿಡಿದರು. ಉಳಿದ ಪ್ರಾರ್ಥ ರಾಗೆ ತರುಣರು ತರ್ಕರತ್ನನು ಮತ್ತೇನು ಹೇಳುವನೇರೇ ಕೇಳಬೇಕೆಂಬ ಆತುರದಿಂದ ಅಲ್ಲಿಯೇ ಕುಳಿತರು.

ಆಗ ತರ್ಕರತ್ನನು ಪ್ರಸ್ತಾಂತಿಕೆ:—ಮಹಾಸುಭಾವರೇ, ಈ ನಿಮ್ಮ ಬಂಗಾಲ ಪ್ರಾಂತದಲ್ಲಿ ಈಗ ಫರಂಗಿಗಳ ಅತ್ಯಾಚಾರವು ಹೆಚ್ಚಾಗಿದೆಯಷ್ಟೇ? ಇದರ ನಿರಾರಥೋದಾಯವನ್ನು ನಾವಿಗೆ ಕ್ಯಾಕ್ಷೆಲ್ಸ್ ಬೇಕಾಗಿದೆ. ಇಂಥ ಪ್ರಸಂಗ ದಲ್ಲಿ ನಾವು ನಿಮ್ಮ ನಿಮ್ಮ ವ್ಯಕ್ತಿ ವಿಷಯಕ ಚ್ಯಾರ್ಫ-ಕ್ರೆಫ್-ಆರ್ಫ್-ಆಸೂಯಿಗೆ ಇನ್ನು ಬದಿಗಿಟ್ಟು, ಕಾರ್ಯತತ್ವರಾದರೇ ನಿಮ್ಮಿಂದ ನಿಮ್ಮ ಸಮಾಜ ರತ್ನಸೆಯು ಅಲ್ಪಸ್ವಲಾಪದರೂ ಆದೀತು. ಆದನ್ನು ತೊರೆದು, ಫರಂಗಿಗಳ ಅತ್ಯಾಚಾರಕ್ಕಾಗಿ ಆ ಗೋಸ್ವಾಮಿಗೆ ಬಹಿಷ್ಮಾರ ಹಾಕುವದೆಂದರೆ ನಿಮ್ಮ ಬ್ರಹ್ಮಣ ಸಮಾಜಕ್ಕೆ ಕುಂದು ಉಂಟಾಗಲಿಕ್ಕಿಲ್ಲವೇ?

ಹೀಗೆ ಸುಧಿಯಾತ್ಮಿ ರುವಾಗೆ, “ಬ್ರಾಹ್ಮಣ ಸಮಾಜವು ಎಂದೇರೇ ಗೋಂಗಂತಿದೆ. ಈಗ ತೋರುತ್ತಿರುವ ಬ್ರಾಹ್ಮಣ ಸಮಾಜವು ನಿಜವಾದ ದ್ವಾಲ್ಲ. ಇದು ಆದರ ಪ್ರಾಣವಿಹೀನ ಕಲೀನರವು ಮಾತ್ರ!” ಎಂದು ತರ್ಕರತ್ನನ ಹಿಂದಿನಿಂದ ಯಾರೋ ಗಟ್ಟಿಯಾಗಿ ಸುಧಿದರು. ಆಲ್ಲಿ ಕಲೆತಿದ್ದವರೆಲ್ಲರೂ ಆ ಆಗಂತುಕ ವ್ಯಕ್ತಿಯ ಕಡೆಗೆ ಹೊರಳಿ ನೋಡಿದರು. ಒಬ್ಬ ಗೌರವಣಾದ-ದೀಘ್ರ್ಯಾಕಾರ್ಯದ ಸಂನಾಃಿಯು ತೊಯ್ದು ತೊಪ್ಪಡೆಯಾದ ಕಾವ್ಯವಿಯು ಶಾಟಿಯನ್ನು ಹೊತ್ತು ಕೊಂಡು ಅತ್ತ ಕಡೆಯಿಂದ ಬರುತ್ತಿದ್ದಾರು. ಅವನೋಡನೆ ವ್ಯಧಾಧಾರ್ವದಿಂದ ತಲೆನಡುಗುತ್ತಿದ್ದ ರಾಧಾನೋಡನೆ

ಗೋಸ್ಯಾಮಿಯೂ ಬರುತ್ತಿದ್ದನು. ಕೂಡಲೇ ತರ್ಕರತ್ನನು ಕಟ್ಟೆಯಿಂದ ಇದು ಹೋಗಿ ಆ ಸಂನಾಮಿಗೆ ನಮಸ್ಯಾರಿಸಿ, ರಾಧಾವೋಹನನನ್ನು ಬಿಗಿಯಾಗಿ ಅಪ್ಪಿಕೊಂಡನು ಆಗ ಆ ಮುದುಕನ ಕಂತವು ಬಿಗಿದು ಬಂದದ್ದ ರುಂದ ಅವನು ಬಿಕ್ಕಿ-ಬಿಕ್ಕಿ ಅಳಹತ್ತಿದನು. ನಡೆದ ಪ್ರಕಾರವನ್ನೇಲ್ಲ ಕಂಡು ಸಂ. ನಾರಾಯಣರಾಸ್ತ್ರಯೂ, ಗಂ. ಹರಿನಾಥಭಾಬುವೂ ಹಿಂದಿನಿಂದಲೇ ತಮ್ಮ ಕಾಲಿಗೆ ಬುದ್ಧಿ ಕಲಿಸಿದರು.

ದುಃಖದ ವೇಗವು ತುಸ ಕಡಿಮೆಯಾದ ಬಳಿಕ ಗೋಸ್ಯಾಮಿಯು:- ತರ್ಕರತ್ನರೇ, ನನ್ನ ಲಲಿತೆಯು ನಿನ್ನೆಯ ದಿವಸ ಏಕಾದಶಿಯ ಉಪವಾಸ ಮಾಡಿದ್ದಳು; ಇಂದು ಹರಿವಾಸವು ತೀರಿದ ಬಳಿಕ ಅವಳು ಗಂಗಾಸ್ಯಾನ ಶಾಂತಿಗೆ ಹೋಗಿದ್ದಳು. ದುರಾತ್ಮರಾದ ಘರಂಗೆಳು ಅಲ್ಲಿಂದಲೇ ಅವಳನ್ನು ಅಪಹರಿಸಿಕೊಂಡೊಯ್ದಿರುವರು. ಅಯ್ಯೋ ಲಲಿತೆ! ಈ ವೃದ್ಧನನ್ನು ತೊರೆದು ಹೋದೆಯಾ? ತರ್ಕರತ್ನರೇ, ಆ ನನ್ನ ಕಂದವ್ಯಾಸನನ್ನು ಆ ದಸ್ಯುಗಳಿಂದ ಬಿಡಿಸಿತೆಂದು ನನಗೆ ಬೆಳ್ಳಿಮಾಡಿಸುವ ಆದಾವ ಶಾರಸು ಈ ಲೋಕದಲ್ಲಿರುವನು? ಎಂದು ದುಃಖಿಸುತ್ತಿರಲು,

“ಹಾಗೆನ್ನಬೇಡಿರಿ, ಗೋಸ್ಯಾಮಿಗಳೇ; ಅಂಥ ಪುಣ್ಯತ್ವರು ಇದ್ದೇ ಇರುವರು. ಈ ನಮ್ಮ ಪ್ರಾಂತದ ಪ್ರಕೃತದ ಬಾಲಮಾರಾಜನು ನಿಮ್ಮ ಲಲಿತೆಯನ್ನು ಬಿಡಿಸುವ ಯತ್ನಕ್ಕೆ ತೊಡಗಿರುತ್ತಾನೆ. ಗೋಸ್ಯಾಸ್ಯಾ, ನಿನಿನ್ನ ದುಃಖಿಸಬೇಡ. ನಿನ್ನ ಮಗಳು ತೀವ್ರವೇ ಬರುವಳು. ನಿನ್ನ ಮನಸೆಗೆ ಹೋಗಿ ಅವಸಿಗೆ ಯಶಸ್ವಂಟಾಗುವಂತೆ ದೇವರನ್ನು ಪ್ರಾರ್ಥಿಸುತ್ತ ಸ್ವಫ್ಱವಾಗಿರು” ಎಂದು ಹೇಳಿ, ನೆರೆದ ಜನರಿಂದ ಉತ್ತರದ ಆಕಾಶಕ್ಕೆ ಕೂಡ ಮಾಡದೆ ಆ ಸಂನಾಮಿಯು ಎಕ್ಕೋತ್ತರ್ಹ ಹೊರಟಿಹೋದನು. ಸಂಸ್ಯಾಸಿಯು ಆ ಸುಧಿಗಳನ್ನು ಕೇಳಿ ಗಾರುಮಾಸಿಗಳೆಲ್ಲರೂ ವಿನ್ಯಾಸಗೊಂಡರು.

ಕೆಲಕ್ಕಣಗಳ ನಂತರ ಶರೀರಕ್ಕೆ ಅಲ್ಲಲ್ಲಿ ಗಾಯಗಳಾಗಿ ಸೆತ್ತಿರವು ಚಿನ್ಮೂತಿದ್ದಂಥ ಅಂಬಿಗೆ ಭುವನನನು ಅಲ್ಲಿಗೆ ಬಂದು ಅವಸರದಿಂದಷ್ಟಿಃ:- “ಭೂದೇವರೇ, ನಮ್ಮ ಮಹಾರಾಜರನ್ನು ಕಂಡಿರೇನು?” ಎಂದು ಪ್ರಶ್ನಾಮಾಡಿದನು. ಅದಕ್ಕೆ ಇಲ್ಲಿಂದು ಹೇಳಿ ತರ್ಕರತ್ನನು:—“ಭಾವನ, ನಿನ್ನನ್ನ ಗಾಯಗೆಳಿಸಿದವರಾರು?” “ಫಿರಂಗಿಗಳ ಕೂಡ ಕಾದಾಡುವಾಗ ನನಗೆ ಅಲ್ಲಸ್ತಲ್ಲ ಗಾಯಗಳಾದವು” “ಯಾವಾಗ?” “ಎರಡು ಗಂಡಿಗಳ

ಪೂರ್ವದಲ್ಲಿ ಗೋಸ್ಮಾರ್ಮಿಗಳ ಮನಗಳನ್ನು ಆ ಫಿರಂಗಿಗಳು ಅಪಹರಿಸುವಾಗ” “ಆಗ ಮಹಾರಾಜರೆಲ್ಲಿದ್ದರು?” “ಅವರೂ ನನೆನ್ನಡನೇಯೇ ಇದ್ದರು. ಅವರಿಗೂ ಬಲವಾದ ಗಾಯಗೆಳಾಗಿವೆ” ಎಂದಂದು ಭುವನನು ಫಿರಂಗಿಗಳ ನಾವೆಯನ್ನು ಕಂಡಾಗಿನಿಂದ ತಾನು ಹಲ್ಲುಗಳಲ್ಲಿ ಡೊಣಿಯ ಹಗ್ಗೆವನ್ನು ಕಚ್ಚಿ ಈಶು ಬಿದ್ದು ಆ ದಸ್ಯಗೆ ಆತ್ಮಾಚಾರದಿಂದ ಪಾರಾದವರೀಗಿನ ಸಮಸ್ತ ಸಂಗತಿಯನ್ನೂ ತರ್ಕರತ್ನನಿಗೆ ತಿಳಿಸಿದನು.

ಬಳಿಕ ತರ್ಕರತ್ನನು:—“ಈಗ ಮಹಾರಾಜರೆಲ್ಲಿರುವರು?”

ಭುವನ:—“ಅವರಿಗೆ ಡೊಣಿಯಲ್ಲೇ ತುಸ ದೇಹಭಾನವುಂಟಾದ ಬಳಿಕ ಉರೊಳಗೆ ಹೋಗಿ ಕೆಲ ಜನರನ್ನು ಕರೆತರುವೆನೆಂದು ಹೇಳಿ, ನಾನು ಅಲ್ಲಿಂದ ಗ್ರಾಮಕ್ಕೆ ಬಂದೆನು. ಇಲ್ಲಿಂದ ತುಸಹೊತ್ತಿನಲ್ಲಿಯೇ ಕೆಲ ಜನರನ್ನು ಕರೆಕೊಂಡು ಮರಳಿ ಡೊಣಿ ಚಿಟ್ಟುಲಿಗೆ ಹೋಗಿ ನೋಡುತ್ತೇನೆ; ಅಲ್ಲಿ ಡೊಣಿಯೂ ಇಲ್ಲ-ಮಹಾರಾಜರೂ ಇಲ್ಲ. ಆದರಿಂದ ಗಾಬರಿಯುಂ ಪೊಗಿ ಅವರನ್ನು ಹುಡುಕುವ ಸಲುವಾಗಿ ಇಲ್ಲಿಗೆ ಬಂದೆನು”

ಅದಕ್ಕೆ ತರ್ಕರತ್ನನು:—ಭುವನ, ನಾವು ಮಹಾರಾಜರನ್ನು ಕಂಡೇ ಇಲ್ಲ. ಆ ಸಾಹಸಿಯು ನಿನ್ನ ಆ ಚಿಕ್ಕ ಡೊಣಿಯನ್ನು ತಕ್ಕೊಂಡೇ ಆ ಫಿರಂಗಿಗಳನ್ನು ಬೆನ್ನಟ್ಟಿಕೊಂಡು ನಡೆದಿರಬಹುದಾಗಿದೆ; ಸಂದೇಹವಿಲ್ಲ. ಆದ್ದರಿಂದ ಭುವನ, ಇನ್ನು ಸ್ವಲ್ಪವೂ ತಡವಾಡದೆ ನೀನು ನಿನ್ನ ದೊಡ್ಡ ಡೊಣಿಯನ್ನು ಸಿದ್ಧಪಡಿಸು. ಮಹಾರಾಜ ದೇವೇಂದ್ರನಾರಾಯಣನ ಆನ್ನದ ಯಾಣವನ್ನು ಕೊಂಡಮಟ್ಟಿಗಾದರೂ ತೀರಿಸಬೇಕೆಂಬ ಇಚ್ಛಿಯು ಇಲ್ಲಂಥ ಸಾಹಸಿಗಳನ್ನು ನಾನು ಈಗೆ ಹೊರಡಿಸಿಕೊಂಡು ಬರುತ್ತೇನೆ. ಮಯೂರನು ಒಬ್ಬನೇ ಹೋಗಿರುವನು; ದಾರಿಯಲ್ಲಿ ಏನಾದಿತೆಂಬದನ್ನು ಹೇಳಲಿಕ್ಕೆ ಸಾಧ್ಯವಿಲ್ಲ. ನಾವು ತಡವಾಡಿದರೆ, ದೇವೇಂದ್ರನಾರಾಯಣನ ವಂತಲೋಪವಾಗುವ ಪ್ರಸಂಗವೇ ಬಂದಿತು. ತೀವ್ರವೇ ನಾವೆಲ್ಲರೂ ಸವ್ತುಗ್ರಾಮದ ಕಡೆಗೆ ತೆರಳೋಣ, ಎಂದವನೇ ತರ್ಕರತ್ನನು ಲಗುಬಗೆಯಿಂದ ಉರೊಳಿಸಿ ನಡೆದನು. ಭುವನನು ತನ್ನ ದೊಡ್ಡ ಡೊಣಿಯನ್ನು ಸಿದ್ಧಪಡಿಸಿದನು. ಅಲ್ಲಾವಕಾಶದಲ್ಲಿಯೇ ಭಾಗೀರಥಿ ನದಿಯಲ್ಲಿ ಒಂದು ದೊಡ್ಡ ಡೊಣಿಯು ೧೫-೨೦ಜನ ಅಂಬಿಗರೂ, ೨೫-೩೦ಜನ ಸಾಹಸಿಗರಾದ ತರುಣ ಬ್ರಾಹ್ಮಣರೂ ಇವರೊಡನೆ ತೀರಗತಿಯಿಂದ ದಕ್ಷಿಣಕ್ಕೆ ಸಾಗಿತು.

ಇನೇ ತರಂಗ.

—(೦)—

ಅಶ್ರಯದಾತ್ರೆ.

ಕ್ರಿಷ್ತ ಕರ್ತವ್ಯ ಇಂಜನೇ ಇಸವಿ. ಭಾದ್ರಪದಮಾಸ. ಪ್ರಕಾಶ್ತಾದ ಗಂಗಾ ಪಾತ್ರದಲ್ಲಿ ಒಂದು ದೀರ್ಘವಾದ ದೋಷಿಯು ದೃಕ್ಕಣಾಭಿಮುಖ ವಾಗಿ ಒತ್ತರದಿಂದ ಸಾಗಿತ್ತು. ಮೂರೂಸಂಜಿಯಾಗಿತ್ತು. ಭಾಗೀರಥಿಯ ಎರಡೂ ದಂಡೆಷ್ಟ ಪ್ರದೇಶವು ಹೊಗಯಂತಹ ಮಂಜನಿಂದ ಕಾಣದಂತಾಗೆ ಹತ್ತಿತ್ತು. ಇಂಥ ಮುಜ್ಜಿಂಜಿಯ ಸವಾಯದಲ್ಲಿ ಆ ದೋಷಿಯವರಿಗೆ ಎದುರಿನಿಂದ ಬರುತ್ತಿರುವ ಒಂದು ಚಿಕ್ಕದೋಷಿಯು ಕಾಣಿಸಿಕೊಂಡಿತು. ಕೂಡಲೇ ಇವರು ಗಟ್ಟದನಿಯಿಂದ “ನಿನ್ನ ಹೊಳೆಯನ್ನ ತುಸ ಅಡ್ಡ ಸರಿಸಿರಿ” ಎಂದು ಕೊಗಿದರು. ಆದರೂ ಆ ಚಿಕ್ಕದೋಷಿಯು ಸರಿಯದೆ ನೆಟ್ಟಿಗೆ ಬರುತ್ತಲೇ ಇದ್ದಿತು. ಅಷ್ಟರಲ್ಲಿ ಆ ದೊಡ್ಡ ದೋಷಿಯು ಚಿಕ್ಕ ದೋಷಿಯ ಪಕ್ಕದಲ್ಲಿಯೇ ಬಂದಿತು. ದೊಡ್ಡ ದೋಷಿಯವರು ಆತ್ಮ ನೋಡುತ್ತಾರೆ, ಚಿಕ್ಕ ದೋಷಿಯಲ್ಲಿ ಅಂಬಿಗರಾಗಲಿ, ಆದೋಂಗಳಾಗಲಿ ಯಾರೂ ಇರಲಿಲ್ಲ. ಒಂದು ವ್ಯಕ್ತಿಯು ಹೊಳೆಯಲ್ಲಿ ಪ್ರಚಾಳಾ ವಿಧಿನೇ ವಾಗಿ ಬಿದ್ದುಕೊಂಡಿದ್ದು, ಹೊಳೆಯು ಭಾಗೀರಥಿಯ ಪ್ರವಾಹಗುಂಟಿ ಸಾಗಿದೆ. ಕೂಡಲೇ ಆ ದೊಡ್ಡ ಹೊಳೆಯನು ತನ್ನ ಹೊಳೆಯ ಗತಿ ಯನ್ನ ಬದಲಿಸಿ, ಆ ಚಿಕ್ಕ ದೋಷಿಯ ಹುಂದಿನಿಂದ ಹೊಗಿ ಆದನ್ನ ಖಾಡಿದನು. ಎರಡು-ಮೂರು ಜನ ನಾವಿಕರು ಆದರಲ್ಲಿಉಂದು ಹೊಗಿ ಆ ಜೀತನಾವಿಹಿನೆ ವ್ಯಕ್ತಿಯ ಮೈಮುಟ್ಟಿ ಪರಿಸ್ಥಿತಿಸಿದರು. ಅವನಿಗೆ ಹೆಚ್ಚಾಗಿ ಗಾಯಗಳಾಗಿ ರಕ್ತಶಾರವದಿಂದ ಅಶಕ್ತತೆಯುಂಟಾಗಿದ್ದರೂ, ಇನ್ನೂ ಉಸಿ ರಾಧುತ್ತಿತ್ತು. ಆಗ ಅವರು ಅವನನ್ನ ತಮ್ಮ ದೋಷಿಯಲ್ಲಿ ಎತ್ತಿಕೊಂಡಿಯ್ದರು; ಹಾಗೆ ಆ ಚಿಕ್ಕ ದೋಷಿಯನ್ನು ಬಿಟ್ಟಬಿಟ್ಟಿರು. ಆದು ಪ್ರವಾಹದಗುಂಟಿ ನಡೆಯಿತು. ದೊಡ್ಡ ಹೊಳೆಯು ಪುನಃ ದೃಕ್ಕಣ ದಿಕ್ಕಿಗೆ-ತನ್ನ ಗಂತವ್ಯ ಮಾರ್ಗದ ಕಡೆಗೆ ಹೊರಡಿ ಸಾಗಲಾರಂಭಿಸಿತು.

ಅಂಬಿಗರ ಶುಕ್ರಾವಯಿಂದ ಗಾಯಪಟ್ಟಿನಿಗೆ ಜೀತನೆಯುಂಟಾಯಿತು. ಆಗ ಅವರು “ನಿಂಫಾದೆ”ಂದು ಇವನಿಗೆ ಕೇಳಿದರು. ಆವನು

ತನ್ನ ಗುರುತು ಕೊಡದೆ:—“ನಿವ್ಯತ್ ಎಲ್ಲಿಗೆ ಹೊರಟಿರುವರಿ?” ಎಂದು ಕೇಳಲು, ಅಂಬಿಗರು:—“ನಾವು ಸಪ್ತಗ್ರಾಮಕ್ಕೆ ಸಾಗಿರುವೆವು.” “ನಿವ್ಯತ್ ದಾರಿಯಲ್ಲಿ ಮತ್ತಾವ ನಾವೆಯನ್ನಾದರೂ ಕಂಡಿರಾ?” “ಇಲ್ಲ, ನೀನು ಗಾಯಪಟ್ಟಿದ್ದೇ ಈಕೆ?” “ಫರಂಗಿಗೆಂದನೆ ಕಾದುವಾಗೆ” “ಫರಂಗಿಗೆಂದನೆ ಕಾಳಿಗೆ ವೇ? ಎಲ್ಲಿ?” “ಮಹಿಸುಷಾಬಾದದ ಬಳಿಯ ಗೌರೀಶುರದ ಹತ್ತರ” “ಫರಂಗಿಗಳು ನಿಮ್ಮ ಹಡಗವನ್ನು ಸುಲಿದರೇನು?” “ಇಲ್ಲ, ಅವರು ನನ್ನ ಆಪ್ತಳೊಬ್ಬಿಗಳನ್ನು ಹರಣ ಮಾಡಿರುವರು.”

ಆ ವ್ಯಕ್ತಿಯ ಸುಧಿಯನ್ನು ಕೇಳಿ, ಒಬ್ಬ ಅಂಬಿಗನು ಆ ದೀರ್ಘ ಪೂರ್ವಿಯ ಮಧ್ಯಸ್ಥಾಳದೊಳಗಿನ ಕೋಣೆಯನ್ನು ಪ್ರವೇಶಿಸಿದನು; ಹಾಗು ತುಸ ಹೊತ್ತಿನಲ್ಲಿಯೇ ಒಬ್ಬ ಪ್ರೌಢ ಮನುಷ್ಯನೊಡನೆ ಆ ವ್ಯಕ್ತಿಯ ಬಳಿಗೆ ಬಂದನು. ಗಾಯಪಟ್ಟಿದ್ದವನು ನವತರುಣನು. ಬಟ್ಟವೋಗೆ ದವನು. ಬಲಿಪ್ಪಕಾಯನು. ಬಂದ ಪ್ರೌಢನು ಆ ತರುಣನ್ನು ಕುರಿತು;—“ನಿವ್ಯತ್ ಯಾರು, ಎಲ್ಲಿಯವರು?” ಮುಂತಾದವುಗಳನ್ನು ತಿಳಿಸುವ ಸಲು ವಾಗಿ ಅರಿಕೆ ಮಾಡಿಕೊಂಡನು; ಆದರೆ ತರುಣನು ತನ್ನ ಪರಿಚಯವನ್ನು ತಿಳಿಸಲಿಕ್ಕೆ ಸಮ್ಮತಿಸಲಿಲ್ಲ. ಆಗ ಆ ಪ್ರೌಢನು ಆ ಬಗ್ಗೆ ಪುನಃ ಕೇಳಿದೆ:—“ಯುವಕಾ, ನೀನು ಶಾರ-ಪೀರನೆಂತೆ ತೊರುತ್ತಿ. ನೀನು ಅಸ್ತ್ರವಿದ್ಯೆಯನ್ನು ಬಲ್ಲಿಯಾ? ಬಂದೂಕನಿಂದ ಗುರಿ ಹೊಡಿಯುವೆಯಾ?” “ನನಗೆ ಗೊತ್ತಿಲ್ಲದಂತಹ ಹಾಗು ಗತಿಯಿಲ್ಲದಂತಹ ಯಾವ ಶಸ್ತ್ರಾಸ್ತ್ರಾ ಇಲ್ಲ.” “ನಿನ್ನ ಜಾತಿ ಯಾವದ್ದು?” “ನಾನು ಬಂಗಾಲೀ ಬ್ರಾಹ್ಮಣನು. ಇದರ ಹೊರತು ನನ್ನ ಸಂಬಂಧದ ಯಾವ ಪ್ರಶ್ನೆಯನ್ನೂ ಸದ್ಯಕ್ಕೆ ಮಾಡಬೇಕಿರಿ. ತಾವು ನನಗಿಗೆ ಜೀವದಾತ್ಮಗಳು. ತಮ್ಮ ಆಜ್ಞಾ ಐಲಂಫನೆ ಮಾಡುವ ದೆಂದರೆ ನನ್ನ ಜೀವಕ್ಕೆ ಸಂಕಟವಾಗುತ್ತದೆ.”

ಆ ತರುಣನು ಬ್ರಾಹ್ಮಣನೆಂಬದನ್ನು ತಿಳಿದು ಆ ಪ್ರೌಢನು ಅವನಿಗೆ ನೆನುಸ್ಯಾರ ಮಾಡಿ ಅವನ ಪಾದ ಧೂಲಿಯನ್ನು ತಿರಸಾವಹಿಸಿ:—ತಾಕೂರ, ತಾವು ಒಳಗೆ ಬಸ್ಸಿರಿ, ಎಂದಂದು ಅವನನ್ನು ಆ ಡೋಣಿಯೊಳಗಿನ ತಮ್ಮ ಕೋಣೆಗೆ ಕರಿದೊಯ್ದನು. ಆ ಡೋಣಿಗೆ ಒಂದೇ ಒಂದು ಚಿಕ್ಕ ಕೂರಡಿಯಾದ್ದಿತು. ಆದರಲ್ಲಿ ಮೃದುವಾದ ಹಾಸಿಗೆಯ ಮೇಲೆ ಒಬ್ಬ ಸುಂದರ ತರುಣನು ಚಿದ್ದು ಕೊಂಡಿದ್ದನು. ಪ್ರೌಢನು ಒಳಗೆ ಬಂದು ಆ ಬಿನ್ನು

ಕೊಂಡವನನ್ನದ್ದೇ ಶಿಂಹಿ:—ಗೋಷ್ಠಾ, ಈ ನಮ್ಮ ಅತಿಥಿಯು ಬ್ರಾಹ್ಮಣನು, ಇವರಿಗೆ ನಮಸ್ಕಾರ ಮಾಡೇಇಲ್ಲ, ಎಂದನು. ಕೂಡಲೇ ಆ ತರುಣನು ಬ್ರಾಹ್ಮಣನಿಗೆ ನಮಸ್ಕಾರಿಸಿದನು.

ಬ್ರಹ್ಮ ಆ ಪ್ರಾಣಿನು ಪುನಃ—ಗೋಷ್ಠಾ, ನಮ್ಮ ಸ್ವಂತದ ಬಂದೂಕೆ ಗಳನ್ನೆಲ್ಲ ಹೊರಹೊರಹಿಸು, ಎನಲು, ಗೋಷ್ಠಾನು ಆ ಪ್ರಾಣಿಯ ನೆಲ ಮನೆಯಿಂದ ಒ-ಗಂ ಬಹುವಾಲ್ಯ ಬಂದೂಕಗಳನ್ನು ತಂದನು. ಆಗ ಪ್ರಾಧನು ಬ್ರಾಹ್ಮಣನ್ನದ್ದೇ ಶಿಂಹಿ:—ತಾಕೂರ, ಇವುಗಳೊಳಗಿನ ತಮ್ಮ ಮನಸ್ಸಿಗೆ ಬರುವ ಯಾವುದೊಂದು ಬಂದೂಕನ್ನು ತಕ್ಕೊಳ್ಳಿ. ಕೂಡಲೇ ತರುಣನು ಆವುಗಳೊಳಗಿನ ಹಿಂದು ಎಲ್ಲಕ್ಕೂ ಕ್ಷೇತ್ರವಾದ ಆದರೆ ಸಾಮಂಧ್ಯದಲ್ಲಿ ಹಿಳ್ಳೀ ಬಲವಾದ ಬಂದೂಕನ್ನು ತಕ್ಕೊಂಡನು. ಅಷ್ಟರಲ್ಲಿ ಗೋಷ್ಠಾನು ಆ ಕೋಣೆಯ ಮಾಡಿಗೆಯ ಮೇಲಿದ್ದ ಮದ್ದ-ಗುಂಡುಗಳನ್ನು ತಂದು ಆವನ ಮುಂದಿಟ್ಟನು. ತರುಣನು ಅವನ್ನೆಲ್ಲ ತನ್ನ ವಶದಲ್ಲಿಟ್ಟು ಟಿಪ್ಪಣಿಂದು ಸಜ್ಜಾದನು. ನಂತರ ಪ್ರಾಧನು:—ತಾಕೂರ, ನಿಮ್ಮ ವಿಶೇಷ ಆಯಾಸಪಟ್ಟಿರುವಿರಿ; ಆದ್ದರಿಂದ ತುಸ ವಿಶ್ವಾಂತಿ ಹೊಂದಿರಿ, ಎನಲು, “ಭೇಣಿ ಭೇಣಿ, ನನಗೆ ಎಷ್ಟುಷ್ಟು ಆಯಾಸವೆನಿಸುವದಿಲ್ಲ.” ‘‘ಹಾಗಾ ದರೆ ಇತ್ತು ಬಸ್ಸಿರಿ; ರಾತ್ರಿಯಲ್ಲಿ ಮಾಡಬೇಕಾದ ಯುದ್ಧದ ಸಿದ್ಧತೆ ಮಾಡೋಽಿ’’ “ನಿಮ್ಮ ನಾವಿಕರೆಲ್ಲರೂ ಬಂದೂಕಗಳನ್ನು ಓಡಿಯ ಬಲ್ಲರೇ” ಎಂಬ ತರುಣನ ಪ್ರಶ್ನೆಗೆ ಪ್ರಾಧನು:—ತಾಕೂರ, ನಮ್ಮ ಅಂಬಿಗರು ಜಾತಿಯ ಗಂಗಾಪುತ್ರರಲ್ಲ; ಇವರೆಲ್ಲರೂ ಶಸ್ತ್ರಾಸ್ತ್ರಗಳ ಶಿಕ್ಷಣ ಪಡೆದಂತಹ ಶಿವಾಯಿಗಳು. ಇವರು ಪ್ರಸಂಗದಲ್ಲಿ ಯುದ್ಧವನ್ನೂ, ಅದಿಲ್ಲ ದಾಗ ಅಂಬಿಗರ ಕೆಲಸವನ್ನೂ ಮಾಡುತ್ತಿರುತ್ತಾರೆ.

“ನಿಮ್ಮ ಬಳಿಯಲ್ಲಿ ಎಷ್ಟು ಜನ ಶಿವಾಯಿಗಳಿರುತ್ತಾರೆ?” “ನೂಡ್ದೆ ವತ್ತುಮಂದ. ಎಲ್ಲರ ಬಳಿಯಲ್ಲೂ ಬಂದೂಕಗೇರಿರುತ್ತವೇ.” ..ಅವರು ಅವಕ್ಕೆಲ್ಲ ಮದ್ದ-ಗುಂಡುಗಳನ್ನು ತುಂಬಿರುವರೋ?”, “ಆ ಏಷಯವನ್ನು ಕೇಳ ತಿಳಿಯನಾ, ಬಸ್ಸಿರಿ” ಎಂದಂದು ಪ್ರಾಧನು ಆ ತರುಣನೊಡನೆ ಆ ಕೋಣೆಯಿಂದ ಹೊರಗೆ ಬಂದನು.

ಆ ಮೂವರೂ ಕೋಣೆಬಿಟ್ಟು ಹೊರಗೆ ಬಂದಾಗ ಶುಕ್ಲಪಕ್ಷದ ನವ ಮಿಯ ಚಂದ್ರಜ್ಯೋತಿಯು ಎಲ್ಲಿ ದೆಯಲ್ಲಿಯೂ ಚೆನಾಬ್ಬಿಗಿ ಚೆಳಗೆತ್ತತು.

ಅಂಧಕಾರವು ಇದ್ದಿಲ್ಲವೆಂತಲ್ಲ, ಅದು ದೊಡ್ಡ ದೊಡ್ಡ ತರುಗೇ ಮತ್ತು ಗೀ-ಗಂಹ್ಯರಗಳ ಅಶ್ರಯದಲ್ಲಿ ಸೇರಿತ್ತು.

ಪ್ರೌಢನು ಮುಖ್ಯ ಅಂಬಿಗನನ್ನು ಕರೆಯಲು, ಆವನು ದೋಷಿಯ ಕಣಣಧಾರವನನ್ನು ಮತ್ತೊಂದು ಬ್ಬಿನ ಕೈಗೆ ಕೊಟ್ಟು ಬಂದನು. ಆಗ ಪ್ರೌಢನು:- ಕೇನಾರಾಮ, ಇಂದು ರಾತ್ರಿಯಲ್ಲಿ ಕಾಳಿಗೆನಾಗೆಬಹುದಾಗಿದೆಯಾದ್ದರಿಂದ ಸಿದ್ಧವಾಗಿರು. ಕೇನಾರಾಮನು ಒಡೆಯನ ಈ ಅಪ್ರತ್ಯೇಕಿಯಿಂದ ಕೊಂಚವೂ ವಿಸ್ತೃತನಾಗಿದೆ:-ಯಾಂತೊಡನೆ ಕಾದುವದು ಧಣಿಯರೇ? “ಫಿರಂಗಿದಸ್ಯ ಗಳಿಂತಾಗಿದೆ” “ಇಲ್ಲಿಯೂ ಫಿರಂಗಿಗಳೇ? ಬರೇ ನಮ್ಮ ಸಹ್ತಾಗ್ರಮದಲ್ಲಿ ಅವರ ಉಪಟಿಷಠಿದ್ದಿರಬಹುದೆಂದು ನಾನು ತಿಳಿದಿದ್ದೇನು; ಆದರೆ ಅವರು ಇಡೀ ಬಂಗಾಲದೇಶವನ್ನೇ ಸುಗ್ಗಿರುವರಲ್ಲವೇ? ಹಾಗಾದರೆ ಅ-ಇ ತೋರ್ಹು ಗಳನ್ನು ತೆಗೆದು ಸಿದ್ಧಪಡಿಸಲ್ಲಾ?” “ಅವಕ್ಕಾಗಿ ಮಾಡು. ಮದ್ದಾಗುಂಡುಗಳ ಕೂರತೆಯಿಲ್ಲವಷ್ಟೇ?” “ಹಿಡೆಯರೇ, ನಮ್ಮಲ್ಲಿ ಬೇಕಾದವ್ಯಾಪಕ ಮದ್ದಾಗುಂಡಿದೆ; ಆದರೆ ಕಾದಾಳುಗಳೇ ಕುಡಿಮೆ. ನಮ್ಮ ಇಷ್ಟ ದೊಡ್ಡ ಯುದ್ಧದ ತೋಳಿಗೆ ತೀರ ಕಡಿಮೆಯೆಂದರೆ ಮೂನ್ಹಾರು ಜನ ಶಿಪಾಯಿಗಳಾದರೂ ಬೇಕು.” “ಅದಿರಲಿ, ನಿಮ್ಮ ಬಂದೂಕಗಳಿಲ್ಲವೂ ತುಂಬಿ ಸಜ್ಜಾಗಿವೆಯೋ?” “ಎಲ್ಲವೂ ಸಜ್ಜಾಗಿವೆ. ತೋರ್ಹುಗಳನ್ನು ಷಟ್ಟು ಮಾತ್ರ ಈಗ ಸಿದ್ಧಪಡಿಸುವೇವು” ಎಂದಂದು ಕೇನಾರಾಮನು ತನ್ನ ಸ್ಥಳಕ್ಕೆ ಹೋಗಿ, ದೋಷಿಯ ನೆಲಮನೆಯೋಳಿಗಿನ ಅ-ಇ ತೋರ್ಹಗಳನ್ನು ತೆಗೆದು ಮೇಲೆ ಹೂಡಲಿಕ್ಕೆ ತನ್ನ ಕ್ಯಾಕೆಳಿಗಿನವರಿಗೆ ಹೇಳಿದನು. ಆ ಪ್ರಕಾರ ಅಲ್ಲವಾದಿಯಲ್ಲಿಯೇ ತೋರ್ಹಗಳು ಸಿದ್ಧವಾದವು.

ಬಳಿಕ ಆ ದೋಷಿಯ ನಕ್ಕತ್ರಗತಿಯಿಂದ ತೀಪ್ರವಾಗಿ ಸಾಗಿಸಲ್ಪಡ ಹತ್ತಿತ್ತು. ಆ ರಾತ್ರಿಯ ಅನೇ ಪ್ರಹರವು ಸಂದುಹೋಯಿತು. ಅಪ್ಪರಲ್ಲಿ ಭಾಗೀರಥಿಯ ಪಶ್ಚಿಮ ತಟಾಕದ ಕಡೆಗೆ ದೊಡ್ಡ ಉರಿಯು ಕಾಣಿಸತ್ತೊಡಗಿತು. ಅದನ್ನು ಕಂಡು ಪ್ರೌಢನು ಕೇನಾರಾಮನನ್ನು ದ್ವೀಪಿಸಿ:— ಈ ಬೆಂಕಿಯಾತರದು? “ಯಾವುದೋ ಒಂದು ಉರಿಗೆ ಬೆಂಕಿಹತ್ತಿದಂತೆ ತೋರುತ್ತದೆ” ನೋಡನೋಡುವವ್ಯಾಪಲ್ಲಿ ದೋಳಿಯು ಆ ಬೆಂಕಿಹತ್ತಿದ ಕಡೆಗೆ ಬಂದು ಬಿಟ್ಟಿತ್ತು. ಹಂದು ದೊಡ್ಡ ಉರಿಗೆ ಬೆಂಕಿಹತ್ತಿದೆಂಬದು ದೋಷಿಯೋಳಿಗಿನವರಿಗೆಲ್ಲಾಗೂ ತಿಳಿಯಿತು. “ಇಷ್ಟ ದೊಡ್ಡ ಉರು

ಹಿಮೈಲೀ ಎಲ್ಲ ಕಡೆಯಂದಲೂ ಉರಿಯುತ್ತಿರುವದೇಕೆ? ಈ ಗ್ರಾಮಕ್ಕೆ ಬೇಕಂತ ಯಾರಾದರೂ ಬೆಂಕೆ ಹಚ್ಚಿರಬಹುದಾಗಿದೆ” ಎಂದು ಎಲ್ಲರೂ ತಕ್ಷಿಸಿದರು. ಅವರೊಳಗಿನವನೊಬ್ಬನು:—“ಫಿರಂಗಿಗಳ ಕೃತ್ಯವಿದಲ್ಲ ವಷ್ಟಿ?” ಎಂದು ಸುಜಿಯಲು, ಕೇನಾರಾಮವನು:—ಭುಗವಂತನಿಗೆ ಗೊತ್ತು. ಹುಜೂರ, ಅಪ್ಪತೆಯಾದರೆ ನಮ್ಮ ಜೋಣಿಯನ್ನು ಆ ದಂಡಗುಂಟಿ ಬಿಡುತ್ತೇನೆ. ಅಂದರೆ ನಿಜಾಂತಿಯು ಗೊತ್ತಾಗುವದಲ್ಲದೆ, ಅತ್ತಣಿ ಗಿಡವುರಗಳ ಕವಿನೇಳಲಲ್ಲಿ ಸಾಗುವದರಿಂದ ಇದು ಹೆರವರಿಗೆ ಹಿಮೈಲೀ ಗೊಚರವಾಗಲಿಕ್ಕಿಲ್ಲ; ಹಾಗು ನಮ್ಮ ಮೇಲೆ ಹಿಮೈಲೀ ಸಂಕಟವೂ ಪ್ರಾಪ್ತವಾಗಲಿಕ್ಕಿಲ್ಲ, ಎಂದೆನ್ನಲು, ಪ್ರಾರ್ಥನು:—ಹಾಗೆಯೇ ಆಗಲೆಂದನು.

ಇಷ್ಟರಲ್ಲಿ ಎದುರಿನಿಂದ ಬರುತ್ತಿರುವ ಹಂದು ಬಹು ದೊಡ್ಡ ಯುದ್ಧದ ಹಡಗವನ್ನು ಕಂಡು, ಕೇನಾರಾಮನು ತನ್ನ ಜೋಣಿಯನ್ನು ಭಾಗಿರಧಿಯ ಪಕ್ಷಿ ಮುದಂಡಯ ಹಂದು ಕ್ಷೇತ್ರಪ್ರತಿನಲ್ಲಿ ಸರಿಸಿ ಹಂದು ಗಿಡದ ಕವಿನೇಳಲಲ್ಲಿ ನಿಲ್ಲಿಸಿ ಕಟ್ಟಿದನು; ಹಾಗು ಅಂ-ಇ ಜನ ಆಂಬಿಗರನ್ನು ಆ ಜೋಣಿಯನ್ನು ಕಾಯಹಚ್ಚಿ ಉದಿದನರೆಲ್ಲರೂ ದಂಡಯ ಮೇಲಿಂದರು. ದಂಡಯ ಮೇಲಿಂದ ಕೂಡಲೇ ಬ್ರಹ್ಮಣತರುಣನನ್ನು-ಮಯೂಖನನ್ನು ಕುರಿತು ಪ್ರಾರ್ಥನು:—“ಹಾಕೂರ, ಈ ಗ್ರಾಮವು ತಮಗೆ ಪರಿಚಯದ್ವಷ್ಟೇ” “ಇಲ್ಲ. ನಾವು ಈಗ ನೆಟ್ಟಿಗೆ ಉರೋಳಿಗೆ ಹೋಗಿದೆ ನದಿಯ ದಂಡಗುಂಟಿ ಸಾಗಬೇಕು. ಅಂದರೆ ನಾವು ನಮ್ಮ ಜೋಣಿ ಹಾಗು ಎದಃರಿನಿಂದ ಒರ ಬಹುದಾದ ಶತ್ರುಗಳ ಗುಂಪು ಇವರ ನಡುವೆ ಹೋದಂತಾಗುವದು. ಹೀಗೆ ಮಾಡುವದರಿಂದ ಬೇಕಾದಾಗ ನಾವು ನಮ್ಮ ಜೋಣಿಯನ್ನು ಸೇರಬಹುದು.” ಮಯೂಖನ ಈ ಯುಕ್ತಿಸಮ್ಮತ ಸುಜಿಯನ್ನು ಕೇಳಿ ಪ್ರಾರ್ಥನು:—ಇದು ಹಿಳ್ಳೇ ಹಂಬಿಕೆಯು! ಮಯೂಖ, ನೀನು ಸಂಗ್ರಹ ಶಾಸ್ತ್ರದಲ್ಲಿ ಪಾರಂಗತನಿದ್ದಂತೆ ತೋರುತ್ತುದೆ.

ಆ ಜೋಣಿಯ ಹಡೆಯನಾದ ಆ ಪ್ರಾರ್ಥನ ಹೇಸರು ಗೊರುಳವಿಹಾರಿಯು. ಅತನ ಆ ತರುಣ ಮಗನೇ ಗೋಷ್ಠವಿಹಾರಿಯು. ಇವರು ಸಪ್ತಗ್ರಾಮದ ಸುಪ್ರಸಿದ್ಧ ವಣಿಕರು. ಬಳಿಕ ಗೊರುಳ, ಗೋಷ್ಠ ಮತ್ತು ಮಯೂಖರು ಅಂಬಿಗರ ಮುಂದೆ ಮುಂದೆ ನಡೆದರು. ಕೆಲದಾರಿ ಕ್ರಮಾಗಿ ಬಳಿಕ ಮಯೂಖನು:—ಗೊರುಳವಿಹಾರಿಶ್ರೀಸ್ವಿಗಳೇ, ನಾವಿಗೆ

ಎಲ್ಲರೂ ಒತ್ತುಟ್ಟಿಗೇ ಹೋಗೆನದುಬಿತವಲ್ಲ. ನಾವಿಕಗಳದಲ್ಲಿ ಎರಡು ತಂಡಗಳನ್ನು ಮಾಡಿ ಒಬ್ಬರು ಒಂದು ಭಾಗದೊಡನೆ ಉರೀಳಿಗೆ ಹೋಗಿ ಉರವರಿಗೆ ಸಹಾಯ ಮಾಡಬೇಕು. ಇನ್ನೊಬ್ಬರು ಉಳಿದ ನಾವಿಕರೊಡನೆ ಈ ನದೀ ತಟಾಕದಲ್ಲಿಯೇ ಇದ್ದು ಪೈರಿಗಳ ದಾರಿಕಾಯು ತ್ರಿರಬೇಕು. ಮಂತುಂಬಿನೆ ವಿಚಾರವು ಸೆಟ್ಟಿಗೆ ಸಮ್ಮತವಾಯಿತು. ೨೦-೨೦ ಜನ ಅಂಬಿಗರ ಏ ಗುಂಪುಗಳನ್ನು ಮಾಡಿ, ಒಂದನ್ನು ತಕ್ಷಾಂಡ ಗೋಕುಲನು ತನ್ನ ಮಗನೊಡನೆ ನದೀತಟಾಕದಲ್ಲಿ ನಿಂತನೆ. ಮತ್ತೊಂದು ಗುಂಪಿನೊಡನೆ ಮಂತುಂಬಿನು ಉರವರಿಗೆ ನೇರವಾಗುವದಕ್ಕಾಗಿ ಸಾಗಿದನು.

ಅಲ್ಲಾವಧಿಯಲ್ಲಿಯೇ ಉರೀಳಿಗೆ ಬಂದೂಕಿನ ಸಪ್ತಾವಾಗತೊಡಗಿತು; ಹಾಗು ಕ್ಷಣಾರ್ಥದಲ್ಲಿ ಒಬ್ಬ ಶಿವಾಯಿಯು ಧಾವಿಸುತ್ತ ಬಂದು, “ನಮ್ಮನ್ನು ನೋಡಿ ಪೈರಿಗಳು ಬುಡತೊಡಗಿರುವರು. ಅವರ ಹಡಗು ಪಡೆಯು ಈಗಲ್ಲಿದೆ?” ಎಂದು ಗೋಕುಲನಿಗೆ ಪ್ರಶ್ನಾವಾಡಲು, “ಅವರ ಹಡಗವು ಎಲ್ಲಿದೆಯೇ ತಿಳಿಯದು. ತತ್ತುಗಳು ಫಿರಂಗಿಗಳೇ ಏನು?” “ಫಿರಂಗಿಗಳಲ್ಲದೆ ಆನ್ತರಾರು ಇಂಥ ನೀಇ-ಉರೀಳಿಗಿನವರೆಲ್ಲರೂ ಮಲಗಿದ ಹೊತ್ತಿನಲ್ಲಿ ಎಲ್ಲ ಕಡೆಯಿಂದಲೂ ಇಡೀ ಉರಿಗೇ ಬೆಂಕಿ ಹಚ್ಚುವ— ಉದ್ದೇಶ್ಯೇಗ ಮಾಡುವವರು?”

ಇದೇ ಕಾಲಕ್ಕೆ ಫಿರಂಗಿಗಳ ಹಡಗಿನಸಂತಹ ಒಂದು ವಿಶಾಲವಾದ ಹಡಗವು ಭಾಗೀರಥಿಯ ಇನ್ನೊಂದು ಒತ್ತಿನೊಳಗಿಂದ ಗಂಗೆಯನ್ನು ಪ್ರವೇಶಿಸಿತು. ಅದನ್ನು ಕಂಡು ಗೋಕುಲನು ಆ ಶಿವಾಯಿಯನ್ನುದ್ದೇಶಿಸಿ:— ಇಗೋ ಈ ನಾವು ಫಿರಂಗಿಗಳದೆಂದು ತೋರುತ್ತಿದೆ. ನೀನು ಬಂದದಾರಿಯಿಂದ ಬುಡುತ್ತ ಹೋಗಿ ಇನ್ನು ಉರೀಳಿಗೆ ನಿಲ್ಲುವದರಿಂದ ಉಪಯೋಗ ಪಿಲ್ಲಿಂದೂ ತತ್ತುಗಳು ನಾವೆಯನ್ನೇರಿ ಬುಡಿದರೆಂದೂ ಮಂತುಂಬಿನಿಗೆ ತಿಳಿ, ಅವನೊಡನೆ ಎಲ್ಲರೂ ಅತಿತೀವ್ರವಾಗಿ ಡೋಳಿಗೆ ಬರಿ, ಎಂದು ಹೇಳಿದನು.

ಶಿವಾಯಿಯು ಹೊರಟು ಹೋದನು. ಗೋಕುಲನು ಡೋಳಿಗೆ ಬಂದನು. ತುಸಹೊತ್ತಿನಲ್ಲಿಯೇ ಮಂತುಂಬಿನೂ, ಅವನ ಜೊತೆಯ ಅಂಬಿಗರೂ ಡೋಳಿಗೆ ಬಂದರು. ಅವರ ಡೋಳಿಯು ಕೂಡಲೆ ದಕ್ಕಿ ಕೂಬಿ ಮುಖವಾಗಿ ತೀರನೇಗದಿಂದ ನಡೆಯಹತ್ತಿತು. ಬಳಿಕ ಕೋಡೆ

ಯಲ್ಲಿ ಕುಳಿತುಕೊಂಡು ಗೋಕುಲನು ಮಯೂಖಿನಿಗೆ ಅನ್ನುತ್ತಾನೇ:—
 “ಶಾಕಾರ, ಇನ್ನು ಎರಡು ದಿನಗಳಿಗೆ ನಾವು ಸಪ್ತಗಾರುಮಕ್ಕೆ ತಲುಪುವೆನ್ನ.
 ತಾವು ಆಲ್ಲಿ ಯಾರಲ್ಲಿ ಉಳಿದುಕೊಳ್ಳುತ್ತೀರಿ?” “ಫೌಜದಾರ ಕಲಿಮುಲ್ಲಾ
 ಖಾನೆರಲ್ಲಿ” “ಹೋದ ಕೆಡಲೆ ನೆಟ್ಟಿಗೆ ನೀವು ಫೌಜದಾರರ ಕಡೆಗೇ ಹೋಗುವಿರೇನು? ಸಪ್ತಗಾರುನುದಲ್ಲಿ ನಿಮ್ಮ ಗುರುತಿನ ಜನರು ಹೆಚ್ಚಾಗಿ
 ರುವರೇನು?” “ಅಲ್ಲಿ ನನ್ನ ಪರಿಚಯದವರಾರೂ ಇಲ್ಲ. ನನ್ನ ತಂದೆಯು
 ಖಾನಾನುಬಂಧಿಕರಲ್ಲಿ ಒಬ್ಬಿಬ್ಬಿರಿಯತ್ತಾರೆ.” “ಅವರಿಗೆ ನಿಮ್ಮ ಪರಿಚಯ
 ವುಂಟೋ?” “ಭೇ-ಭೇ. ಬಹಳವಾದರೆ ಅವರು ನನ್ನ ಹೆಸರನ್ನು ಮಾತ್ರ
 ಕೇಳಿರಬಹುದು” “ಹಾಗಾದರೆ ನೀವು ಹೋದಕೊಡಲೆ ಉಳಿಕೊಳ್ಳುವ
 ದೆಲ್ಲಿ?” “ಯಾರೂ ನನ್ನನ್ನು ಗುರ್ತಿಸದಿದ್ದರೆ ನಾನು ಧರ್ಮಸಾಲೆಯಲ್ಲಿ
 ರಚೇಕಂದಿರುತ್ತೇನೇ.” ಶಾಕಾರ, ಹಾಗೆ ಮಾಡದೆ ದಯವಿಟ್ಟು ನೀವು
 ಸಪ್ತಗಾರುಮದೊಳಗಿನ ನನ್ನ ಖಾನಾರಿನಲ್ಲಿ ವಾಸಿಸಬೇಕು. ಆಲ್ಲಿ ನಿಮು
 ಗಾವ ತರದ ಅಭಾವವೂ ಆಗದಂತೆ ಸೋಡಿಕೊಳ್ಳುತ್ತೇನೇ” “ಗೋಕುಲ
 ವಿಹಾರಿತ್ರೇಷ್ಟಿಗಳೇ, ನೀವು ನನ್ನ ಜೀವದಾತ್ಯಗಳು. ನೀವು ನಿಮ್ಮ
 ಸಾವಿಕರಿಂದ ಇಂದು ನನ್ನನ್ನು ಉಪಚರಿಸದಿದ್ದರೆ, ನಾನು ಈ ಗಂಗಾನದಿ
 ಯಲ್ಲಿಯ ಅದಾವ ರೂಕ್ಹ-ವೊಸಿನ ಪಾಲಾಗುತ್ತಿದ್ದನೋ ಯಾರು ಹೇಳ
 ಬೇಕು? ನೀವು ನನ್ನ ಏಕವಾತ್ರ ಆಶ್ರಯದಾತ್ಯಗಳಾದುದರಿಂದ, ನೀವು
 ಹೇಳುವಂತೆ ಕೇಳಲಿಕ್ಕೆ ನಾನು ಸಾನಂದದಿಂದ ಸಿಧವಾಗಿರುತ್ತೇನೆ. ಸಪ್ತ
 ಗಾರುಮಕ್ಕೆ ನಾನು ಅವರಿಟಿನು; ಕ್ಯಾಯಲ್ಲಿ ಕಾಸಿಲ್ಲದ ತಿರುಕ್ಕನು. ತಾವು
 ದಯಯಿಟ್ಟು ನನಗೆ ಮತ್ತೆ ತಮ್ಮಲ್ಲಿಯೇ ಆಶ್ರಯ ಕೂಡಬಯಸಿದ್ದನ್ನು
 ಕೇಳಿ ನನ್ನ ಪ್ರಾಚೀನ ಸುಕೃತವೇ ಬಂದು ನಿಂತಿತೆಂದು ಈಗ ನಾನು
 ತಿಳಿಯುತ್ತೇನೆ

ಹೀಗೆ ಅವರಲ್ಲಿ ಸಂಭಾವಣವು ನಡೆದಿರಲು, ಹಿನ್ನೆಲೆ “ಧಡಲ್”
 ಎಂಬ ಕಣಕತೊರವಾದ ತೋಫಿನ ಸಪ್ತಾವು ಇವರ ಡೋಣಿಯ ಹಿಂದು
 ಗಡೆಯಲ್ಲಿ ಆಯಿತು ಆ ಘನಘೋರ ನಾದದಿಂದ ಗಾಳಿಗೆ ಸಿಕ್ಕ ಒಣಿದ
 ಲತಾಪತ್ರದಂತೆ ಇವರ ಡೋಣಿಯು ನೆಡುಗಹತ್ತಿತು. ಕೂಡಲೆ ಗೋಕುಲ
 ವಿಹಾರಿಯು ಕೋಣೆಯೊಳಗಿನ ದೀಪವನ್ನು ನಂದಿಸಿ, ಹೂರಿಗೆ ಬಂದು
 ಸೋಡಹತ್ತಿದನು. ದೂರದ ಕತ್ತಲು ಪ್ರದೇಶದಲ್ಲಿ ಯುದ್ಧದ ಹಡಗಿ

ನಂತಹ ಹಿಂದು ಏಸ್ಟ್ರೋತವಾದ ನಾವೇಯು ನಿಂತುಕೊಂಡಿತ್ತು. ಅಷ್ಟುರಲ್ಲಿ ಮುಖ್ಯ ಕಣಧಾರನು ಸೆಟ್ಟಿಯ ಬಳಗೆ ಬಂದು: —ಹಿಡೆಯೇ, ಫಿರಂಗಿ ಗಳ ನಾವು ಆಗ ನಮ್ಮ ಮುಂದೆ ಹೊರಟಿದ್ದೇ ನೋ ನಿಜ; ಆದರೆ ಈಗ ಅದು ನಮ್ಮ ಹಿಂದೆ ಬರುತ್ತಿದ್ದು, ಆದರೂ ಇಗಿಂದ ಹಾರಿಸಲ್ಪಟ್ಟ ತೋಫಿನೆ ಗುಂಡು ನಮ್ಮ ಡೋಣಿಗೆ ಬಡಿಯಿತು. ಅದರಿಂದ ನಮಗೆ ವಿಶೇಷ ಹಾನಿ ಯಾಗೆದಿದ್ದರೂ, ನಮ್ಮ ಒಬ್ಬ ಶಿಪಾಯಿಯು ಪ್ರಾಣಕ್ಕೆ ರವಾದನು!

“ನಮ್ಮ ತೋಫಿ ಸಿದ್ಧ ವಿದೆಯಷ್ಟೇ?” “ಇದೆ; ಆದರೆ ನಮ್ಮ ಗುಂಡುಗಳು ಅಷ್ಟು ದೂರ ಹಾರುವದಿಲ್ಲ.” “ಹಾಗಾದರೆ ಚೇಗನೆ ನಮ್ಮ ಡೋಣಿಯನ್ನು ಹಿಂದಿರುಗಿಸು.” ಗೋಕುಲವಿಹಾರಿಯ ಆಜ್ಞೆಯಾದ ಕೂಡಲೆ ಡೋಣಿಯು ಹಿಂದಿರುಗಿ ಉತ್ತರ ದಿಕ್ಕನ್ನು ಹಿಡಿದು ಸಾಗಿತು. ಆಗ ಗೋಕುಲನು “ತಾಕೂರ, ಈ ಅತ್ಯಾಚಾರವನ್ನು ತಡೆಯಲಾರಿನು. ಇನ್ನು ನಾನೇ ಮುಂದಾಗಿ ಅವಡೆಡನೆ ಕಾದುವೇನು” ಎಂದು ಮಯೂಖಿ ನಿಗೆ ತಿಳಿಸಲು, “ನಿಮ್ಮ ಮೇಲೆ ಹೀಗೆ ಅತ್ಯಾಚಾರ ಮಾಡುವವರಾರು?” “ಮತ್ತೆ ಯಾರು ಮಾಡುವವರು? ಆ ನಿಚ ಪ್ರಾತುರ್ಗಿಇಜ ವಳಿಕೆರು ಅಥವಾ ಫಿರಂಗಿ ದಸ್ಯಗಳು.” “ಪ್ರಾತುರ್ಗಿಇಜ ವ್ಯಾಪಾರಕ್ಕೆ ದಸ್ಯ ಗಳೇನು?” “ಅಹುದು. ಬಿಗುವು ಕಂಡಲ್ಲಿ ಅವರು ವ್ಯಾಪಾರ ಮಾಡುತ್ತಾರೆ; ಪ್ರೋಳ್ಯು ತೋರಿದಲ್ಲಿ ಕೊಲೆ-ಸುಲಿಗೆ ಮಾಡುತ್ತಾರೆ.” “ಇತ್ತ ಕಡೆಯ ಹೊಜದಾರನು ಇವರನ್ನು ಶಿಕ್ಷಿಸುವದಿಲ್ಲ ಕೇ?” “ಅಸಾಧ್ಯ ವೆಂದು ಅವನು ಅವರ ಗೋಡವೆಗೆ ಹೊಗುವದಿಲ್ಲ.” “ಖಚೇದಾರನೂ ಇತ್ತ ಲಕ್ಷ್ಯಗೊಡುವದಿಲ್ಲೇನು?” “ತಾಕೂರ, ಹಿಳಗೆ ಬಸ್ತಿರಿ; ಅದೆಲ್ಲ ವನ್ನು ತಿಳಿಸುತ್ತೇನೆ” ಎಂದಂದು ಗೋಕುಲವಿಹಾರಿಯು ಮಯೂಖಿ ಹಾಗು ಗೋಷ್ಠೆಡೊಡನೆ ಆ ಡೋಣಿಯಾಳಿನ ಕೋಣೆಯನ್ನು ಪ್ರವೇಶಿಸಿದನು



ಇನ್ನೇ ತರಂಗ.

—(೦)—

ಅತಿಥಿ-ಪರಿಚಯ.

“

ತಾಕೂರ, ನಾವು ಈಗ ಡಾಕಾದಿಂದ ಬರುತ್ತಲಿದ್ದೇವೆ. ಬಂಗಾಲದ ಪ್ರಸ್ತುತ ಸುಭೇದಾರನು ಫಿರಂಗಿಗೆ ಅತ್ಯಾಚಾರದಿಂದ ತನ್ನ ದರಿದ್ರ ಪ್ರಜಿಗೆಷನ್ನು ರಕ್ಷಿಸಲಿಕ್ಕೆ ಅಸಮರ್ಥನಾಗಿರುತ್ತಾನೆ; ಅದರಿಂದ ನಾವೇ ಈ ಫಿರಂಗಿ ದಸ್ತುಗೆ ಕೂಡ ಹೋರಾಡಬೇಕಾಗಿದೆ” ಎಂ-ಉ ಗೋಕುಲ ವಿಹಾರಿಯು ಸುಜಿಯಲು, ಮಯೂಳಿನು:—ಹಾ ಗಾದರೆ ದಿಲ್ಲಿ ಬಾದಕಹನ ಬಳಿಯಲ್ಲಿ ಫಿರ್ಯಾದು ಮಾಡಬಾರದೇತಿ? “ತಾಕೂರ, ನಾವು ಬಡ ವ್ಯಾಪಾರಿಗಳು. ಫಿರಂಗಿಗೆ ಉಪಟಿಳಿದಿಂದ ಈ ವರ್ಗೆ ನೆಮ್ಮೆ ಸರ್ವಸ್ವಪೂರ್ವಾ ನಾಶವಾಗಿ ಹೋಗಿದೆ. ಏನು ಅಲ್ಪಸ್ವಲ್ಪ ಉಳಿದಿದೆಯೇ ದಿಲ್ಲಿಗೆ ಹೋದರೆ ಅದೂ ಹೋಗುವದು.” “ಅದೇಕೆ, ಸ್ವತಃ ಬಾದ ಶಕನು ಅದನ್ನು ಕಸಗೊಳ್ಳುವನೇನು?” “ಇಲ್ಲ; ಆದರೆ ನಾನು ಇಲ್ಲಿದೆ ಬಾದಕಹನ ದಬಾರಿಗೆ ಹೋಗಿ ತಲುಪುವವ್ಯಾರಲ್ಲಿ ಈ ಫಿರಂಗಿ ಎಂ ಕರೂ ಶ್ರೀಕೃಷ್ಣನ್ ಪಾದಿಗಳೂ ಸೇರಿ, ನನ್ನ ಉಳಿದ ಸಂಪತ್ತನ್ನು ಎತ್ತಿ ಹಾಕುವರಿಷ್ಟೇ ಆಲ್ಲ, ನನ್ನ ಹೆಂಡಿರು-ಮಕ್ಕಳನ್ನು ಕೂಡ ಹರಣ ಮಾಡಬಿಡುವರು.”

ಇದನ್ನು ಕೇಳಿ ಮಯೂಳಿನು ವಿಹ್ವಿತನಾಗಿ ಗೋಕುಲನ ಮುಖದ ಕಡೆಗೆ ಟಿಕಮಕ ನೋಡಹತ್ತಿದನು ಕ್ಷೇಣಾಲದ ನಂತರ ಆವನು:— “ಮಹಾಶಯರೇ, ತಾವು ಯಾರು, ಯಾವ ವ್ಯಾಪಾರವನ್ನು ಮಾಡುತ್ತಿರುವರಿ?”

ಗೋಕುಲನು ಮುಗ್ಗೆಳಿನಗೆಯಿಂದ:— ತಾಕೂರ ಮಹಾಶಯರೇ, ನಿಂತು ನಿಮ್ಮ ಪರಿಚಯವನ್ನು ಮಾಡಿಕೊಡದ ಮಾತ್ರಕ್ಕೆ ನಾವು ಹಾಗೆ ಮಾಡಲಾರೆವು. ನಾವು ಸಪ್ತಗ್ರಾಮ ವಾಸಿಗಳು. ನಮ್ಮ ಬೆಳ್ಳಿ-ಬಂಗಾರದ ಸರಾಫೀ ಅಂಗಡಿಗಳು ಹೇಳಿದಾಗಿರುವವು. ನನ್ನ ಹೆಸರು ಗೋಕುಲಪಿಠಾರಿ ಸೇನ ಎಂದು. ಸಪ್ತಗ್ರಾಮ, ಗೋಡ, ಮನಣ

ಗಾರುಮ ಮತ್ತು ಡಾಕಾಗಳಲ್ಲಿ ನಮ್ಮೆ ವಹಾರಗೇಳಿವೆ. ಹೊದಲು ನಮ್ಮೆ ಸ್ವಂತದ ೧೦-೧೨ ಹಡಗಗೇಳಿದ್ದವು; ಆದರೆ ಹಂಡೊಂದಾಗಿ ಅವೆಲ್ಲ ಈಗ ಕೈಬಿಟ್ಟು ಹೇಳಿಗಿನೆ. ಗೋಡ ಮತ್ತು ಡಾಕಾದೊಳಗಿನ ನಮ್ಮೆ ವ್ಯವಸಾಯವು ಅವನತ ಸಿಕ್ತಿಯಲ್ಲಿದೆ. ಸಹ್ಯಾಗಾರುಮದಲ್ಲಂತೂ ಅದು ಕೇವಲ ಅಸಂಭವವಾಗಿ ಬಿಟ್ಟುದೆ.

“ನನ್ನ ಹೆಸರು ಮಂಯುಖಿನೆಂದು. ನನ್ನ ತಂದೆಯು ಉತ್ತರ ಬಂಗಾಲದಲ್ಲಿ ಒಬ್ಬ ಪ್ರಸಿದ್ಧ ಜರ್ಮನದಾರನಿದ್ದನು. ನನ್ನ ಬಾಲಾವಸ್ಥೆಯಲ್ಲಿ ಬಾದರ್ಕನ ಅಪ್ಪಣಿಯ ಮೇರಿಗೆ ಆ ಹಕ್ಕು ನನ್ನ ಕಕ್ಕನಿಗೆ ಪಾರ್ಪೆತ್ತ ವಾಯಿತು. ಈಗ ನಾನು ಕೇವಲ ದಿರಿದ್ದ ಭಿಕ್ಷುಕನು. ನನ್ನ ಚರಿತ್ರೆಯ ಇದಕ್ಕೂ ಹೆಚ್ಚಿಲ್ಲ. ಗೋಕುಲಸೆಟ್ಟಿಗಳೇ, ನಿಮ್ಮೆ ೧೦-೧೨ ಹಡಗ ಗೇಳನ್ನು ನೀವು ಕಳಕೊಂಡ ಕಾರಣವೇನು?” ಎಂದು ಆ ಬ್ರಾಹ್ಮಣ ತರುಣನು ಪ್ರಶ್ನಾವಾಡಲು, “ಕ್ರಿತುಗ್ರಾಜಿ ವ್ಯಾಪಾರಿಗಳು ಅವುಗಳಲ್ಲಿಯ ಕೆಲವನ್ನು ಮುಳುಗಿಸಿಬಿಟ್ಟರು; ಉಳಿದವುಗಳನ್ನು ಕಿಸಿದುಕೊಂಡರು” “ಅವರ ಆ ಕೃತಿಗೆ ಪ್ರತೀಕಾರವೇ ಇಲ್ಲವೇನು?” “ಹಲವು ಬಗೆಯಿಂದ ಪ್ರಯತ್ನಪಟ್ಟಿದ್ದಾಯಿತು. ಎಲ್ಲ ಕಡೆಯಿಂದಲೂ ನಿರಾತೆಯಾ.” “ಇನ್ನು ಮುಂದೆ ಸನು ವಾಡಬೇಕೆಂದಿರುವಿರಿ?” “ಆತ್ಮರಕ್ಷಣೆಯ ಉದ್ದೇಶೆಗೆ ನನ್ನ ಕೈಕೊಳ್ಳುವೇನು.” “ಫೋಜದಾರ-ಸುಭೇದಾರರ ಸಹಾಯವಿಲ್ಲದೆ ನಿಪ್ಪೋಬ್ಬಿರೇ ಅವರೊಡನೆ ಕಾದುವ ಬಗೆ ಹೇಗೆ?” “ನನ್ನಲ್ಲಿ ಸ್ವಲ್ಪ ಸೈನ್ಯ ವಿದೆ; ಆಲ್ಲದೆ ಆನ್ಯ ಫಿರಂಗಿಗಳೂ ನನಗೆ ಸಹಾಯಕರಾಗಿರುತ್ತಾರೆ.” “ಫಿರಂಗಿ ಜನರಲ್ಲಿ ಪ್ರಭೇದಗಳುಂಟಿಲ್ಲ?”

..ಉತ್ತರ, ನಿಮಗೆ ಆ ಸಂಗೆತಿಯೇ ಗೌತಮಿಲ್ಲವೇನು? ಈ ಪಾರ್ಬತಿ ದಲ್ಲಿ ಯಾರು ಬಲಿವು ರಾಗಿರುವರೋ ಆವರೀ ಹ್ರೋತುಗ್ರಾಜಿ ಫಿರಂಗಿಗಳು. ಇವರಲ್ಲಿಯೂ ಹಂದು ಪಾದಿರಬನರ ತಂಡವು; ಇನ್ನೊಂದು ವಾಣಿಜ್ಯ ವ್ಯವಸಾಯ, ಭೂಸ್ವಾಮಿತ್ವದ ಆಧಿತ್ಯ ಮುಂತಾದವುಗಳನ್ನು ನೀಗಿಸುವ ತಂಡವು. ಹ್ರೋತುಗ್ರಾಜಿ ಆಧಿತಗಾರರು ಅಷ್ಟೂಂದು ಕೂರರೂ ಅಲ್ಲ; ನೀಡರೂ ಅಲ್ಲ; ಆದರೆ ಆ ದೇಶದ ಪದ್ಧತಿಯ ಮೇರಿಗೆ ಅವರು ಪಾವಿಗಳ ಅಪ್ಪಣಿಯನ್ನು ಮನ್ನಿಸಿ, ಅವಿಗೆ ಸಹಾಯಕರಾಗಬೇಕಾದರಿಂದ ನಮ್ಮೆ ಈ ಬಂಗಾಲ ದೇಶದಲ್ಲಿ ಆ ಪಾದಿಗಳ ಉಪಟಳವು ಹೆಚ್ಚಾಗಿದೆ.

ಉತ್ತರ ದೇಶದ ಫಿರಂಗಿಗಳು ಇವರನ್ನು ಉಥ್ತರ ಪಿರಲ್. ಎಲ್ಲ ಫಿರಂಗಿಗಳಲ್ಲಿ ಡಚ್‌ಡೆಕ್ ಹಿಂಗ್‌ಹಿ ವರಾಕ್ರಮಿಶಾಲಿಗಳು. ಇಂಗ್ಲಿಷ್ ಮತ್ತು ಫ್ರೆಂಚ್ ಜನರು ಈ ದೇಶದಲ್ಲಿ ತಮ್ಮ ವ್ಯಾಪಾರವನ್ನು ಬೆಳಸುತ್ತಿರುವರು. ಫ್ರೆಂಚರು ಇಂಗ್ಲಿಷ್‌ವಿಂತಲೂ ಹೆಚ್ಚು ಪರಾಕ್ರಮಿಗಳೆಂದು ವಾರ್ತೆಯಿದೆ; ಆದರೆ ಈ ದೇಶದಲ್ಲಿ ಅವರ ವರಾಕ್ರಮದ ಜಹ್ನವೇನೂ ಗೋಡರ ವಾಗುವದಿಲ್ಲ ನಾನು ಮಿಕ್ಕ ಫಿರಂಗಿ ವ್ಯಾಪಾರಿಗಳಿಂದನೇ ವ್ಯವಹಾರ ಮಾಡುವೇನೆಂದು ಸ್ಟೋರ್‌ಗ್ರಾಜರ್ ಫಿರಂಗಿಗಳು ನನ್ನನ್ನು ಹೈಸಿಸುತ್ತಿರುತ್ತಾರೆ; ಮತ್ತು ಆದಕಾವ್ಯಿಯೇ ಇವರು ನನ್ನ ಹಡಗೆಗಳನ್ನು ಮುಳುಗಿಸಿರುವರು; ನನ್ನ ಸಪ್ತಗಾರುಮದೊಳಗಿನ ವರೂರಿಗೆ ಬೆಂಕಿಯಿಟ್‌ರುವರು; ಮತ್ತು ನಾನಾ ಬಗೆಯಿಂದ ನನ್ನನ್ನು ಹಿಂಸಿಸುತ್ತಿರುವರು.”

“ಬೇರೆ ಫಿರಂಗಿಗಳ ವರೂರುಗಳೆಲ್ಲಾದರೂ ಇವೆಯೋ?” “ಈ ಬಂಗಾಲದಲ್ಲಿಲ್ಲ. ಕೆಲದಿನಗಳ ಒಂದೆ ಇಬ್ಬರು ಇಂಗ್ಲಿಷ್ ನಾಯಾಪಾರಸ್ಥರು ಪಾಟಣಾದಲ್ಲಿ ತಮ್ಮದೊಂದು ವರೂರನ್ನು ಸಾಫ್ ಪಿಸಿದ್ದರು; ಆದ್ದರಿಂದ ಅದು ಹೈಸ್‌ಪ್ರೆಡಲ್ಲಿಯೇ ಇಲ್ಲದಂತಾಯಿತು. ಮಿಕ್ಕ ಫಿರಂಗಿಗೆಲ್ಲರೂ ಸಪ್ತಗಾರುಮದಲ್ಲಾಗಲಿ, ಆದರ ಸಮಾಪದಲ್ಲಾಗಲಿ ತಮ್ಮ ತಮ್ಮ ವಜಾರುಗಳನ್ನು ಸಾಫ್ ಪಿಸಬೇಕೆಂದಿರುತ್ತಾರೆ; ಸಪ್ತಗಾರುಮದ ಪೇಡಿಯಲ್ಲಿ ಎಲ್ಲ ಫಿರಂಗಿಗಳ ಆಡತದಾರರೂ ಖರೀದಿ-ವಿಕ್ರಯಗಳನ್ನು ನಡೆಸಿರುತ್ತಾರೆ. ಇತ್ತೀಚಿಗೆ ಸ್ಟೋರ್‌ಗ್ರಾಜರ್ ಕೂಡ ನಮ್ಮ ದೇಶದವರಾರೂ ವ್ಯವಹಾರ ಮಾಡುವದಿಲ್ಲ. ಡಚ್‌ರೂ, ಇಂಗ್ಲಿಷರೂ ಒಟ್ಟುಗೂಡಿದರೆ ಸ್ಟೋರ್‌ಗ್ರಾಜರ್ ರೂಪದಲ್ಲಿಯ ಪ್ರಭಾವವು ಅಲ್ವಾವಧಿಯಲ್ಲಿ ಲೋಪವಾಗಿಬಹುದು.”

“ಈ ಬಗ್ಗೆ ಸುಭೇದಾರನ ಕೂಡ ಆಲೋಚಿಸುವದರಿಂದ ಉವ ಯೋಗೆವೇನೂ ಆಗದ್ದಿ”

“ಇಲ್ಲ. ಇಲ್ಲಿಯ ಈಗಿನ ಸುಭೇದಾರನಾಗಿರುವ ಮೊಕರಂಬಾನನು ಮಾಡಾ ವಿಶಾಸಪ್ರಿಯನು ಸ್ಟೋರ್‌ಗ್ರಾಜರ್ ಫಿರಂಗಿಗಳು ನಾನಾ ಬಗೆಯ ಪ್ರತೀಕೋಭದ್ದಿಂದ ಅವನನ್ನು ಸಂತೋಷಗೊಳಿಸುತ್ತಿರುವರು ಆದರಿಂದ ಅವನು ಇಲ್ಲಿಯ ಪ್ರಜಾಗಳ ಗೋಳಿನ್ನು, ಅನ್ಯ ಜಾತಿಯ ಫಿರಂಗಿಗಳ ಅಜ್ಞಗಳನ್ನು ಬಾದಶಹನಿಗೆ ತೋರಿಗೊಡುವದಿಲ್ಲ”

“ಪ್ರೋತ್ಸಹಗಿಜರೀಡನೆ ಯಾರಾದರೂ ಕಾಡಹತ್ತಿದರೆ ಸುಭೇದಾರನು ಅಸಂತುಷ್ಟನಾಗುವನೇನು?” “ಆದರೆ ಆಗಿಬಹುದು; ಇನ್ನು ಸುಭೇದಾರನನ್ನು ಸಂತುಷ್ಟಗೊಳಿಸಿಕೊಳ್ಳುವದೆಂದರೆ ನಾನು ಸವಂತ ಪಾಯಬೇಕಾಗುವದು.” “ಸುಭೇದಾರನೇ, ಫಿರಂಗಿಗಳಿಗೆ ಸಹಾಯ ಮಾಡಹತ್ತಿದರೆ?” .ದೇವರ ಮೇಲೆ ಭಾರಹಾಕಿಯೇ ಈ ಕೆಲಸ ಮಾಡಬೇಕಾಗಿದೆ. ತಾಕೂರ, ಫಿರಂಗಿಗಳಲ್ಲಿ ನಿರ್ವೇನು ಮಾಡಬೇಕೆಂದರು ವಿರಿ? ” “ಮಾರಾಮಾರೆಯು ನನ್ನನ್ನು ನಿಮ್ಮ ಆಶ್ರಯಕ್ಕೆ ಕಡಿಸಿರುತ್ತಾಳೆ. ನಿರ್ವೇನು ಮಾಡ ಹೇಳುವಿರೋ ಅದನ್ನು ಮಾಡುತ್ತೇನೆ.” “ಪ್ರೋತ್ಸಹಗಿಜ ವಣಿಕರಿಗಿಂತಲೂ ಅವರ ಪಾದಿಗಳು ಮಹಾ ನಿಜ ರೀಂದು ಈ ವೊದಲೇ ತಿಳಿಸಿರುವೆನಷ್ಟೇ? ನಿಮ್ಮ ಖುಕಾನುಬಂಧಿಕಳು ಅವರ ಕ್ಷೇತ್ರ ಸಿಕ್ಕಿದ್ದರೆ ಮಾತ್ರ ಅವಣನ್ನು ಉದ್ದರಿಸುವದು ಕಿಳಿಂಬೇ ಸಂ!” “ನಾವು ನಾಳಿಗೆ ಸವ್ತುಗಾರುಮಾಕ್ಕೆ ಮುಟ್ಟಬಹುದೋಽಿ” “ಭೀ-ಭೀ, ಸರ್ವ ಸಾಮಾನ್ಯ ಡೋಎಂಗಳಿಗೆ ಇಲ್ಲಿಂದ ಸವ್ತುಗಾರುಮಾಕ್ಕೆ ಡೋಎಲಿಕ್ಕೆ ಪಳು ದಿನಗಳು ಬೇಕು. ನಿಮ್ಮ ಈ ಡೋಎಂಗಿ ಎರಡು ದಿನಗಳು ಸಾಕು.” “ಹಾಗಾದರೆ, ಫಿರಂಗಿಗಳ ಹಡಗು ಎಷ್ಟ್ಯೂತ್ತಿಗೆ ಹೋದಿತ್ತು?” “ಹಗೆಲೂ ರಾತ್ರಿ ಎಡಬಿಡದೆ ದಾರಿ ಕ್ರಮಿಸಿದರೆ ಅವರು ನಾಳಿ ಸಂಜಿಗೆ ಸವ್ತುಗಾರುಮಾವನ್ನು ಸೇರಬಹುದು.” “ಹಾಗಾದರೆ ನಾವು ಅವರಿಗಿಂತ ಹಿಂದು ದಿನ ತಡವಾಗಿ ಮುಟ್ಟಬಹುದಷ್ಟೇ? ಇದರಿಂದ ವಿಶೇಷ ಹಾನಿಯಾಗಲಿಕ್ಕಿಲ್ಲವೇ?” “ಇಲ್ಲ-ಇಲ್ಲ. ಸವ್ತುಗಾರುಮಾದಲ್ಲಿ ನಿಮ್ಮ ಈ ಜಾನುಬಂಧಿಕರಾರಾದರೂ ಇರುವೇ?”

ಅದಕ್ಕೆ ಹಂತುಖಾಲನು ಹೇಳುತ್ತಾನೇ:-ಬಂದರದ ಮುಖ್ಯ ವಾಸಣಿಯಾದ ಹಾಫೀಜ ಅಹಮ್ಮದಖಾನ, ಡೆಪ್ಯೂಟಿ ವೊರ ಆತೇಶ ಇನಾಯತ ಉಲ್ಲಾಖಾನ, ಹಡಗುಪಡೆಯ ಮುಖ್ಯ ದಿವಾಣಿನಾದ ಚಿತಾಮಣಿ ಮುಜುಮದಾರ ಮತ್ತು ಫೌಜದಾರರ ಖಚಿನದಾರನಾದ ಹರಿನಾರಾಯಣ ಶೀಲ ಮುಂತಾದವರು ನನ್ನ ಖುಕಾನುಬಂಧಿಕರಿಯತ್ತಾರೆ. “ಚಿಂತಾಮಣಿ ಮುಜುಮದಾರರೂ, ಹರಿನಾಯಣ ಶೀಲರೂ ಇನ್ನೊಂದು ಸವ್ತುಗಾರುಮಾದಲ್ಲಿರುತ್ತಾರೆ. ಎರಡು ವರ್ಷಗಳ ಹಿಂದೆ ಅಹಮ್ಮದಖಾನನೇ ಸತ್ತು ಹೋದನ್ನಿಂದ ಇನಾಯತ ಉಲ್ಲಾಖಾನನೇ ಜಾಹಂಗೀರ ನಗ

ರಕ್ಷೆ ವರ್ಗಾಯಿಸಲ್ಪಟ್ಟಿದ್ದನು. ಹೌಜದಾರರ ಗುರತು ನಿಮಗಿದೆಯೋ?” “ಇಲ್ಲ; ಆದರೆ ಸುಲ್ತಾನ್ ಶಹಾಜಹಾನ್‌ನೇ ಈಡಕೆ ಈಡಿಸಾದ ದೇವೂಟೀ ಸುಭೇದಾರನಾಗಿದ್ದ ಅಹಮ್ಮದ ಚೇಂಗ ಖಾನನ ಕಾಳಗವಾದಾಗ ನನ್ನ ತಂದೆಯೂ, ಹೌಜದಾರ ಕಲಿಮುಳ್ಳಾ ಖಾನನ್ನೂ ಸಿನಲಿಯಿಂದ ವರ್ಧ ಮಾನದ ವರೆಗೆ ಕೂಡಿ ಸಾಗಿದ್ದರು. ಆಕಬರ ಸೆಗರ ಮತ್ತು ಜಹಾಂಗೀರ ಸೆಗರಗಳ ಕಾಳಗೆಳಲ್ಲಿ ನನ್ನ ತಂದೆಯು ಅಹಮ್ಮದ ಚೇಂಗ ಖಾನನೆ ಒಲ್ಲೈಯಾಂತಿದ್ದನು. ದೇವೂಟೀ ಅಮಲ್‌ದಾರರಾದರೂ ಈಗ ಸಹ್ಯ ಗೃಹದಲ್ಲಿರುವರೇನು?” ಅಮೂರ ಉಲ್ಲಾಂಭಕರ ಆಸದಬಾನನು ಈಲ ದಿನಗಳ ಮುಂಚೆ ಅಲ್ಲಿಗೆ ಬಂದಿರುತ್ತಾನೆ “ಇದೊಂದು ಬಲು ಸುದ್ದೇ ವದ ಮಾತೇ ಸರಿ. ಯಾಕಂದರೆ ಆಸದಬಾನನು ನನ್ನ ತಂದೆಯ ಬಿತ ಚಿಂತಕನು; ನೀಡಾನುಬಂಧಿಕನು; ಕೇವಲ ಸಹೋದರನಂತಿರಾವನು ಮಹಬತ್ ಖಾನ ಮತ್ತು ಖಾನಾಜದ್ ಖಾನರ ಸುಭೇದಾರಿಕೆಯ ಆವು ಲಿನಲ್ಲಿ ನಮ್ಮ ತಂದೆಯೂ ಆಸದಬಾನನ್ನೂ ಬಹು ದಿನಸಗೆಳವರೆಗೆ ವಿದೊಂಬಿಗಳ ಬಂದು ಮುರಿಯುವ ಕೆಸಲವನ್ನು ಮಾಡಿರಾವರು” “ಸುಭೇದಾರನ ಕೈಕೆಗಿನವರಾರಾದರೂ ನಿಮಗೆ ಪರಿಚಯದವರುಂಬಿ?” “ಉದ್ದೇಶಿ ಅಮಲ್‌ದಾರ ಭಗೇವಾನರಾಯನು ನನ್ನ ತಂದೆಯ ವರಿ ಜಿತನು. ಅವನೆ ಹೊರತು ಇನ್ನಾರ್ ಗುರುತೂ ಇರುವದಲ್ಲ” ಹೀಗೆ ಅವರು ಸಂಭಾವಣಾದಲ್ಲಿ ಬಹಳ ಹೊತ್ತು ಕೆಡರು. ರಾತ್ರಿಯ ಮೂರನೇ ಯಾಮವ್ರಾ ಕಳೆಯಿತು. ಆದರಿಂದ ಇನ್ನು ವಿಶ್ವಾಂತಿ ಹೊಂದಿ ರೆಂದು ಗೋಕ್ಕುಲಸೆಟ್ಟಿಯು ಮಯೂಳನಿಗೆ ಹೇಳ, ತಾನೂ ಮಲಗಿದನು.

ಆ ಮೂರವೂ ಆ ಕೋಣೆಯಲ್ಲಿ ಮಲಗಿರಲು, ಬೆಳಿಗಿನ ಜಾವದಲ್ಲಿ ಅವರ ಡೋಣೆಯು ಒತ್ತೆಟಿಗೆ ಒಮ್ಮೆಲೆ ನಿಂತಿತು. ಮಾತ್ರಾ ಕ್ರಿಧಾರನಾದ ಕೋಣಾರಾಮನು ಕೋಣೆಯೊಳಗೆ ಬಂದು ಗೋಕ್ಕುಲವಿಹಾರಿ ಯನ್ನೆಬ್ಬಿಸಿ:—ಹಿಡೆಯರೇ, ಸಮ್ಮುಖಿದಲ್ಲಿ ಅನೇಕ ನಾವುಗಳು ಕಂಗೂ ಇಸುಕ್ತಲಿವೆ. ಅನೆಲ್ಲವೂ ಯುದ್ಧದ ಹಡಗಗೇಂ ಆಗಿನೆ. ಇಂ ತೋಷ್ಣಗಳು ಹಿಂದು ಬಹು ದೊಡ್ಡ ಹಡಗವು ಅನೆಲ್ಲವುಗಳ ನಡುವೆ ಗಂಗೆಯ ಪ್ರಾಣ ಪ್ರವಾಹದಲ್ಲಿ ಲಂಗರು ಬಿಟ್ಟು ನಿಂತಿದೆ. ಆವುಗಳೊಳಗಿಂದ ನಮ್ಮ ಡೋಣೆಯನ್ನು ಬಿಡುವ ಬುಗೆ ಹೇಗೆ?

ಕೇನಾರಾಮನ ನುಡಿಯನ್ನು ಕೇಳಿ ಗೋಕುಲ, ಗೋವ್ರು ಮತ್ತು ಮಯಃಖರು ಕೋಣೆಯಿಂದ ಹೊರಗೆ ಬಂದು ನೋಡುತ್ತಾರೆ, ಆ ಎದು ರಿಗಿನ ಹಡಗುಗಳ ಮೇಲಿನ ದೀಪಗಳ ಜ್ಯೋತಿಯಿಂದ ಅಂಥಕಾರಮಯ ವಾದ ಗಂಗಾಪ್ರವಾಹವು ಉಜ್ಜುಲಿತವಾಗಿದೆ. ಆಗ ಗೋಕುಲವಿಹಾರಿಯು: ಕೇನಾರಾಮ, ಇದು ಬಾದಶಹರ ಹಡಗುವಡೆಯಾಗಿರುವಂತೆ ತೋರುತ್ತದೆ. ಆದುದರಿಂದ ನಮ್ಮ ದೋಷೆಯನ್ನು ಸಾವಕಾಶವಾಗಿ ನಡಿಸುತ್ತ ಆ ಹಡಗುಗಳ ಬಳಿಗೆ ಸಾಗಿಸು, ಎಂದನು. ಕೂಡಲೇ ದೋಷೆಯು ಮಂದ ಗತಿಯಿಂದ ಸಾಗಿತು. ಆ ಹಡಗವು ಇನ್ನೊಂದು ನೂರು-ನೂರ್ದುವತ್ತು ಮೋಳ ದೂರವಿರಬಹುದು. ಅಷ್ಟರಲ್ಲಿ ಆ ಹಡಗಿಸಿಂದ:—“ದೋಷೆಯನ್ನು ಅಲ್ಲಿಯೇ ನಿಲ್ಲಿಸು. ಈ ದೋಷೆಯು ಯಾರದು? ಎಲ್ಲಿಗೆ ಸಾಗಿದೇ? ಎಲ್ಲಿಂದ ಬಂದಿದೆ?” ಎಂದು ಕೂಗಿದ ಧ್ವನಿಯಾಯಿತು ದೋಷೆಯೋಳಿಗಿಂದಲೇ ಗೋಕುಲವಿಹಾರಿಯು ಅಷ್ಟೇ ಗಟ್ಟಿಯಾಗಿ:—“ಸತ್ಯಗಾರಮದ ವಣಿಕನಾದ ಗೋಕುಲವಿಹಾರಿಸೇನನ ದೋಷೆಯಿದು ಸತ್ಯಗಾರಮಕ್ಕೆ ನಡೆದಿದೆ ಜಹಂಗಿರ ನಗರದಿಂದ ಬಂದಿದೆ” ಎಂದು ಹೇಳಿದನು. ಕೂಡಲೇ: “ಪಾಘಾರಕ್ಕೋಟ್ಟೆ ಇದೆಯೋ?” “ಇದೆ.” “ತಡೆ, ನೋಡುವೇವು” ಎಂದಂದ ಕೂಡಲೇ ಆ ದೋಷ್ಟ ಹಡಗಿಸಿಂದ ಹೊರಟ ಒಂದು ಸಣ್ಣ ನಾವು ಬಂದು ಈ ದೋಷೆಗೆ ತಲುಪಿತು. ಅದ್ದೋಳಿಗಿನ ಷಬ್ದ ಹಡಗಿನ ಅಧಿಕಾರಿಯು (ಕಾಘಷ್ವನ್ನನು) ಬಂದು ಜಹಂಗಿರ ನಗರದ ಪಾಘಾರಕ್ಕೋಟ್ಟೆನ್ನು ನೋಡಿ ಅದಕ್ಕೆ ರುಜುಮಾಡಿ ಹೊರಟು ಹೋದನು.

ಕ್ವಣ ಕಾಲದ ನಂತರ ಆ ದೋಷ್ಟ ಹಡಗೆದಿಂದ ಗಟ್ಟಿಯಾಗಿ:— “ದೋಷೆಯನ್ನು ಸಾಗಿಸು; ಆದರೆ ಹಂತಾರ! ಇದೇ ಮಾರ್ಗದಿಂದ ಫಿರಂಗಿಗಳ ಒಂದು ಹಡಗ ಹೋಗಿದೆ” ಎಂದು ಧ್ವನಿಯಾಯಿತು. “ಆದ ಕಾಗ್ಗಿ ಅಂಜುವದಿಲ್ಲ” ಎಂದು ಅಷ್ಟೇ ಗಟ್ಟಿಯಾಗಿ ಕೂಗಿ ಹೇಳಿ, ಗೋಕುಲ ವಿಹಾರಿಯು ತನ್ನ ದೋಷೆಯನ್ನು ಬಿಡಹೇಳಿದನು.



ಜನೇ ತರಂಗ.

-[-೦-]-

ಆಷಕ-ಮಾಷಕ.

ಗ೦ ಗಾ-ಸರಸ್ವತಿಗಳ ಸಂಗಮ ಸ್ಥಳದಲ್ಲಿಯ ಹಳೇಹುಣಿಮಂದ ಕೆಳಗೆ ಬೊಕ್ಕನೆತ್ತಿಯಂದ ಕುಳಿತಿದ್ದ ಒಬ್ಬ ಯುವಕನು ಗಂಗಾ ಪ್ರವಾಹ ದೊಳಗಿನ ಅಗಣಿತ ನಾಕೆಗಳ ಸಮ್ಮಿಲನವನ್ನು ನೋಡುತ್ತಿದ್ದನು. ಸರಸ್ವತಿ ನದಿಯು ಆಗಲೆ ತನ್ನ ಪಾರುಯವನ್ನು ಕಳಕೊಂಡಿದ್ದಳು; ಆದರೆ ಈಗಿನಷ್ಟು ಸೊರಗಿ-ಸೊರಗಿ ಸಾಯಲಾಗಿದ್ದಿಲ್ಲ. ಆದರಿಂದ ನಾಲ್ಕೆಯ್ದು ಸಾವಿರ ಬಂಗಾಲೀ ಮಣಿಗಳ ತೂಕದ ಹಡಗಗಳು ಹಿಂಜಲಿಯಂದ ಸಪ್ತಗಾರುಮದ ವರಿಗೆ ಹನ್ನೆರಡೂ ತಿಂಗಳಿಗಳಲ್ಲಿ ಸಹಜವಾಗಿ ಓಡಾಡುತ್ತಿದ್ದವು. ಸರಸ್ವತಿಯ ಮುಖದಲ್ಲಿ ಶಣ್ಣ-ದೊಡ್ಡ ಅನೇಕ ಹೊಳಿಗಳು ಬಾಡಿಗೆಯ ಮಾಲಿನ ನಿರೀಕ್ಷಣಮಾಡುತ್ತಿದ್ದವು. ಅವುಗಳಲ್ಲಿ ಮನುಷ್ಯರು ಕೂಡ್ರತಕ್ಕ ನಾಲ್ಕೆಂಟು ನಾವೆಗಳೂ ಇದ್ದವು. ಅವುಗಳಲ್ಲಿಯ ಹಂಡು ನಾವೆಯ ದೃಶ್ಯಭಾಗದಲ್ಲಿ ಇಬ್ಬರು ಮುಸಲ್ಕಾನೆ ಜಾತಿಯ ಹೆಂಗಸರು ಕುಳಿತುಕೊಂಡಿದ್ದರು ಅವರಲ್ಲಿಯ ಒಬ್ಬಳು ಯುವತಿಯಾಗಿದ್ದು, ರೂಪ ಸಂಪನ್ಮೂಲಾಗಿದ್ದಳು. ಇನ್ನೊಬ್ಬಳು ಪ್ರೌಢಾದ್ದಂತೆ ಕುರೂಪಿಯೂ ಆಗಿದ್ದಳು. ಅವರುಗಳ ಉದುಪ್ರ-ತೊಡಪ್ರಗಳ ಮೇಲಿಂದ ಅವರೊಳ್ಳೇ ಮಾನವಂತ ಮನೆತನದವರಂತೆ ತೊರುತ್ತತ್ತುಲ್ಲದೆ, ಅವರು ನರ್ತಕಿಯು ರೆಂಬಂತೆಯೂ ಗೋಚರವಾಗುತ್ತತ್ತು. ಯಾಕಂದರೆ ಮನೆತನಕ್ಕಾದ ಯಾವ ಮುಸಲ್ಕಾನೆ ಹೆಣ್ಣುಮಕ್ಕಳೂ ಸಡುಹಗೆಲಲ್ಲಿ ಜನಸಮಾಹದಲ್ಲಿ ಹೊರಗೆ ಬರುತ್ತೀರುವದಿಲ್ಲ.

ರೂಪಸಂಪನ್ಮೂಲಾದ ಸುಂದರಿಯು ಕುರೂಪಿಗೆ ಅನ್ನುತ್ತಾಳಿ:— ಘತೇಮಾ, ಆ ಹುಣಿಗಿಡದ ಕೆಳಗೆ ಕುಳಿತಿರುವಂಥ ತರುಣ ಕಾಘರನು ಲಭಿಸಿದ್ದಾದರೆ ನಾನು ಅವನೊಡನೆ ಲಗ್ನವಾಗುವೇನು. ಈ ಸುಡಿಯನ್ನು ಕೇಳಿ, ಪ್ರೌಢರು ಏಕ್ಕಾಗಿ ..ನಿನ್ನೇ ಎರುಣ್ಣವೇನೋ ಪ್ರಾತ್ಯಾವಾಗಿದೆ; ಆದರೆ ವಯಸ್ಸಿಗೆ ತಕ್ಕದ್ದಾದ ಗಾಂಭೀರ್ಯವು ನಿಷ್ಳಿಲಿ

ನಳ್ಳಷ್ಟ ಪ್ರಾಪ್ತವಾಗಿಲ್ಲ. ಆ ಕಾಫರನನ್ನು ಲಗ್ಗುವಾಗಿ ಈನು ಸಾಯ ನೀಕೆಂದಿರಾವೆಯಾ? ಮುಸಲ್ಮಾನ ಜಾತಿಯಲ್ಲಿ ನಿನಗೆ ತಕ್ಕ ವರನೇ ಇಲ್ಲವೆ?” “ಇದ್ದರೆ ಇರಬಹುದು; ಆದರೆ ನನ್ನ ಮನಸ್ಸಿಗೆ ತಕ್ಕವನು ಸಿಗೆವ ಮಂಟಿ?” “ಎಷ್ಟೋ ದೇಶ ತಿರಿಗಾಡಿದೆ; ಎಷ್ಟೋ ಜನರನ್ನು ನೋಡಿದೆ; ಅವರಲ್ಲಾರೂ ನಿನಗೆ ತಕ್ಕವರಿಲ್ಲವೇ?” “ನನ್ನ ಮನಸ್ಸಿಗೆ ತಕ್ಕವನು ಹಿಬುನೇ ಇರುವನು.” “ಅವನಾರು?” “ಇಗೋ ಈ ಹುಣಿಸಿಮರದ ಕಿಳಿಗೆ ಕುಳಿತ ಕಾಘರನು,” ಎಂದು ಆ ಸುಂದರಿಯು ಸರಸ್ವತೀ-ಭಾಗೀ ರಥಿಗಳ ಸಂಗಮ ಸ್ಥಳದಲ್ಲಿ ಬೊಕ್ಕತಲೆಯಿಂದ ಕುಳಿತಿದ್ದ ಆ ತರುಣನ ಕಡೆಗೆ ಬೊಟ್ಟುಮಾಡಿ ಫತೀಮೆಗೆ ತೋರಿಸಿದಳು.” “ಆವನ ವಿಷಯವಾಗಿ ನಾನು ಕೇಳುವದಿಲ್ಲ; ಆದರೆ ಈ ಇಡೀ ಬಂಗಾಲ ದೇಶದಲ್ಲಿ ಅದೇಕೆ ಮೋಗಲ ಸಾಮಾಜಿಕದಲ್ಲಿ ನಿನಗೆ ತಕ್ಕ ಮುಸಲ್ಮಾನ ವರನೊಬ್ಬನೂ ಇಲ್ಲವೆ?” “ಇಲ್ಲ.” “ಹಾಗಾದರೆ ನಿನ್ನ ಮನಸ್ಸು ಹಿಳ್ಳೋ ವಿಚತ್ರವಿದೆಯೆಂದಂತಾ ಯಿತ್ತು!” “ಮನಸ್ಸಿನ ಮಾನಸವನ್ನು ಅದಾರು, ಅದೆಂತು ವ್ಯಕ್ತಗೊಳಿಸಬಲ್ಲರು? ಫತೀಮ್‌ಖಾ, ಆ ನನ್ನ ಸತಾರನ್ನು ತಂಡು ಕೊಡು.” “ಈ ನಾವಿನ ಮೇಲೆ ಕುಳಿತು ಇಷ್ಟು ಜನರೆದುರಿಗೆ ಸತಾರನ್ನು ಬಾರಿಸುವೆಯಾ? ನಿನಗೆ ಸ್ವಲ್ಪದರೂ ನಾಚಿಕೆಯಿಲ್ಲವೆ? ನಿನ್ನ ಈ ಕೃತಿಗೆ ಜನರಂದರೂ ಏನೆಂದಾರು?” “ಇಡೀ ಒಂದುಸ್ತೂನೆದ ಜನರು ದೂಷಿಸುವದಕ್ಕೆ ನಾನೇನು ಸುಲ್ತಾನಾ ಆರಜವಂದ ವಾಣಿ ಬೇಗಮಜೀ? ನಾನು ಹೇಳಿಕೇಳಿ ನರ್ಕ ಕಿಯ ಮಗಳು ನನ್ನ ತಾಯಿಯು ಜಾಹಂಗಿರ ಸರ್ಗರದಿಂದ ಲಾಹೋ ರದ ವರೆಗೆ ಎಲ್ಲ ಒಂದುಸ್ತೂನೆದಲ್ಲಿ ಕುಳಿಕುಳಿದು ಹಾಡಿರುವಳು.”

“ಧೈ ಹುಟ್ಟೋ, ಹಾಗೆನ್ನಬಾರದು. ನಿನ್ನ ತಾಯಿಯು ಕೀತ್ತಿ ಶೇಷಖಾಗಿ ಸ್ವರ್ಗದವ್ಯಾಪಿರುವಳು. ಆಕೆಯು ನರ್ಕಕಿಯಾಗಿದ್ದರೂ, ಕಸಬಿ-ನೇವ್ಯಯಾಗಿರಲಿಲ್ಲ.”

“ನಾನಾದರೂ ಆಕೆಗೆ ದೊಷ ಕೊಟ್ಟಿದ್ದೇನು? ನನ್ನ ತಾಯಿಯು ಕಾಲಿಗೆ ಗೆಟ್ಟೆ ಕಟ್ಟುಕೊಂಡು ದೊಡ್ಡ ದೊಡ್ಡ ದಬಾರುಗಳಲ್ಲಿ ಕುಳಿ ಕುಳಿದು ಹಾಡಿರುವಕೆಂದೇ ಹೇಳಿದೆನಲ್ಲವೇ? ಇಂಥ ಪ್ರಸಿದ್ಧ ನರ್ಕಕಿಯ ಮಗೆಳಾದ ನ್ನಾನು ಈ ಸಾಮಾನ್ಯವಾದ ನಾವಿನ ಮೇಲೆ ಈ ಸಾಮಾನ್ಯ ವಾದ ಜನಸಮಾಜದೆದುರಿಗೆ ಸತಾರನ್ನು ಬಾರಿಸಲಿಕ್ಕೆ ನಾಚಬೇಕೇ?”

“ತಂಗೀ, ನಿಮ್ಮಂಧ ಅಧುನಿಕ ಎದುಷೆಯಲೆದುರಿಗೆ ನನ್ನೊಂತಹ ಹಳೇ-ಕಗ್ಗ ಜನರು ಮಾತಾಡಿ ಗೆದೆಯುವ ಬಗೆಯುಂಟಿ? ಬಾರಿಸು, ನಿನ್ನ ಮನಸ್ಸಿಗೆ ಬಂದಂತೆ ಮಾಡು” ಎಂದಂದು ಘಾತಮೆಯು ಸತಾರ ನ್ನು ತರಲಿಕ್ಕಾಗಿ ನಾವಿನೋಳಿಗಿನ ಕೋನೆಗೆ ಹೊರಬಳ್ಳ.

ನಾವಿನೆ ಮುಂಭಾಗೆದಲ್ಲಿ ಒಬ್ಬ ಮುದುಕ ಯಂವನನೆ ಕುಳಿತಿದ್ದನು. ತರುಣೆಯು ಅವನಿಗೆ ಸಂಜ್ಞ ಮಾಡಿ ಕರೆದಳು. ಅವನು ಧಾರೆಸುತ್ತ ಆ ತರುಣೆಯ ಹತ್ತಿರಕ್ಕೆ ಬಂದು, ಅಪ್ಪತೆಯೇನೆಂದು ಕೇಳಿದನು. “ಹಬೀಬ, ಅಗೇಕೇ, ಆ ಎದುರಿಗಿನ ಹುಣಸೇ ಮರದ ಕೆಳಗೆ ಬೊಕ್ಕೆ ತಲೆಯಿಂದ ಕುಳಿತಿರುವ ಆ ತರುಣ ಕಾಫರನೆ ವರಿಚಯವನ್ನು ಇಷ್ಟಿಸುತ್ತಿದಿಂದ ತಿಳಿದುಕೊಂಡು ಬಾ. ಅವನಿಗೆ ನಮ್ಮ ಸಂಬಂಧದ ಕೊಂಡಿಕ್ಕು, ಸಂಪರ್ಯ ಬಾರದ ಹಾಗೆ ವಿಜಾರಿಸಿಕೊಂಡು ಬರಬೇಕು-ತಿಳಿಯಿತೇ?” ಎಂದು ಆ ಸುಂದರ ತರುಣೆಯು ಹೇಳಲು, ಆ ಮುದುಕನು ಬೊಗ್ಗಿ ಸಭಾಮು ಮಾಡಿ ಹೊರಟ್ಟಿ ಹೊರಬಳ್ಳನು. ಇಷ್ಟಿಸುತ್ತಿದ್ದ ಘಾತಮೆಯೂ ಸತಾರನ್ನು ತಂದು ಅವಳ ಕೈಗಿತ್ತು.

ತರುಣೆಯು ಸತಾರನ್ನು ತಕ್ಕೊಂಡು ದೇಸಿ ಕೂಟಸಹಕ್ತಿದಳು. ಸತಾರು ಸಜ್ಜಾದ ನಂತರ ಅವಳು ಆ ಎದುರಿಗಿನ ಹುಣಸೇ ಗಿಡದ ಕಡೆಗೆ ಹಿಮ್ಮೆ ಓರೆ ನೋಟಿದಿಗದ ನೋಟುದಳು; ಅಷ್ಟಿರಲ್ಲಿ ಆ ಮುದುಕ ಹಬೀಬನು ಆ ಅವರಿಚಿತನ ಹತ್ತರ ಹೋಗಿ ಕುಳಿತಿದ್ದನು. ಆದನ್ನು ನೋಡಿ ಆ ಯುವತಿಯ ತಾಂಬೂಲತಂಬಿತಗ್ಗೊಂದ ತೊಂದ್ರೆ ಹಣ್ಣಿನಂತಹ ಅಧರಗೆಳಲ್ಲಿ ಕಿರಿನೆಗೆಯು ಕಾಳಿಸಿಕೊಂಡು, ತೊಡತೆ ಮಾಯವಾಯಿತು. ಬಳಿಕ ಅವಳು ಸತಾರನ್ನು ಬಿಡಿದು ಬಾರಿಸ ರಾರಂಭಿಸಿದಳು. ಆಗ ದ್ವಿತೀಯ ಪ್ರಹರವಿನ್ನೂ ಸಂದಿರಲಿಲ್ಲ. ಆ ಯುವತಿಯು ತನ್ನ ಮನೋರ್ಚಣಾಂಚಲ್ಯದ ಮೂಲಕ ಆ ಸಮಯದಲ್ಲಿ ನುಡಿಸುತ್ತಿರದಂತಹ ರಾಗವನ್ನು ಆ ಸತಾರಿನಿಂದ ನುಡಿಸಹಕ್ತಿದಳು; ಆದರೆ ಕೆಲ ಕ್ಕೊಗೆಳಲ್ಲಿಂದೇ ತನ್ನ ತವ್ವತನಗೆ ತಿಳಿಯಲು, ಆದನ್ನು ಏಟ್ಟಿಗೊಟ್ಟಿ ಅವಕೊಂಡು ಕುಂ ಮಧುರವಾದ ಇಂಪಾದ ಗೆತ್ತನ್ನು ಬಾರಿಸುತ್ತಿದ್ದಳು. ಆ ಸೂರ್ಯ ಕಾಲದಲ್ಲಿ ನಮ್ಮ ಹಿಂದು ದೇಶದಲ್ಲಿ ಗಾಯನೆ-ಪಾಪನ ಕರೆಯು ಎಲ್ಲ ಕಡೆಗೊಂಡೀ ಉಜ್ಜಿಂತಾವಸ್ಥೆಯಲ್ಲಿದ್ದಿತು. ಅದರಿಂದ ಸಸ್ತಗಾರುಮಾ ಗೌಡ

ಗೆಳಲ್ಲಿ ಆ ಕಲೆಯು ಒಟ್ಟೇ ಪ್ರಾಧಾವಸ್ಥಿಯಲ್ಲಿದ್ದಿತು. ಅದರಿಂದ ಅಲ್ಲಿ ಆ ರಮಣೀಯ ಆ ಸತಾರಿನ ಗತ್ತನ್ನು ಕೇಳಲಿಕ್ಕೆ ಪನ್ನೂ ಅರಿಯದ ಬರೇ ಹುಂಬರೇ ಕಲೆತಿದ್ದ ಲೆಂತಲ್ಲ; ಗಾಯನ-ವಾದನ ಚಾಸ್ತ್ರವನ್ನು ಕಲಿತಂಥ ನಿಷ್ಣಾತರನೇಕರು ಕೂಡಿದ್ದರು. ಆಗ ಆ ಸರಸ್ವತೀ ವಶ್ವವು ಜನಗೆ ಸಂದರ್ಭಯಿಂದ ಅತ್ಯಂತ ಪ್ರಫಲ್ಲಿತವಾಗಿ ತೋರುತ್ತಿತ್ತು. ಅಲ್ಲಿ ಸಾವಿರ ಗಟ್ಟಿ ಜನರು ಕಲೆತಿದ್ದರೂ ಒಂದಿವ್ಯಾಗ್ನಿ ಗುಂಗಾಟವಾಗುತ್ತಿರಲಿಲ್ಲ. ಎಲ್ಲರೂ ಕೇವಲ ಸ್ತುಭ ತೆಯಿಂದ ಆ ರಮಣೀಯು ಬಾರಿಸುತ್ತಿದ್ದ ಸತಾರಿನ ಸುಮಿಷ್ಯ ಗತ್ತನ್ನು ಕೇಳುವ ಆನಂದದಲ್ಲಿ ಪರವಶರಾಗಿಬಿಟ್ಟೆದ್ದರು!

ರಮಣೀಯು ಒಟ್ಟೇ ಮನೆಪ್ರಾರ್ಥಕವಾಗಿ ಸತಾರನ್ನು ಬಾರಿಸುತ್ತಿದ್ದ ಶಿಂದು ನೋಡುವವರಿಗೆ ಅನಿಸುತ್ತಿದ್ದರೂ, ಅವಳು ನಡುನೆಡುವೆ ಮನಕ್ಕಾಂಚಲ್ಯಾದಿಂದ ಆ ಹುಣಿಗಿಡದ ಕಡೆಗೆ ಇಂತೆ ನೋಡುತ್ತಲೇ ಇದ್ದಳು. ಗಳಿಗೆರಡು ಗಳಿಗೆಗಳ ವರಿಗೆ ಆ ಗತ್ತನ್ನು ಬಾರಿಸಿ, ನಂತರ ಹೀವೈಲೈ ಬಾರಿಸುವದನ್ನು ಬಿಟ್ಟು ಅವಳು ಆ ಸತಾರಿನೊಡನೆ ಆ ನಾವಿ ನೊಳಗಿನ ಕೋಣೆಯನ್ನು ಪ್ರವೇಷಿಸಿದಳು. ಕೂಡಿದ ಜನರೆಲ್ಲರೂ ಆಕೆಯ ಚಲನವಲನದ ಕಡೆಗೆ ಚಿತ್ರದೊಳಗಿನ ಗೊಂಬಿಗಳಂತೆ ಮಿಕೆ ಮಿಕೆ ನೋಡುತ್ತ ನಿಂತುಕೊಂಡಿದ್ದರೇ ಹೊರತು, ಇನ್ನೊಂದು ಗತ್ತನ್ನು ಬಾರಿಸಬೇಕೆಂದು ಹೇಳುವ ಸಾವಧಾನತೆಯು ಅಲ್ಲಿ ನೇರಿದವರಾರಲ್ಲಿಯೂ ಉಳಿದಿರಲಿಲ್ಲ. ಅದರಿಂದ ಆ ತರುಣೀಯು ಹೊರಟು ಹೊರಿದ ಎಷ್ಟೊಂದು ಹೊತ್ತಿನ ಮೇಲೆ ಅವರು ಆ ತರುಣೀಯ ವಾದನ ಕಲೆಯ ಬಗ್ಗೆ ತಮ್ಮ ತಮ್ಮೊಳಗೆ ಪ್ರತಂಶಾಪರ ಉದ್ದಾರಗೆಳನ್ನು ತೆಗೆಯಲುಪಕ್ರಮಿಸಿದರು. “ಇವಳು ದಿಲ್ಲಿಶ್ವರನ ಮಗಳು. ಫರಂಗಿದಸ್ಯಗಳು ಇವಳನ್ನು ಹಿಡಿದು ತಂದಿದ್ದರು; ಆದರೆ ತಮ್ಮ ಪಾರ್ಜಣಭಯದಿಂದ ಈಗ ಬಿಟ್ಟಿಗೊಟ್ಟಿರುವರು” ಎಂದು ಕೆಲವರು ನುಡಿದರೆ, ಬೇರೆ ಕೆಲವರು “ಭೇ-ಭೇ ಇವಳು ಇರಾಜದೇಶದ ತಾಫೇದವಳು. ನಮ್ಮ ಸತ್ತ ಗ್ರಾಮದ ಸುಭೇದಾರರ ಆಶ್ರಯವನ್ನೇ ಹೀಸಿ ಬಂದಿರುವಳು” ಎಂದು ನುಡಿಯುತ್ತಿದ್ದರು. ಹಬ್ಬಿ ವೃದ್ಧ ಮುಸ ಅಂತಿಮನನೆಂತೂ “ಇವಳು ಸ್ವರ್ಗಲೋಕದ ಅಪ್ಪರೆಯು; ಅಲ್ಲಿ ತನಗೆ ತಕ್ಕಜೊತೆಗಾರನು ಸಿಗೆದ್ದರಿಂದ ಈ ಭೂಲೋಕದಲ್ಲಿ ಅಂಥವನಾರಾದರೂ ಸಿಗುವನೆನೆಂದು ಹುಡುಕುವ ಸಲುವಾಗಿ ಬಂದಿರುವಳು” ಎಂದು ಹೇಳಿ

ಕೂಡಿದ ಜನರನ್ನೆಲ್ಲ ದಂಗುಗೊಳಿಸಿ ಬಿಟ್ಟುನು! ಇದಲಿ.

ಇತ್ತೀ ಆ ಬೋಕ್ಕತಲೀಯ ತರುಣನೆ ಬಳಿಗೆ ಹೋದ ಆ ವ್ಯಾದ್ಧ ಹಬೀ ಬನು ತರುಣನನ್ನು ಕುರಿತು:—“ಬಾಬುಗಳೇ, ತಾವು ಈ ಪಟ್ಟಣಕ್ಕೆ ಹೊಸಬಂಧಿ ಬಂದಿರುವಂತೆ ತೋರುವದು. ಅಹುದಲ್ಲವೇ?” ಎಂದು ಪ್ರಸ್ತಾಪ ಮಾಡಿದನು. ಆ ಯುವಕನು ಹೀಗೆಂದವನೆ ಕಡೆಗೆ ಹೊರಳಿ ನೋಡುತ್ತಾನೆ, ಇಷ್ಟದ್ದು ಬಿಳಿಗೆ ಗಡ್ಡ-ಮಿಸಿಗೆಳಿಂದ ನುಂಟಿದ್ದ ಹಾಗು ಉರುಳೀಗಡ್ಡೆಯ ದುವಾಸನೆಯಿಂದ ತುಂಬಿದ ಹಿಬ್ಬ ವ್ಯಾದ್ಧ ಯವನನೆ ಮುಖವು ತನ್ನ ಮುಖಕ್ಕೆ ಸಮಾಪದಲ್ಲಿಯೇ ಇದೆ ಎಂಬದು ಅವನಿಗೆ ತೋರಿತು. ಅದನ್ನು ಕಂಡು ತರುಣನು ಅಸಹ್ಯಪಟ್ಟಿನು; ಆದರೆ ಪರ ಕ್ಷಣದಲ್ಲಿಯೇ ಆ ಮುದುಕನು ಹಿಳ್ಳೀ ಮೃದುಮಧುರವಾಣಿಯಿಂದ ಅದನ್ನು ಕುರಿತು ಪನೇನೋ ನುಡಿಯಲು, ತರುಣನಲ್ಲಿಯ ಆಶನ ವಿಷಯದ ತಿರಸ್ಯಾರವು ಮಾಯವಾಯಿತು. ಬಳಿಕ ಮುದುಕನು ತರುಣನಿಗೆ ಸಲಾಮುಮಾಡಿ:—“ಬಾಬುಸಾಹೇಬಿ, ತಾವು ಹಿಳ್ಳೀ ಪ್ರಸಿದ್ಧ ಮನೆತನ ಸ್ಥರಿಂಬುದು ತಮ್ಮ ಮುಖಭಾವದಿಂದಲೇ ಗೊತ್ತಾಗುತ್ತದೆ. ತಾವು ದೇಶಪರಯಕಿನಕ್ಕಾಗಿ ಇತ್ತೀ ಬಂದಂತಾಗಿದೆಯಲ್ಲವೇ? ಈ ಸಹ್ಯ ಗಾರುಮಾವು ಹಿಳ್ಳೀ ಪ್ರಸಿದ್ಧ ಪಟ್ಟಣವು. ಗೌಡನಗರವನ್ನು ಬಿಟ್ಟಿರೆ ಈ ಬಂಗಾಲದಲ್ಲಿ ಇಂಥ ಬೇರೊಂದು ಪಟ್ಟಣವಿಲ್ಲ” ಎಂದು ಮುಂತಾಗಿ ಎಷ್ಟು ಮಾತಾಡಿದರೂ ಇನನಿಗೆ ಏನು ಉತ್ತರ ಕೊಡಬೇಕೆಂಬದು ಆ ಯುವಕನಿಗೆ ತೋಚದಾಯಿತು. ಕೆಲಕ್ಕಣಗಳ ವರಿಗೆ ಅವರಿಬ್ಬರೂ ಸುಮ್ಮನೆ ಇದ್ದರು. ಬಳಿಕ ಆ ಮುದುಕನೇ ಮತ್ತೆ:—“ಬಾಬುಸಾಹೇಬಿ, ತಾವು ಇಲ್ಲಿಯ ಜಾಹರಭಾನೆ ಗಾಜಿಯ ದರ್ಗೆಯನ್ನು ನೋಡಿರುವರೇನು? ಇಂಥ ಸುಂದರ ಇವಾರತಿಯು ಈ ಹಿಂದುಸ್ತಾನದಲ್ಲಿ ವಿರಳನೆಂದೇ ಹೇಳಬಹುದು” ಎನ್ನಲು, “ನೋಡಿಲ್ಲ” ಎಂದು ಯುವಕನು ಉತ್ತರ ಕೊಟ್ಟಿನು.

ಕೂಡಲೇ ಹಬೀಬನು ಇತ್ತೀ ಬಸ್ಸಿರೆಂದು ಮುಂದಾದನು. ಯುವಕನು ಅವನನ್ನು ಅನುಸರಿಸಿದನು. ಆ ಯುವಕನು ಈ ವರಿಗೆ ಕುಳಿತ್ತು ಕೊಂಡಿದ್ದ ಆ ನೆಡೀ ತೀರದ ಹುಣಸೇಗಿಡದ ಹಿಮ್ಮಗೆಲೀ ಆ ಪ್ರಸಿದ್ಧ ವಾದ ದರ್ಗೆಯಿದ್ದಿತು. ಯುವಕನು ಹಬೀಬನೊಡನೆ ಆ ಸಮಾಧಿ ಮಂದಿರವನ್ನು ಪ್ರವೇಶಿಸಿದನು. ನಾವೇಯೋಳಗಿನ ಕೋಣೆಯಲ್ಲಿ ಕುಳಿತ್ತ

ಆ ತರುಣಯು ಕಟಕಿಯೊಳಗಿಂದ ಆ ತರುಣನೇ ಚಲನವಲನವನ್ನೇ ನಿರೀ ಝ್ಯೇಸುತ್ತಿದ್ದಳು. ಕೂಡಲೇ ಅವಳು ಫಾತಮೆಯನ್ನು ಕುರಿತು:—“ಫತೀಮಾ, ನಾಜಿರ ಅಹಮ್ಮದನೆಲ್ಲಿರುವನು?” “ಖಾನೆಸಾಹೇಬರು ಹೋಗಿ ರುವರೋ ಪನೋ ಗೊತ್ತಿಲ್ಲ. ನೋಡಿ ಬರುವೆನು” ಎಂದಂದು ಫಾತಮೆಯು ಅಲ್ಲಿಂದ ಹೊರಗೆ ಬಂದಳು. ನಾವೆಯ ಪಕ್ಷಿನು ದಿಕ್ಕಿನ ಸಂದು ಪ್ರದೀಪದಲ್ಲಿ ಕುಳಿತಂಥ ಷಿಬ್ಬು ಪ್ರಾರ್ಥ ಯಾವನನು ಹುಕ್ಕಾ ಸೇದುವದ ರಲ್ಲಿ ತಲ್ಲಿನೆನಾಗಿದ್ದನು. ಫಾತಮೆಯು ಲಗುಬಗೆಯಿಂದ ಅವನ ಬಳಿಗೆ ಬಂದು:—“ಖಾನೆಸಾಹೇಬ, ಬೀಬಿಯವರು ನಿಮ್ಮನ್ನು ಕರೆಯುತ್ತಿದ್ದಾರೆ” ಎಂದು ತಿಳಿಸಿದಳು.

ಕೂಡಲೇ ಆ ಪ್ರಾರ್ಥನು ಕುಳಿತಲ್ಲಿಂದ ಚಟಕ್ಕನೇ ಎದ್ದು, ಫಾತಮೆಯನ್ನು ಕುರಿತು:—“ಫತೀಮಾ, ಬೀಬಿಯವರು ಇಟ್ಟಿಗೆದ್ದಿರುವರಲ್ಲವೇ? ನಿನ್ನ ಸಂಜಿಯ ಮುಂದೆ ಸತಾರಿನ ತಂತಿಗಳನ್ನು ಕೊಂಡುಕೊಂಡು ಬಾರೆಂದು ನೆನಗೆ ಇಜ್ಞಾ ಮಾಡಿದ್ದರು; ಆದರೆ ಸಾಯಂಕಾಲದ ಆ ಅಫೀಮಿನ ಗುಂಗಿ ನೆಲ್ಲಿ ನೆನಗದು ಸಂಪೂರ್ಣವಾಗಿ ಮರೈತು ಹೋಯಿತು. ಆಗಲೇ ಅವರು ಸತಾರನ್ನು ಬಾರಿಸಹತ್ತಿದಾಗ ನನಗಾಸಂಗತಿಯ ನೆನಪಾಗಲು, ನಾನು ಇಲ್ಲಿಗೆ ಮರಿಗೆ ಬಂದು ಅಡಗಿಕೊಂಡಿದ್ದೇನು. ನಾನು ಇಷ್ಟರಲ್ಲಿಯೇ ಹೇಳಿಗೆ ಹೋಗಿ ತಂತಿಗಳನ್ನು ಕೊಳ್ಳಿತಕ್ಕವನೇ; ಆದರೆ ಸಮಾಪದಲ್ಲಿಯ ಈ ಹುಕ್ಕಾ ನೋಡಿ, ನೆನಗೆ ಮತ್ತೆ ಆ ಇಜ್ಞಾಯ ವಿಸ್ತೃರಣವಾಯಿತು. ನಿನ್ನ ಈ ವ್ಯಾಸನಾಧಿನೆತೆಯ ಪೂರ್ವಲಕ ಒಂದಿಲೆಕ್ಕಾಂದು ದಿನ ನಾನು ಕೂಳು-ಕೂಳು ನೀರು-ನೀರೆಂದು ಹೋಗಿತಕ್ಕವನೇ. ಆದಿರಲಿ. ಫತೀಮಾ, ಇಂದು ಬೆಳಿಗಿನಿಂದ ಬೀಬಿಯವರು ಇಷ್ಟೇಕೆ ಅಸ್ವಸ್ಥರಾಗಿರುತ್ತಾರೆ? ಅವರ ಈ ಅಸ್ವಸ್ಥತೆಯ ಪಟ್ಟು ನನ್ನ ಮೇಲೆ ಬೀಳಿಕೆಕ್ಕಿಲವಷ್ಟೇ?” ಎಂದು ಪ್ರಶ್ನೆ ಮಾಡಲು,

फಾತಮೆಯು ಮಂಗುಳುನೆಗೆಯಿಂದ:—“ಖಾನೆಸಾಹೇಬ, ನಿನು ಅಂಜುವ ಕಾರಣವಿಲ್ಲ. ಇಂದು ಬೀಬಿಯವರು ಅಸ್ವಸ್ಥರಾಗಿಲ್ಲ; ಹಣ ಚಿತ್ತರಾಗಿರುತ್ತಾರೆ. ಅವರು ಇಂದು ತಮ್ಮ ಅವಕಾಶನ್ನು ಆರಿಸಿಕೊಂಡಿರುತ್ತಾರೆ. ಆದುದರಿಂದ ನೀನು ಅವರ ಸಿಟ್ಟಿಗೆ ಅಂಜದೆ ಬೇಗನೆ ಬಾ” ಎಂಂಡು ನುಡಿದು, ಅವನನ್ನು ಮುಂದು ಮಾಡಿಕೊಂಡು ಫಾತಮೆಯು

ಆ ಕೊಣೆಯನ್ನು ಪ್ರವೇಶಿಸಿದಳು. ಆಗ ಆ ತರುಣೆಯು ಒಳಗೆ ಕುಳಿತು ಕೊಂಡು ಪತ್ರವನ್ನು ಬರೆಯುತ್ತಿದ್ದಳು. ಅದನ್ನು ನೋಡಿ, ನಾಜೀರಾಹ ಮೃದನು ಅವಳಿಗೆ ಸಲಾಮು ಮಾಡಿ, ಬಾಗಿಲಲ್ಲಿಯೇ ನಿಂತುಕೊಂಡನು. ಅಷ್ಟರಲ್ಲಿ ಯುವತಿಯ ಪತ್ರಲೇಖನವು ಮುಗಿಯಲು, ಅವಳು ಅದನ್ನು ಹಿಂದು ಲಕ್ಷ್ಯಿಸಿಯಲ್ಲಿ ಹಾಕಿ, ನೋಹರಬಂದ ಮಾಡಿದಳು. ಬಳಿಕ ಅವಳು ಅದನ್ನು ನಾಜೀರಾಹಮೃದನೆ ಕೈಗೆ ಕೊಟ್ಟಿಂದ—“ಈ ಪತ್ರವನ್ನು ಗೋಕುಲಬಿಹಾರಿಸೇನನೆ ವಖಾರಿಗೆ ಮುಟ್ಟಿಸಿ ಅಲ್ಲಿಂದ ಹಿಂದು ಸಾವಿರ ಅಸರಫಿ (ಆ ಕಾಲದ ಬಂಗಾರದ ನಾಣ್ಯ) ಗೆನ್ನು ತಕ್ಷಣಂಡು ಬಾಹಾಗು ಪಟ್ಟಣದಲ್ಲಿ ಒಂದು ಉತ್ತಮವಾದ ಮನೆಯನ್ನು ಬಾಡಿಗೆಗೆ ಗೊತ್ತುಮಾಡಿ ಬಾ. ನಾನು ಇನ್ನು ಆಕಬರನಗರಕ್ಕೆ ಹೊರಡುವದಿಲ್ಲ. ಈ ಸವ್ತಾಗ್ರಾಮದಲ್ಲಿಯೇ ವಾಸವಾಗಿರುತ್ತೇನೆ” ಎಂದು ಆಜ್ಞೆ ಮಾಡಲು, ಆ ಪ್ರೌಢ ಮುಸಲ್ಕಾನನು ಅವಳಿಗೆ ಮೂರು ಮೂರು ಸಾರೆ ಸಲಾಮು ಮಾಡಿ ಹೊರಟು ಹೊದನು.

ವೃದ್ಧ ಹಬೀಬನು ಆ ತರುಣಿಗೆ ಜಾಫರ್ ಖಾನರ ಗೋರಿ, ಮನಿಧೇ ಅದರ ಸುತ್ತು ಮುತ್ತಲಿನ ಸುಂದರ ಕಟ್ಟಡಗಳನ್ನು ತೋರಿಸಿದ ನಂತರ ಅವನನ್ನು ಪುನಃ ಆ ಹುಣಿಸಿಗೆದಕ್ಕೆ ಬಯಸ್ಯ ಮುಟ್ಟಿಸಿದನು. ಯುವಕನು ಅವನ ವಿವರವಾಗಿ ಹೇಚ್ಚಾಗಿ ಕೃತಜ್ಞನಾದುದರಿಂದ ಅವನು ತನ್ನ ಬಕ್ಕಣದೂ ಜಗಿನ ಹಿಂದು ಆಸರಫಿಯನ್ನು ತೆಗೆದು ಆ ಮುದುಕನ ಕೈಗೆ ಕೊಡಹೋದನು; ಆದರೆ ಮುದುಕನು ಅದನ್ನು ಕಣ್ಣಿತ್ತು ಕೂಡ ನೋಡಬೇಕೆಂದನು; ಧಣೀಯರೇ, ನನಗೆದು ಬೇಡ. ತಮ್ಮ ಹೆಸರು ಬಿಡಾರಗಳನ್ನು ವ್ಯಾತಿಸಿದರೆ ನಾನು ನಾಳಿ ಬೇಳಿಗೆ ತಮ್ಮಲ್ಲಿಗೆ ಬಂದು, ತಮಗೆ ಈ ಇಡಿ ಪಟ್ಟಣದಲ್ಲಿಯ ನೋಡತಕ್ಕ ಸ್ಥಳಗಳನ್ನೆಲ್ಲ ತೋರಿಸಿಕೊಂಡು ಬರುವೆನು” ಎಂದನು. ಯುವಕನು ಬೇಡಬೇಡಂದು ಅವನಿಗೆ ಬಹು ಪ್ರಕಾರವಾಗಿ ಹೇಳಿದನು. ಆದರೂ ಮುದುಕನು ಕೇಳಿದಾಗೆಲು, “ನಾನು ವಿಜಾಭರ್ಮಾರದೊಳಿಗಿನ ಗೋಕುಲಬಿಹಾರಿಸೇನನೆ ವಖಾರಿನಲ್ಲಿರುತ್ತೇನೆ. ನನ್ನ ಹೆಸರು ಮಯೂರು” ಎಂದು ಹೇಳಿದನು.

ಆ ಯುವಕನ ಹೆಸರನ್ನು ಕೇಳಿ ಹಬೀಬನು ಹಳ್ಳೀ ವಿಸ್ತೃಯ ಗೊಂಡು:—“ಧಣೀಯರೇ, ಹೈಮೇಸಿರಿ. ತಾವು ನೋಡಲಿಕ್ಕೆ ಎಷ್ಟು

ಸುಂದರರಾಗಿರುವಿರೋ, ತಮ್ಮ ನಾಮಧೇಯವಾದರೂ ಅನ್ನೇ ಸುಂದರ ವಾಗಿರುತ್ತದೆ. ನಾನು ನಾಳೆ ಬೆಳಗ್ಗೆ ತಮ್ಮ ಬಿಡಾರಕ್ಕೆ ಬಂದು ಭೇಟ್ಟು ಯಾಗುವೆನು" ಎಂದು ಅಂದು, ಆ ನದೀ ತೀರದ ಆ ಜನಸವ್ಯಾದ ದಲ್ಲಿ ಮಾಯವಾದನು.

ಮಂತ್ಯಾಖಿನು ಹಬೀಬನೊಡನೆ ಮಾತನಾಡುತ್ತಿರುವಾಗೆ ಆಗ ತಾನೆ ಅಲ್ಲಿಗೆ ಬರುತ್ತಿರುವ ನೊಕೆಯೊಳಗಿನ ಕೆಲ ಜನ ದೀಪ್ತಿ ಕಾಯದ ಬ್ರಹ್ಮಣರು ಅವನನ್ನೇ ದಿಟ್ಟಿಸಿ ನೋಡುತ್ತಿದ್ದರು. ಹಬೀಬನು ಹೊರಟು ಹೋಗುತ್ತಲೇ ಆ ಬ್ರಹ್ಮಣರಿಗೆ ಮಂತ್ಯಾಖಿನೆ ಮುಖವು ಸ್ವಷ್ಟವಾಗಿ ಕಾಣಿಕೊಳ್ಳಲು, ಅವರು ಇವನನ್ನು 2-3 ಸಾರೆ ಹೆಸರುಗೊಂಡು ಕರೆದರು. ಆ ಜನಸಂದರಣೆಯಲ್ಲಿ ಆ ಶಬ್ದವು ಮಂತ್ಯಾಖಿನಿಗೆ ಕೇಳಿಸಲಿಲ್ಲ. ಆ ಬ್ರಹ್ಮಣರ ನೊಕೆಯು ಧಡದಿಂದ ಇನ್ನೂ ತುಂದು ದೂರದಲ್ಲಿತ್ತು. ಅವರು ದಂಡಿಗೆ ಬರುವಷ್ಟರಲ್ಲಿ ಮಂತ್ಯಾಖಿನು ಅಲ್ಲಿಂದ ಹೊರಟುಹೋದನು. ಬ್ರಹ್ಮಣರು ದಂಡೆಯಲ್ಲಿಳೀದು ಎಷ್ಟು ಹುಡುಕಿದರೂ ಅವರಿಗೆ ಮಂತ್ಯಾಖಿನೆ ಶೋಧವಾಗಲಿಲ್ಲ.

ಸಹಗಾರಮಕ್ಕೆ ಹೋದಂದಿನಿಂದ ಪ್ರತಿನಿಷ್ಠೆ ಹಿನ್ನೆಲ್ಲು ಯಾದರೂ ಅವನು ಬಂದರಕ್ಕೆ ಬಂದು ಹೋಗುತ್ತಿದ್ದನು. ಭೀಮೇಶ್ವರದಿಂದ ತನ್ನನ್ನು ಹುಡುಕಲಿಕ್ಕೆ ಯಾರಾದರೂ ಬಂದೇ ಬರುವಲೆಂದು ಇವನಿಗೆ ಅನಿಸುತ್ತಿತ್ತು. ಯಾಕಂದರೆ ತನ್ನ ವಿಶ್ವಾಸುಕ ಸೇವಕನಾದ ಭುವನೆ ನನ್ನ ಅವನು ಹಿಂದೆ ಬಿಟ್ಟು ಬಂದಿದ್ದನು. ಆದ್ದರಿಂದ ಬೇರೆ ಯಾರು ಬರಲಿ-ಬಾರದಿರಲಿ, ಭುವನನಂತೂ ಬಂದೇ ಬರುವನೆಂಬ ಭರವಸೆಯು ಅವನಲ್ಲಿ ಇದ್ದಿತು; ಮತ್ತು ಅದಕಾಗಿಯೇ ಆತನು ಪ್ರತಿನಿಷ್ಠೆ ಬೆಳಗಿನಲ್ಲಿ ಗೆಂಗಾ-ಸರಸ್ವತಿಗಳ ಸಂಗಮದ ಹತ್ತರದ ಆ ಬಂದರಕ್ಕೆ ಹಿನ್ನೆಲ್ಲು ಯಾದರೂ ತಪ್ಪದೆ ಬಂದು ಹೋಗುತ್ತಿದ್ದನು. ಗೌರೀವೈರದಲ್ಲಿಯೂ, ಭೀಮೇಶ್ವರ ದಲ್ಲಿಯೂ ತನ್ನ ತಂಡೆಯ ಸಭಾಪಂಡಿತನಾದ ತರ್ಕರತ್ನ ಜಗದೀಶ ಜಂದ್ರನು ತನ್ನ ಸಹಾಯಕಾಗಿ ಮಾಡಿದ ಏಪಾರಾಟನ ಸುತರಾಂ ಸುದ್ದಿ ಯೂ ಅವನಿಗೆ ತಿಳಿದಿರಲಿಲ್ಲ.

ಅಂದು ಇಳಿಹೊತ್ತಾದ ಕೂಡಲೇ ಮಂತ್ಯಾಖಿನು ಬಂದರದಿಂದ ಹೊರಟು ಪಟ್ಟಣದೊಳಗಿನ ತನ್ನ ಬಿಡಾರಕ್ಕೆ ನಡೆದನು. ಬಂದರದಿಂದ

ಅವನೆ ವಾಸಸ್ಥಳವು-ಗೋಕುಲ ಬಿಹಾರಿಯ ವಖಾರವು-ಸರಾಸರಿ ನಾಲ್ಕು ಮೈಲು ದೂರದಲ್ಲಿದ್ದಿತು. ದಾರಿಯಲ್ಲಿ ಇನೆ ಸಂದರ್ಭದಲ್ಲಿ ಅದರಿಂದ ಬೇಗೆ ಬೇಗನೆ ದಾರಿ ಕ್ರಮಿಸುವಂತಿರಲ್ಲ. ಆದರೂ ಆವನು ತಕ್ಕೊಂಡ ಪ್ರಸ್ತುತಿ ಗೆತ್ತಿಯಿಂದ ದಾರಿ ಕ್ರಮಾಂಕ ಬಂದರದ ಹೇಣಿಯನ್ನು ದಾಟಿ, ಸಪ್ತಗಾರುವಾದ ದುರ್ಗದ ಹತ್ತಿರಕ್ಕೆ ಹೋದನು. ಇದೇ ಸಮಯಕ್ಕೆ ಒಬ್ಬ ಸನಾತ್ನಿತ ಮುಸಲ್ಮಾನೆ ಗೃಹಕ್ಕಾನು ದುರ್ಗದಿಂದಿಳಿದು, ಮಂಗಳ ಖನು ನಡೆದ ಕಡೆಗೇ ನಡೆದನು. ತುಸ ದೂರ ಅವರಿರ್ವರೂ ಕೂಡಿ ದಾರಿ ಕ್ರಮಿಸುತ್ತಿರಲು, ಹಂದು ಮನೆಯ ಎದುರಿಗೆ ಮಾರವರು ಫಿರಂಗಿಗಳು ನಿಂತುಕೊಂಡಿದ್ದರು. ಅವರಲ್ಲಿಯ ಒಬ್ಬನು ಕರೀ ಪ್ರೋಫೆಸಾರಿನೆ ಪಾದಿ ಯಾಗಿದ್ದನು. ಉಳಿದವರಿಬ್ಬರು ಸಾಮಾನ್ಯರಾದ ಸ್ನೇಹಿಕರು. ಆ ಮನೆ ಯೋಜಿನ ಕಂಬವನ್ನು ಬಿಗಿಯಾಗಿ ಒಡಕೊಂಡು ಶುಳತಂಥ್ರ ಒಬ್ಬ ತರು ಣನು ಆತ್ಮಧ್ಯಾನಿಯಿಂದ:—“ನಾನು ನಿಜವಾಗಿ ಬಂದುವು. ಶ್ರೀ ಪಂಥವನ್ನು ನಾನೆಂದೂ ಸ್ವೀಕರಿಸಿರುವದಿಲ್ಲ; ಮತ್ತು ಸ್ವೀಕರಿಸುವ ಇಚ್ಛೆಯೂ ನೆನಗಿರುವದಿಲ್ಲ,” ಹೀಗೆ ಸುಧಿಯುತ್ತಿದ್ದು, ಆಗಾಗೆ ಆ ಫಿರಂಗಿ ಪಾದಿಗೆ ನಮಸ್ಕಾರ ಮಾಡುತ್ತ ತನ್ನನ್ನು ಬಿಟ್ಟುಬಿಡಬೇಕೆಂದು ಪ್ರಾರ್ಥಿಸುತ್ತಿದ್ದನು.

ಅದಕ್ಕೆ ಆ ಫಿರಂಗಿ ಹಾದಿಯಾ:—“ಈತನು ನಿನ್ನನ ದಿವಸ ನಮ್ಮಲ್ಲಿಗೆ ತಾನಾಗಿ ಬಂದು ಕ್ರಿಸ್ತ ಪಂಥವನ್ನು ಸ್ವೀಕರಿಸಿರುವನು. ಈ ದಿನ ಮನೆಯವರ ಹುಲುಬಿಸಿಂದ ಮತ್ತು ಬಂದು ಮನೆ ಸೇರಿರುವನು. ಈತನ್ನು ಇಲ್ಲಿಯೇ ಇರ್ಗೊಟ್ಟಿರೆ ಇವನೆ ಸಂಪರ್ಕದಿಂದ ಈ ಮನೆಯವರಿಗೆ ಯಾವುದೂ ತನೆಗಳು ಉಂಟಾಗುವವಲ್ಲದೆ, ನಮ್ಮ ಧರ್ಮಕ್ಕೂ ಹಾನಿ ಯಾಂಟಾಗುವದು. ಆದುದರಿಂದ ಇವನನ್ನು ಈಗಲೇ ಹುಗಿಂಗೆ ಕರೆದೋ ಯ್ಯಾವೆನು” ಎಂದೆನ್ನುತ್ತ ಆವನನ್ನು ಒಳಗಿಸಿಂದ ಹೊರಗೆ ಎಳಿಯುತ್ತಿದ್ದನು. ಆಷ್ಟುರಲ್ಲಿ ಮಂಗಳಾಖನೂ, ಆವನ ಸಂಗಡಿಗೆನಾದ ಆ ಸನಾತ್ನಿತ ಮುಸಲ್ಮಾನೆ ದಾರಿಕಾರನೂ ಅಲ್ಲಿಗೆ ಬಂದರು. ಮುಸಲ್ಮಾನನು ಫಿರಂಗಿ ಯನ್ನುದ್ದೇತೆಸಿ:—“ಫಿರಂಗಿ, ಈ ಗಡ್ಡಲವೇತರದು?” ಎಂದನು.

ಕೂಡಲೇ ಫಿರಂಗಿವಾದಿಯು ತನ್ನ ಮಾತನ್ನು ಮತ್ತಿಷ್ಟು ಉಪ್ಪು-ಕಾರ ಹಚ್ಚಿ ಅವನಿಗೆತೆಗಿಸಿದನು. ಆಗ ಆ ಯವನನು ಆ ಹಳಗೆ ಕುಳಿತಿದ್ದ ಹಂದು

ಪನ್ನು ಕುರಿತು:—“ಎಲೋ, ಇವನು ಹೇಳುವ ಸಂಗೆತಿಯು ನಿಜವೇ?” ಎಂದು ಪ್ರಶ್ನೆ ಮಾಡಲು, ಆ ತರುಣನು ಗದ್ದದಕಂಠದಿಂದ:—“ಸಾಹೇಬ, ಚಿಂದೂ ಹಾಗು ಮುಸಲ್ಲಾನೆರ ದೇವತೆಗಳ ಸಾಕ್ಷಿಯಾಗಿ ಹೇಳುತ್ತೇನೆ, ನಾನು ಕ್ರೈಸ್ತನಾಗಿರುವದಿಲ್ಲ. ಈ ಪಾದಿಯು ನನ್ನನ್ನು ಹಿತ್ತಾಯ ದಿಂದ ಕ್ರೈಸ್ತನನ್ನಾಗ ಮಾಡಲಿಕ್ಕೆ ಪ್ರಯತ್ನಿಸಲು, ನಾನು ಇವನೆ ಕಣ್ಣ ತಪ್ಪಿಸಿ ಹುಗೆಳಿಯಿಂದ ಇಲ್ಲಿಗೆ ಓಡಿ ಬಂದಿರುವನು” ಎಂದು ತನ್ನ ನಿಜ ಸಂಗೆತಿಯನ್ನು ತಿಳಿಸಿದನು.

“ಹಾಗಾದರೆ ಈ ಪಾದಿಯು ಸುಳ್ಳು ಹೇಳುವನೇನು?”

‘.ಹುಜೂರ, ಈತನು ತೀರ ಸುಳ್ಳುಗಾರನು’

ಆಗ ಆ ಯವನನು ಪಾದಿಯ ಕಡೆಗೆ ಹೊರಳಿ:—“ಪಾದಿ, ಈ ಹಿಂದುವಿನ ಮಾತನ್ನು ಕೇಳಿದೆಯಾ? ನೀನು ನಿನ್ನ ಧರ್ಮಾಂತರದ ಕೆಲಸ ವನ್ನು ಹೀಗೆ ಹಿತ್ತಾಯಪೂರ್ವಕವಾಗಿ ಮಾಡಬೇಡ ನೀನು ಕಾಜಿಯ ಬಳಿಗೆ ಹೋಗಿ ಫಿಯಾರ್ದು ಮಾಡು. ತಪ್ಪಿತಸ್ತನಾಗಿದ್ದರೆ, ಕಾಜಿಯು ಈತನನ್ನು ನಿನ್ನ ವಶಪಡಿಸುವನು. ಆ ವರಿಗೆ ನೀನು ಈತನ ಮೈಗೆ ಕೈ ಹಚ್ಚಬೇಡ” ಎಂದು ತಿಳಿಸಲು,

ಆ ಉದ್ದಟಿ ಪಾದಿಯು ಆ ಸರಲವಾದ ನುಡಿಯನ್ನು ಕೇಳಿದೆ:—“ನಾವು ನಿಮ್ಮ ಆ ಕಾಜಿಗಳ ಆಧೀನರಲ್ಲ. ಈ ಹಿಂದುವು ಕ್ರೈಸ್ತನಾಗಿ ರುತ್ತಾನಾದ್ದರಿಂದ ನಾವು ಈಗಲೇ ಇವನನ್ನು ಹುಗೆಳಿಗೆ ಎಳೆದುಕೊಂಡು ಹೋಗುತ್ತೇನೆ,” ಎಂದಂದು ಆ ಹಿಂದುವನ್ನು ಮತ್ತೆ ಜಗ್ಗೆಹತ್ತಿದನು.

“ಫಿರಂಗಿ, ಇದು ತಪಾನಶಕಾ ಶಹಾಜಿಹಾನ ಬಾದಕಹನ ರಾಜ್ಯವು. ನೀನು ಇಲ್ಲಿ ಹೀಗೆ ಉದ್ದಟಿತನವನ್ನು ಮಾಡಿದೆಯೆಂದರೆ ಕಿಲಿಣವಾದ ಶಾಸನಕ್ಕೆ ಗುರಿಯಾಗಬೇಕಾದಿತ್ತು”

ಎಂದ ಆ ಮುಸಲ್ಲಾನನೆ ನುಡಿಗೆ, “ನನ್ನನ್ನು ದಂಡಿಸುವ ಅಧಿಕಾರವು ಆ ನಿಮ್ಮ ಬಾದಕಹನ ಆಜ್ಞೆ-ಮುತ್ತಜ್ಞಂದಿರಿಗೂ ಇರುವದಿಲ್ಲ. ನೀನು ಹೆಚ್ಚು ಮಾತಾಡಿದೆಯೆಂದರೆ, ಈ ಜಬಕದಿಂದ ಮೈಮೆತ್ತಗೆ ಮಾಡಿಸಿಕೊಂಡೀ; ಸುಮ್ಮನೆ ಬಂದದಾರಿಯಿಂದ ಹೀಂದಿರುಗಿ ನಡೆ.” ಎಂದು ಆ ಕರೀ ಪೂರ್ವಾಕಿನ ಫಿರಂಗಿಪಾದಿಯು ಉನ್ನತ್ತತನದಿಂದ ನುಡಿದನು.

ಉನೇ ತರಂಗೆ.

-[- ೦ -]-

ಸಪ್ತಗಾಂಧಾರ ಕಾಳಿಗೆ.

ಲ್ಯಿಂರಂಗಿಯ ಆ ಸುಡಿಯನ್ನು ಕೇಳಿ ಆ ಯವನನೆ ಮುಖವು ಆರಕ್ತು ವರ್ಣವನ್ನು ಧರಿಸಿತು. ಆಗೆಲವನು ತನ್ನ ಟೊಂಕಕ್ಕೆ ಕೈಯಚ್ಚಿ ನೋಡಿದನು. ಅಲ್ಲಿ ಒಂದೂ ಶಸ್ತ್ರಾಸ್ತ್ರವಿರಲಿಲ್ಲ. ಆದನ್ನು ಕಂಡು ಅವನ ಸಂಗಡಿಗನಾದ ಹಿಂದೂ ಯುವಕನು ಮುಗ್ಗಳನಿಗೆ ನಗುತ್ತಿದ್ದನು. ಆಗ ಆ ಮುಸಲ್ಲಾನೆನು ಪ್ರನಃ ಆ ಪಾದಿಯನ್ನು ಕುರಿತು:—“ಫರಂಗೀ, ನಾನು ನಿನ್ನ ಅವರಾಧವನ್ನು ಹ್ಯಾಮಿಸಿರುತ್ತೇನೇ. ಶಹಾನೆಶಹಾ ಬಾದ ಶಹನ ವಿಷಯವಾಗಿ ಕುತ್ತಿತ ಭಾಷೆಯಿಂದ ಟೆಕೆಮಾಡಿದ ಆವರಾಧ ಕ್ಷಾಗಿ ಈ ಹಿಂದುಸ್ತಾನದ ಬಾದಕಾಹೀ ಕಾಯಿದೆಯ ಪ್ರಕಾರ ನಿನಗೆ ಶಾಲದಂಡಣೆಯು ವಿಧಿಸಲ್ಪಡುವದು. ಆದರೂ ನೀನು ಪರದೇಶದವನು. ನಿನಗೆ ಇಲ್ಲಿಯ ಕಾಯಿದೆ-ಕಾನೂನಾಗಳ ಜ್ಞಾನವಿದ್ದಂತೆ ತೊರುವದಿಲ್ಲ. ಆದ್ದರಿಂದ ನೀನು ಈಗಲೇ ಈ ಸಪ್ತಗಾಂಧಾರದಿಂದ ಹೊರಟು ಹೊಗು. ಇಲ್ಲದಿದ್ದರೆ ವ್ಯಘಾತವಾಗಿ ಜೀವಕ್ಕೆರವಾಗೆಬೇಕಾದೀತು” ಎಂದು ಸೌಮ್ಯ ಭಾಷೆಯಿಂದ ಸುಡಿಯಲು, ಫರಂಗಿಯು ಒಕ್ಕೇ ರೇಗಿಗದ್ದು:—“ನಾವು ನಿನ್ನಂತಹ ವಿಧವೀರ್ಯ ನಾಯಿಗಳನ್ನು ಸೆರೆವನೆಯಲ್ಲಿರಿಸಿ ಹಂಡಿಯ ಮಾಂಸವನ್ನು ತಿನ್ನಬಹುದ್ದಿದ್ದೇವೆ” ಎಂದು ಅಂದನು. ಈ ವಾಕ್ಯವನ್ನು ಕೇಳಿ ಆ ಯವನನು ಸಿಟ್ಟಿನಿಂದ ಉರಿಯಹತ್ತಿದನು. ಆವನು ಇನ್ನು ಬಾಯಿಂದ ಏನೇನೋ ಅನ್ನತಕ್ಕವನು; ಅಷ್ಟರಲ್ಲಿ ಆ ಥರಂಗಿ ಪಾದಿಯೇ ಅವನ ಗಡ್ಡ-ವೊಸೆಗಳನ್ನು ಕಿತ್ತಹತ್ತಿದನು! ಕೂಡಲೇ ಆ ಯವನನು ಆ ಪಾದಿಯ ಮುಸುಡಿಯ ಮೇಲೆ ಹಿಮ್ಮೈ ಚನ್ನಾಗಿ ಬಿಗಿದನು. ಆ ಪಟಿ ನಿಂದ ನೊಡಲೇ ಅಶಕ್ತ ಕಾಯದ ಆ ಲಂಬೋದರ ಸ್ವರೂಪಿಯು ನೆಲಕ್ಕೆ ಬಿಡ್ಡನು. ಕೂಡಲೇ ಆ ಥರಂಗಿ ಸೈನಿಕರೀವರೂ ಸೇರಿ ಆ ಯವನನನ್ನು ಆಕ್ರಮಿಸಿದರು. ಅಷ್ಟರಲ್ಲಿ ಯವನನ ಬಳಿಯಲ್ಲಿದ್ದ ಮಯಿ ಖನು ಆ ಸೈನಿಕರಲ್ಲಿಯ ಹಬ್ಬನನ್ನು ಚನ್ನಾಗಿ ಹಿಡಿಸು ನೆಲಕ್ಕೆ ಕೆಡು ದನು. ಆದನ್ನು ನೋಡಿ ಇನ್ನೊಬ್ಬ ಫರಂಗಿ ಸೈನಿಕನು ಯವನನನ್ನು

ಚಿಟ್ಟು ತನ್ನ ಬಂದೂಕಿಗೆ ಗುರಿ ಹೂಡಿದನು. ಆ ದಾರಿಯಲ್ಲಿ ಎಷ್ಟೋ ಜನ ದಾರಿಕಾರರು ಈವರೆಗಿನ ಇವರ ಬಡಿದಾಟವನ್ನು ನೋಡ ನಿಂತಿದ್ದರು ಫಿರಂಗಿಯು ಬಂದೂಕನ್ನು ಧರಿಸಿದೊಡನೆ ಅವರೆಲ್ಲರೂ ಉಧ್ವರಶಾಸದಿಂದ ತಮ್ಮ ತಮ್ಮ ಕಾಲಿಗೆ ಬುದ್ಧಿ ಕಲಿಸಿದರು! ಇಷ್ಟೇ ಅಲ್ಲ, ಯಾವ ಹಿಂದೂ ತರುಣನ ಸಲುವಾಗಿ ಆ ಫಿರಂಗಿ ಮತ್ತು ಮಯೂಖಾದಿಗಳ ಸಂದರ್ಭದಲ್ಲಿ ಬಡಿದಾಟವೆನ್ನಿತ್ತೊಂದು ಆ ತರುಣನೂ ಕೂಡ ತನ್ನ ಮನೆಯನ್ನು ಹೊಕ್ಕು ಹಿಳಗಿಸಿದ ಕದನನ್ನಿಕ್ಕೆ ಕೊಂಡು ಕುಳಿತನು! ಅಷ್ಟ ರಲ್ಲಿ ಆ ಫಿರಂಗಿ ಸ್ವೇಚ್ಚಾನು ಮಯೂಖನ ಮೇಲೆ ಬಂದೂಕನ್ನು ಹಾರಿಸಿದನು. ಮಯೂಖನು ಆತನ ಗುರಿ ತಪ್ಪಿಸಿ ಅಡ್ಡ ಸರಿದನು; ಹಾಗೆ ಕ್ಷಣಾ ಧ್ವನಿಲ್ಲ ಆ ಯವನನನ್ನು ಜಗ್ಗಿ ಕೊಂಡು ಆ ದಾರಿಯೊಳಗಿನ ಹಂದು ವಿಶಾಲವಾದ ಮರದ ಬೊಡ್ಡೆಯ ಮರಿಗೆ ಹೊಗಿ ನಿಂತನು. ಆ ಫಿರಂಗಿಯ ಏರಡನೇ ಗುಂಡು ಬಂದು ಆ ಮರದ ಬೊಡ್ಡಿಯಲ್ಲಿ ನೆಟ್ಟತು. ಕೂಡಲೇ ಮಯೂಖನು ಈ ವರೆಗೆ ತನ್ನ ವಸ್ತುಗಳಲ್ಲಿ ಬಜ್ಜಿಟ್ಟುಕೊಂಡಿದ್ದ ಬೆಳ್ಳಿಯ ಹಿಡಿಕೆಯ ಜಿಕ್ಕೆ ಪಿಸ್ತೂಲನ್ನು ತೆಗೆದನು. ಅದನ್ನು ಕಂಡು ವಿಸ್ತೃಯಚಕ್ರವಾದ ಆ ಯವನನು “ಇದೇನೇ” ಎಂದು ಪ್ರತ್ಯೇ ಮಾಡಿದನು. ಆಗ ಮಯೂಖನು ಅದರ ಗುರಿಯನ್ನು ಆ ಫಿರಂಗಿ ಸ್ವೇಚ್ಚಾನು ಮೇಲಿಟ್ಟು, “ಇದು ಹೊಸ ಪದ್ಧತಿಯ ಜಿಕ್ಕೆ ಬಂದೂಕು-ಪಿಸ್ತೂಲು” ಎಂದಂದು ಅದರ ಕುದುರೆಯನ್ನು ವಿಶೀಫಿದನು.

ಪಿಸ್ತೂಲಿನ ಸವ್ವಾಗುವಷ್ಟರಲ್ಲಿ ಹಿಂಬಿ ಫಿರಂಗಿ ಸ್ವೇಚ್ಚಾನು ಗಾಯ ಪಟ್ಟು ನೆಲಕ್ಕುರುಳಿದನು. ಅದನ್ನು ಕಂಡು ಆ ಪಾದಿಯೂ ಇನ್ನೊಬ್ಬಿ ಸ್ವೇಚ್ಚಾನೂ ದೂರದಲ್ಲಿಯ ಇನ್ನೊಂದು ಮರದ ಆಶ್ರಯಕ್ಕೆ ಹೊಗಿ ನಿಂತು ಕೊಂಡರು ಮಯೂಖನು ಬೀಡುತ್ತ ಹೊಗಿ, ಆ ಗಾಯವಟ್ಟವನಿಂದ ಬಂದೂಕನ್ನು ಕಸಿದು ತಂದು ಯವನನ ಕೈಗಿತ್ತು, ಮತ್ತೆ ನೊದಲಿನಂತೆ ಆ ಗಿಡದ ಮರಿಗೆ ನಿಂತನು ಇಷ್ಟರಲ್ಲಿ ಆ ಇನ್ನೊಬ್ಬಿ ಸ್ವೇಚ್ಚಾನೆ ಬಂದೂಕಿನ ಗುಂಡು ಬಂದು ಮಯೂಖನು ಎಡಗೈಗೆ ಬಡೆಯಿತು. ಮಯೂಖನು ಅತ್ತ ಲಕ್ಷ್ಯಗೊಡದೆ ಯವನನನ್ನು ಕುರಿತು: —“ನಿಮಗೆ ಬಂದೂಕಿನ ಗುರಿ ಹೊಡಿಯುವ ಅಭ್ಯಾಸವಿದೆಯೋ?” ಎಂದು ಪ್ರಶ್ನೆ ಮಾಡಲು, ಆ ಯವನನು ನಗೆವೋಗೆದಿಂದ “ನನಗೆ ಈ ವಿದ್ಯೆಯು ಜೆನಾಗಿ ಗೊತ್ತಿದೆ; ನಾನೂ

ಸೈನಿಕನೇ” ಎಂದೆನ್ನತ್ತು ಬಂದೂಕಿನ ಗುರಿ ಇಡಹತ್ತಿದನು; ಆದರೆ ಅದಕ್ಕೆ ಮಂದ್ಯ-ಗುಂಡುಗೆಳಲ್ಲಿಂದ ಬರಬೇಕು? ಕೂಡಲೇ ಮರುಖಾಖನು:- “ತುಸ ತಡೆಯಿರಿ.” ಅಗ ಅವುಗೆಳನ್ನು ತಂದುಕೊಡುವೆನು” ಎಂದು ಮತ್ತೆ ಆ ಗಾಯಪಟ್ಟ ಫಿರಂಗಿ ಸೈನಿಕನ ಕಡೆಗೆ ಬುಡಹತ್ತಿದನು; ಆದರೆ ಯಂವ ನೆನು ಅವನನ್ನು ಹೋಗೇಗೊಡದೆ, ಅವನ ಬಲಗೈಯನ್ನು ಹಿಡಿದು ನಿಲ್ಲಿಸಿ:- “ಕಾಫರ, ನೀನು ಗಾಯಹೊಂದಿರುವೆ; ಆದುದರಿಂದ ನೀನು ಇಲ್ಲಿಯೇ ನಿಲ್ಲು. ನಾನು ತರುವೆನು. ಆ ಇನ್ನೊಬ್ಬ ಫಿರಂಗಿ ಸೈನಿಕನು ಇತ್ತು ವೋರೆ ಮಾಡಿದ ಕೂಡಲೇ ನೀನು ನಿನ್ನ ಪಿಸ್ತಾಲನ್ನು ಅವನ ಮೇಲಿ ಹಾರಿಸು. ಹಂದು ವೇಳಿ ನಾನು ಆತನ ಗುಂಡಿನಿಂದ ಸತ್ತರೆ, ಇಲ್ಲಿಯ ಫೋಜದಾರನಾದ ಕಲಿಮುಲ್ಲಾ ಖಾನಿಗೆ ಜಹಾಂಗಿರನಗರದ ಷಬ್ದ ಅವಿಶಾ ರನು ಫಿರಂಗಿಗೆಂದ ಹತನಾದನೆಂದು ತಿಳಿಸಲಿಕ್ಕೆ ಮರೆಯಬೇಡ” ಎಂದಂದು ಉತ್ತರದ ಅಪೇಕ್ಷೆ ಕೂಡ ಮಾಡದೆ, ಬುಡುತ್ತೋಎಡುತ್ತು ಆ ಗಾಯಪಟ್ಟ ಫಿರಂಗಿಸೈನಿಕನ ಬಳಿಗೆ ಹೋದನು. ಕೂಡಲೇ ಆ ಇನ್ನೊಬ್ಬ ಸೈನಿಕನು ಆ ಯಂವನನಮೇಲಿ ಗುಂಡುಹಾಕಲಿಕ್ಕೆ ಅತ್ತ ವೋರೆ ತಿರುವಲು, ಮರುಖಾಖನು ಪಿಸ್ತಾಲಿನ ಗುಂಡಿನಿಂದ ತತ್ತ್ವಾಳಿವೇ ಯಂಮಲೋ ಕವನ್ಯುದಿದನು. ಇನ್ನು ಇಲ್ಲಿ ಇದ್ದರೆ ತನ್ನ ಕೆಲಸವು ಕೊನೆಗಾಣದೆಂದು ತಿಳಿದ ಆ ಪಾದ್ರಿಯು ದಾರಿಸಿಕ್ಕುತ್ತ ಬುಡಿಹೋಗಿ, ಬಂದರದೊಳಗಿನ ನಾವ ನ್ನೇರಿ ಹುಗೇಯ ಕಡೆಗೆ ಸಾಗಿದನು.

ಪ್ರಸ್ತುತದ ಯಂದ್ವ ಪೂರ್ವೇಸಿತೆಂದು ತಿಳಿದ ಕೂಡಲೇ ಮರುಖಾಖನು ಆ ಗಿಡದ ಚೋಡೆಯಿಂದ ದಾರಿಗೆ ಬಂದು ಆ ಯಂವನನನ್ನು ಕುರಿತು:- “ಸಾಹೇಬ, ನಿತ್ಯಂತ ಮನಸ್ಸಿನಿಂದ ತಾವಿನ್ನು ತಮ್ಮ ಗಂತವ್ಯಸಫ್ರಷ್ಟಕ್ಕೆ ನಡೆಯಿರಿ. ನಾನೂ ನನ್ನ ಬಿಡಾರಕ್ಕೆ ತೆರಳುತ್ತೀನೆ” ಎಂದು ನುಡಿದನು.

“ಕಾಫರ, ನೀನು ಸಾಮಾನ್ಯನಲ್ಲ. ಶ್ರೀಷ್ಟೆವಿರನು. ನೀನಿಂದೆ ಯಂತೇ ಇಂದು ನಾನು ಬದುಕಿರುವೆನು; ಆದುದರಿಂದ ನೀನು ಇಂದಿನಿಂದ ನನ್ನ ಪರಮಾತ್ಮನಾಗಿರುತ್ತೀ. ನಾನು ನಿನ್ನನ್ನು ಹೀಗೆಯೇ ನೋಗೆಗೊಡುವ ವವನಲ್ಲ. ನನ್ನೊಳಿದನೆ ಕೋಟಿಗೆ ಬಾ. ನೀನು ಇಂದು ಆ ದಸ್ತಾಸದೃಕ ಫಿರಂಗಿಗೆಳನ್ನು ಕೊಂದಿರುವೆಯಾದುದರಿಂದ, ನೀನೂ ಬಂಗಾಲಪ್ರಾಂತದ ನಿಜವಾದ ಸೇವಕನಾಗಿರುತ್ತೀ. ಗೆಳಿಯಾ, ನೀನು ಯಾರು? ನಿನ್ನ ಹೇಸ

ರೇನು? ಇಲ್ಲಿ ಯಾತ್ಕೊಳ್ಳುತ್ತರ ಬಂದಿರುವೆ?” ಎಂಬ ಆ ಯವನನೆ ಪ್ರಶ್ನೆಗೆ,

“ಸಾಹೇಬ್, ಮುಹತ್ತುದ ಕಾರಣಕಾಗಿ ಇಂದು ನಾನು ತಮಗೆ ನನ್ನ ಪರಿಚಯವನ್ನು ಕೊಡಲಾಗಿನು. ಫರಂಗಿಗೆಂತು ನನ್ನ ಹಗೆಗಳು. ಅವರು ನೆನ್ನೊಬ್ಬಿ ಆತ್ಮೀಯಾಗಿನ್ನು ಅವಕರಿಸಿರುತ್ತಾರೆ. ಅವಳ ಉದ್ದಾರ ಪ್ರಯುತ್ತಾಗಾಗಿಯೇ ನಾನೇ ಸಪ್ತಗಾರುಮಕ್ಕೆ ಬಂದಿರುತ್ತೇನೆ.”

“ತಮ್ಮಾಗ್ನಿ, ನಾನು ನಿನ್ನ ತಂದೆಯ ವಯಸ್ಸಿನವನು. ನನ್ನದುರಿಗೆ ನಿನ್ನ ನಿಜಸಂಗತಿಯನ್ನು ಮುಚ್ಚಿಟ್ಟುಕೊಳ್ಳುವದು ವಿಹಿತವಲ್ಲ. ನನಗೋ ಸುಗ ನಿನು ಇಂದು ಫರಂಗಿ ದಸ್ಯಗಳನ್ನು ಸಂಹರಿಸಿರುವೆ. ನಿನು ಈ ಬಂಗಾಲದ ಸುಭೇಯಲ್ಲಿ ವಾಸವಾಗಿರುವ ವರಿಗೆ ನನ್ನ ಜೊತೆಯಲ್ಲಿ ವಾಸವಾಗಿರು. ನಾನು ಬಾದಕಹನ ಪ್ರೀತಿಪಾತ್ರನಾದ ಅವಿಂದನು. ನನ್ನ ಹೆಸರು ಅಸದಬಾನೆ.”

ತರುಣನು ಯವನನೆ ಮುಖವನ್ನು ವಿಸ್ತೃಯವಿಸ್ತುರಿತ ನೇತ್ರಗೆಳಿಂದ ಕ್ಷಣಿಕಾಲ ನೋಡಿ:—“ಖಾನೆಸಾಹೇಬ್, ತಾವು ನನ್ನ ತಂದೆಯ ಪರಮ ಸ್ವೇಚ್ಚಿತರು. ಆದುದಿಂದ ತಮ್ಮದೇಯಲ್ಲಿ ನಾನು ನನ್ನ ಗೌಪ್ಯವನ್ನು ಮುಚ್ಚಿಡುವದಿಲ್ಲ. ನನ್ನ ಹೆಸರು ಮಾತ್ರಾಂಶನೆಂದು. ಬಾರಬರಿಸಿದೆ ಪರಗಣೆಯ ಮಾಜಿ ಜವಿಂದಾರನಾದ ಮಹಾರಾಜಾ ದೇವೇಂದ್ರನಾಂಜಿನೇ ನನ್ನ ತಂದೆಯಾ.....”

“ಮಗ್ನಾ, ನಿನು ದೇವೇಂದ್ರನಾರಾಯಣನ ಪುತ್ರನೇ! ನಿನು ಸಪ್ತಗ್ರಾಮಕ್ಕೆ ಬಂದಿದ್ದು ನನಗೆ ತಿಳಿಸಲಿಲ್ಲಿಕೆ? ನಿನ್ನ ಕಕ್ಷ ಅನುಪನಾರಾಯಣನು ಖಾನೆಜಾದಬಾನರ ಕಾಲದಲ್ಲಿ ನಿನ್ನ ಜಹಗೀರನ್ನೆಲ್ಲ ತನ್ನ ಹೆಸರಿಗೆ ಮಾಡಿಸಿಕೊಂಡನು ಆಗೆ ನಿನ್ನ ಕಡೆಯವರಾಂದರೂ ಜಹಂಗೀರ ಹೆಸರಿಗೆ ಬಂದಿದ್ದರೆ ನಿನ್ನ ಜವಿಂದಾರಾರಿಯು ನಿನಗೇ ಉಳಿಯುತ್ತಿತ್ತು. ಅದಿರಲಿ. ನಿನು ಈಗ ಎಲ್ಲ ಇರುತ್ತಿರುವನು ಮಾಡುತ್ತೀರು”

“ಖಾನೆಸಾಹೇಬ್, ತಂದೆಯ ನಿಧನದ ನಂತರ ತುಸ ದಿನಗಳಲ್ಲಿಯೇ ಈ ಹಾಸಿಯು ತನ್ನ ತಾಯಿಯನ್ನೂ ಪರಲೊಕಕ್ಕಿಟ್ಟರುವನು. ನನಗೆ ಬೇರೆ ಅಣ್ಣಿ-ತಮ್ಮಂದಿರಾಗಲಿ, ಆಕ್ಷ-ತಂಗಿಯರಾಗಲಿ ಯಾರೂ ಇರುವ ದಿಲ್ಲ. ನನಗೆ ತಿಳಿಯಾಗುತ್ತಿದೆ ಬಣಕ ಶಸ್ತ್ರಾಸ್ತ್ರವಿದ್ಯೆಗಳನ್ನು ತಕ್ಷಮಟ್ಟಗೆ ಅಭ್ಯಾಸಿಸಿದೆನು. ಇನ್ನು ನಾನು ನನ್ನ ಜೀವನಕಾಗಿ ಎಲ್ಲಿಗಾದರೂ

ಹೋಗಿ ವನಾದೊಂದು ಉದ್ಯೋಗವನ್ನು ಕೈಕೊಳ್ಳುತ್ತಬ್ಬವನು; ಇವು ರಲ್ಲಿ ಆಕಸ್ಮಿಕವಾಗಿ ಹಿರಂಗಿಗಳ ಕೂಡ ಕಾದಬೇಕಾದ ಪ್ರಸಂಗವುಂಟಾಯಿತು!”

ಬಳಿಕ ಮಯೂಖನು ಲಲಿತಾಹರಣದ ಸಂಗೆತಿಯನ್ನೆಲ್ಲ ಅಸದಭಾನೆ ನಿಗೆ ತಿಳಿಸಿದನು. ತಾನು ಹೊರಿಯಲ್ಲಿ ಗಾಯಪಟ್ಟ ತೇಲಿ ಬರುವಾಗ ಗೋಕುಲಬಿಹಾರಿಯು ತನ್ನನ್ನು ಸಂರಕ್ಷಿಸಿ ಇಲ್ಲಿಯ ವರಿಗೆ ಕರೀತಂದ ನೆಂಬದನ್ನೂ ತಿಳಿಸಿದನು. ಅದನ್ನೆಲ್ಲ ಕೇಳಿ ಸಂತುಷ್ಟಿತ್ತನಾದ ಅಸದ ಖಾನನು:—ಮಯೂಖ, ಬಹಳ ನೆಟ್ಟಿಗಾಯಿತು. ಗೋಕುಲನಂತಹ ಉತ್ತಮ ಒಂದುನ್ನ ಈ ಸಹ್ತಿಗಾರ್ವಮದಲ್ಲಿ ವಿರಳವೇ ಸರಿ; ಅದರಿ ತಮ್ಮಾದ್ದಿನ ನೀನೆಂಬುಂಟೇ ಈಗೆ ವಿಂಬಾಬರ್ಯಾರಕ್ಕೆ ತೆರಳಬೇಡ. ನೀನು ನನ್ನೊಂದನೇ ಮೇಲೆ ಕೊಟೆಗೆ ನಡೆ. ಅಲ್ಲಿಂದ ಕೆಲ ಜನ ಸಿಪಾಯಿಗಳೊಂದನೇ ನಿನ್ನನ್ನು ನಿನ್ನ ಬಿಡಾರಕ್ಕೆ ಕಳಿಸುವ ವ್ಯವಸ್ಥೆ ಮಾಡುವೇನು.”

ಬಳಿಕ ಅವರಿರ್ವರೂ ಕೊಟೆಯನ್ನು ಪ್ರವೇಶಿಸಿದರು. ಘೋಜ ದಾರ ಕಲಿಮುಲ್ಲಾ ಖಾನನು ಭೋಜನಾನಂತರದ ಅಧಿಕೀರ್ಣನ ಸೇವನದಿಂದ ಪ್ರಜಾಳ್ಳಿತೀನನಾಗಿದ್ದನು. ಅಸದಭಾನೆ ಮಯೂಖನೊಂದನೇ ತನ್ನ ಬಳಿಗೆ ಬಂದುದನ್ನು ಕಂಡು ಘೋಜದಾರನು ಗಾಬರಿಗೊಂಡನು. ಅಸದ ಖಾನನು ಬಂದವನೇ, “ಖಾನಿಸಾಹೇಬ, ಈಗಿಂದಿಗೆಲೇ ಕುದುರೆಯ ರಾಖುತರ ಒಂದು ಸ್ವಿನ್ಯಾನನ್ನೂ, ಹತ್ತೀಂಟು ದೊಡ್ಡ ತೋಫುಗಳನ್ನೂ ಬಂದ ರಕ್ತ ಕಳಿಸಿರಿ.” ಎನ್ನಲು,

ಅಧಿಕೀರ್ಣನ ಗುಂಗಿನಲ್ಲಿದ್ದ ಘೋಜದಾರನು ಮತ್ತಿಷ್ಟು ಗಾಬರಿಗೊಂಡು:—“ಖುದಾವಂದ! ಆಗಿರುವದಾದರೂ ಏನು?” ಎಂದು ಪ್ರಶ್ನೆ ಮಾಡಲು,

“ಈ ಬಾದರಾಟಿರಾಜ್ಯದಲ್ಲಿ-ಸಹ್ತಿಗಾರ್ವಮದಲ್ಲಿ-ಭರರಸ್ತೇಯ ಮೇಲೆ ಹಾಡಿಕೆಗೆಲಲ್ಲಿ ನನ್ನೆಂತಹ ಬಾದತಹನೆ ಪೇರುವುದ ಆಂತರಿಕ ಮೇಲೆ ಫಿರಂಗಿದಸ್ಯಗೆಂತೆ ಗುಂಡು ಹಾರಿಸಿದರು. ಇದಕ್ಕೂ ಹೆಚ್ಚಿನ ಪುಂಡಾಟಿಕೆ-ಅವಮಾನಗಳೇನಾದರೂ ಉಂಟೇ?” ಎಂದು ಅಸದಖಾನನು ಸಿಟ್ಟಿನಿಂದ ಅಡಿದ ನುಡಿಯನ್ನು ಕೇಳಿ, ಕಲಿಮುಲ್ಲಾ ಖಾನನು ನಡುಗುತ್ತ-ನಡುಗುತ್ತ ನೆಲದ ಮೇಲೆ ಬಿದ್ದುಬಿಟ್ಟುನು.

ಮುಚ್ಚೆಂಡಿಯ ಸಮಯ; ಸಪ್ತಗ್ರಾಮದ ವಿಕಾಲವಾದ ರಾಜ ಬೀದಿಗಳಲ್ಲಿ ಸಹಸ್ರಾರು ದೀಪಗಳು ಪ್ರಜ್ವಲಿಸಹತ್ತಿರುವವು. ಹಂದು ಪ್ರಶಸ್ತಾದ ರಾಜವಾಗೇದ ಪಕ್ಕದ ಹಂದು ಮೇಲಂತಹಿನೆ ಮಹ ದಿಯ ಮೇಲೆ ಕುಳಿತುಕೊಂಡು ಆ ಘೋಷವರಿಚಿತ ರಮಣೀಯು ತನ್ನ ಸತಾರನ್ನು ಬಾರಿಸತ್ತೊಡಗಿದ್ದಳು. ಅವಳ ಪಕ್ಕದಲ್ಲಿ ಬಹು ಮೂಲ್ಯ ವಾದ ರತ್ನಗಂಬಳಿಯ ಮೇಲೆ ಕುಳಿತ ಫಾತಮೀಯು ಎಲೆ-ಆಡಕೆಯ ದಿಂಬಿಯನ್ನು ಸಜ್ಜುಗೊಳಿಸುತ್ತಿದ್ದಳು. ನಾಜೀರ ಆಹಮ್ಮದನು ತನ್ನ ವ್ಯಾಸನಾ ಧೀನತೀಯಲ್ಲಿ ರತನಾಗಿದ್ದನು. ಹೊರಗಿನ ಪಡಸಾಲೆಯಲ್ಲಿ ಕುಳಿತ ಹಬೀ ಬನು ತನಗೋಽಸ್ಯರವಾಗಿ ಬೆಳ್ಳಿಯ ಕಲಬತ್ತಿನಲ್ಲಿ ಎಲೆ ಆಡಕೆಗಳನ್ನು ಕುಟ್ಟುಕೊಳ್ಳುತ್ತಿದ್ದನು. ಕೇದಾರಗೌಳ, ಪೂರವೀ, ಗೌರೀ ಮುಂತಾದ ರಾಗಗಳನ್ನು ಅ-ಇ ಸಾರೆ ಬಾರಿಸಿದಳು. ಮತ್ತೆ ಎಂದಾದರೂ ಅವಳು ಹೀಗೆ ಬಾರಿಸಿದ್ದರೆ, ಅವಳ ಆ ಸತಾರಿನ ವಾದನವನ್ನು ಕೇಳಲಿಕ್ಕೆ ಆ ರಾಜ ಪಥದಲ್ಲಿ ಸಾವಿರಗಳ್ಲಿ ಜನರು ಕೆಲೆಯಬಹುದಾಗಿತ್ತು; ಆದರೆ ಇಂದು ಆ ಸಪ್ತಗ್ರಾಮದ ರಾಜಪಥಗಳಲ್ಲಿ ಅಲೆಲ್ಲಿಲ-ಕಲೆಲ್ಲಿಲಪ್ರದವಾದ ಭೀಷಣಧ್ವನಿಯು ಕೇಳಬರುತ್ತಿತ್ತು. ಆದರಿಂದ ನೆಗರವಾಸಿಗಳೆಲ್ಲರೂ ತಮ್ಮ ತಮ್ಮ ಮನೀಯನ್ನು ಸೇರಿ “ಮುಂದೇನು ಮಾಡಬೇಕು”ಂಬ ಚಿಂತೆಯಲ್ಲಿ ಮಗ್ನಾರಾಗಿದ್ದರು.

ಕ್ರಮಕ್ಕೆ ದಾರಿಯೋಳಿಗಿನ ಕೋಲಾಹಲವು ಹೆಚ್ಚಿತ್ತು. “ಫಿರಂಗಿಗಳು ಬಂದರು-ಫಿರಂಗಿಗಳು ಬಂದರು; ಪೇಟಿಯನ್ನು ಸುಲಿಯುವರು” ಎಂಬ ಧ್ವನಿಯು ಎಲ್ಲಾಲ್ಲಿಯೂ ನಿನಾದಗೊಂಡಿತು. ಅಂಗಡಿಕಾರರು ಲಗುಬಗಿಯಂದ ತಮ್ಮ ಅಂಗಡಿಗಳನ್ನು ಮುಚ್ಚಹತ್ತಿದರು. ಫಿರಂಗಿಗಳು ಬಂದರೆಂಬ ವಾತೀಯನ್ನು ಕೇಳಿ ಸತಾರನ್ನು ಬಾರಿಸುತ್ತಿದ್ದ ಆ ಯುವತಿಯೂ ಫಾತಮೀಯೂ ಗಾಬಿರಿಯಂದ ಎದ್ದು ನಿಂತರು. ನಾಜೀರಾಹ ಮ್ಮದನು ಧಾವಿಸುತ್ತು ಅವರ ಬಳಗೆ ಬಂದು:—ಬೀಬೀ ಸಾಹೇಬ, ನೆನ್ನ ಸರ್ವಸಾಕಾರಿಗಿದೆ. ನಾನು ಈಗಂದೀಗಲೆ ಪೇಟಿಗೆ ಹೊಗಿ ಬರಬೇಕು. ಇಲ್ಲಿದಿದ್ದರೆ ನಾನು ಇಂದಿನ ರಾತ್ರಿಯನ್ನು ಕೇಳಿಯುವಂತಿಲ್ಲ. ನೆನ್ನ ಹತ್ತರ ಹಿಂದಿಷ್ಟ್ಯ ಆಫೀವಾಗೆಲಿ, ಭಂಗಿಯಾಗೆಲಿ ಇರುವದಿಲ್ಲ. ಆದ್ದರಿಂದ ನನಗೆ ಪೇಟಿಗೆ ಹೊಗಲಿಕ್ಕೆ ಆವೃತ್ತಿ ಕೊಡಬೇಕು” ನಾಜೀ

ರನ ಸುಡಿಯನ್ನು ಕೇಳಿ, ಆ ಯುವತಿಯ ಸೊಂದೆಯೊಣಿತು. ಕೂಡಲೇ ಅವಳು ನಾಜಿರನನ್ನು ದ್ವೇ ಶಿಖಿ:-“ನಾಜಿರ, ಈಗ ನಿನಿದೆಂಥ ಅವಿಚಾರವ ಮಾಡಹತ್ತಿರುವೆ? ಹೊರಗೆ ನಡೆದಿರುವ ಗದ್ದಲವೇನು? ನೀನು ನಮ್ಮನ್ನು ಬಿಟ್ಟು ಹೋಗಬೇಕೆಂದಿರುವೆಯೇನು?” ಎಂದವಳ್ಳಿ ಆ ದಿವಾಳಿಖಾನೆಯ ಬಾಗಿಲಿಗೆ ಅಡ್ಡ ನಿಂತು ಅವನನ್ನು ಹೋಗಿಕೊಡದಾಡಳು. ಆಗಲವನು— ಬೀಬೀಸಾಹೇಬ, ಆ ಫರಂಗಿಗಳ ಉಪಟಿಳಿದಿಂದ ಸಾಯುವದು ಸುಖಿಕರ ವಾದಿತು; ಆದರೆ ಬಳಿಯಲ್ಲಿ ಹಿಂದಿಷ್ಟ್ಯೂ ನಿಶೇಯ ಸಾಹಿತ್ಯಗೆಲ್ಲಿಲ್ಲದೆ ಬದು ಕುವ ಮನುಷ್ಯನ ಜೀವಿತವು ವೃಧ್ಛವೇ ಸರಿ. ಸರಿಯಿರಿ, ಇಷ್ಟರಲ್ಲಿ ಅಂಗಡಿಗಳು ಮುಚ್ಚಲ್ಪಟ್ಟಾವು. ಬೇಗನೆ ಸಮಿಷಿಪದ ಅಂಗಡಿಗೆ ಹೋಗಿ ನನ್ನ ಸಾಹಿತ್ಯವನ್ನು ತರುತ್ತೇನೇ; ಎಂದವನೇ ತರುಣಿಯ ಪ್ರತ್ಯುತ್ತರದ ದಾರಿಯ ನೋಡಿದೆ ಅಟ್ಟಿದಿಂದಿಳಿದು ಧಾವಿಸಿದನು

ನಾಜಿರನ ಆ ಅವಶಾನಫಾತುಕತನವನ್ನು ಕಂಡು ಆ ತರುಣಿಯು ದಿಜಿತ್ತಾಧಿಳಾಗಿ ದೊಪ್ಪನೆ ನೆಲಕ್ಕೆ ಕುಸಿಕುಲಿತಳು. ಅಷ್ಟರಲ್ಲಿ ಆ ವಿಶಾಲ ವಾದ ಸಪ್ತಗ್ರಾಮದ ರಾಜವಧಗೆಲ್ಲಿಯ ಪ್ರಜ್ಞಲಿತಮಾನಗಳಾದ ಅಸಂಖ್ಯ ದಿವಗೆಳ್ಳಲ್ಲಿ ಹೆಚ್ಚು ಲೆ ನಂದಿಸಲ್ಪಟ್ಟಾವು ನಗರದೊಳಗಿನ ಹಾಜಾ ಕಾರವು ವ್ಯಧಿಂಗತವಾಗುತ್ತಿತ್ತು. ಆ ಅನಾಹತವನ್ನೆಲ್ಲ ಕಂಡು ಯುವ ತಿಯು ಕ್ಷಣಿಕಾಲ ಭೋರೆಂದು ಅತ್ತು, ಬಳಿಕ ಅವಳು ಫಾತಮೆಯನ್ನು ಕುರಿತು:—ಫತೇಮಾ, ಇನ್ನು ಏನು ಮಾಡಬೇಕೆಂದಿರುವೆ? ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ತಿಳಿಸು; ಏನಲು,

ಹಣತೆ-ಹಣತೆ ಬಡಕೊಳ್ಳುತ್ತ ಫಾತಮೆಯು:—“ತಂಗೀ, ದೇವರೇ ಈ ವಿಪತ್ತಿನಿಂದ ರಕ್ಷಿಸತಕ್ಕುವನು. ನೀನು ನನ್ನ ಮಾತನ್ನು ಕೇಳಿದ್ದರೆ ನಮಗೆ ಈ ಪ್ರಸಂಗವು ಪಾರಸ್ತವಾಗುತ್ತಿಲೇ ಇರಲಿಲ್ಲ. ಅಂದೇ ಹೊರಟ್ಟಿದ್ದರೆ ಇಷ್ಟರಲ್ಲಿ ನಾವು ಜಾಹಂಗಿರನಗರಕ್ಕೆ ತಲುಪಿ ಸುಖವಾಗಿರುತ್ತಿದ್ದೇವು” ಎಂದಳು.

ಫತೇಮಾ, ಅದಿರಲಿ. ಸಿನ್ನೆ ಮಾತಿನಂತೆ ನಾವು ಇಲ್ಲಿ ಇರದೆ, ಹಾಗೇ ದಾರಿ ಕ್ರಮಿಸಿದ್ದರೆ, ಜಹಂಗಿರ ನಗರಿಗೆ ತಲುಪುವ ಬದಲಾಗಿ ಹುಗೆಳಿಯ-ಫರಂಗಿಗಳ ಸೆರಿನಿಗಾದರೂ ನಿಶ್ಚಯವಾಗಿ ತಲುಪುತ್ತಿದ್ದೇವು”

ಇಷ್ಟರಲ್ಲಿ ಈ ವರೆಗೆ ಜೊರಗಿನೆ ಪಡಸಾರ್ಥೀಯಲ್ಲಿ ಕುಳಿದ್ದ ಹಬ್ಬಿ

ಬನ್ನೆ ಹಳಗೆ ಬಂದು:—ಬೀಬಿಸಾಹೇಬ್, ಸಂಕಟ ಸಮಯದಲ್ಲಿ ಅಳುತ್ತು ಕೂಡುವದು ಶ್ರೀಯಸ್ವರವಲ್ಲ. ನಾನು ಹೊರಗಿನ ಎಲ್ಲ ಬಾಗಿಲು ಗೆಳನ್ನು ಮುಚ್ಚಿ ಬಂದಿರುವೆನು; ಹಾಗು ಇಷ್ಟರಲ್ಲಿ ಈ ನೆನ್ನ ಪುರಾತನ ರಾಲದ ಕತ್ತಿಯನ್ನೂ ಮನೆದು ಸಜ್ಜಗೊಳಿಸುತ್ತೇನೆ. ಈ ಹಬೀಬನು ನಿಮ್ಮ ಬಳಿಯಲ್ಲಿರುವ ವರಿಗೆ ನಿಮ್ಮ ವೈಗೆ ಕೈಹಚ್ಚಿವರಾರು? ಎಂದೆ ನ್ನುತ್ತ ಆ ಕತ್ತಿ ಮನೆಯುವದರಲ್ಲಿ ತಲ್ಲಿನನಾದನು.

ಹಬೀಬನೆ ಆ ನುಡಿ ಕೇಳಿ ಆಶ್ರಮಿಕ್ತಾದ ಆ ಯುವತಿಗೆ ಆಂಥ ಸ್ಥಿತಿಯಲ್ಲೂ ನಗೆ ಬಾರದೆ ಇರಲಿಲ್ಲ. ಆವಳು ಮುಗುಳಿನಗೆಯಿಂದ:— “ಹಬೀಬ್, ಈ ಮುರುಕ ಕತ್ತಿಯು ನಿನಗೆಲ್ಲಿ ದೊರಕಿತು? ಇದನ್ನು ತಕ್ಷಾಂಡು ನೀನು ಮಾಡುವದಾದರೂ ಏನು? ನಿನಗೆ ಯುದ್ಧದಲ್ಲಿ ಗತಿಯುಂಟಿ?”

“ನೆನ್ನ ತಂದೆ-ಆಜ್ಞಂದಿರು ಇದೇ ಕತ್ತಿಯಿಂದ ಎಷ್ಟೇ ಕಾಳಗೆ ಗೆಳಲ್ಲಿ ವೈರಿಗೆಳನ್ನು ಸರಸರನೆ ಕೊಯಿರುವರು. ನಿಮ್ಮ ಅಣ್ಣ ಸಂತೂ ಈ ಕತ್ತಿಯ ಪ್ರಭಾವದಿಂದಲೇ ಸಮಾರಟ್ ಆಕಬರನಲ್ಲಿ ಕುದುರೆಯ ದಂಡಿನ ಮುಖಿಸ್ತನಾಗಿ ಹೋದನು ಬಾಳ್ಳದಲ್ಲಿ ನಾನೂ ಕೆಲ ದಿನಗಳವರಿಗೆ ಶಾಸ್ತ್ರಸ್ತರ್ಗಳ ಅಭಿಪ್ರಾಯವಾಡಹೋಗಿದ್ದೇನು; ಆದರೆ ನನಗೆ ಆ ಹಿಂಸಾ ಪ್ರಚುರವಾದ ಸೈನಿಕನ ಬಾಳುವೆಗಿಂತ ಅಟಂಸಾಸ್ತ್ರಧಾನವಾದ ಈ ಅಂತಃ ಪುರದ ಸಿಪಾಯಿಗಿರಿಯು ಹೆಚ್ಚಿ ಸುಖರವಾಗಿ ತೊರಿದ್ದರಿಂದ ನಾನು ಆಗಿನಿರದಲೇ ಈ ವ್ಯವಸಾಯವನ್ನು ಕೈಕೊಂಡೆನು. ಆದರಿಂದ ನನಗೆ ರಣರಂಗದ ತಿಂಡಿಯರದಿದ್ದರೂ, ಈ ಕತ್ತಿಯು ನೆನ್ನ ಕೈಯೊಳಗಿರುವ ವರಿಗೆ ಹಬಿಬು ತಲೆಗೆಳನ್ನಾದರೂ ಧಡದಿಂದ ಇಳಿಸಿಯೇ ತೀರುವೆನು.”

‘ಹಬೀಬ ನನಗೋಸುಗೆ ನೀನು ಅಷ್ಟೇಂದು ಹೇಚಾಡುವ ಕಾರಣ ವಿಲ್ಲ. ನಾನು ನೆನ್ನ ಸಂರಕ್ಷಣವನ್ನು ಸಹಜವಾಗಿ ಮಾಡಿಕೊಳ್ಳಬಲ್ಲಿನು.’’

“ಅದೆಂತು?”

“ಇಗೋ, ನೋಡು. ಈ ಗುಳಿಗೆಯನ್ನು!” ಎಂದವಳೇ, ತನ್ನ ವಸ್ತುದೊಳಗಿಂದ ಒಂದು ಬೆಳ್ಳಿಯ ಚಿಕ್ಕ ಸುಂದರ ಕರಂಡಕವನ್ನು ತೆಗೆದಳು ಅದನ್ನು ಕಂಡು ಹಬೀಬನು:—“ಇದರಲ್ಲೇ ನಿದೇ?”

“ಇದರಲ್ಲಿ ಜಹರ ಎಂಬ ಅರ್ಹಗ್ರ ವಿಷವಿದೆ.”

ಆ ಯುವತೀಯ ಸುಡಿಯನ್ನು ಕೇಳಿ ಘಾತಮೇಯೂ, ಹಬಿಬನೂ ಗದಗುಟ್ಟಿ ನಡುಗಿದರು. ಇದೇ ಕಾಲಕ್ಕೆ ಹೊರಗೆ ಬಂದೂಕಿನ ಸಪ್ಪಳ ವಾಗಹತ್ತಿತ್ತು. ಕೂಡಲೇ ಹಬಿಇನ ಸೂಚನೆಯು ಮೇರೆಗೆ ಅವರೆಲ್ಲರೂ ಕಿಟಕಿಗಳನ್ನು ಮುಚ್ಚಿಕೊಂಡು ಹಿಳಗೆ ಹೋಗಿ ಕುಳಿತರು.

ತುಸ ಹೊತ್ತಿನಲ್ಲಿಯೇ ಯಾರೋ ಬಂದು ಇವರ ಮೇಲಟ್ಟಿದ ಬಾಗಿಲವನ್ನು ಮುರಿದು ಕೆಡವಿದರು. ಕೂಡಲೇ ಯುವತೀಯು ಆ ಕರಂಡಕದಲ್ಲಿದ್ದ ಗುಳಿಗೆಳಲ್ಲಿಯ ಹಂಡನ್ನು ಹೊರಗೆ ತೆಗೆದಳು. ಘಾತಮೇಯು ಅವಳ ಕೈಯನ್ನು ಹಾರುಹೊಡೆದು ಆ ಗುಳಿಗೆಯನ್ನು ಎಲ್ಲಿಯೋ ಕತ್ತಲದಲ್ಲಿ ಕೆಡವಿಬಿಟ್ಟಳು! ಅಷ್ಟರಲ್ಲಿ ಏಳೆಂಟು ಜನ ಫಿರಂಗಿಸ್ವೀಕರು ಇವರು ನಿಂತಲ್ಲಿಗೇ ಬಂದರು. ಹಬಿಬನು ತನ್ನ ಮುರುಕ ಕತ್ತಿಯಿಂದ ಅವರೊಡನೆ ಕಾದಹತ್ತಿದನು; ಅದರೆ ಶ್ವಾಧರಲ್ಲಿ ಅದು ಹಬ್ಬಿ ಫಿರಂಗಿಯ ಸಂಗಿನಿಯ ಆಫಾತದಿಂದ ಮುರಿದು ತುಂಡು ತುಂಡಾಗಿ ಬಿಟ್ಟುತ್ತು. ಇನ್ನೊಬ್ಬಿ ಫಿರಂಗಿಯ ಬಂದೂಕಿನಿಂದ ಹಬಿಬನು ಗಾಯವಟ್ಟಿ ಚೇತನಾ ವೀರಿನನಾಗಿ ಬಿಡ್ಡನು. ಉತ್ತರಶ್ವಾಧದಲ್ಲಿಯೇ ಉಳಿದ ಸ್ವೀನಿಕದೆಲ್ಲರೂ ಸೇರಿ, ಆ ತರುಣೀಯನ್ನೂ, ಘಾತಮೇಯನ್ನೂ ಚೆನ್ನಾಗಿ ಹೆಡಮುರಿಗೆ ಬಿಗಿದು, ಆ ಅಟ್ಟದಿಂದಿಳಿಸಿಕೊಂಡು ನಡೆದರು!

ಸಮಾವದ ರಾಜಪಥದಲ್ಲಿ ಗೆಂಡಸರೂ, ಹೆಂಗಸರೂ, ಹುಡುಗರೂ ಸೇರಿ ಸಾವಿರಗಟ್ಟೀ ಜನರು ಫಿರಂಗಿಗಳ ಬಂದಿಗಳಾಗಿ ನಿಂತುಕೊಂಡಿದ್ದರು. ಅವರ ಸುತ್ತಲೂ ಬಿಜ್ಞಾಗತಿ - ಬಂದೂಕುಗಳನ್ನು ಧರಿಸಿದಂಥ ಹಲವು ಜನ ಫಿರಂಗಿ ಸ್ವೀನಿಕರು ಪಹರೆ ಮಾಡುತ್ತಿದ್ದರು. ಘಾತಮೇಯನ್ನೂ, ತರುಣೀಯನ್ನೂ ಆ ಕೈದಿಗಳ ಗುಂಪಿನಲ್ಲಿ ಹಯ್ದು ನಿಲ್ಲಿಸಿದರು. ಸಮಾವದಲ್ಲಿಯೇ ಇನ್ನೂ ಯುದ್ಧ ನಡೆದಿದೆಯಂಬದು ಆಗ ಕೇಳಬಯತ್ತಿರುವ ನುದ್ದು - ಗೆಂಡುಗಳ ಸಪ್ಪಳದಿಂದ ತಿಳಿಯಬರುತ್ತಿತ್ತು. ಹಬ್ಬಿ ಸನ್ನಾನಿಸಿಯ ವೃದ್ಧ ಮುಸಲ್ಮಾನನು ಆ ತರುಣೀಯ ಪಕ್ಕದಲ್ಲಿ ನಿಂತುಕೊಂಡಿದ್ದನು. ಅವನು ಅವಳನ್ನು ಕುರಿತು:—“ತಂಗಿ, ನಿಮ್ಮನ್ನು ಸಂರಕ್ಷಿಸುವರಾರೂ ಇರಲಿಲ್ಲವೇ? ಈ ಪ್ರಸಂಗದಲ್ಲಿ ನಿಜಸಂಗತಿ ತಿಳಿಸಲು ನಾಜಬೀಡ. ನಾನು ನಿನ್ನ ತಂದೆಯ ವಯಸ್ಸಿನ ಮುದುಕನು. ನನ್ನೊಂದನೆ ಮಾತಾಡಲಿಕ್ಕ ನಾಜುನ ಕಾರಣವಿಲ್ಲ,” ಎನ್ನಲು ತರುಣೀಯಿಂದ:—“ಆವ್ಯಾ ಗೃಹಸ್ಥಾರ್,

ಈ ಪ್ರಪಂಚದಲ್ಲಿ ನನ್ನನ್ನು ಸಂರಕ್ಷಿಸುವಂತಹ ಹಿರಿಯರಾರೂ ಇರುವ ದಿಲ್ಲ. ಹಿಬ್ಬಿ ಮುದುಕ ಸೇವಕನಿದ್ದನು. ಫಿರಂಗಿಗಳು ಅವನನ್ನು ಗುಂಡಿಸಿಂದ ಗಾಯಂಪಡಿಸಿ, ನಮ್ಮನ್ನೀಡಿಗೆ ಹಿಡತಂದಿರುತ್ತಾರೆ” ಎಂದು ಉಸುರಿದ್ದಳು.

ಆ ತರುಣೀಯ ಆಸಾಮಾನ್ಯ ರೂಪ-ಲಾವಣ್ಯಗಳನ್ನು ನೋಡಿ ಆ ಮುದುಕನು ಮತ್ತೆ:—“ತಂಗೀ, ನಿನಿನ್ನೊ ಚಿಕ್ಕವಳು. ನಿನ್ನಂಥ ಶ್ರೇಷ್ಠ ಸುಂದರಿಯು ಈ ಹಿಂದುಸ್ತಾನೆದಲ್ಲೀ ವಿರಳ. ಇಂತಹ ನಿನು ಈ ಫಿರಂಗಿಗಳ ಹಸ್ತಗೆತವಾದರೆ ನಿನ್ನ ದುರ್ದೇಸಿಗೆ ಪಾರವೇ ಉಳಿಯಲಿಕ್ಕಿಲ್ಲ? ನಿನು ಮುಸಲ್ಮಾನರ ಮಗಳು. ಸಾಯಲಿಕ್ಕೆ ಕಲಿತಿಲ್ಲವೇ?” ಎಂದು ಪ್ರಶ್ನೆ ಮಾಡಲು, “ಕಲಿತಿರುವೇನು; ಚೆನ್ನಾಗಿ ಕಲಿತಿರುವೇನು. ನನ್ನ ಬಳಿಯಲ್ಲಿ ಜಾಲಿಮಾಡ ವಿಷವಿದೆ ಅವಕಾಶವು ದೊರೆಯದ್ದರಿಂದ ತಿನ್ನಲಿಲ್ಲ. ಸಮಯ ದೊರೆತ ಕೂಡಲೆ ಉಪಯೋಗಿಸುವೇನು.” ಎಂದು ಆ ತರುಣೀಯು ಉತ್ತರವಿತ್ತಳು. “ಹಾಗೆಯೇ ಮಾಡು; ಅಲ್ಲ ಸ್ವಲ್ಪ ಹೆಚ್ಚಾಗಿದ್ದರೆ ಈ ನನ್ನ ಸೊಸೆಗೊ ಕೊಡು. ನನ್ನ ಮಗನು ಅಸದಿಬಾನನ ಕೂಡ ಕಲೆತು ಫಿರಂಗಿಗಳೊಡನೆ ಯುದ್ಧ ಮಾಡುತ್ತಿರುವನು. ನಾನು ಮುದುಕನೊಬ್ಬನೇ ಮನೆಯಲ್ಲಿದ್ದ ದರಿಂದ ಇವಳನ್ನು ಈ ಫಿರಂಗಿಗಳ ಉಪಟಿಳಿದಿಂದ ಸಂರಕ್ಷಿಸಲಿಕ್ಕೆ ಆಸಮಧನಾದೆನು.”

ಅಷ್ಟಾರಲ್ಲಿ ಆ ಮಾನಸಿಯ ವ್ಯಧಿನನ್ನು ಕುರಿತು ತಾನೂ ಬಂದಿಯಾಗಿದ್ದ ಹಿಬ್ಬಿ ಅಂಗಡಿಕಾರನು:—“ಹುಡೂರ, ನಿಮಗೆ ಈ ನೊದಲೇ ತಿಳಿಸಲಿಲ್ಲವೇ ಈ ಸಪ್ತಗ್ರಾಮನನ್ನು ಬಿಟ್ಟು ಹೊಗಿರೆಂದು? ಈ ದೇಶದ ದುರವಸ್ಥಿಯನ್ನು ತಳಿಯದ ನಿವೇ ಈ ಸಂಕಟಕ್ಕೆ ಗುರಿಯಾಗಬೇಕಾಯಿತು” ಎಂದಂದನು. ಆದಕ್ಕೆ ಆ ವ್ಯಧಿನು:—“ಹೌದಪ್ಪಾ-ಹೌದು. ಶಹಾನ್ ಶಹಾನೊರುದ್ದಿನೇ ಮಹಮ್ಮದ ಜಹಾಂಗಿರ ಬಾದಶಹನ ರಾಜ್ಯದಲ್ಲಿ ಈ ಪ್ರಕಾರದ ಅನನ್ನಿತಗಳು ನಡೆದಾವೆಂಬದು ನನಗ ತಳಿಯಲ್ಲ ಕಂಡೆಯಾ?” ಎಂದು ಗೆಟ್ಟುಯಾಗಿ ಹಿಡರಿದನು.

“ಫೋಜದಾರ ಕಲಿಮುಲ್ಲಾ ಖಾನನು ಅಪ್ಪ-ಮದಗ್ರಸ್ತನು; ಸುಭೇದಾರನಾದ ನೊಕರಮಾಖಾನನು ಇಲ್ಲಿಗೆ ಬಹು ದೂರವಾದ ಜಹಾಂಗಿರ ನಗರದಲ್ಲಿ. ಬಾದಶಹನಂತೂ ಆದಕ್ಕೂ ದೂರವಾದ ಆಗ್ರಾದಲ್ಲಿ

ಯೇ ದಿಲ್ಲಿಯಲ್ಲಿಯೋ? ಸರಕಾರಿ ಲೆಕ್ಕದಲ್ಲಿ ಮಾತ್ರ ಸಪ್ತಗಾರುವು ದಿಲ್ಲಿಬಾದಕಹನ ಫೌಜದಾರನ ವರದಲ್ಲಿಯೆಂದು; ಆದರೆ ಇಲ್ಲಿ ಫಿರಂಗಿ ದಸ್ಯಗಳ ಅನಿಯಂತ್ರಿತ ಸತ್ತೀಯೇ ಹೆಚ್ಚಾಗಿ ನಡೆಯುತ್ತು ಲಿಡೆ.” ಎಂದು ಸುಧಿದ ಆ ಅಂಗಡಿಕಾರನಿಗೆ ಆ ವ್ಯಧನು ಒಟ್ಟೇ ಆವೇಶದಿಂದ:—“ತಮ್ಮ ಅಂಗಡಿಕಾರನೇ, ನಾನು ಹಣ್ಣಾದ ಮುದುಕನಾಗಿದ್ದರೂ, ನನ್ನ ಆಯುಷ್ಯ ಸೇಳು ರಣಭೋಮಿಯಲ್ಲಿ ಕಳೆದಿದೆ. ನನ್ನ ಮಗನು ಪ್ರಸಿದ್ಧ ಗೋಲಂದಾಜನು. ಅಸದಖಾನನಿರುವ ವರಿಗೆ ಬಾದಕಹನ ಪ್ರಜಿಗಳಿಗೆ ಯಾವ ಪ್ರಕಾರದ ಭಯವೂ ಉಂಟಾಗಲಾರದೆಂದು ಆವನು ಹೇಳುತ್ತಿರುತ್ತಾನೆ.” “ತಾವ ನ್ನು ವದು ನಿಜ, ಅಸದಖಾನನು ಪ್ರಖ್ಯಾತವೀರನು; ಆದರೆ ಕೆಲಿಮುಲ್ಲಾ ಖಾನನು ನೀಜನು. ರಾಜ-ಪ್ರಜಾದೊರ್ಹಿಯು. ಆವನ ಕೈಳಿಗಿನವರು ಆವನಿಗಿಂತಲೂ ತಾಯಿಗ್ಗಂಡರು. ಪಾಷಾಣಕೃದಯಿಗಳು. ಅಂದಮೇಲೆ ಬರೇ ಅಸದಖಾನರೀಂಬ್ಬರು ಮಾಡುವದೇನು?”

“ತಮ್ಮ, ನಿನ್ನ ಮೊತ್ತ ನಿಜವು. ನಾನು ಈ ಸಪ್ತಗಾರುವುಕ್ಕೆ ಬಂದ, ಸಂಕಟದಲ್ಲಿ ಸಿಕ್ಕು ಈಗ ಏನನ್ನು ಕಲಿತಿರುವೇನೋ, ಜನ್ಮಾಜನ್ಮಾಂತರದಲ್ಲಿಯೂ ನಾನು ಇದನ್ನು ಮಂದಿಯಲಿಕ್ಕಿಲ್ಲ. ಈ ದೇಹದೊಳಗಿನ ಪ್ರಾಣವು ಹೊರಹೊಡುವವ್ಯಾರಲ್ಲಿ ಈ ಜಿಣಣದೇಹವು ಹಿಮ್ಮೆತ್ಯಾಯಾದರೂ ಬಾದಕಹನ ಬಳಿಗೆ ಹೋದದ್ದಾದರೆ, ಈ ಬರೀಗಾಲಸುಭೇಯೋಳಿಗಿನ ಫಿರಂಗಿಗಳ ಅತ್ಯಾಚಾರವನ್ನು ಕೂಡಲೆ ನಿಲ್ಲಿಸುವ ಎತ್ತುಗೆ ಮಾಡುವೇನು.”

ಹೀಗೆ ಆವರಲ್ಲಿ ಸಂಭಾಷಣವು ನಡೆದಿರಲು, ಹಿಂಬ್ಬ ಪ್ರೋತ್ಸಂಗಿಇಜದಳವಾಯಿಯು ಕುದುರೆಯನ್ನೊಂದಿಸುತ್ತ ಅಲ್ಲಿಗೆ ಬಂದನು. ಆವನನ್ನು ಕಂಡು ಎಲ್ಲ ಕೈದಿಗಳೂ ಗದಗುಟ್ಟು ನಡುಗೆಹತ್ತಿದರು. ಆಗೆ ಆ ದಳವಾಯಿಯು ಅಲ್ಲಿಯ ಹಿಂಬ್ಬ ಫಿರಂಗಿಪಹರೆಯವನನ್ನು ಕುರಿತು:—ಎಲೋ, ನಿಮ್ಮ ನಾಯಕನೇಲ್ಲಿ? ಎಂದು ಕೇಳಿದನು. ಕೂಡಲೆ ಆ ಪಹರೆಯವನು ಓಡುತ್ತ ಹೋಗಿ ತಮ್ಮ ಹಡೆಯನನ್ನು ಕರೆತಂದನು. ಆಗೆ ಆ ದಳವಾಯಿಯು ಆ ಪಹರೆಯವರ ಮುಖ್ಯಸ್ಥನನ್ನು ಕುರಿತು:—“ಈ ಎಲ್ಲ ಕೈದಿಗಳನ್ನು ಬಿಟ್ಟು ಬಿಡು” ಎಂದು ಅಪ್ಪಣಿ ಮಾಡಿದನು. ಆ ನಾಯಕನು ವಿಸ್ತೃಯದಿಂದ:—“ಅದೇಕೆ? ಅಲ್ಲಾಭಾರೇಜ ಪಾದಿಯು ಇವರನ್ನೇಲ್ಲ

ಹುಗುಂಗಿ ಸಾಗಿಸಿಕೊಂಡೊಯ್ದಬೇಕೆಂದು ಅಪ್ಪಣಿ ಮಾಡಿರುವನಲ್ಲ!!” ಎಂದನು. “ಈ ಫಿರಂಗಿಪಾದಿಗಳ ಉತ್ತರಾತ್ಮಕವ್ಯಾಗಿಯೇ ನಮ್ಮ ಪ್ರೋ-ತುರ್ಗಿಇಜರ ರಾಜ್ಯವು ನಾಮಕೇವನಾಗೆನ ಪ್ರಸಂಗ ಬಂದಿದೆ. ಅವು ರಾಲ ಡಿಸೋರ್ಯೂನ ಅಪ್ಪಣಿಯ ಮೇರಿಗ ನೀನು ಈಗ ಈ ಬಂದಿಗಳನ್ನು ಮುಕ್ತಮಾಡು. ನಮ್ಮ ಎದುರಿನಲ್ಲಿ ಗೋಕುಲ ಬಿಹಾರಿಯ ಸೈನ್ಯವೂ, ಹಿಂಬದಿಯಲ್ಲಿ ಅಸದಭಾನನ ಸೈನ್ಯವೂ ಕಲೆತು, ನಮ್ಮ ನ್ನು ನುಗ್ಗು ಮಾಡುತ್ತಲಿವೆ. ಗೋಕುಲನ ಒಬ್ಬ ಬಂಗಾಲೀ ಸೈನಿಕನಂತಹ ನಮ್ಮ ಎಲ್ಲ ತೋರುಗಳನ್ನು ಕೈವರ ಮಾಡಿಕೊಂಡಿರುತ್ತಾನೆ. ಅದುದರಿಂದ ಇಲ್ಲಿ ನಿನ್ನ ಬಳಿಯಲ್ಲಿ ಎಷ್ಟು ದಂಡು ಇರುವದೋ ಅದನ್ನೆಲ್ಲ ಬೇಗನೆ ಮುಂದಕ್ಕೆ ಕಳಿಸು” ಎಂದು ಹುಕುಂ ಮಾಡಿ ಕುದುರೆಯನ್ನೂ ಇಡಿಸುತ್ತ ನಡೆದನು.

ಸೇನಾಪತಿಯ ಅಪ್ಪಣಿಯ ಮೇರಿಗ ಎಲ್ಲ ಕೈದಿಗಳೂ ಬಂಧಮುಕ್ತ ರಾದರು. ಸಪ್ತಗ್ರಾಮವಾಸಿಗಳಾದ ಆಬಾಲವೃದ್ಧರೂ, ಆ ಫಿರಂಗಿ ಸೇನಾಪತಿಯಾದ ಡಿಸೋರ್ಯೂನನ್ನು ಆಶೀರ್ವದಿಸುತ್ತ ದಾರಿಸಿಕ್ಕುತ್ತ ಬಂಡಹತ್ತಿದರು. ಫಿರಂಗಿಗಳ ದಂಡು ಸಾಲುಗಟ್ಟ ಸಾಗಿಕೋಯಿತು ನಮ್ಮ ಅ ಸನ್ಯಾಸನಿಯ ವೃದ್ಧ ಮುಸಲ್ಲಾನನು ತನ್ನ ಸೂನೆ, ಸತೀಮಾಹಾಕಾಗು ಆ ತರುಣೀಯರೂಡನೆ ಅಲ್ಲಿಯೇ ನಿಂತುಕೊಂಡಿದ್ದನು. ಅಲ್ಲಿಯ ಗುಣ್ಣು ಕಡಿಮೆಯಾದ ಬಳಿಕ ಆ ಮುದುಕನು ಆ ತರುಣೀಯನ್ನು ಕುರಿತು:- “ತಂಗೀ, ನಿವಿನ್ನು ಎಲ್ಲಿಗೆ ಹೋಗುವಿರಿ?” “ಸಮಾಪದಲ್ಲಿಯೇ ನಮ್ಮ ಮನೆಯಿದೆ. ಅಲ್ಲಿಗೇ ಹೋಗುತ್ತೇನೆ” “ಅಲ್ಲಿ ನಿಮ್ಮವರಾರು ಇರುತ್ತಾರೆ?” “ಯಾರೂ ಇರುವದಿಲ್ಲ. ಆ ನಮ್ಮ ವೃದ್ಧ ಸೇವಕನು ಇನ್ನೂ ಸತೀರ ದಿದ್ದರೆ ಅವನೊಬ್ಬಿನಿರುವನು.” “ನಡೆಯಿರಿ ಹಾಗಾದರೆ, ಅವನ ಗತಿಯೇನಾಗಿದೆಯಂಬದನ್ನು ನೋಡುವಾ” ಎಂದಂದು ಆ ಮುದುಕ ಮುಸಲ್ಲಾನನು ಆ ಮೂವರು ಹೆಣ್ಣುಮಕ್ಕಳಿಂದನೆ ಆ ತರುಣೀಯ ಮನೆಗೆ ನಡೆದನು.

ಅವರೆಲ್ಲರೂ ಮನೆಯೋಳಿಗೆ ಹೋಕ್ಕು ಹಬ್ಬಿಬನ ಬಳಿಗೆ ಹೋಗಿ ನೋಡುತ್ತಾರೆ, ಅವನಿನ್ನೂ ಮೂಳೆಯಿಂದ ತಿಳಿದಿದ್ದಿಲ್ಲ. ಕೂಡಲೆಫಾತನೆ ಹಾಗು ಆ ತರುಣೀಯು ಅವನನ್ನು ಹಲವು ಬಗೆಯಿಂದ ಉಪಚರಿಸಲು, ಅವನು ಎಚ್ಚಿತ್ತನು. ಬಳಿಕ ಆ ಸನ್ಯಾಸನಿಯ ಗೃಹಸ್ಥನು ಆ

ತರುಣಯನ್ನದ್ದೇ ತಿಂಬಿ:—ತಂಗೀ, ಇನ್ನು ಈ ಸಪ್ತಗಾರುವಾದಲ್ಲಿರುವದು ಹಿಳಿತಲ್ಲ. ಈಗಲೇ ಬೇರೆ ಕಡೆಗೆ ಹೊರಡೋಣ ನಡೆಯಿರ, ಎನ್ನಲು,

“ತ್ರಿವೇಣಿಯ ಸಂಗಮದ ಫಾಟಿನಲ್ಲಿ ನಮ್ಮ ನಾವು ಇರುತ್ತದೆ” ಎಂಬ ತರುಣಯ ಮಾತಿಗೆ, ಆ ವೃದ್ಧನು:—“ಹಾಗಾದರೆ ಅಲ್ಲಿಗೇ ಹೋಗೋಣ ನಡೆಯಿರಿ” ಎಂದು ಹೇಳಿ, ಅವರೊಡನೆ ಅಲ್ಲಿಂದ ಪೂರ್ವದಿಕ್ಕಿಗಿಂದ ತ್ರಿವೇಣಿ ಸಂಗಮದ ಕಡೆಗೆ ಸಾಗಿದನು.

ಕೆಲ ದಾರಿಯನ್ನು ಕ್ರಮಿಸಿದ ಬಳಿಕ ಅವರೆಲ್ಲರೂ ಹಂದು ವಿಸ್ತೃತ ವಾದ ರಾಜಬಿಂದಿಯನ್ನು ಸೇರಿದರು. ಆ ಮಾರ್ಗದಲ್ಲಿ ರಾಶಿಗಳ್ಳಿಲೆ ಹೆಣಗಳು ಅಸ್ತವ್ಯಸ್ತವಾಗಿ ಬಿದ್ದಿದ್ದವು. ತೋಖಿನ ಗುಂಡುಗಳ ಹೊಡತ ದಿಂದ ಮಾರ್ಗದ ಪಕ್ಕಗಳಲ್ಲಿಯ ಭವ್ಯವಾದ ಇಮಾರತುಗಳು ನಾಶಹೊಂದಿದ್ದು, ಕೆಲಕೆಲವುಗಳು ಧಗ್ಧಗನೆ ಉರಿಯಹತ್ತಿದ್ದವು. ಆ ಮುಸಲ್ಲಾನ ವೃದ್ಧನು ಅಲ್ಲಿಂದ ತ್ರಿವೇಣಿಗೆ ಹೋಗುವ ಮಾರ್ಗವನ್ನು ಹುಡುಕಹತ್ತಿದ್ದನು. ಇಷ್ಟರಲ್ಲಿ ಫಾತಮೆಯ ಒಡತಿಯಾದ ಆ ತರುಣಯು ಮಾರ್ಗದಲ್ಲಿ ಬಿದ್ದಿದ್ದ ಷಬ್ದ ಹಿಂದೂ ತರುಣ ಸ್ಯೇನಿಕನ ದೇಹದ ಮೇಲೆ ಬಿದ್ದು, ಎದೆ ಎದೆ ಬಡಕೊಳ್ಳುತ್ತ ಅಳಹತ್ತಿದಳು! ಆ ಸ್ಥಿತಿಯನ್ನು ಕಂಡು ಮುದುಕನು ವಿಸ್ತೃಯವಿಸ್ತೂರಿತನಾದನು. ಕೆಲ ಕ್ಷಣಿಗಳ ನಂತರ ಅವನು ಅವಳನ್ನು ಶುರಿತು:—“ತಂಗೀ, ಇವನು ನಿನಗೇನಾಗಬೇಕು?” ಎಂದು ಪ್ರಶ್ನಿಮಾಡಲು, ಆಕಯು:—“ಇವನೇ ನನ್ನ ಗಂಡನು” ಎಂದು ಬಿಕ್ಕಿ ಬಿಕ್ಕಿ ಅಳುತ್ತ ಹೇಳಿದಳು.

ಸಮಾವದಲ್ಲಿ ನಿಂತಿದ್ದ ಫಾತಮೆಯು ಆಕ್ಷಯಭರದಿಂದ ತರುಣ ಯ ಕಡೆಗೆ ನೋಡಹತ್ತಿದಳು! ಆದನ್ನು ಕಂಡು ಆ ತರುಣಯು ಮತ್ತೆ ಮತ್ತಿ:—“ನನ್ನ ಗಂಡನು ನನ್ನ ಮೇಲೆ ಸಿಟ್ಟಾಗಿ ನನ್ನನ್ನು ಬಿಟ್ಟುಹೊಡಿಸಲ್ಲ!” ಎಂದು ಆಕ್ಷೋತ್ತಮಾಡಹತ್ತಿದಳು. ಬಳಿಕ ವೃದ್ಧನು:—ತಂಗೀ, ತುಸ ಹೊತ್ತಿನ ಹಿಂದೆ ನಿನ್ನನ್ನು ರಕ್ಷಿಸುವವರಾರೂ ಇಲ್ಲಿಂದು ನೀನು ಹೇಳಿರಲಿಲ್ಲವೇ? ಎಂದು ಪ್ರಶ್ನಿ ಮಾಡಲು, ತರುಣಯು ಆ ಹಿಂದೂ ಸ್ಯೇನಿಕನ-ಬಂಗಾಲೀ ತರುಣನ-ಮಯೂಖನ-ಮುಖವನ್ನು ಚುಂಬಿಸುತ್ತಿ:—“ನನ್ನ ಈ ಪ್ರಿಯಕರನು ಈ ಸಪ್ತಗಾರುಮದಲ್ಲಿರುವನೆಂಬದು ಆಗ ನನಗೆ ಗೊತ್ತಿರಲ್ಲ” ಎಂದು ಉತ್ತರವಾಗಿತ್ತು ಮತ್ತಿಷ್ಟು ಆಕ್ಷೋತ್ತಮಾಡಹತ್ತಿದಳು.

ವೃದ್ಧ ಮುಸಲ್ಪಾನನು ಆ ತರುಣನನ್ನು ಸಿಹೈಕ್ಕು ರೀತಿಯಿಂದ ಪರಿ ಹೈಸಿದನು. ಆತನ ಪ್ರಾಣವಾಯುವಿನ್ನೂ ಅಡಗಿರಲಿಲ್ಲ. ಆಗೆ ಅವನೂ ವೃದ್ಧ ಹಬಿಬನೂ ಕೂಡಿ ಆ ಗಾಯ ಹೊಂದಿದ ಮರ್ಯಾದನನ್ನು ಶ್ರೀವೇಣೀ ಸಂಗಮದೊಳಗಿನ ಆ ತರುಣೀಯ ನಾವಿಗೆ ಹೊತ್ತು ಕೊಂಡೊಯ್ದರು. ಕೆಲ ಹೊತ್ತಿನಲ್ಲಿಯೇ ಅವರ ನಾವು ಗಂಗಾ ಪ್ರವಾಹದಲ್ಲಿ ಕಾಣದಂತಾಯಿತು.

ಒನೆಯ ತರಂಗ.

—(೦)—

ವಿಚಿತ್ರ ಘಟನೆ.



ಔಹಾಂಗಿರ ನೆಗರದ ಕೋಟಿಯೊಳಗಿನ ನದೀ ತೀರದ ಶೀತಲ ಮಹಾಲಿನಲ್ಲಿ ಕುಳಿತು ಬಂಗಾಲದ ಸುಭೇದಾರನಾದ ನೊಕರಮ್ ಖಾನನು ವಿಶ್ವಾಂತಿ ಹೊಂದುತ್ತಲಿದ್ದನು. ಆಗ ಅಸಹ್ಯವಾದ ಸೆಕೆಯಾಗುತ್ತತ್ತು. ಷಿಬ್ ದಾಸಿಯು ಸುಭೇದಾರನ ಪಾದಸೀವೆ ಮಾಡುತ್ತಲಿದ್ದಳು; ಎರಡು ಮೂರು ಜನ ದಾಸಿಯರು ನವಿಲುಗೆಂಯ ಬೀಸಣಿಕೆಗಳಿಂದ ಮೆಲ್ಲ ಮೆಲ್ಲನೇ ಗಾಳಿ ಬೀಸುತ್ತಿದ್ದರು; ಹಾಗು ಇನ್ನೊಂದೆ ಚಲುವೆಯಾದ ನವ ಯಂವ ತಿಯು ಸುಗಂಥ ಮಿಶ್ರಿತ ಶೀತಲ ವಾರಿಯನ್ನು ತುಂಬಿದಂಥ ಸುಂದರ ಕೂಜಿಯನ್ನು ಷಿಂಡುಕೊಂಡು ಸುಭೇದಾರನ ಎದುರಿಗಿನ ಷಿಂಡು ಮೂಲೆ ಯಲ್ಲಿ ನಿಂತುಕೊಂಡಿದ್ದಳು. ಆಗ ಆ ಕೋಟಿಯೊಳಗಿನವರಾರೂ ಸಿಟ್ಟಿಂದು ಮಾತಾಡುತ್ತಿರಲಿಲ್ಲ. ಇಂಥ ಸಮಯದಲ್ಲಿ ಷಿಬ್ ಖೋಜಾನು ಬಂದು ಬಾಗಿಲಲ್ಲಿಯೇ ನಿಂತು ಸುಭೇದಾರನನ್ನು ಅಭಿವಂದಿಸಿದನು. ಸೆಕೆಯ ತಾಪದಿಂದ ಸುಭೇದಾರನ ಕಣ್ಣಗಳು ಅರ್ಥಮಂಧ ಮುಷ್ಟಳಪ್ಪಿತ್ತದ್ದವು. ಖೋಜಾನೆ ಧ್ವನಿಯನ್ನು ಕೇಳಿ ಅಶ್ವಂತ ವಿರಕ್ತನಾದ ಅವನು ಆಕ್ಷಿಸುತ್ತ- ಆಕ್ಷಿಸುತ್ತ:—ಯಾಕ ಬಂದಿರುವೇ? ಎಂದು ಪ್ರಶ್ನಮಾಡಲು, ಖೋಜಾನು ಮತ್ತೆ ಅಭಿವಂದಿಸುತ್ತ:—ಸನ್ನಿಧಿಯ ಸೇವಕನಾದ ಹರೇಕೃಷ್ಣರಾಯನು ಮಹಾಲಿನಲ್ಲಿ ತಮ್ಮ ಮಾರ್ಗ ನಿರೀಕ್ಷಿಸುತ್ತಿರುವನು, ಎಂದು ಉತ್ತರ ನನ್ನಿತ್ತನು.

“ಇಂಥ ಅವೇಳೆಯಲ್ಲಿ ಹರೇಕೃಷ್ಣನೇಕೆ ಬಂದಿರುವನು?”

“ಸುಭೇದಾರರು ಈಗ ತೀತಲ ಮಹಾಲಿನಲ್ಲಿ ವಿಶ್ವಾಂತಿ ಪಡೆಯು ಶ್ರೀರುವರೆಂದು ನಾನು ಅವನಿಗೆ ತಿಳಿಸಿದೆನು; ಆದರೆ ಬಾದಶಹರಿಂದ ಈಗ ತಾನೆ ಒಬ್ಬ ಸವಾರನು ಅವಶ್ಯದ ಕೆಲಸಕ್ಕಾಗಿ ಬಂದಿರುವನಾದ್ದರಿಂದ ನಾನು ಈಗಲೇ ಸುಭೇದಾರರನ್ನು ಕಾಣಬೇಕಾಗಿದೆಯೆಂದು ಆತನು ಹೇಳುತ್ತಾನೆ.

ಸುಭೇದಾರನು ಮತ್ತಿತ್ತು ವಿರಕ್ತನಾಗಿ:—“ಹರೇಕೃಷ್ಣನು ಸಭಾ ಗೈಕದಲ್ಲಿ ಬಂದಿರಲಿ. ನಾವು ಈಗ ಅಲ್ಲಿಗೇ ಬರುವೆವು.”

ಡೆಪ್ರೋಟಿ ಅಮಲ್ ದಾರನಾದ ಹರೇಕೃಷ್ಣರಾಯನು ಬಂಗಾಲೀ ಕಾಯಸ್ಥ ಬಾರ್ಹಕ್ಕಣನು. ಕಪ್ಪು ವರ್ಣದ ಗಿಡ್ಡ ದೇಹದವನು. ಬುದ್ಧಿ ಶಾಲಿಯಾದುದರಿಂದ, ಸಾಮಾನ್ಯ ಅವಸ್ಥೆಯಿಂದ ಅವನು ಇತ್ತು ಉನ್ನತ ಸ್ಥಿತಿಗೇರಿದ್ದನು. ಆಗಿನ ಕಾಲಕ್ಕೆ ಬಾರ್ಹಕ್ಕಣರಿಗೆ ಇದಕ್ಕೂ ಹೆಚ್ಚಿನ ದಜ್ಞಿಯ ನಾಕರಿಯು ಆ ಮುಸಲ್ತೂನಿಗೆ ಆಮದಾನಿಯಲ್ಲಿ ಸಿಗುತ್ತಲೇ ಇರಲಿಲ್ಲ. ಇರಲಿ. ಬಾದಶಹಸಿಂದ ಕಳಿಸಲ್ಪಟ್ಟ ಸವಾರನು ದಿವಾಣಿಖಾನೆ ಯಲ್ಲಿ ನಿಂತುಕೊಂಡಿದ್ದನು. ಬಾದಶಹನ ಪತ್ರ ಅಥವಾ ಘರ್ಮಾನ-ಹುಕುಮನ್ನು ಸ್ವತ್ತೆ ಸುಭೇದಾರನೆ ಹೊರತು ಅನ್ಯರಾರೂ ಸವಾರಸಿಂದ ತಕ್ಕೂಳ್ಳವಂತಿರಲಿಲ್ಲ. ಅದರಿಂದ ಹರೇಕೃಷ್ಣನು ಅತ್ಯಂದ ಇತ್ತು ಇತ್ತಂದ ಅತ್ತು ಅಡ್ಡಾಡುತ್ತ ಸುಭೇದಾರನ ಮಾರ್ಗ ನಿರೀಕ್ಷಿಸುತ್ತಿದ್ದನು. ಇಷ್ಟರಲ್ಲಿ ಆ ದಿವಾಣಿಖಾನೆಯಲ್ಲಿ ಯಾರೋ ಪ್ರವೇಶಿಸಿದಂತಾಯಿತು. ಹರೇಕೃಷ್ಣನು ಮೆಟ್ಟಬಿಡ್ಡ ಎರಡು ಹೆಚ್ಚಿ ಹಿಂಡಕ್ಕೆ ಸರಿದು ನಿಂತನು. ಆಗ ಆ ದಿವಾಣಿಖಾನೆಯ ಒಂದು ಕಂಬದ ಕಡೆಯಿಂದ:—“ಹರೇಕೃಷ್ಣಾ, ಅಂಜಬೀಡ” ಎಂಬ ಶಬ್ದವಾಯಿತು. ಧ್ವನಿ ಬಂದ ಕಡೆಗೆ ಆ ಡೆಪ್ರೋಟಿ ಅಮಲ್ ರನು ದಿಟ್ಟಿಸಿ ನೋಡುತ್ತಾನೆ, ಕಾವೀ ಬಣ್ಣದ ಶಾಟಿಯನ್ನು ಹೊತ್ತುಂಥ ಒಬ್ಬ ಗೌರ ವರ್ಣದ ಸಂನಾಗಿಯು ಆ ಕಂಬದ ಮರಿಗೆ ನಿಂತುಕೊಂಡಿರುತ್ತಾನೆ. ಹರೇಕೃಷ್ಣನು ವಿಸ್ತೃಯಬಂಡುತ್ತ ಅವನಿಗೆ ಸಾಷ್ಟಾಂಗ ನಮಸ್ಕರಿಸಿದನು; ಮತ್ತು:—ಸಾಷ್ಟಾಂಗ, ಎಲ್ಲಪೂ ಕುತಲ ವಣ್ಣ? ಎಂದು ಪ್ರಶ್ನಮಾಡಿದನು..

“ಕುತಲಾಕುತಲಗಳ ಬಗ್ಗೆ ಹಿಂದಿಸಿಂದ ಮಾತಾಜೋಣವಂತೆ,

ಅತ್ಯಂತ ಜರೂರಿಯ ಕೆಲಸಕಾಗಿ ನಾನು ಈಗ ಇಲ್ಲಿಗೆ ಬಂದಿರುತ್ತೇನೆ. ನಿನು ನನಗೆ ಸುಭೇದಾರನ ಭೆಟ್ಟ ಮಾಡಿಸು.” “ಯಾರು ಬಂದಿರುವ ರೆಂದು ಹೇಳಲಿ? ತಮ್ಮ ಪೂರ್ವಾಶ್ರಮದ ಹೆಸರನ್ನು ತಿಳಿಸಲಿಯಾ?”

“ಫೇ-ಫೇ! ಹಾಗೆ ಹೇಳಬೇಡ. ನಾನು ನಿನ್ನ ಗುರುವೆಂದು ಹೇಳಿ ಭೆಟ್ಟ ಮಾಡಿಸು” “ಆವರ ಬಳಿಯ ಕೆಲಸವೇನು?” “ನಿನ್ನ ಆಪ್ತನ್ನೂ ಬ್ಯಾನ್ ಕೆನ್ನೆಯನ್ನು ಫರಂಗಿಗಳು ಅವಕರಿಸಿ ಹುಗೆಳಿಗೆ ಹಿಡಿದೊಯ್ದಿರುತ್ತಾರೆ. ಸುಭೇದಾರನಿಗೆ ಹೇಳಿ ಆವಳ ಬಿಡುಗಡೆಯ ವ್ಯವಸ್ಥೆಯನ್ನು ಮ್ಹ್ಯ ಮಾಡಿಕೊಡು.”

“ಸಾಪ್ತಮಿನಾ”, ಈ ಕೆಲಸವು ಸಾಮಾನ್ಯವಾದುದಲ್ಲ; ಬಹು ಕರಿಣ ವಾದದ್ದು.”

“ನೇನೆಗೆದು ಗೊತ್ತಿದೆ.”

“ಫರಂಗಿಗಳು ಸುಭೇದಾರರ ಪ್ರೀತಿಪಾತ್ರರು.”

“ಅದನ್ನೂ ನಾನು ಬಲ್ಲಿನು.”

“ಹಾಗಾದರೆ ತಮ್ಮ ಕೆಲಸ ಕೈಗೊಡಲಿಕ್ಕೆ ಉಪಾಯವಾವುದನ್ನು ಮಾಡಬೇಕು?”

“ನಿನು ನಿವ್ಯಾ ಸುಭೇದಾರನಿಗೆ ಹೇಳಬೇಕೇನೇಂದರೆ, ನಿನ್ನ ಈ ಮಾತನ್ನು ನಡಿಸಿಕೊಡಿದ್ದರೆ ಹಂದು ತಿಂಗಳಲ್ಲಿ ಈ ಬಗ್ಗೆ ಬಾದಶಹನ ಎದುರಿಗೆ ಗುಲ್ಲು ಆಗುವದೆಂದು”

“ಸಾಪ್ತಮಿನಾ, ತಾವು ಆನ್ನುವದಾದರೂ ಏನು? ಆ ಅತ್ಯಂತ ಕರಿಣ ಕಾರ್ಯಕ್ರಮಕ್ಕೆ ಪ್ರಪೃತ್ರಾಗುವರಾರು?”

“ನೂರಜಹಾನ ಬೇಗಮಳಿಂದ ಇಲ್ಲವೇ ಆಕಾಶಾನನೀಂದ ನಾನು ಇದನ್ನು ಮಾಡಿಸುವೆನು.”

“ಮಹಾಪ್ರಭೋ, ತಮಗೆ ಆಸಾಧ್ಯವಾವುದೂ ಇರುವದಿಲ್ಲ.”

“ಹರೇಕೃಷ್ಣ, ನಿನ್ನದಿನ್ನೂಂದು ಅಪ್ಪಣೆಯಿದೆ”

“ಅದಾವುದು ಸಾಪ್ತಮಿನಾ?”

“ಇಂದು ಸುಭೇದಾರನು ನಾವನ್ನೇರಿ ಹೊಳೆಯಲ್ಲಿ ವಿಹರಿಸಲಿಕ್ಕೆ ಹೋಗಬಾರದೆಂದು. ನಿನ್ನ ಆಜ್ಞೆ ಏರಿ ಹೇಳದ್ದಾರೆ, ಅವನು ಖಂಡಿತ ವಾಗಿ ವಿವಶ್ವಿಗೀಡಾಗುವನು.”

“ಹಾಗೇ ಆಗಲಿ; ಈ ತಮ್ಮ ಆಜ್ಞೆಯನ್ನು ಅವರಿಗೆ ತಿಳಿಸುತ್ತೇನೆ.”

ಹೀಗೆ ಅವರಿವರಲ್ಲಿ ಮೆಲ್ಲಮೆಲ್ಲನೇ ಸಂಭಾವಣವು ನಡೆದಿರಲು, ನಗಾರಖಾನೆಯಲ್ಲಿ ನಗಾರೀಯು ಬಾರಿಸಹತ್ತಿ ಸುಭೇದಾರನು ದಿವಾಳಿ ಖಾನೆಯಲ್ಲಿ ಬರುವ ಸೂಚನೆಯಾರೆತ್ತು. ಇನ್ನು ರಲ್ಲಿ ಭಕ್ತಿಂಗಿಗಳಿಂದ ಹೊಗೆಳಿಕೊಳ್ಳುತ್ತ ಬಂದ ಸುಭೇದಾರ ವೊಕರವು ಖಾನನು ತನ್ನ ಉಚ್ಚಾರ ಸನವನ್ನೇರಿ ಕುಳಿತನು. ಹರೇಕೃಷ್ಣ ರಾಯನು ಅವನಿಗೆ ಪದ್ಧತಿಯ ಮೇರಿಗೆ ಕುನಿಫಿಸಾತ್ ಮಾಡಿ, ಬಾದಶಹನಿಂದ ಬಂದ ಸವಾರನನ್ನು ಕರೆದು ಅವನ ಎದುರಿಗೆ ನಿಲ್ಲಿಸಿದನು. ಸವಾರನು ಸುಭೇದಾರನನ್ನು ಆಭಿವಂಡಿಸಿ, ಸಂಗದ ತಂದಿದ್ದ ಘೈಲಿಯನ್ನು ಅಲ್ಲಿಯ ಒಂದು ಉಚ್ಚಾರ ಸನದಲ್ಲಿ ಮಂಡಿಸಿದ್ದ ಬೇರಿಯ ತಬಕದಲ್ಲಿ ಇಟ್ಟನು. ಬಳಿಕ ಸುಭೇದಾರನು ಎದ್ದುನಿಂತು ಆ ಘೈಲಿಗೆ ಮೂರು ಮೂರು ಸಾರೆ ಕುನಿಫಿಸಾತ್ ಮಾಡಿ, ಅದನ್ನು ತನ್ನ ಕೈಯಿಂದ ಮುಟ್ಟು, ಹರೇಕೃಷ್ಣನೇ ಕೈಗಿತ್ತನು. ಕೊಡಲೆ ಸವಾರನೂ ಉಲಿದವರೆಲ್ಲರೂ ಅಲ್ಲಿಂದ ಬೇರಿ ಕಡೆಗೆ ಹೊರಟು ಹೋದಾಯಾ. ಅಲ್ಲಿಯ ಸೆಕೆಯನ್ನು ತಾಳಲಾರದೆ, ಸುಭೇದಾರನು ತನ್ನ ಸಾಫ ನದಿಂದೆದ್ದು, ಹರೇಕೃಷ್ಣನನ್ನು ಕುರಿತು:—ಹರೇಕೃಷ್ಣ, ಈ ಘೈಲಿಯನ್ನು ನನ್ನ ನಾವಿಗೆ ತಕ್ಕಂಡು ಬಾ. ಇಲ್ಲಿ ಬಹಳ ಸೆಕೆಯಿದೆ. ಅಲ್ಲಿಯೇ ಓದುವಿಯಂತೆ, ಎಂದಂದು ಹೊಡಲುದ್ದಕ್ಕೆ ನಾದನು.

ನಾವಿನ ಸಂಗತಿಯು ಕಿವಿಗೆ ಬಿದ್ದ ಕೊಡಲೆ ಹರೇಕೃಷ್ಣನು ನಡುಗುತ್ತ ಹೊಗಿ ಸುಭೇದಾರನಿಗೆ ಅಡ್ಡಾದನು, ಆಗ ಸುಭೇದಾರನು ಅವನ ನಡಗುವಿಕೆಯನ್ನು ಕಂಡು ಹೀಗೆಕೆಂದು ಪತ್ತ ಮಾಡಿದನು.

“ನಮ್ಮ ಗುರುಗಳು ಬಹು ದೊಡ್ಡ ವಿಪತ್ತಿಗೀಡಾಗಿ ಈ ಜಹಾಂಗಿರ ಸಗರಿಗೆ ಬಂದಿರುತ್ತಾರೆ. ಜನಾಬ ಆಲಿಯವರ ಹುಕುಮು ಆದರೆ ಅವರನ್ನು ಎನುರಿಗೆ ಕಡೆತಂದು ನಿಲ್ಲಿಸುತ್ತೇನೆ.”

“ನಿನ್ನ ಗುರುವಿನ ಇಚ್ಛೆಯೇನಿದೆ?”

“ಹೆಚರತೆದುರಿಗೆ ಬಂದು ಅವರು ಸ್ವತಃ ಅಜ್ಞವಾಡಿಕೊಳ್ಳಬೇಕೆಂದಿರುವರು”

“ಅವನು ಎಲ್ಲಿರುವನ್ನು?” “ಇಲ್ಲಿಯೇ ಇರುವರು”, ಕರೆಮುಂದಕ್ಕೆ

ಆಗ ಆ ಸಂನಾಷಿಯು ಕಂಬದ ಮರೆಯಿಂದ ಸುಭೇದಾರನ ಪದು

ರಿಗೆ ಬಂದು:—“ನಾರಾಯಣನು ಸುಭೇದಾರನಿಗೆ ಮಂಗಲವನ್ನೀಯಲ್” ಎಂದು ಹರಸಿ ನಿಂತುಕೊಂಡನು.

ಸುಭೇದಾರನು ಅವನನ್ನು ಕಂಡು ಹರೇಕೃಷ್ಣನನ್ನು ಕುರಿತು:—ನಿನ್ನ ಗುರುವು ಘಕೀರನೇನು? ಎಂದು ಕೇಳಲು, ಹರೇಕೃಷ್ಣನು ಸಲಾಹು ಮಾಡಿ, “ಅಹುದೇ”ಂದು ಗೋಣಾ ಹಾಕಿದನು.

ಬಳಿಕ ಸುಭೇದಾರನು ಮತ್ತೆ:—ಘಕೀರನು ಸುಭೇದಾರನೆಂದು ರಿಗೆ ಪ್ರಾರ್ಥಿಸುವದೇನು?

ಸಂನಾಃಸಿಯು ತುಸ ಮುಂದಾಗಿ:—ನನ್ನ ಪ್ರಾರ್ಥನೆಯು ತಮ್ಮ ಸಲುವಾಗಿ.

ಸುಭೇದಾರನು ವಿಸ್ತೃತನಾಗಿ:—ನನ್ನ ಸಲುವಾಗಿಯೇ? ಶಾಫರ, ನಿನಗೆ ಹುಚ್ಚುಗಿಚ್ಚು ಹಿಡಿದಿಲ್ಲವನ್ನೈ?

“ಹೀಗೆ ಹುಚ್ಚು ಹಿಡಿಯಿದ್ದರೆ ಸಂಸಾರವನ್ನು ತ್ಯಜಿಸಿ ಸಂನಾಃಸಿಯೇಕಾಗುತ್ತಿದ್ದೇನು? ನನ್ನ ಪ್ರಾರ್ಥನೆಯು ಸತ್ಯವಾಗಿ ತಮಗೋಷ್ಠರ ವಾಗಿಯೇ.”

ಆಗ ಹರೇಕೃಷ್ಣನು ನಡುವೇ ಬಾಯಿಹಾಕಿ:—ಹುಜೂರ, ಇವರು ಕಾಲಜ್ಞರಾದ ಮಹಾತ್ಮರು. ಇವರು ಏನನ್ನು ಹೇಳಬಂದಿರುವರೋ, ಏಟ್ಟು ಅದನ್ನು ಕೇಳಿಕೊಳ್ಳಬೇಕು.

ದಕ್ಕು ಸುಭೇದಾರನು:—ಘಕೀರ, ಏನನ್ನು ಹೇಳಬಂದಿರುವೇಯೋ ಇಬಿಡು.

ಘೃಸಿ:—ತಾವು ಇಂದು ನಾವನ್ನು ಆರ್ದೋಂಷಕೂಡದು.

ಇದಾರ:—ಅದೇಕೇ? ನಾನು ಈಗ ಅಲ್ಲಿಗೇ ಹೊರಟಿರುತ್ತೇನೆ.

ಘೃಸಿ:—ಇಂದು ನೊಕಾಯಾನಭ್ರಮಣದಿಂದ ನಿಮಗೆ ವಿಶೇಷ ಉಂಟಾಗುವ ಯೋಗೆವಿರುತ್ತದೆ.

ಇದಾರ:—ನಿನಗೆ ಖಂಡಿತವಾಗಿಯೂ ಹುಚ್ಚು ಹಿಡಿದಿದೆ.

ಸುವದಕ್ಕಾಗಿ ನೀನು ನಿನ್ನ ಉರಿಂದ ಬಹು ದೂರವಾದ ಈ ರಕ್ಕೆ ಬಂದಿರುವೆಯಲ್ಲವೇ?

—ಇವ್ವಕ್ಕಾಗಿಯೇ ನಾನು ಬಂದವನ್ನಲ್ಲ, ನನ್ನದಿರೆಯಿದೆ. ನನ್ನ ಅಸ್ತನೊಬ್ಬನ ಮಗಳನ್ನು ಫಿರಂಗಿ

ದಸ್ಯುಗಳು ಅವಹರಿಸಿಕೊಂಡು ಹುಗುಳಿಗೆ ಹಿಟ್ಟಿರುತ್ತಾರೆ. ಬಾದತಹ ನೆಂದರೆ ಈತ್ತರನ ಪ್ರತಿಭಾಯೆಯು. ತಾವು ಅವರ ಪ್ರತಿನಿಧಿಗಳು. ತಮ್ಮ ಅನುಗ್ರಹದ ವಿನಾ ಆ ಅಸಹಾಯ ಬಾಲಿಕೆಯ ಉದಾಧಿರವಾಗೆ ಲಾರದು.

ಸುಭೇದಾರ:—ಫಂಕೀರ, ಫಿರಂಗಿಗೆ ಶಾಳಗದಲ್ಲಿ ರಣಕೂರರು. ಅವರು ಬಾದತಹನ ಹುಕುಮನ್ನೇ ಇಂಥ ಸಣ್ಣ ಪ್ರಟ್ಟಿ ಬಾಬುಗಳಲ್ಲಿ ಮನ್ನಿ ಸುವದಿಲ್ಲ; ಅಂದ ಬಳಿಕ ಅಂಥ ಉದಾಧಿರವರು ನನ್ನ ಹುಕುಮನ್ನು ಮನ್ನಿ ಸುನರೇ?

ಸಂನಾಘಿಸಿ:—ತಾವು ಪ್ರಯತ್ನವನ್ನು ಮಾಡಿಯಂತೂ ನೋಡಬೇಕು. ಅವರು ಈ ಪ್ರಸಂಗದಲ್ಲಿ ತಮ್ಮ ಅಪ್ಯಂತನ್ನು ನಿಶ್ಚಯವಾಗಿ ಪಾಲಿಸುವರು.

ಆಗ ಹರೇಕೃಷ್ಣನು ಸುಭೇದಾರನ ಎದುರಿಗೆ ಮೊಣಕಾಲೂರಿ ನಿಂತು ಬೇಡಿಕೊಂಡನೇನಂದರೆ:—ಜನಾಬಾಳಿಯವರು ಹಿಂದುಸ್ತಾನದ ಫನವೀರರು; ಬಾದತಹನ ದರಬಾರದ ಕಾಲಕರು. ಬಂಗಾಲ ಸುಭೇದಾ ಯಲ್ಲಿ ತಮ್ಮ ಹುಕುಮನ್ನು ಪಾಲಿಸದಂತಹ ಅದಾವ ಉದಾಧಿರವನು ತಲೆಯೆತ್ತಿ ಕೊಂಡಿರುವನು? ಜನಾಬಾಳಿಯವರ ಬಾಯಿಂದ ಹುಕುಮು ಹೊರಹೊರದುವಷ್ಟುರಲ್ಲಿ ಸಪ್ತಗಾರುವು, ಚಟ್ಟಗಾರುವು, ಹುಗುಳಿ ಮುಂ ತಾದವುಗಳಿಂದ ಫಿರಂಗಿ ದಸ್ಯುಗಳನ್ನು ನಾಮಶೀಳ ಮಾಡಬಹುದು.

ಸುಭೇದಾರನು ಗಡ್ಡದ ಮೇಲೆ ಕೈಯೆಳೆಯುತ್ತಿ:—ಹರೇಕೃಷ್ಣ, ನಿನ್ನ ಮುರವತ್ತಿಗಾಗಿ ನಾನು ಈ ಫಂಕೀರನ ಅಚ್ಚಿಯನ್ನು ಮಂಜೂರಮಾಡಿ ರುತ್ತೇನೇ; ಆದರೆ ಇವನು ಆ ಬಾಲಿಕೆಯನ್ನು ಫಿರಂಗಿಗೆಂದ ಕೊಂಡು ಕೊಂಡು ತರತಕ್ಕುದ್ದು.

ಸಂನಾಘಿಸಿಯು ನಡುವೇ ಬಾಯಿಹಾಕಿ:—ಅವರು ಅವಳನ್ನು ಮಾರಲಿಕ್ಕೆ ಹಿಟ್ಟಿದ್ದರೆ?

ಸುಭೇದಾರ:—ಆಗ ಸಪ್ತಗಾರುವದ ಹೊಜದಾರ ಕಲಿಮುಲ್ಲಾ ಖಾನೆನಿಗೆ ಹುಕುಂ ಮಾಡಿ, ನಿನ್ನ ಆತ್ಮೀಯಾಳನ್ನು ಅವರಿಂದ ಬಿಡಿಸಿತಂದು ಕೊಡಿಸುವೆನು.

ಸಂನಾಘಿಸಿ:—ದುಡ್ಡಿನ ಆಶೆಯಿಂದಾಗೆಲಿ, ಸುಭೇದಾರರ ಅಂಚಿಕೆ

ಯಿಂದಾಗಲಿ ಪೋತೆಂಫರಿಇ ಸ್ನೇಹಿಕರು ಆ ಬಾಲಿಕೆಯನ್ನು ಬಿಟ್ಟುಕೊಡ
ಲಕ್ಷ್ಯ ಹಿಸ್ತಿದರೂ ಫಿರಂಗಿಪಾದಿಗಳು ಅದಕ್ಕೆ ಹಿಪ್ಪಲಾರರು.

ಸುಭೇದಾರಃ—ನೀನು ಅವರಿಂದ ಆಕೆಯನ್ನು ಕೂಂಡುಕೊಳ್ಳುವ
ಪ್ರಯತ್ನ ಮಾಡಿದ್ದೇ ಯೇನು?

ಸಂನಾಷಿಃ—ಈ ಹುಡುಗಿಯ ಬಗ್ಗೆ ಪ್ರಯತ್ನಿಸಿಲ್ಲ; ಆದರೆ ಈ
ಮೊದಲಿನ ಹಿಂದೆರಡು ತ್ರಿಸಂಗೆಗಳಲ್ಲಿ ನನಗೆ ನೇ.೧೬ನುತ್ತೀಯೇ ಆನುಭವ
ಬಂದಿರುತ್ತದೆ.

ಸುಭೇದಾರಃ—ಫಕೀರ, ನನಗಾಗಿ ಇನ್ನೊಂದು ಸಲ ಪ್ರಯತ್ನ
ಮಾಡಿ ನೋಡು, ಹೀಗೆಂದು ಹೇಳಿ ಅವನು ಅಲ್ಲಿಂದ ಹೊರಡಲುದ್ವರ್ಕತ್ತು
ನಾದನು. ಅದನ್ನು ಚಂಡು ಹರೇಕೃಷ್ಣನು ಕೇವಲ ನಮ್ಮಭಾವ
ದಿಂದಃ—ಹುಜೂರ, ನನಗೇಕೋ ತಲೆತಿರುಗಹತ್ತಿದೆ. ಸನ್ನಿಧಿಯ ಅಪ್ರತಿ
ಯಾದರೆ ಮುಖ್ಯ ಕಾರಕೂನನನ್ನು ಪತ್ರ, ಬುದುವದಕ್ಕಾಗಿ ಕಳಿಸುತ್ತೇನೆ,
ಎಂದೆನ್ನಲು, “ಈ ಕಾಫರನ ಮಾತಿಗೆ ಬೆದರಿರುವೆಯೇನು?” ಎಂಬ
ಸುಭೇದಾರನ ಪ್ರಶ್ನೆಗೆ—“ಇಲ್ಲ-ಇಲ್ಲ. ಮೂರು ದಿನಗಳಿಂದಲೂ ನನಗೆ
ವ್ಯುತ್ಯಾಲಿ ನೆಟ್ಟಿಗಿಲ್ಲ,” ಎಂದು ಹರೇಕೃಷ್ಣನು ಮೇಲ್ಲನೇ ನುಡಿದನು.

“ಹೋಗು ಹಾಗಾದರೆ, ಮಹಿಮ್ಮದ ಅವಿಷಯನನನ್ನು ಬೇಗನೆ ಕಳಿಸಿ
ಕೊಡು” ಎಂದು ಹೇಳಿ ಹೊರಡಲು, ಹರೇಕೃಷ್ಣನಿಗೆ ಒಂದು ಬಗೆಯ
ಹಾಯ್ ಎನಿಸಿತು.

ಸ.ಭೇದಾರಾನು ಹೊರಟ್ಟಿ ಹೋಗುತ್ತ ಲೇ ಸಂನಾಷಿಯು ಹರೇ
ಕೃಷ್ಣನನ್ನುದ್ದೇಶಿಸಿ—“ಸ್ವತಃ ಯಮನೇ ಬಂದು ಎಳೆದೊಯ್ಯತ್ತಿರು
ವಾಗ, ಸಾಮಾನ್ಯ ಮನುಷ್ಯ ಪ್ರಾಣಯಾದ ಈ ನಿಮ್ಮ ಸುಭೇದಾರನು
ಮಾಡುವದೇನು?” ಎಂದನು.

ಒಳ್ಳೆ ಗಾಬರಿಯಿಂದ ಹರೇಕೃಷ್ಣನು:—ಸಾಮಾನ್ಯ, ಮೊಕರವೂ
ಖಾನನು ಸಾಯಂವನೇ? ಅದೆಂತು?

“ಹೊರಗೆ ಬಂದು ನೋಡು” ಎಂದು ಸಂನಾಷಿಯು ನುಡಿಯಲು,
ಅವರಿಷ್ಟರೂ ಆ ಸಭಾಗ್ರಹದಿಂದ ಹೊರಗೆ ಬಂದು ನಿಂತರು. ದೂರ
ದಲ್ಲಿ ಗಂಗಾನದಿಯ ಪ್ರತಿಸ್ಥಾದ ಪ್ರವಾಹದಲ್ಲಿ ಸುಭೇದಾರನ ಬಹು
ದೇಹದ್ವಾರಾ ನಾವೆಯು ಲಂಗರ ಹಾಕಿಕೊಂಡು ನಿಂತುಕೊಂಡಿತು. ಸುಭೇ

ದಾರನ ಅಪ್ಪಣಿಯಾಗುತ್ತಲೇ ಆದು ಕೋಟಿಯ ಫಾಟಿಗೆ ಬಂದಿತು. ಸ್ವಲ್ಪ ವೇಳಿಯಲ್ಲಿಯೇ ಸುಭೇದಾರನೂ, ಆತನ ಸೇವಕಗಳಿಗಳೂ ನಾವ ಸ್ನೇರಿದರು. ನಾವು ಫಾಟಿನಿಂದ ಹೊರಟಿತು. ಆ ಕೂಡಲೇ ಸಂನಾಯ ಖಯು ಹರೇಕೃಷ್ಣನನ್ನು ಶರಿತು:—“ಹರೇಕೃಷ್ಣ, ನೊಕರನ್ಯಾಖಾನ ಸಂತೂ ತಿರುಗೆದ ದಾರಿಗೆ ಹೊರಟಿನು. ಮುಖ್ಯ ಡೆಪೂಟಿ ಅವಲ್ಲಾರನಾದ ಅಸದಭಾನನೆಲ್ಲಿ?” ವಿಶ್ವಯದಿಂದ ಹರೇಕೃಷ್ಣನು:—“ಅದೇಕೆ ಸಾಮಾನ್ಯನ್ನು? ” “ಇನ್ನು ಅಸದಭಾನನೇ ಈ ಬಂಗಾಲದ ಸುಭೇದಾರನಾಗುತ್ತಾನೆ”

ಹೀಗೆ ಅವರಿರ್ವರೂ ಕೋಟಿಯಲ್ಲಿ ನಿಂತುಕೊಂಡು ಮಾತಾಡುತ್ತಿರಲಿಕ್ಕೆ ಒಮ್ಮೆಂದೊಮ್ಮೆಲೆ ಪ್ರಚಂಡವಾದ ಸೊಂಟರಗಾಳಿಯೆದ್ದು, ನೆಲದಿಂದ ಆಕಾಶದ ವರೆಗೂ ಬಹು ಎತ್ತರವಾದ ಹಾಗು ಬಹು ವಿಶ್ವತವಾದ ಹಿಂದು ವಾಲುಕಾಸ್ತಂಭವು ಕಾಣಿಸಿಕೊಂಡಿತು. ಈ ವರೆಗೆ ಒಳ್ಳೇಕಾಂತವಾಗಿ ಪ್ರವಹಿಸುತ್ತಿದ್ದ ಗಂಗಾನದಿಯು ಒಮ್ಮೆಲೆ ಪ್ರಕೂಬ್ಧವಾಯಿತು. ನಾಲ್ಕು ಕಡೆಯಿಂದ ಕಾನೇಂಬ್ರಾಡಗಳು ಕವಿದು ಆಕಾಶವನ್ನು ಮುತ್ತಿಬಿಟ್ಟವು. ಬಿರುಗಾಳಿಯು ಬೀಸಲಾರಂಭಿಸಿತು ಹೊಳೆಯೋಳಿಗಿನ ಸುಭೇದಾರನ ಆ ಪ್ರಚಂಡವಾದ ನಾವು ಕುಣಿದಾಡಹತ್ತಿತು ಅದನ್ನು ಕಂಡು ಕಿಳ್ಳಿಯೋಳಿಗಿನವರೆಲ್ಲರೂ ಹಾ ಹಾ ಕಾರ ಮಾಡಲಾರಂಭಿಸಿದರು. ಮುಸುಲಧಾರವಾದ ಮಳಿಯು ಬೀಳಹತ್ತಿತು. ಪರಮತಪ್ರಮಾಣದ ತೆರೆಗಳು ಪ್ರವಾಹದಲ್ಲಿ ವಿಳಹತ್ತಿದವು ಇಷ್ಟರಲ್ಲಿ ಆ ಬ್ರಹ್ಮತನಾಕೆಯಾ ನಿರಲ್ಲಿ ಮುಳುಗಿ ಕಾಣದಾಯಿತು! ಅದನ್ನು ಕಂಡು ಸಂನಾಯಿಸಿಯು ವಂಗುಳಿನಗೆ ಯಿಂದ:—“ಹರೇಕೃಷ್ಣಾಳ್, ನೊಡಿದೆಯಾ ಈ ವಿಚಿತ್ರ ಘಟನೆಯನ್ನು!” “ಸಾಮಾನ್ಯ, ತಮ್ಮ ವಾಣಿಯ ಅನುಭವವು ಪ್ರತ್ಯೇಕವಾಗಿ ಬಂದಂತಾಯಿತು ಇನ್ನು ಮುಂದೇನು ಮಾಡತಕ್ಕದ್ದು.” “ನಿಂನು ಕೊಂಚವೂ ಅಂಜಬೇಡ. ಈ ಸುಭೇದಾರನ ಮರಣದಿಂದ ನಿನಗಾವ ಕ್ಷತಿಯೂ ಉಂಟಾಗಲಾರದು.”

ಕೂಡಲೇ ಹರೇಕೃಷ್ಣನು ಸಂನಾಯಿಸಿ ಪಾದದ್ವಯಗಳನ್ನು ಗಟ್ಟಿಯಾಗಿ ಹಿಡಿದುಕೊಂಡು:—“ಸಾಮಾನ್ಯನ್, ನಿಮಗೆ ಮುಂದಾಗುವದೆಲ್ಲವೂ ತಿಳಿದಿಲಿಕ್ಕೆ ನಿವ್ಯಾ ಇಂಥ ಅನಘಂಗಳನ್ನು ತಪ್ಪಿಸಲಿಕ್ಕೇಕೆ ಯತ್ತಿಸುವ ದಿಲ್ಲಿ?” ಎಂದು ಪ್ರಶ್ನೆಮಾಡಲು, “ತಮ್ಮಾ, ಹರೇಕೃಷ್ಣಾಳ್, ವಿಧಿಲಿವಿತವನ್ನು ಸುಳ್ಳಮಾಡುವದು ಅಶಕ್ಯವು. ಅಂತೇ ಇಂಥ ಪ್ರಸಂಗಗಳಿಗೆ

ವಿಚಿತ್ರಫಲಪನೆಯೆನ್ನಬೇಕಾಗುತ್ತದೆ. ಅದಿರಲಿ. ಈಗ ಒಸದಖಾನನೆಲ್ಲಿ ರುತ್ತಾನೇ? ” “ಅವನು ಬಹುತಃ ಸಪ್ತಗಾರುಮದಲ್ಲಿರಬಹುದಾಗಿದೆ.” “ಹಾಗಾದರೆ ನಾನಿಗೇ ಹೋಗುತ್ತೇನೆ. ಅವನೊಡನೆಯೇ ಮರಳಿ ಬರುತ್ತೇನೆ,” ಎಂದವನೇ ಆ ಸಂನಾಶಾಸಿಯು ಅಲ್ಲಿಂದ ಮಾಯನಾದನು.

ಉನೆಯ ತರಂಗ.

—(೦)—

ಚೈತನ್ಯದಾಸ.



ಕರ್ತಾಡಿಗೆಯಂಥ ಕವ್ಯ ಮೃಜಿದ, ಕುಳ್ಳ ಆಕೃತಿಯುಳ್ಳ, ಇಷ್ಟುದ್ದ ಹೊಟ್ಟಿಯ ಜಾಗು ಶರ್ಶಿಂಜನಾದ ಷಬ್ದ ಬೈರಾಗಿಯು ಗಂಗಾ-ಸರ ಶ್ವತಿಗಳ ಸಂಗಮದ ಬಳಿಯ ಆ ಹುಣಸೇಗಿಡದ ಕೆಳಗೆ ಕುಳಿತು, ತನ್ನ ಇಷ್ಟುದ್ದ ಮಂಗಿನ ಹೊರಳಿಗಳಲ್ಲಿ ಆಳಿಯುವ ಪಾವಿನಂತಹ ಡಬ್ಬಿಯೊಳಗಿನ ನಸ್ಯವನ್ನು ತೆಗೆದು ಚಿನುಟಗೆಗಟ್ಟಲೆ ತುಂಬುತ್ತಿದ್ದನು. ಹೊರಳಿಗಳು ಚೆನಾಗಿ ತುಂಬಿದಪೋ ಇಲ್ಲವೋ ಎಂಬ ಅಭರವಸೆಯಿಂದ ಅವನು ತನ್ನ ತಜನೀ ಬೆರಳಿಸಿದ ಆಗಾಗ್ಗೆ ಆ ಹೊರಳಿಗಳಿಗೆ ಪಟಪಟನೆ ಒಡಿಯುತ್ತಿದ್ದನು. ಅವನೆ ಹಿಮ್ಮಗ್ಗಲಿನಲ್ಲಿ ಅವನಂತೆಯೇ ಕವ್ಯವಣಿದ ಆದರೆ ಸೊರಿದ ಶರೀರದ ಹುಡುಗನೊಬ್ಬನು ನಿಂತುಕೊಂಡಿದ್ದನು. ಘಾಟ ನಲ್ಲಿ ಬರಹೋಗುವ ಪ್ರತಿಯೊಂದು ಜೋಣಿಯ ಅಂಬಿಗನನ್ನೂ ಹುಗಳಿಯ ವರಿಗೆ ಬಾಡಿಗೆ ಕಟ್ಟುವೆಯೇನೆಂದು ಆ ಬೈರಾಗಿಯು ಕೇಳುತ್ತಿದ್ದನೇ; ಆದರೆ ಅವರೊಬ್ಬರೂ ಅವನೆ ಮಾತಿಗೆ ಒಪ್ಪಲಿಲ್ಲ. ಕಾರಣವೇನೆಂದು ಅವನು ಅವರ ಲ್ಲಿಯ ಷಬ್ದನನ್ನು ಕೇಳಲು, ಆ ಮುದುಕ ಧೀವರನು:— ಹುಗಳಿಗೇತಕ್ಕ ಸಾಯಲಿಕ್ಕೆ ಹೋಗಬೇಕಿ ನಿನ್ನ ರಾತ್ರಿ ಸಪ್ತಗಾರುಮದಲ್ಲಾದ ಯುಧ್ಧದಲ್ಲಿ ಫಿರಂಗಿಗಳು ಸೋತು ಓಡಿ ಹೋಗಿರುವರು. ಈ ದಿನ ರಾತ್ರಿ ಮತ್ತೆ ಅವರು ತಮ್ಮ ಸನ್ನಾಹದೊಡನೆ ಇಲ್ಲಿಗೆ ಬರಬಹುದಾಗಿದೆ. ಅವರು ಇಲ್ಲಿಯವರನ್ನು ಕಂಡರೆ ಸಿಟ್ಟುಬೆಂಕಿಯಾಗುವದು ಸಹಜವಿದೆ. ಇಂಥ ಪ್ರಸಂಗದಲ್ಲಿ ನಾವು ಹುಗಳಿಗೆ ಹೊರಡುವ ಬಗೆ ಹೇಗೆ?

ಬೈರಾಗಿಯು ಅವನಿಗೆ ಉತ್ತರವನ್ನು ಕೊಡಲಾರದೆ ನುತ್ತೆ ತನ್ನ ದೀರ್ಘ ವಾದ ಡಬ್ಬಿಯಿಂದ ನಸ್ಯವನ್ನು ತೆಗತಿಗೆದು ಮೂಗಿಸಲ್ಪಿ ತುಂಬಹತ್ತಿದನು.

ಇಷ್ಟರಲ್ಲಿ ಆ ಹುಣಸೇಗಿಡದ ಕೆಳಗೆ ದೀರ್ಘಕಾಯದ ಹತ್ತಿಪ್ಪತ್ತು ಮಂದಿ ಬಾರ್ಹತ್ವಾರು ಕಲೆತರು. ತನ್ನಂತೆ ಅವರೂ ಎಲ್ಲಿಗೋ ಹೊರಟಿರುವ ಪ್ರಯಾಣಕರೆಂದು ತಿಳಿದು ಬೈರಾಗಿಯೂ ಅವರೊಡನೆ ಎದ್ದುನಿಂತನು; ಹಾಗು ಅವರಲ್ಲಿಯ ಒಬ್ಬನೆನ್ನು ಕುರಿತು:— ತಾಕೂರಮಹಾಶಯಿಗೆ ನಮಸ್ಕಾರಗಳು. ತಾವು ಹೊರಟಿರುವದೆಲ್ಲಿಗೆ?

ಬಾರ್ಹತ್ವಾರಃ:— ಎಲ್ಲಿಗೆ ಹೋಗಬೇಕೆಂಬದನ್ನು ನಾವಿನ್ನೂ ನಿಶ್ಚಯಿಸಿರುವದಿಲ್ಲ. ನಿಂತು ಹೊರಟಿರುವದೆತ್ತು?

ಬೈರಾಗಿ:— ನಾನು ಹೊರಡಬೇಕೆಂದೆಲ್ಲಿಗೆ ಕೃಷ್ಣಪರಮಾತ್ಮನು ಹಿಯ್ಯವನೋ ಇಲ್ಲವೋ ತಿಳಿಯದು. ನಾನು ಹಾಗಳಿಗೆ ಹೋಗಬೇಕೆಂದಿದ್ದೆನು; ಆದರೆ ಅಲ್ಲಿಗೆ ಒಬ್ಬ ಡೋಣಿಯವನ್ನು ಬರಲೊಂದಿಲ್ಲನು. ತಾವು ಈ ಸಪ್ತಗಾರಮಕ್ಕೆ ಹೊಸದಾಗಿ ಬಂದಂತೆ ಕಾಣುವದಲ್ಲಿ?

ಬಾರ್ಹತ್ವಾರಃ:— ಆದು ಹೇಗೆ?

ಬೈರಾಗಿ:— ನಿಮ್ಮ ನಡೆ-ನುಡಿಗಳ ಮೇಲಿಂದ ನಿಂತು ಹಳ್ಳಿಯವರೆಂಬಂತೆ ತೊರುತ್ತಿದೆ. ನಾನೂ ಹಳ್ಳಿಗಾಡಿನವನೇ. ಪಟ್ಟಣವಾಸಿಗಳ ನಡವಳಿಕೊ, ಹಳ್ಳಿಯವರ ನಡವಳಿಕೊ ಹೆಚ್ಚು ಕಡಿಮೆ ಇರುವದಿಲ್ಲವೇ?

ಬಾರ್ಹತ್ವಾರಃ:— ಇರಬಹುದು. ನಿಮ್ಮ ಉಂಟಾಗಿಯಾದ್ದು?

ಬೈರಾಗಿ:— ಮಧುರೆಯ ಬಳಿಯ ಹಳ್ಳಿ. ತಮ್ಮ ವಾಸಸ್ಥಳವಾವುದು?

ಬಾರ್ಹತ್ವಾರಃ:— ಮಧುಸೂಸಾಬಾದದ ಬಳಿಯ ಭೀಮೇಶ್ವರ.

ಆ ಬೈರಾಗಿಯ ಹೆಸರು ಚೈತನ್ಯದಾಶನೆಂದು. ಅವನು ಚೈತನ್ಯವಂಧದವನು. ಮನೆಗೆಲಸ ಮಾಡಿ ಹೊಟ್ಟಿತುಂಬಿಕೊಳ್ಳಲಾರದೆ ಅವನು ಆ ವಂಧದ ಅನೆಯಾಯಿಯಾಗಿದ್ದನು. ಅವನು ಹೆಸರಿಗೆ ಮಾತ್ರ ಬೈರಾಗಿಯಾಗಿದ್ದನೇ ಹೊರತು, ತಾಗೆದ ಯಾವ ಲಕ್ಷಣವೂ ಅವನಲ್ಲಿರಲಿಲ್ಲ. ಅವನಿಗೆ ದಿನಾಲು ನಾನಾ ಬಗೆಯ ಸುಮಿಷ್ಟ ಅನ್ವಯ ಬೇಕು; ತಲಬಿಗೆ ನಸ್ಯ-ಗುಡುಗುಡಿಗಳು ಬೇಕು; ಹಾಗು ನಿತಯಾಗುವದಕ್ಕೆ ಭಂಗಿ-ಮದಿರಿಗಳೂ ಬೇಕು. ಚೈತನ್ಯವಂಧದವರು ಬೈರಾಗಿಯು ಎಂಧವನೇ ಇರಲಿ, ಅವನ ಇಚ್ಛಾಪೂರ್ವಿಕ ಮಾಡುವದು ತಮ್ಮ ಕರ್ತವ್ಯವೆಂದು ತಿಳಿಯುತ್ತಿದ್ದ

ದರಿಂದ ಆಗಿನ ಕಾಲಕ್ಕೆ ಇಂಥ ಬೈರಾಗಿಗಳ ಸುಳಿದಾಟವು ನಾಡ ತಂಬೆಲ್ಲ ಆಗಿತ್ತು. ಬೈರಾಗಿಯ ಅವಲಕ್ಷಣಮುಖ, ಅವಾಚ್ಯವಾಚ್ಯ ಸುಧಿ, ಮೈಯ ದುರ್ಗಂಧ, ಕಂಡಕಂಡಲ್ಲಿ ಪಿಚಿಸಿಚಿ ಉಗುಳುವಿಕೆ ಇವುಗಳನ್ನೆಲ್ಲ ನೋಡುತ್ತದ್ದು ಆ ಭೀಮೇಶ್ವರದ ಶುಚಿಭೂತ ಬ್ರಹ್ಮಣರಿಗೆ ಅವನ ಸಹವಾಸವು ಬೇಡಾಯಿತು. ಆದರಿಂದ ಅವರು ಅವನನ್ನು ಬಿಟ್ಟು ಆದಮ್ಮ ದೂರ ಇರಲಿಕ್ಕ ಪ್ರಯತ್ನಿಸುತ್ತಿದ್ದರು; ಆದರೆ ಆ ನಾಡಿಕೆಗೇಡಿ-ಸ್ವಪಚ ಬೈರಾಗಿಯು ಮತ್ತೆ ಮತ್ತೆ ಅವರ ಹತ್ತರವೇ ಹೋಗಿ ಅವರ ಮೈತಡವಿ-ತಡವಿ ಕೂಡುಹತ್ತಿದನು.

ಆಗ ಆ ಬ್ರಹ್ಮಣರ ತಂಡದ ಮುಖ್ಯಫುನು ಕೆಕ್ಕಿರಿಸಿದ ಕಣ್ಣಿನಿಂದ ಆ ಬೈರಾಗಿಯ ಕಡೆಗೆ ನೋಡುತ್ತಿ:—ಎಲೋ ವಾಷಂಡ ಬೈರಾಗಿಯೇ, ಹೀಗೇಕೆ ಮೈಮೇಲೆ ಬರುತ್ತಿರುವೆ? ಒತ್ತುಟ್ಟಿಗೆ ಸರಿದು ನಿಲ್ಲು, ಎಂದನು.

ಇವರು ಎಲ್ಲಿಗೋ ಹೊರಟಿರುವರು. ತಾನೂ ಇವರ ಗುಂಪಿನಲ್ಲಿ ದ್ವರೆ ಡೋಣಿಯವರು ತನಗೆ ಪ್ರತ್ಯೇಕವಾಗಿ ಬಾಡಿಗೆ ಕೇಳದೆ ಡೋಣಿಯಲ್ಲಿ ಹತ್ತಿ ಸಿಕೊಳ್ಳುವಳಿದೆ, ತನ್ನ ಉಟ್ಟಿ-ಪಾಟಿಗಳಿಗೂ ಕೂರತೆಯಾಗೆ ಲಿಕ್ಕಿಲ್ಲಿಂಬ ಭಾವನೆಯಿಂದ, ನಿಶಾಗ್ರಸ್ತನಾದ ಬೈರಾಗಿಯು ಹಾಗೆ ಆ ಬ್ರಹ್ಮಣರ ಗುಂಪಿನಲ್ಲಿ ಕಲೆತು ಕೂಡುಹತ್ತಿದ್ದನು. ವಿಪ್ರಶ್ರೀವೃನ್ಜಿ ಆ ಚಿರನುಡಿಯಿಂದ ಬೈರಾಗಿಯ ನಿತೆಯಳಿಯಿತು. ಅವನು ತುಸ ಸರಿದು ನಿಂತು:—ಮಹಾನುಭಾವರೇ, ಈ ಅಜ್ಞನೆ ಅವರಾಧಗೇಳನ್ನು ಕ್ಷಮಿಸಿರಿ, ಎಂದು ಅನ್ನಲು, ಸದಾದಯಾವರನಾದ ಆ ಹಾರುವನ ಸಿಟ್ಟು ಇಳಿಯಿತು. ಅವನು ಬೈರಾಗಿಗೆ ಮತ್ತೇನೋ ಹೇಳಬೇಕಿಂದಿದ್ದನು. ಆಷ್ಟರಲ್ಲಿ ಅವನು ಈ ವರಿಗೆ ಯಾರನ್ನು ನೀರ್ಕ್ಷಿಸುತ್ತಿದ್ದನೋ ಅವನ ಆ ಏಳಿಂಟು ಜನೆ ಆಳಿಗಳು ಉರಕಿಡೆಯಿಂದ ಬಂದರು. ಆಗ ಅವನು ಹಳ್ಳೀ ಉತ್ಸಂಕತೆಯಿಂದ:—ಭುವನ, ವತ್ತಿಹತ್ತಿತ್ತೊ? ಎಂದು ಕೇಳಲು, ಆ ವೃದ್ಧ ಅಂಬಿಗನು:—ತಕ್ಷರತ್ವಮಹಾಕಯರೇ, ಜಂಗುಕಟ್ಟಿಕೊಂಡು ಇಡಿ ಪಟ್ಟಣನನ್ನು ಅಲೆದವು. ಎಲ್ಲಿಯೂ ಮಹಾರಾಜರ ಪತ್ತೆಯಾಗಲಿಲ್ಲ. ಇಷ್ಟೇ ಅಲ್ಲ, ಅಲ್ಲಿ ಸತ್ತುಬಿದ್ದಿರುವ ಹಾಗು ಗಾಯಹೊಂದಿರುವ ಎಲ್ಲರನ್ನೂ ಉರುಳಿಸಿ ಉರುಳಿಸಿ ನೋಡಿದೆವು. ನಮ್ಮ ಪ್ರಯತ್ನಗಳೆಲ್ಲ ನಿರಭ್ರಸ್ತವಾದವು, ಎಂದು ಸುಧಿದು, ಉಸುಗ್ರೇದನು.

ಭುವನನ ಆ ಶುದ್ಧಿಯನ್ನು ಕೇಳಿ, ಬಾರ್ಹಕ್ಕಣನು ಹೈಣಕಾಲ ಯೋಚಿಸಿ:—ಭುವನ, ನನ್ನ ಅನುಮಾನವು ತಪ್ಪಿತಲ್ಲವೇ? ನಮ್ಮ ಜೊಣ ಯೆಲ್ಲಿರುವದು?

ಭುವನ:—ಸಮಿಖಿಪದ ಬಾಡಕಾಟೀ ಪೂಲಿನ ಬುಡದಲ್ಲಿರುತ್ತದೆ. ಇಗೋರು ತರುವೆನು, ಎಂದಂದು ಅಲ್ವಾವಧಿಯಲ್ಲಿಯೇ ನೋಕೆಯನ್ನು ಅಲ್ಲಿಗೆ ತಂದು ನಿಲ್ಲಿಸಿದನು. ಆ ಬಾರ್ಹಕ್ಕಣದೆಲ್ಲರೂ ಆ ಜೊಣಯನ್ನು ಪರಿದರು. ಕೂಡಲೇ ಅಲ್ಲಿಯೇ ಸಿಂತಿದ್ದ ಚೈತನ್ಯದಾಸನು ಆ ಬಾರ್ಹಕ್ಕಣರ ಹಿರಿಯ ನನ್ನ ಕುರಿತು:—ಮಹಾನುಭಾವರೇ, ತಾವೆಲ್ಲರೂ ಹುಗುಳಿಗೆ ನಡೆದಿರೇನು? ಎಂದು ಮೆಲ್ಲನೆ ಪ್ರಶ್ನೆ ಮಾಡಲು, “ಚೈತನ್ಯದಾಸರೇ, ನಿಮ್ಮನ್ನು ಓದು ನಾವೇನೂ ಹುಗುಳಿಗೆ ಹೋಗುವದಿಲ್ಲ. ಹತ್ತಿರಿ ಬೇಗನೆ ಜೊಣಯನ್ನು” ಎಂದು ತರ್ಕರಕ್ಕನು ನುಡಿಯಲು, ಬ್ರಿರಾಗಿಯು ಧಡಪಡಿಸುತ್ತೊಮ್ಮೆ ನೋಕೆಯನ್ನು ಆರೋಹಿಸಿದನು. ಹಿಡನೆಯೇ ನೋಕೆಯು ತ್ವರಿತ ಗತಿಯಿಂದ ಹುಗುಳಿಗಳಿಂಬುಖವಾಗಿ ಹೋರಿಟು.

ಬಳಿಕ ಮತ್ತೊಬ್ಬ ಬಾರ್ಹಕ್ಕಣನು:—“ಚೈತನ್ಯದಾಸರೇ, ಹುಗುಳಿಯಲ್ಲಿ ನಿಮ್ಮ ಉಟಿ-ಪಾಟಿಗಳ ವ್ಯವಸ್ಥೆಯೇನು?” ಎಂದು ಕೇಳಲು, “ಅಲ್ಲಿ ನನಗೆ ಅನೇಕ ಜನ ಶಿಷ್ಯರಿರುವದರಿಂದ ಆವರು ಅತ್ಯಾದರದಿಂದ ನನ್ನನ್ನು ಬರಮಾಡಿಕೊಳ್ಳುತ್ತಾರೆ. ನಿವೆಲ್ಲರೂ ಇಂದು ನನೆನ್ನಡನೆಯೇ ನನ್ನ ಶಿಷ್ಯರ ಮನಗೆ ಬಿನ್ನಿರಿ. ಅಲ್ಲಿಯೇ ಭೋಜನವನ್ನು ತೀರಿಸಿಕೊಂಡು ನಿನ್ನ ಉದ್ಯೋಗಕ್ಕೆ ಹೋಗುವಿರಂತೆ,” ಎಂದು ಚೈತನ್ಯದಾಸನು ಒಳ್ಳೇ ಆಘ್ಯತೆಯಿಂದಲೂ, ಆದರದಿಂದಲೂ ಆವರೆಲ್ಲರಿಗೆ ಆಮಂತ್ರಾಂಶಚೈತನ್ಯನು. ಆಗ ಇನ್ನೊಂದು ಹಾರುವನು:—“ನಿಮ್ಮ ಆ ಶಿಷ್ಯರು ಯಾವ ಮತಕ್ಕರು?” ಎಂದು ಪ್ರಶ್ನೆ ಮಾಡಲು, “ಆವರೇ-ಆವರು ದೇವಾಂಗದವರು” “ಫೇ-ಫೇ ನಾವು ಅವರಲ್ಲಿ ಉಟಿಮಾಡುವದೆಂತು? ನಾವು ಬೇರೆ ಕಡೆಗೆ ನಮ್ಮ ವ್ಯವಸ್ಥೆಮಾಡಿಕೊಳ್ಳುವೆನ್ನ. ನಿವೂ ಇಂದು ನಮ್ಮಲ್ಲಿಯೇ ಉಟಿಮಾಡಿ, ಬಳಿಕ ನಿಮ್ಮ ಶಿಷ್ಯರ ಮನಗೆ ಹೋಗುವಿರಂತೆ” ಎಂದ ಆ ಹಾರುವನ ಮಾತಿಗೆ ಚೈತನ್ಯದಾಸನು ಸಂತೋಷಪಟ್ಟಿ:—“ರಾಧೇಕೃಷ್ಣ-ರಾಧೇ ಕೃಷ್ಣ! ಪರಮಾತ್ಮನು ನಿಮ್ಮ ಇಷ್ಟಾರ್ಥವನ್ನು ಕೈಗೂಡಿಸಲಿ!” ಎಂದೆನ್ನುತ್ತ ಮತ್ತೆ ತನ್ನ ಮಾರ್ಗಿನ ಆಹುತಿಯ ಉದ್ಯೋಗಕ್ಕೆ ಆಂಭಿಸಿದನು.

+ + + + + + +

ಅಂದೇ ಮಧ್ಯಕ್ಕೆ ಮೂರುಗಂಟಿಯ ಸಮಯಕ್ಕೆ ಸಹ್ಯಗ್ರಾಮದ ಶ್ರೀವೇಣಿಯ ಘಾಟನಲ್ಲಿಯ ಹಂದು ನೊಕೆಯಲ್ಲಿ ಸುಮಧುರವಾದ ಸಂಗೀ ತಾಲಾವಪೂರ್, ಸತಾರಿನ ನಾದವೂ ಕೇಳಬರಹತ್ತಿತು. ತೀರದಲ್ಲಿ ನಿಂತು ಕೊಂಡಿದ್ದ ಸಾವಿರಾರು ಜನರು ಕೊಂಡವೂ ಗದ್ದಲ ಮಾಡದ ಹಾಗೆ ಆ ಸುಮಿಷ್ಟ ವಾರ್ಷಿಕವನ್ನು ಕೇಳುತ್ತಿದ್ದರು. ಆ ನಾವೆಯ ಹಂದು ಪ್ರಶಸ್ತಾದ ಕೋಣೆಯಲ್ಲಿ ಕುಳಿತು ಆ ನಮ್ಮ ಪೂರ್ವಪರಿಚಿತ ಯವನ ತರುಣೆಯು ಸತಾರನ್ನು ಬಾರಿಷುತ್ತಿದ್ದಳು. ಅವಳ ಪಕ್ಷದಲ್ಲೀ ಕುಳಿತ್ತಿದ್ದ ಇನ್ನೊಬ್ಬ ಪ್ರಾಂತ್ಯದಲ್ಲಿ ಹಾಡುತ್ತಿದ್ದಳು. ತರುಣೆಯ ಹತ್ತರವೇ ಅನೇಕೋರ್ಯಾಂದ ಮಾಡಿದ ಹಂದು ಪಲ್ಲಂಗೆದ ಮೇಲೆ ಒಬ್ಬ ಗೌರವಣದ ತರುಣನು ವಾಲ್ಯಾಕ್ಷಾಂಡಿದ್ದನು. ಯುವಕನು ಚೆತನಾವಿಹಿನಿ ನಾಗಿದ್ದನು. ಅತನೆ ಸವಾರಂಗೆಳಲ್ಲಿ ಕ್ಷತಜಿಹ್ವಗಳು ತೊರುತ್ತಿದ್ದವು. ಅವಗಳಗಲ್ಲ ಬೇರೆಬೇರೆಯಾಗಿ ಶಭ್ರವಸ್ತುಗಳಿಂದ ಬಿಗಿದ್ದರು ಆದರೂ ಅವಗಳೊಳಗಿಂದ ಆಗಾಗೆ ರಕ್ತವು ಹೆರಬಿಮ್ಮುತಲಿತು. ಕೆಲಹೊತಿನ ಸಂತರ ಆ ಯುವಕನು ಆಸ್ಟ್ರಿಟ ದಸಿಯಿಂದ ವನೋನೋ ಸುಧಿದನು. ಆದನ್ನು ನೋಡಿ ಆ ಯುವತಿಯು ತನ್ನ ಕೈಯೊಳಗಿನ ಸತಾರನ್ನು ತೆಗೆದಿಟ್ಟು, ತೀರ ಅವನ ಹತ್ತರ ಸರಿದು ಕುಳಿತನು.

ತರುಣನು ಕಣ್ಣಗಳನ್ನು ತೆರೆದು ಅವಳನ್ನು ದಿಟ್ಟಿಸಿ ನೋಡುತ್ತಿಂದಿರುತ್ತಾರೆಯಾಗಿ ಬಂದೆ? ”

“ತರುಣ ಆವನ ಎರಡೂ ಸ್ವಾಗಳನ್ನು ತನ್ನ ಕೈಯಲ್ಲಿ ಬಿಡಿದು ಕೊಂಡು:—“ವನೆನ್ನುವಿರಿ? ನನ್ನ ಗೆರುತ್ತು ಹತ್ತು ಲೊಲ್ಲಾದ್ದಿ?”

“ಗೆರುತ್ತು ಹತ್ತು ದೇನೆ ಮಾಡಿತ್ತಾ?” ಎಂದು ಮುಗ್ಗಳು ನಗೆಯಿಂದ ಆ ತರುಣನು ಅಂದನು.

“ಹೇಳಿ ನೋಡೋಣ, ನಾನಾರೆಂಬದನ್ನು?” “ನಿನು ಲಲಿತೆಯಲ್ಲದೆ ಮತ್ತಾರು?” “ಲಲಿತೆ ಯಾರು? ನನ್ನ ಹೆಸರಂತೂ ಗುಲ್ಲರು” “ಸುಳ್ಳ-ಸುಳ್ಳ, ನಿನು ಲಲಿತೆಯೇ. ನಾವಿರುವದೀಗ ಭೀಮೇಶ್ವರದಲ್ಲಿ. ಲಲಿತಾ, ನಿನು ಯಾವಾಗಿ ಬಂದೆ? ನನಗೆ ನಿದ್ದೆ ಹತ್ತಿತ್ತಲ್ಲವೇ? “ನಿವ ಅನ್ನುವದಾದರೂ ವನು? ಇದು ಸಹ್ಯಗ್ರಾಮವು, ಗಂಗಾ. ಸರಸ್ವತಿಗಳ ಮುಖದಲ್ಲಿ ನಮ್ಮ ನಾವೆಯು ನಿಂತಿದೆ. ನಾನು ಗುಲ್ಲರುಖಳೇ. ನಿಮಗೆ ಈ ವರಿಗೂ ನನ್ನ ಗೆರುತ್ತು ಹತ್ತು ಲೊಲ್ಲಾದೆ?”

“ನಿನ್ನ ಗುರುತು ಹತ್ತದೇನು ಮಾಡಿತು? ಆದರೆ ಲಲಿತಾ, ನೀನು ಈ ಮುಸಲ್ಲಾನ್ನೀ ವೇಷವನ್ನು ಎಂದಿನಿಂದ ಧರಿಸ ಕಲಿತೀ? ಯವನರ ವೇಷವನ್ನು ತೊಡಹತ್ತಿ, ಯವನರ ಹೆಸರನ್ನೂ ಇಟ್ಟುಕೊಂಡೆಯೇನು?”

“ಈಗ ಹೆಚ್ಚು ಮಾತಾಡಬೇಕಿರಿ. ನಿಂದಿನ್ನೂ ಸಂಪೂರ್ಣವಾಗಿ ಎಚ್ಚತ್ತಿಲ್ಲ.” “ಲಲಿತಾ, ನನಗೇ ಎಚ್ಚರವಿಲ್ಲವೇ!” ಎಂದಂದು ಆ ತರುಣನು ಹಾಸಿಗೆಯಿಂದ ಏಳತೊಡಗಿದನು; ಆದರೆ ಏಳಗೊಡದಂತೆ ಅವಳು ಅವನನ್ನು ಹತ್ತಿಕ್ಕಿ ಹಿಡಿದು:—“ಏಳಬೇಕಿರಿ-ಏಳಬೇಕಿರಿ; ಎದ್ದರೆ ಗಾಯಗಳಿಂದ ಮತ್ತೆ ಹೆಚ್ಚು ರಕ್ತಸ್ವರವವಾದಿತು.” ಎಂದು ಹೇಳುವವ್ಯಾರಲ್ಲಿ ಅವನು ಕೊಸರಿಕೊಂಡು ಏಳಹೋಗಲು, ಗಾಯಗಳಿಂದ ಹೆಚ್ಚಾಗಿ ರಕ್ತಸ್ವರವವಾಗಹತ್ತಿತು. ಕೂಡಲೇ ಒಂದು ಬಗೆಯ ಕಿಟ್ಟು ದನಿಯಿಂದ ಚೀರಿ ಅವನು ದೊಪ್ಪನೆ ಬಿದ್ದು ಮತ್ತೆ ಚೇತನಾಪಿಂಫನಾದನು.

ಇದೇ ಸಮಯಕ್ಕೆ ಆ ಕೋಣೆಯ ಬಾಗಿಲದ ಪರದೆಯನ್ನು ಬದಿಗೆ ಸರಿಸಿ, ಪೂರ್ವರಾತ್ರಿಯಲ್ಲಿ ಆ ತರುಣಯನ್ನು ತೋಳಣಿಗೆ ಕರೆತಂದಿದ್ದ ಆ ಸನ್ನಾನನೀಯ ವೃದ್ಧಯವನನು ಅಲ್ಲಿಗೆ ಬಂದನು. ಅವನು ಆ ತರುಣನ ಆವಸ್ಥೆಯನ್ನು ಕಂಡು:—“ತಂಗಿ, ಹಕ್ಕೇಮರು ಬಂದಿದ್ದ ರೇನು?” ಎನ್ನಲು, “ಇಲ್ಲ; ಈ ವರ್ಣಗೂ ಬಂದಿಲ್ಲ. ಬೇಗನೆ ಕರೆಸಿರಿ” ಎಂದು ತರುಣಿಯು ಗಾಬರಿಯಿಂದ ಉತ್ತರ ಕೊಟ್ಟಳು. ಇಷ್ಟರಲ್ಲಿ ಹಬಿಬನು ಹಕ್ಕೇಮನನ್ನು ಕರೆತಂದು ಆವರೆದುರಿಗೆ ನಿಲ್ಲಿಸಿದನು. ಹಕ್ಕೇಮನು ತರುಣನ ನಾಡಿಯನ್ನು ನೋಡಿ ಚಿಂತಿತನಾಗಿ:—ಗಾಯಗಳು ಭಯಂಕರವಾಗಿವೆ. ಆದರೂ ಹೊಸರಕ್ತವಾದ್ದರಿಂದ ಗುಣವಾಗುವ ಆಯಿದೆ. ಈತನು ಕಾಫರನೆಂಬಂತೆ ಕಾಣುತ್ತಾನೆ. ಬಾದಶಹನ ಸ್ವೇಣಿಕನಾಗಿರಬಹುದಾದ್ದರಿಂದ ನಿಷ್ಠೆ ಇವನನ್ನು ತಂದಿರುವಿರಲ್ಲವೇ? ಇರಲಿ. ನಾನು ಈಗ ಇವನಿಗೆ ಕೆಲವು ಗುಳಿಗೆಳನ್ನೂ, ಗಾಯಗಳಿಗೆ ಹಚ್ಚಿದಕ್ಕಾಗಿ ಲೇಪವನ್ನೂ ಕೊಡುವೆನು. ಈ ಗುಳಿಗೆಳನ್ನು ಪ್ರಹರಕೆಕ್ಕುವ್ಯೇ ತಪ್ಪದೆ ಹಗೆಲು-ರಾತ್ರಿ ಕೊಡಬೇಕು. ಈ ಮಲಮನ್ನು ಎಲ್ಲ ಗಾಯಗಳಿಗೆ ೨-೩ ಸಾರೆ ಹಚ್ಚ ತಕ್ಕದ್ದು. ದೋಗಿಯನ್ನು ಹಾಸಿಗೆಯಿಂದ ಒಂದಿಷ್ಟೂ ಚಲಿಸಗೊಡಬಾರದು. ಇವನಿಗೆ ಈಗ ವಾಯುವಿಕಾರವಾಗಿದೆ. ರಾತ್ರಿಯಲ್ಲಿ ಈ ವಿಕಾರವು ಹೆಚ್ಚಾಗುವದು. ಆದರೂ ನಾನು ಹೇಳಿದಂತೆ ಜಿಕಿಂತ್ತು ಮಾಡಿದರೆ

ನಾಳಿ ಬೇರಿಗ್ಗೆ ಈತನು ಖಾತ್ರಿಯಿಂದ ಗುಣಹೊಂದುವನು. ಅಲ್ಲಿದೆ ನಾನು ಇವನಿಗೊಂದು ಬಗೆಯ ಶರಬತ್ತನ್ನು ಕೂಡುವೆನು. ಆದನ್ನು ತಾಸು ತಾಸಿಗೊಮೈ ಕುಡಿಸಬೇಕು. ಆ ಶರಬತ್ತಿನ ಹೊರತು ಇವನಿಗೆ ಬೇರೆ ಯಾವ ಆಹಾರ-ಪೀಠಿಗಳನ್ನೂ ನಾಳಿನ ವರೆಗೆ ಕೊಡಲಾಗದು. ಈತನ ಬಳಿಯಲ್ಲಿ ಅಷ್ಟೂಸ್ರಹರ ಯಾರಾದರೂ ಕುಳಿತೇ ಇರಬೇಕು. ಉದ್ದೇಶವಿಷ್ಯೇ, ಚೆಷಧ-ಪೀಠಿಗಳನ್ನು ವೇಳಿಗೆ ತಪ್ಪದೆ ಕೊಡುವದಕ್ಕಾಗಿ.”

ಹಿಗೆಂದು ಹೇಳಿ ಹಕ್ಕೇಮನು ಕೊಡತಕ್ಕ ಎಲ್ಲ ಜೀವಧಗಳನ್ನು ಆ ತರುಣೀಯ ಕ್ಷೇತ್ರ ಕೊಟ್ಟಿಸ್ತು ಹೊರಟು ಹೊದನು. ಬಳಿಕ ತರುಣೀಯು ಕಾಲಕಾಲಕ್ಕೆ ಜೀವಧಗಳನ್ನು ಕೊಡುತ್ತ ಅಲ್ಲಿಯೇ ಕುಳಿತಳು ಸಾಯಂಕಾಲದ ಇ ಗಂಟೀಯ ಸಮಯಕ್ಕೆ ಆ ತರುಣನು ಮತ್ತೊಮ್ಮೆ ಹಾಸಿಗೆಯಿಂದ ಪಳಲಿಕ್ಕೆ ಪ್ರಯತ್ನಿಸಿದನು; ಆದರೆ ತರುಣೀಯು ವೈದ್ಯನ ಆದೇಶದಂತೆ ಅವನನ್ನು ಆ ಪಲ್ಲಂಗಕ್ಕೆ ಬಿಗಿದೇ ಬಿಟ್ಟಿದ್ದಳು. ಆದರಿಂದ ವಿಘಳಮನಸ್ಕ ನಾಗಿ ಅವನು ಮತ್ತೆ ಮಲಗಿದನು. ಅವಳು ಅವನಿಗೆ ಆ ಕಾಲಕ್ಕೆ ಆ ಪೀಠಿವನ್ನು ಜೆನಾಗಿ ಕುಡಿಸಿದ್ದರಿಂದ, ತುಸಕೊತ್ತಿನಲ್ಲಿಯೇ ಅವನು ಗಾಥನಿದ್ವಾಸಕ್ತನಾದನು.

ಆಗ ಆ ತರುಣೀಯು ತುಸಸವಾಧಾನಗೊಂಡು ಅಲ್ಲಿಂದೆದ್ದು ಸಮೀಕ್ಷಾ ಪದ ಬೇರೆ ಕೊಣಿಗೆ ಹೋದಳು. ಅಲ್ಲಿ ಆ ವೃಧಿನು ಪತ್ರಬರೆಯುತ್ತಿದ್ದನು. “ಯಾರಿಗೆ” ಎಂದು ತರುಣೀಯು ಕೇಳಲು, “ಅಸದಖಾನನಿಗೆ. ನಾನು ಸನ್ನ ಮಗನ್ನೆಡನೆ ದಿಲ್ಲಿಗೆ ಹೊಗಿಬೇಕೆಂದಿರುವೆನು. ಸಂಜೀಯೆಳ ಗಾಗಿ ಅವನನ್ನು ಈ ನಾವೆಗೆ ಕಳಿಸಲಿಕ್ಕೆ ತಿಳಿರಾವೆನು” ಎಂದು ಮುದುಕನ್ನು ಹೇಳಿದನು.

ಆದನ್ನು ಕೇಳಿ ಯಾವತೀಯು ಗೊಂದಲದಲ್ಲಿ ಬಿಡ್ಡಳು. ವೃಧಿನು ಮಗನಾಗಲಿ, ಅವನ ಜೊಡಿಗೆ ಅಸದಖಾನನಾಗಲಿ ಇಲ್ಲಿಗೆ ಬಂದು ಈ ತರುಣನನ್ನು ನೋಡಿದೆ ಅವರಿಗೆ ಈತನ ಗುರುತು ಹತ್ತುವದು ಖಂಡಿತ ತವು. ಬಳಿಕ ಅವರು ಇವನನ್ನು ತಿರುಗಿ ತಮ್ಮಲ್ಲಿಗೆ-ಸಹ್ಯಗಾರಿಮಕ್ಕೆ ಹಿಯ್ಯಾವರು. ಹಿಗೆ ಆಗದಂತೆ ಏನು ಮಾಡಬೇಕೆಂದು ಅವಳು ಯೋ-ಚಿಸಹತ್ತಿದಳು. ಕೆಲಕ್ಕಣಿಗಳ ನಂತರ ಅವಳಿ:—

“ఆజ్ఞా, నిష్ట ఈ పత్రవన్సు ఈగలే కథనవ కారణవిల్లు. యాచందరి ఇవరిగే సంపూర్ణ గుణవాగద హోరతు నావు ఇల్లింద దిల్లిగే హోరడదిరువడే నెట్టగే. నందునే దారియల్లి నమగే హకీ మరెల్లి దొరెయబేచు? అద్వరింద తుస గుణవాద బళిక హోర డోఱ. ఈగే హేగో సంజీయ హోత్తాగిదే. నావేయన్ను గంగా ప్రవాహదల్లి తుస అడ్డా దిసుకొండు బందరే, అదరింద ఇవం ప్రకృతిగే తుస గుణవాదిఱు,” ఎందు సుధిదళు. “హాగేయే ఆగేలే”ందు ముదుకను కప్పులు, అంచిగిరిగే హేళ నావేయన్ను చిదిసి దళు. నావేయు భరదింద ప్రవాహదోడనే హోరటితు,

మాకమాక మూర్ఖసంజీయు. గంగావక్కుద మేలేల్ల దట్టు వాద మంజు బిద్దిదే. పూవ్యరాత్రియ ఫిరంగిగళ ఉపటిశద ముఖులక గంగావ్యవాహదల్లిందూ నొకేయు హరిదాశుత్తరల్లి. నిష్ట ఆ తరుణీయ నొకేయు సప్తగార్మవుదింద శి-ఖ మ్యులు దశరప్రవాహద కూడ హోగిరచకుండు. ఇష్టరల్లి తమ్మ ఖిందినింద ఒందు విశాలవాద నావేయు షిత్తురదింద తమ్మ కడేగే బరుత్తురువదెందు ఆంచిగిరు ఆ వృద్ధసిగే తిళిసిదరు. ఆల్ప్యవధియల్లే ఆ ఓందిన నావు ఇవర డోఱిగే హత్తురవే బందితు. అదరల్లి ఇం-జం జన తప్పధారిగాలాద అంచిగిరు కుట్టు కాకుత్తిద్దరు. అవర ఖిందు గేడేయల్లి కత్తిప్పత్తు జన శుభ్రవసనావేష్టతరాద బ్రాహ్మణులు చుట్టుకొండిద్దరు. అవరన్న కండు ఆ వృద్ధయవనెను విశ్వయ దిందః—ఇదు ఎల్లియ నొకేయు? ఎల్లిగే సాగిదే? ఎందు ప్రశ్న మాదిద్దచ్చ ఆ బ్రాహ్మణరల్లియ ఖిరియను:-“ఇదు పశ్చిమదేకద్దు, హగుళిగే నడేదిదే. నీవు ఎల్లిందు బందిరి? ఎల్లిగే నడేదిరువిరి?” “నావు సప్తగార్మక్కే బందవరు. వాయువికారక్కే బందిద్దేవు. తిరుగి సప్తగార్మక్కే హోగతక్కువరు” ఎందు వృద్ధను హేళిదను. ఆగ బ్రాహ్మణను:—కాగాదరి బేగనే తిరుగి హోగిరి. ఇందు రాత్రి, ఇత్తు కడేగల్ల ఫిరంగిగళ ఉపటిశవాగబకుదాగిదేయాద్ద రింద బేగనే హోగి మనే సేరిరి” “కాఫర, నిష్టన్ను ఫిరంగిగళు

ಟಿಂಸಿಸಲಾರರೇ?” “ನಾವು ಬೇಕಂತ ಅವರ ಕಡೆಗೇ ಹೋಗಿ, ಅವಂಗ ಮಧ್ಯ ಕೊಡುವವರಿದ್ದೇ ನೇ”

ಬಾರಹ್ಯಣನು ಹೀಗೆಂದ ಬಳಿಕ ಆ ನಾವೆಯು ಭರದಿಂದ ಮುಂದೆ ಸಾಗಿತು. ವೃದ್ಧ ಯವನನ ನಾವೆಯು ಸಪ್ತಗ್ರಾಮದ ಕಡೆಗೆ ತಿರುಗಿ ಮಂದಗತಿಯಿಂದ ಸಾಗಿತು. ಆಗ ಗಂಗಾಪ್ರವಾಹದ ಇತ್ತಂಡಗಳ ಹಿಂದು ಗ್ರಾಮದಲ್ಲಿ ಕೊಡ ಹಿಂದು ದೀಪವೂ ಕಾಣಿಸುತ್ತಿರಲಿಲ್ಲ. ಎಲ್ಲ ಕಡೆಗೂ ನಿಶ್ಚಯವಿದ್ದಿತು. ಕಾಗೆತ್ತಲೆಯು ಬಿದ್ದು ದರಿಂದ ತನ ಅಂತರದ ಮೇಲಿನ ಪದಾರ್ಥವೊಂದೂ ಕಾಣುವಂತಿರಲಿಲ್ಲ. ಇಷ್ಟರಲ್ಲಿ ಹಿಂದು ದೊಡ್ಡ ನಾವು ತೀರಗತಿಯಿಂದ ಬಂದು ಆ ವೃದ್ಧ ಯವನನ ನೊಕೆಗೆ ತಗಲಿತು. ಕೊಡಲೆ ಅದರೊಳಗಿನ ಉ-ಈ ಜನ ಸತಸ್ಯ ಫಿರಂಗಿಗಳು ಇವರ ನೊಕೆಗೆ ಇಳಿದು, ಎಲ್ಲ ಅಂಬಿಗರನ್ನೂ ಕೈದು ಮಾಡಿ, ಆ ದೊರ್ಣಿಯನ್ನು ತಮ್ಮ ನಾವಿಗೆ ಹಗ್ಗಿದಿಂದ ಬಿಗಿದರು. ಯವನರ ನಾವಿನೊಳಗಿನ ಕೋಣೆಯ ಬಾಗಿಲಿಗೆ ಆ ಎಲ್ಲ ಶಸ್ತ್ರಧಾರಿಗಳು ನಿಂತುಕೊಂಡರು ಬಳಿಕ ಆ ನಾವುಗಳು ಭರದಿಂದ ಹುಗುಳಿಯ ಕಡೆಗೆ ನಡೆದವು.

ಫಿರಂಗಿಗಳ ಆ ನಾವು ಅಂದು ಮಧ್ಯರಾತ್ರಿಗೆ ಹುಗುಳಿಯ ಕೋರ್ಟಿಯ ಹತ್ತರ ಹೋಗಲು, ನಾವಿನೊಳಗಿನ ಹಿಂದು ತೊಷ್ಪು ಹಾರಿಸಲ್ಪಟ್ಟಿತು. ಆ ಕೊಡಲೆ ದುರ್ಗದೊಳಗಿಂದಲೂ ಹಿಂದು ಗುಂಡು ಹಾರಿಸಲ್ಪಟ್ಟಿತು. ಆ ನಾವುಗಳು ಹಾಗೆಯೇ ಮುಂದೆ ನಡೆದವು. ಹತ್ತರವೇ ಮೂರೂ ಸಂಜೀಯ ಹೋತ್ತಿನಲ್ಲಿ ಯವನರ ದೊರ್ಣಿಗೆ ಭೇಟ್ಟುಯಾಗಿದ್ದ ಆ ಪ್ರಶ್ನ ದೇಶದ ಬಾರಹ್ಯಣರ ನಾವು ಲಂಗರ ಹಾಕಿಕೊಂಡು ನಿಂತಿತ್ತು. ಈ ದೊರ್ಣಿಯನ್ನು ಕಂಡು ತರ್ಕರತ್ತನು:—“ಭುವನೆ, ಈ ದೊರ್ಣಿಯು ಸಪ್ತಗ್ರಾಮಕ್ಕೆ ತಿರಳದೆ ಇಲ್ಲಿಗೇಕೆ ಬಂದಿದೆ? ಇದು ಬಹುಶಃ ಫಿರಂಗಿಗಳಿಂದ ಕೈದು ಮಾಡಲ್ಪಟ್ಟಿರಬೇಕು. ಭುವನೆ, ಬಿಡು ನಮ್ಮ ನಾವೆಯನ್ನು” ಎಂದ ಕೊಡಲೆ ಭುವನನ ಆದೇಶದಂತೆ ಆ ನಾವೆಯು ಆ ದೊರ್ಣಿಯ ಹತ್ತರ ಹೋಯಿತು. ಆಗ ಫಿರಂಗಿಗಳು ಜಾಗರೂಕರಾಗಿರಲಿಲ್ಲ. ಅದರಿಂದ ಈ ಬಾರಹ್ಯಣರ ನಾವೆಯವರು ಆ ಎಲ್ಲ ಫಿರಂಗಿಗಳನ್ನು ಸೆರಿಹಿಡಿದರು. ಯವನರ ದೊರ್ಣಿಯನ್ನು ಫಿರಂಗಿಗಳ ದೊರ್ಣಿಯಿಂದ ಬಿಚ್ಚಿ ಅವಂಗ ಸಪ್ತಗ್ರಾಮಕ್ಕೆ ಹೋಗಲಪ್ಪಣೆಯನ್ನಿತ್ತರು.

ಯವನರ ಹೋಣಿಯಲ್ಲಿ ಈ ನೊದಲೀ ಸಾವಧನಾಗಿದ್ದ ಆ ತರುಣನು ಭುವನನ ದಸಿಯನ್ನು ಗುರ್ತಿಸಿ, ಗಟ್ಟಿಯಾಗಿ:—“ಭುವನ” ಎಂದು ಕೂಗಿ ದನು. ಆ ದಸಿಯನ್ನು ಕೇಳಿ, ಆ ಮಧ್ಯರಾತ್ರಿಯಲ್ಲಿ ತಮ್ಮ ಜನರೊಡನೆ ಶತ್ರುಪಕ್ಷದ ತೀರ ಅಳವಿನಲ್ಲಿ ಸಿಕ್ಕಿದ್ದ ಭುವನನು, ಗಾಬರಿಗೊಂಡನು. ಕ್ಷಣಕಾಲದ ವರಿಗೆ ಅವನ ಕೈಕಾಲುಗಳು ಲಟಪಟಿಸಿದವು. ದಸಿಯು ಏಳಿದಾಯಿತು. ಆದರೂ ಅವನು ಒಳ್ಳೆ ಉತ್ತಮಕೆತೆಯಿಂದ:—“ಮಹಾ ರಾಜ, ಎಲ್ಲಿರುವಿರಿ? ಬಸ್ತಿರಿ” ಎಂದಂದನೆ.

ಇವ್ವರಲ್ಲಿ ದ್ರಗ್ರದ ಮೇಲಿಂದ ೪-೫ ದೊಡ್ಡ ದೊಡ್ಡ ತೋಫಿನೆ ಗುಂಡುಗಳು ಬಂದು ಇವರ ನೊಕೆ-ಹೋಣಿಗಳ ಮೇಲೆ ಬಿಡ್ಡವು. ಕೂಡಲೆ ಅವುಗಳು ನದಿಯ ಗಭ್ರವನ್ನು ಪ್ರವೇಶಿಸಲಾರಂಭಿಸಿದರು. ಇದೇ ಕಾಲಕ್ಕೆ ನಾಲ್ಕು ಕಡೆಯಿಂದ ಬಂದ ೫-೬ ಚಿಕ್ಕ ಚಿಕ್ಕ ಹೋಣಿಗಳಲ್ಲಿಯ ಸಶಸ್ತ್ರ ಫಿರಂಗಿಗಳು ಆರೋಣಿಗಳನ್ನೆಲ್ಲ ಎಳೆವಳಿದು ತಮ್ಮ ಹೋಣಿಗೆ ಹಾಕಿ ಕ್ಷೇದು ಮಾಡಿದರು. ಹಾವ! ಆ ಹಾರುವರ ಜೊತೆಗೆ ಬಾಡಿಗೆಯಲ್ಲದೆ ನೊಕೆಯನ್ನೇರಿದ್ದ ನವ್ತು ಚ್ಯಾತನ್ಯದಾಷ ಬ್ರಿರಾಗಿಯೂ ಅವರೊಡನೆ ಬಾಡಿಗೆ ಯಿಲ್ಲದ ಮನೆಗೆ ಕಳುಹಲ್ಪಟ್ಟಿನ್ನು!!

ಇನೆಯ ತರಂಗೆ.

—(೦)—

ನಿನೋದಿನಿ.



ಇಂಗಳಿಯ ಕೋಟಿಯ ಹೊರಬದಿಯಲ್ಲಿ ಒಂದು ಸುಂದರವಾದ ಪುಟ್ಟ ಕುಟೀರವಿದ್ದಿತು. ಅದರಲ್ಲಿ ತಾರುಣ್ಯವಸ್ಥಿಯನ್ನು ವೊರಿದಂಥ ಹಿಬ್ಬ ವೈಷ್ಣವಿಯು ವಾಸಿಸುತ್ತಿದ್ದಾಗು. ವೈಷ್ಣವಿಯು ತಾರುಣ್ಯದಲ್ಲಿ ಆಕ್ಯಂತ ಸುಂದರಿಯಾಗಿದ್ದಾಗು. ಈಗೆಲೂ ಅವಳು ಅದನ್ನು ಸಂರಕ್ಷಿಸಿ ಕೊಳ್ಳುವ ಬಗ್ಗೆ ಪ್ರಯತ್ನಿಸುತ್ತಿದ್ದಾಗು. ಇವಳು ಬಾಹ್ಯಣ ಕಸ್ಯೇಯಿಂದಾ ಫಿರಂಗಿಗಳು ಇವಳನ್ನು ದೂರದೇಶದಿಂದ ಹಿಡಿತಂದರೆಂದೂ ಜನವಾತೀ ಯಾದಿತು ಹಿಬ್ಬ ಫಿರಂಗಿ ದಳವತಿಯು ಇವಳ ಲಾವಣ್ಯಕ್ಕೆ ಮುಗ್ಧನಾಗಿ

ಇವಳನ್ನು ತನ್ನ ಉಪವಸ್ತುವನಾಗಿಟ್ಟು ಕೊಂಡಿದ್ದನು; ತನ್ನ ಇಲ್ಲಿಯ ಸೌಕರಿಯ ಅವಧಿಯು ತೀರುತ್ತಲೇ ಅವನು ಸ್ಪಷ್ಟದೇಶಕ್ಕೆ ಹೊರಟು ಹೋಗೇಲು, ಇವಳು ಕೋಟಿಯಿಂದ ಹೊರಗೆ ಬಂದು ಆ ಕುಟೀರವನ್ನು ಕಟ್ಟಿಸಿ ಕೊಂಡು ಇರಹತ್ತಿದ್ದಳು. ಆಕೆಯು ಈಗ ಮುದಿಕೆಯಾಗಿಲಿಕ್ಕಿದ್ದರೂ ಆ ಫಿರಂಗಿಗಳಲ್ಲಿ ಅವಳಿಗೆ ಯಥೇಷ್ಟು ಸನ್ನಾನವಿದ್ದಿತು. ಆದುದರಿಂದ ಕುಗುಳಿಯ ಹಿಂದುಗಳೆಲ್ಲರೂ ಇವಳನ್ನು ಕಂಡರೆ ಕೃತಾಂತನನ್ನು ಕಂಡಂತೆ ಅಂಜುತ್ತಿದ್ದರು. ಈಕೆಯು ಹುಗಳಿ ದುರ್ಗಾದ ಹೊರಗಿನ ಫಿರಂಗಿಗಳ ಫೋಜದಾರಳೆಂದೇ ಜನರನ್ನುತ್ತಿದ್ದರು.

ಹಿಂದು ದಿನ ಪ್ರಭಾತದಲ್ಲಿ ವೈಷ್ಣವಿಯು ತನ್ನ ಮನೆಯ ಅಂಗಳ ದೊಳಗಿನ ತುಳಸೀಕಟ್ಟಿಯ ಮೇಲೆ ಕುಂಡತು ಜವ ಮಾಡುತ್ತಿದ್ದಳು. ಇಷ್ಟ ರಲ್ಲಿ ಹೊಳೆಯಲ್ಲಿ ಸ್ತಾನ ಮಾಡಿ ಬಂದ ಹಬ್ಬ ಸುಂದರ ಯುವತಿಯು ಮನೆಯನ್ನು ಪ್ರವೇಶಿಸಿದೆ.

ಅವಳನ್ನು ಕಂಡೊಡನೆ ವೈಷ್ಣವಿಯು ತನ್ನ ಜಪಮಾಲೆಯನ್ನು ತೇಗೆದಿಟ್ಟು:—“ತಂಗಿ!, ಬಂದೆಯಾ? ಬಹಳ ತಡವಾಯಿತಲ್ಲ? ತಂಗಿ!, ಜೆನ್ನಾಗಿ ಸೆರಗು ಹೊಡ್ದುಕೋಳಿ” ಎಂದು ಅಂದಳು. ಬಂದ ತರುಣಿಯು ತನ್ನ ನಡಕ್ಕುಷ್ಟ ಹೇಗಾದರೊಂದು ವಸ್ತುವನ್ನು ಸುತ್ತಿ ಕೊಂಡಿದ್ದಳೇ ಹೊರತು, ವೀಕ್ಕು ಸ್ತುನೆ, ಉರು ಮುಂತಾದ ಭಾಗಗಳನ್ನೆಲ್ಲ ಹಾಗೆಯೇ ಬಿಟ್ಟಿದ್ದಳು. ಆಗ ಆ ಬಂಗಾಲದಲ್ಲಿ ಅವಳಂತಹ ಸುಂದರ ತರುಣಿಯು ಅಷ್ಟು ಲಜ್ಜಾಹೀನಾದುದು ಅವಳೇ ಸರಿ. ವೈಷ್ಣವಿಯ ಮಾತಿಗೆ ಆ ತರುಣಿಯು ಆ ಕುಟೀರವು ಹಾರಿಬಿಳುವ ಹಾಗೆ ಗರೆಗಳಿಸಿ ನೆಕ್ಕು:— ಅದೇಕವಾಗ್ಯ ಸೆರಗುಹೊತ್ತು ಕೋಳ್ಳುವದು? ಎಂದು ಕೇಳಲು, ವೈಷ್ಣವಿಯು ಹಿಂದು ನಿಟ್ಟಿಸಿರುಗಳೆಂದು ತನ್ನಷ್ಟುಕ್ಕೆ ತಾನೆ:—“ನಿನಗೆ ಅದನ್ನೆಲ್ಲ ಹೇಳುವ ದೆಂತು? ನಿನಗೆ ಹುಚ್ಚು ಹಿಡಿದಿದೆಯೆಂದೇ ಸರಿಹೋಗಿದೆ; ಇಲ್ಲದಿದ್ದರೆ ಈ ಫಿರಂಗಿಗಳ ದಂಡಿನ ಶಾಖೆದಲ್ಲಿ ನಿನ್ನಂತಹ ರೂಪವತಿಯಾದ ತರುಣಿಯ ದುರ್ಗತಿಯು ಆಗದೆ ಹೋಗುತ್ತೇ? ತಂಗಿ!, ನೀನು ಈ ಹಿಡ್ದಿನ ವಸ್ತು ವನ್ನು ಬಿಟ್ಟು ಹಿಡಿವಸ್ತುವನ್ನು ಟ್ಟುಕೊಂಡು ಹೂಗಳನ್ನೆತ್ತುಕೊಂಡು ಬಾ,” ಎಂದು ಅನ್ನಲು, ಆ ಹುಚ್ಚಿಯು ಮತ್ತಿಷ್ಟು ಗಟ್ಟಿಯಾಗಿ ನೆಕ್ಕು:— “ಆವಾಗ್ಯ, ನನಗೀರೂವ-ತಾರ್ಣಗಳು ಎಲ್ಲಿಂದ ಬಂದವು? ನನಗೆ ಹುಚ್ಚು

ಹೇಗೆ ಹಿಡಿಯಿತು?” ಇತ್ಯಾದಿ ಪ್ರಶ್ನಮಾಡತೊಡಗಿದ್ದು. “ತಂಗೀ, ನಿನ್ನ ಮೇಲೆ ಕೃಪೆಯಿಟ್ಟು ಯಾವನು ನಿನಗೆ ಹುಚ್ಚು ಹಿಡಿಸಿರುವನೋ, ಅದೇ ಪರಮಾತ್ಮನೇ ನಿನಗೇ ಸೌಂದರ್ಯ-ತಾರುಣ್ಯಗಳನ್ನಿತ್ತಿರುವನು. ಅದರಲ್ಲ. ನಿನು ಈಗ ಹೂವಿಗೆ ಹೊಗು. ನಾನು ನನ್ನ ಉಳಿದ ಜಪವನ್ನು ಮಾಡುತ್ತೇನೆ” ಎಂದಂದು ವೈಷ್ಣವಿಯು ಮತ್ತೆ ತುಳಸಿಯಕಟ್ಟೆಯ ಮೇಲೆ ಕುಳಿತು ಜಪಮಾಲೆಯ ಮಣಿಗಳನ್ನೇ ಲೇಯಲಾರಂಭಿಸಿದ್ದು.

ಒಳಿಕ ಆ ಹುಚ್ಚ ತರುಣಿಯು ಹಿಡ್ದೆಯನ್ನು ಬಿಟ್ಟು ಬೇರೊಂದು ಕ್ಷಮೆಂಬಣ್ಣದ ವಸ್ತ್ರವನ್ನು ಸುತ್ತಿಕೊಂಡು; ಹಾಗು ಅಲ್ಲಿಯೇ ಇದ್ದ ಹೂವಿನ ಬುಟ್ಟಿಯನ್ನು ತಕೊಂಡು ನದೀತಟಾಕದಲ್ಲಿಯ ಹೂಗಳನ್ನೆತ್ತು ಹೊಡಿಸಿ. ಕೆಲಕ್ಕಣಿಗಳ ನಂತರ ಆ ಹುಚ್ಚಿಯು “ಅವಾಪ್-ಅವಾಪ್” ಎಂದು ಜೀರುತ್ತ ಈಡಿ ಬಂದಳು. ಹುಚ್ಚಿಯ ಕೂಗಾಟಕ್ಕೆ ಗಾಬರಿಗೊಂಡು ನೇರಹೊರಿಯ ಆಬಾಲವ್ಯಧರೂ ಅಲ್ಲಿ ಕಲೆತರು. ಆ ದನಿಯನ್ನು ಕೇಳಿ ವಿನೋದಿನಿಯ ಸೊಂಡಿಯು ಹಣಿ ಹೊಡಿಯಿತು. ಆಕೆಯು ಮತ್ತೆ ತನ್ನ ಜಪಮಾಲೆಯನ್ನು ತೆಗೆದಿಟ್ಟು ಎದ್ದುಸಿಂತಳು. ಅವ್ಯಾರಳಿ ಆ ಹುಚ್ಚಿಯು ಸವಿಂಪಕ್ಕೇ ಬಂದಿದ್ದು. ವೈಷ್ಣವಿಯನ್ನು ಕಂಡು ಹುಗುಳಿಯ ಎಲ್ಲ ಜನರು ಹೆದರುತ್ತಿದ್ದರೂ, ಆ ಹುಚ್ಚಿಯನ್ನು ಅವರಲ್ಲರೂ ಪ್ರೀತಿಸುತ್ತಿದ್ದರು. ಹುಚ್ಚಿಯು ಈಡಿ ಬಂದವಳೇ ವೈಷ್ಣವಿಯನ್ನು ತೆಕ್ಕಿಬಿದ್ದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ್ದು. “ವನಾಯಿತು- ವನಾಯಿತು?” ಎಂದು ಯಾರು ಕೇಳಿದರೂ ಅವಳು ಉತ್ತರ ಕೊಡಿದ್ದಾದ್ದು.

ಹೀಗೆ ಎಷ್ಟೂ ನಿಮಿಷಗಳು ಕಳೆದು ಹೊಡಿದಬಳಿಕ ಪಿನೋದಿನಿಯೇ ಅವಳನ್ನು ಕುಟೀರದೊಳಗೆ ಕರೆದೊಯ್ದು ಹಲವು ಬಗೆಯಿಂದ ಸಂತಯಿಸಿದ್ದು. ಆಗ ಹುಚ್ಚಿಯ ಶೋಕವು ತುಸ ಕಡಿಮೆಯಾಯಿತು. “ತಂಗೀ, ವನಾಯಿತು? ಅಳುವೆಯೇಕೇ?” ಎಂಬ ವಿನೋದಿನಿಯ ಪ್ರಶ್ನೆಗೆ “ಅವಾಪ್, ಅವರು ಬಂದಿರುವರು” ಎಂದಂದು ಮತ್ತೆ ಅಳಹತ್ತಿದ್ದು. “ಯಾರು ಬಂದಿರುವರವಾಪ್?” “ಅವರು-ಅವರೇ ಬಂದಿರುವರವಾಪ್” “ಅವರೆಂದರೆ ಯಾರೇ? ಅವರು ನಿನಗೇನಾಗಬೇಕು?” “ವನಾಗಬೇಕೆಂಬದನ್ನು ನಾನ ರಿಯೆ. ಅವರ ಗುರುತು ಪಾತ್ರ ಹತ್ತಿದ್ದರಿಂದ ಅವರೇ ಅವರೆಂದು ತಿಳಿದೆನು” “ಅವರನ್ನು ಎಲ್ಲಿ ಕಂಡೆ? ಈಗ ಅವರಲ್ಲಿರುತ್ತಾದೆ?” “ಹೊಳಿಯು

ದಂಡೆಯ ಹೆಸರು ಹುಲ್ಲಿನ ಮೇಲೆ ಮಲಗಿಕೊಂಡಿರುತ್ತಾ ರೆ” “ಅವರನ್ನು ಇಲ್ಲಿಗೆ ಕರೆತರಲಿಲ್ಲಿ ಇಕೆ” “ಎಷ್ಟೋ ಸಾರೆ ಕರೆದನು. ಅವರು ಏಳಲೀ ಇಲ್ಲವಮ್ಮಾ” “ಅವರ ಹೇಸಡೇನು?” “ನನಗೆ ನೆನಪಿಲ್ಲ” “ಅವರು ಎಲ್ಲಿಯವರು?” “ಅವರು ನಮ್ಮ ಉರವರಲ್ಲದೆ ಮತ್ತೆಲ್ಲಿಯವರು?” “ನಿಮ್ಮ ಉರು ಯಾವದು?” “ಉರವ ಹೆಸರು ನೆನಪಿಲ್ಲ. ಅದೂ ಹೊಳೆಯ ದಂಡೆಯೇ” “ನಡೆ ನೋಡೋಣ, ಅವಾರೆಂಬದನ್ನು” ಎಂದಂದು ಪೈಪ್ಪಣಿಯು ಹುಚ್ಚಿಯೋಡನೆ ನದೀತಟಾಕಕ್ಕೆ ನಡೆದಳು. ನೆಡೆದ ಜನರ ಗುಂಪೂ ಅವರೊಡನೆ ಹೋಗಿಯಿತು. ಎಲ್ಲರೂ ಹೊಳೆಯ ದಂಡೆಗೆ ಹೋಗಿ ನೋಡುತ್ತಾರೆ, ಹಸರು ಜಿಗುರು ಹುಲ್ಲಿನ ಮೇಲೆ ಹಬ್ಬಿ ಗೌರವಣಿದ ತರುಣನು ಸಿಂಧಿ “ಷಿತನಾಗಿ ಬಿಧ್ಯು ಕೊಂಡಿದ್ದಾನೆ ಯುವಕನ ಸವಾರಂಗ ಗೋಲ್ಲೂ ಅಸಾತ್ಮಾತದ ಸಣ್ಣ ದೊಡ್ಡ ಚಿಹ್ನೆಗಳಿಂದ್ದು, ಅವುಗಳಿಗಲ್ಲ ಬಿಳೀ ಬಟ್ಟೆಯಿಂದ ಕಟ್ಟಿದ್ದಾರೆ ಆ ಯುವಕನ ಆಗಿನ ದೇಹಸ್ಥಿತಿಯನ್ನು ಕಂಡು ಇದು ಹೊಳೆಯೋಳಿಗೆ ತೇರಿಬಂದ ಹೆಣವೆಂದು ತಿಳಿದು, ಯಾರೂ ಅದರ ಹತ್ತರ ಹೋಗದಾದರು; ಅದರೆ ಹುಚ್ಚಿಯು ಮಾತ್ರ ಹಳ್ಳಿ ಸಂಭ್ರಮ ದಿಂದ ಹೋಗಿ ಅದರ ಮಗ್ಗೆ ಲಲ್ಲಿ ಕುಟುಂಬಾಂಡಳು. ಅವಳು ಆ ಯುವ ಕನ ಬಲಗ್ಗೆಯನ್ನು ಎತ್ತಿ ಹಿಡಿದು:—“ಅವಾಪ್, ಇವರು ಸತ್ತಿರುವದಿಲ್ಲ; ನೀವೆಲ್ಲರೂ ಅಮ್ಮ ದೂರ ನಿಂತಿರ ವುದೇಕೆ? ಅವಾಪ್, ಇವರನ್ನು ಮನೆಗೆ ಕರೆದೊಯ್ದುಬೇಕು” ಎಂದಂದಳು.

ಆಗೆ ವಿನೋದಿಸಿಯು ಅಲ್ಲಿಗೆ ಹೋಗಿ ಆ ದೇಹಕ್ಕೆ ಸ್ವಿಹಚ್ಚಿ ನೋಡಿದಳು; ನಾಡಿ ಹಿಡಿದು ಪರಿಸ್ಥಿಸಿದಳು; ಮಾರ್ಗಿನ ಬಳಗೆ ಕ್ಯಾಂಪಿಡಿದು ಪರಿಸ್ಥಿಸಿದಳು ಪಾರಣವಿರುವದೆಂದು ಖಾತ್ರಿಯಾದ ಕೂಡಲೆ ಆವಳು ನೇರಿದ ಜನರ ಸಜಾರಾದಿಂದ ಅವನನ್ನು ತನ್ನ ಕುಟೀರಕ್ಕೆ ಕರೆದೊಯ್ದಳು. ಮನೆಗೆ ತಂದಬಳಿಕ ಪೈಪ್ಪಣಿಯು ಅವನ ಮೈಮೇಲಿನ ಹಿಡ್ಡೆ ಬಟ್ಟೆಗಳ ಸ್ವೇಳ ಬಿಳ್ಳಿ, ಒಣ ಪಸ್ತಗೇನ್ನು ಉಡಿಸಿ-ತೋಡಿಸಿ, ಅವನನ್ನು ತನ್ನ ಸ್ವಂತದ ಪಲ್ಲಂಗಿದ ಮೇಲೆ ಮೆತ್ತನ್ನು ಹಾಸಿಗೆ ಮಾಡಿ ಮಲಗಿಸಿದಳು. ನಂತರ ಹುಚ್ಚಿಯನ್ನು ಅವನ ಹತ್ತರವೇ ಕುಳಿರಿಸಿ, ತಾನು ಹಕ್ಕಿಮನನನ್ನು ಕರೆಯಲಿಕ್ಕೆ ಹೋರಟಳು. ಇಷ್ಟರಲ್ಲಿ ಹುಚ್ಚಿಯು “ಅವಾಪ್-ಅವಾಪ್” ಎಂದು ಕೂಗಿದಳು. ಕೆಲದೂರ ಹೋಗಿದ್ದ ವಿನೋದಿಸಿಯು ಕೂಡಲೆ ಧಾವಸುತ್ತ

ಮನೆಗೆ ಬರಲು, “ಅವಾನ್, ನೀನು ಫಿರಂಗಿ ದಾಕ್ಕರನನ್ನು ಕರೆತರಬೇಡ. ಉಂಡಿಂಡಿಗಿನ ಹಿಂದೂ ವೈದ್ಯನನ್ನು ಕರೆದುಕೊಂಡು ಬಾ” ಎಂದು ಹೇಳಿ ದಳು. ಹುಟ್ಟಿಯ ಆ ಸುಡಿಯನ್ನು ಕೇಳಿ, ಸೆರೆದ ಜನಲೆಲ್ಲರೂ ಒಂದು ವಿಶ್ವ ಭಾವನೆಯಿಂದ ಪ್ರೇರಿತರಾಗಿ ಖೊಳ್ಳಿಂದು ನಕ್ಕರು. ವಿನೋದಿ ನಿಯು ಮನಸ್ಸಿನಲ್ಲಿ ಹೆಚ್ಚಾಗಿ ನೊಂದುಕೊಂಡರೂ, ಹುಟ್ಟಿಯ ಶೂಚ ನೆಯ ಪ್ರಕಾರ ಉಂರ ಕಡೆಗೆ ಭರದಿಂದ ಸಾಗಿದಳು

ಕೆಲಹೊತ್ತಿನ ಮೇಲೆ ಯುವಕನು ಕೊಳ್ಳು ತೆರೆದನು. ಆಗ ಆ ಹುಟ್ಟಿಯು ಅವನ ಹತ್ತರ ಕುಳಿತು ತಲೆಯನ್ನು ಒತ್ತುತ್ತಿದ್ದಳು. ತರು ಣನು ಅವಳನ್ನು ಕಂಡು:—“ಲಲಿತಾ, ಇದು ಸ್ವಪ್ನವಲ್ಲವಷ್ಟೇ?” ಹುಟ್ಟಿಗೆ ಅವನ ಮಾತು ತಿಳಿಯದ್ದರಿಂದಲೋ ಏನೋ ಅವಳು ಅವನ ಮುಖದ ಕಡೆಗೆ ಕಟಕಮುಕ ನೋಡುತ್ತ ಸುಮ್ಮನೆ ಕುಳಿತ್ತಿದ್ದಳು. ಅವಳಿಂದ ಉತ್ತರವು ದೊರೆಯದಾಗಲು ಅವನು ಮತ್ತೆ:—ಲಲಿತಾ, ಈ ವೇಷವನ್ನು ನೀನು ಎಲ್ಲಿ ಧರಿಕಲಿತ್ತೆ? ಎಂದು ಅಂದನು.

ಹಂದು ತಿಂಗಳಿನಿಂದಲೂ ಆ ಹುಟ್ಟಿಯನ್ನು “ಲಲಿತಾ” ಎಂದು ಯಾರೂ ಕರೆದಿರಲಿಲ್ಲ. ಇಂದು ತನ್ನ ಆ ನಿಜವಾದ ಹೆಸರಿನಿಂದ ತನ್ನನ್ನು ಸಂಭೋಧಿಸುತ್ತಲೇ, ಅವಳ್ಲಿಯ ಮಬ್ಬು ತುಸ ಬಯಲಾಯಿತು. ಆಗ ಆ ಹುಟ್ಟಿಯು ಆಲ್ಲ-ಆಲ್ಲ ಲಲಿತೆಯು:—“ನೀವು ಏನು ಇನ್ನು ವಿರೋ ನನಗ ತಿಳಿಯಲೊಳ್ಳಿದು” “ಲಲಿತಾ, ನೀನು ಸೆರಗನ್ನೇಕಿ ಹೊಡ್ಡುಕೊಂಡಿಲ್ಲಿ? ಹೀಗೇಕೆ ಹುಟ್ಟಿಯ ಹಾಗೆ ಕುಳಿತಿರುವೆ? ಇಂಥಿತ್ತಿಯಲ್ಲಿ ನಿನೆ ಎಷ್ಟು ಮನೋಹರಳಾಗಿ ತೋರುತ್ತೇಯಲ್ಲಾ ಕೆಲಹೊತ್ತಿನ ಮುಂಜೆ ನೀನು ಆ ನಾವಿನ ಮೇಲೆ ಎಂಥ ಭವ್ಯವಾದ ಪ್ರೋಪಾಕನ್ನು ಯವನಿಯ ಹಾಗೆ ಎಷ್ಟು ಸುಂದರವಾಗಿ ಉಟ್ಟಿದ್ದೆ, ಯಾವ ಹೆಸರನ್ನಿಟ್ಟುಕೊಂಡಿದ್ದೆ, ಕೈಯಲ್ಲಿ ಸತಾರನ್ನೇನು ಹಿಡಿದಿದ್ದೆ, ಸುಮಿಷ್ಟವಾಗಿ ಗಾಯನವನ್ನೇನು ಮಾಡುತ್ತಿದ್ದೆ ಹಾಗೆ ಈಗ ಕೇವಲ ಹುಟ್ಟಿಯಂತೆ ಇದೇನು ವೇಷಧರಿಸಿರುವೆ? ಲಲಿತಾ, ನೀನು ಈ ಬಹುರೂಪೀ ಕಲೆಯನ್ನೆಲ್ಲಿ ಕಲಿತೆ, ಸತಾರ ಬಾರಿಗ ಲಕ್ಷ್ಯಿಂದಿನಿಂದ ಆರಂಭಿಸಿದೆ?”

“ನನಗ ಸತಾರ ಬಾರಿಸಲೂ ಬಗುವದಿಲ್ಲ, ವೇಷಧರಿಸಲೂ ಬರುವ ವದಿಲ್ಲ; ಹಾಗೆ ಎಷ್ಟೋ ದಿನಗಳಿಂದ ನಾನು ಹೋಣೆಯನ್ನೂ ರೂಪಿಸಿರುವ

ದಿಲ್.” “ಹಾಗಾಡರೆ ಇದೆಳ್ವು ಸ್ವಸ್ಥವೇ ಏನು?” ಎಂದವನೇ ಆ ತರುಣನು ಮತ್ತೆ ಕಣ್ಣ ಮುಚ್ಚಿದನು. ಅನೇಕ ಮಾನಸಿಕ ಹಾಗು ದೈಹಿಕ ಸಂತಾಪದಿಂದ ಅವನಿಗೆ ಮತ್ತೆ ಬವಳಿ ಬಂದಿತು. ಹೀಗೆ ಅವನು ಆ ಚೇತನಾವಿಹಿನೆ ಸ್ಥಿತಿಯಲ್ಲಿ ಮತ್ತೆ ಆರ್ಥಗಂಟೆ ಕಳೆಯಲು, ಅವನಿಗೆ ಸ್ತೂಪಿತಯಂಟಾಗಿ ಕಣ್ಣ ತೆರೆದನು. ಆಗಲೂ ಆ ಹುಚ್ಚಿಯು ಅವನ ತತೀಯ ಬಳಿಯಲ್ಲಿ ಕುಳಿತ್ತೇ ಇಡ್ಲಿ ಅವನು ಕಣ್ಣ ತೆರೆದದ್ದನ್ನು ನೋಡಿ ದೊಡನೆ ಲಲಿತೀಯಃ—“ನಿವ್ಯಾ ನಿದ್ದೆಯು ಇನ್ನೂ ತೀರಲೊಲ್ಲಿದೋ?” “ತೀರಿತು-ತೀರಿತು. ಈಗ ನಾವೆಲ್ಲಿರುವೆವು? ಭೀಮೇಶ್ವರದಲ್ಲಿಯೋ-ಗೌರೀ ಪುರದಲ್ಲಿಯೋ?”

ಆ ಉರ ಹೆಸರುಗಳನ್ನು ಕೇಳಿದೊಡನೆಯೇ ಲಲಿತೀಯ ಮಬ್ಬ ಮತ್ತಿವ್ಯು ಹರಿಯಿತು. ಆಗ ಅವಳಿಗೆ ತವ್ಯ ಉರು, ತವ್ಯ ಉರ ಹೊಳಿ, ನದಿಯ ಫಾಟು, ಕಡೆಗೆ ತನ್ನನ್ನು ಆ ಫಾಟನಿಂದ ಫಿರಂಗಳು ಅಪಹರಿಸಿದ ವರ್ದಿಗನ ಸಮಸ್ತ ಸಂಗತಿಗಳ ನೇನೊಯಿತು; ಆದರೆ ಅಂದು ತಾನು ಆ ನಾವಿನಲ್ಲಿ ಸ್ತೂಪಿತಪ್ರಿಯಿಂದ ಬಿದ್ದ ಬಳಿಕ ಇಂದಿನ ವರಿಗೆ ಏನಾಯಿ ತೊಬದೊಂದೂ ಅವಳಿಗೆ ತಿಳಿಯಲೊಲ್ಲದು. ಅವಳು ಮಾಡಿ ಗೂಂದಲ ದಲ್ಲಿ ಬಿದ್ದ ಶು!

ಇವ್ಯಾರಲ್ಲಿ ವಿನೋದಿಸಿಯು ವೈದ್ಯನೋಡನೆ ಅಲ್ಲಿಗೆ ಬಂದಳು. ವೈದ್ಯ ನನ್ನು ಕಂಡೊಡನೆ ಲಲಿತೀಯು ವೈದ್ಯತುಂಬ ಸೆರಗು ಹೊತ್ತು ಕೊಂಡು ಹತ್ತು ಟ್ಟಿಗೆ ಮೋರೆ ತಿರುವಿ ಕುಳಿತ್ತಾಗಿ ಹುಚ್ಚಿಯು ಆ ಮುರಕವನ್ನು ಕುಡು ವೈಷ್ಣವಿಯು ಬೆರಗಾಡಳು; ಆದರೆ ಆಗ ಅವಳು ಆ ಬಗ್ಗೆ ಏನೂ ಮಾತಾ ಇಲಿಲ್ಲ. ವೈದ್ಯನು ತರುಣನ ನಾಡಿಪರಿಶ್ವ ಮಾಡಿ, ಜೀವಧ ಹಾಗು ಲೀವ ಗೆಳನ್ನು ಕೊಟ್ಟು ತನ್ನ ದಷ್ಟಿಕೆಯನ್ನು ಪಡಕೊಂಡು ಹೊರಟು ಹೋದನು. ನಂತರ ವಿನೋದಿಸಿಯಃ—ತಂಗೀ, ಫಿರಂಗಿಗಳ ಉಪಟಳಕಾಗಿ ಈ ಹುಗು ಇಯಲ್ಲಿ ಹಿಬ್ಬಿ ಚಲೋರೆ ವೈದ್ಯನೂ ಉಂಡಿರುವದಿಲ್ಲ. ಇವನನ್ನು ಹುಡುಕಿ ಕರೆತರಬೇಕಾದರೆ ಸಾಕು ಸಾಕಾಯಿತು. ಅದಿರಲಿ ತಂಗೀ, ನೀನಿಂದು ಸೆರಗುಹೊತ್ತು ಅತ್ತ ಮೋರೆ ಮಾಡಿ ಕುಳಿತಕಾರಣವೇನು? ಎಂದು ಪ್ರಶ್ನೆ ಮಾಡಿದಳು. ಲಲಿತೀಯ ತನ್ನ ದುಃಖವನ್ನು ಬಚ್ಚಿದಲಿಕ್ಕೆ ಅಸಾಂ ಧರ್ಜಾಗಲು, ಅವಳು ಹಿನ್ನೆಲೆ ಬಂದು ವೈಷ್ಣವಿಯ ಕೊರಳಿಗೆ ತಕ್ಕಿಬಿಧ್ವನಿ

ಭೋರೆಂದು ಅಳಹತ್ತಿದಳು. ವಿನೋದಿನಿಯು ಅವಳನ್ನು ಪರಿಪರಿಯಾಗಿ ಸಮಾಧಾನಪಡಿಸಿದ ಬಳಿಕ ಅವಳಃ—“ಅವಾಪ್ತಿ, ನೀನು ಯಾರವಾಪ್ತಿ? ನಾನು ನಿನಗೆಲ್ಲಿ ದೊರೆತನೆನಿ? ಇಂದು ನನ್ನ ಕಣ್ಣನ ಮಚ್ಚೆಲ್ಲ ಬಯಲಾಗಿ ಹೋಗಿದೆ. ನಾನು ಗೌರೀಶ್ವರದ ರಾಧಾನೋಹನ ಗೋಪಾಮಿಯ ಮಗಳು. ಭೀಮೇಶ್ವರದ ಘಾಟಗೆ ಸಾಂಕ್ಷಾರಿಗಿ ಬಂದಿರುವಾಗ ಫಿರಂಗಿಗಳು ನನ್ನನ್ನು ಅವಹರಿಸಿ ತಂದಿರುವರು; ಆದರೆ ಅವಾಪ್ತಿ, ನಾವು ಈಗ ಇರುವದು ಯಾವ ಉರವಾಪ್ತಿ?”

ಲಲಿತೆಯ ಆ ಅತ್ಯಾವೃತ್ತವನ್ನು ಕೇಳಿ ವಿನೋದಿನಿಯು ಹಣೆ ಹಣೆ ಬಡಕೊಳ್ಳುತ್ತ ಹಿನ್ನೆಲ್ಲೆ ನೆಲಕ್ಕೆ ಕುಸಿಕುಳಿತಳು!

+ + + + + +

ಯಾವಾಗ ವೈಷ್ಣವಿಯು ವೈದ್ಯನೇಹಡನೆ ತನ್ನ ಕುಟೀರವನ್ನು ಪ್ರವೇಶಿಸಿದಳೋ, ಅದೇ ಕಾಲಕ್ಕೆ ಹುಗಳಿಯ ದುರ್ಗಾದಲ್ಲಿ ಒಂದು ಕಗ್ಗತ್ತಲೆಯ ಕೋಣೆಯಲ್ಲಿ ಕೆಲವು ಜನ ಫಿರಂಗಿಪಾದಿಗಳು ಸೇರಿ ಎರಡು ಜನ ಪರಧವಿರೂಪಿಯಿಂಗೆ ತಮ್ಮ ಅತ್ಯಾವೃತ್ತಮ ಶ್ರಿಸ್ತಿಧರ್ಮದ ದೀಕ್ಷೆಕೊಡಲಿಕ್ಕೆ ಪ್ರಯತ್ನಿಸುತ್ತಿದ್ದರು. ಆ ಪರಧವಿರೂಪರಲ್ಲಿ ಷಾಖೆನು ಸೂಳಲಕಾಯದ ಕಷ್ಟವಣದ ಬೈರಾಗಿಯು; ಇನ್ನೂಬ್ಬನು ಶಾಂತವಣದ ಕೃತಕಾಯದ ಪಾರುವನು. ಬೈರಾಗಿಯು ಪಾದಿಗಳ ಉಪದೇಶವನ್ನು ಕೇಳಲಾರದೆ ಹಿತ್ತಟಿಗೆ ಹೋರಿ ತಿರುವ ಕಿವಿಗಳಲ್ಲಿ ಬೊಟ್ಟಿ ಹಾಕಿಕೊಂಡಿದ್ದನು; ಬಾರಹ್ಯಾಣನು ಅವರು ವನೇನು ನುಡಿಯತ್ತಿದ್ದ ಹೋ ಅದನ್ನು ಕೇಳುತ್ತ ವಿಚಾರನುಗ್ನನಾಗಿದ್ದನು ಸೂಳಲಕಾಯದ ಬೈರಾಗಿಯ ಆ ಮುಂತಾಳ ತನವನ್ನು ಕಂಡು ಪಾದಿಗಳಿಗೆ ಅನಿವಾರವಾದ ಕೇವವುಂಟಾಯಿತು. ತಮ್ಮ ಪ್ರಯತ್ನವು ಇವನಲ್ಲಿ ಸಫಲವಾಗಲಾರದೆಂಬದು ಖಾತ್ರಿಯಾದೆಂಡನೆ ಆ ಪಾದಿಗಳ ವಂಬ್ಯಸ್ಥನು ಬೈರಾಗಿಯನ್ನು ದ್ವೇಶಿಸಿ—“ಬೈರಿಂದಾಸ, ನೀನು ಯೇಸೂಕ್ರಿಸ್ತನ ಪವಿತ್ರ ಸಂದೇಶವನ್ನು ಕೇಳಲೊಂಬೆ; ಆದರಿಂದ ನಿನ್ನ ಹಣೆಬರಹದಲ್ಲಿ ಅನಂತ ಕ್ಲೀಶಗಳು ಬರೆಯಲ್ಪಟ್ಟಂತೆ ತೋರುತ್ತದೆ” ಎಂದೆನ್ನಲು, “ಸಾಹೇಬ, ಹುಟ್ಟಿದಂದಿನಿಂದಲೂ ನಾನು ದುಃಖಕೂಪದಲ್ಲಿಯೇ ತೊಳಿಲಾಡುತ್ತಿರುವೆನು. ಬೈರಾಗಿಯಾಗಿಯೂ ನನ್ನಲ್ಲಿಯ ದುಡ್ಡಿನ ಲೋಭವು ಹೋಗೆದ್ದರಿಂದ, ನಾನು ಕಡುಮಂಬಿಕ್ಕೆ ಪಾತ್ರನೇ

ಆಗಿರುತ್ತೇನೇ.” ಎಂದು ಚೈತನ್ಯದಾಸನು ಮುಗ್ಗೆಳು ನಗೆಯಿಂದ ಸುಣಿದನು. “ನೀನು ನಿನ್ನ ಮನಸ್ಸಿಗೆ ಬಾರದ್ದನ್ನು ತಿನ್ನುಣ್ಣಿಬೇಡ, ಕುಡಿಯಬೇಡ; ಅದರೆ ಪರಮದಯಾಲುವೂ, ಸರ್ವಜಗೆದುಧಾರಕತ್ವನೂ ಆಗಿರುವ ಯೇಸು ವಿನ ಸತ್ಯಧರನ್ನು ಅವಲಂಬಿಸು; ಅಂದರೆ ತೀರಿತು”

“ಸಾಹೇಬ, ನಾನು ಈಗೆ ಯಾವ ಪಂಥವನ್ನು ಸ್ವೀಕರಿಸಿರುವೇನೋ, ಅದರ ಮಾರ್ಗದಿಂದಲೇ ನಡೆಯಲಾರದವನಾಗಿದ್ದೇನೇ. ಇಂಥದರಲ್ಲಿ ನಿಮ್ಮ ಹೊಸಪಂಥವನ್ನು ಸ್ವೀಕರಿಸಿ ಮಾಡುವದೇನು? ಸಾಹೇಬ, ನಿಮ್ಮ ಕ್ರಿಸ್ತನೂ ದೇವರೇ; ನಮ್ಮ ಕೃಷ್ಣನೂ ದೇವರೇ. ವಸ್ತು ಸಿಫಿಯು ಹೀಗಿರಲು, ನೀವು ಸುಮ್ಮನೆ ನನ್ನನ್ನೇಕೆ ಏಡಿಸುತ್ತಿರುವಿರಿ?”

“ನಿಮ್ಮ ಕೃಷ್ಣನು ದೇವರಲ್ಲ; ಕವಟಿಯಾದ ಮನುಷ್ಯನು. ಅವನಂತಹ ಪುರಷ್ಯಿರತನು ದೇವರಾಗಬಲ್ಲನೇ?.....”

ಚೈತನ್ಯದಾಸನು ಕಿವಿಯಲ್ಲಿ ಬೊಟ್ಟಿಹಾಕಿಕೊಂಡು:—“ಕೃಷ್ಣ ನಿಂದಿಯನ್ನು ಕೇಳಲಾಗುದು. ಪಾದಿರ್. ನಿನ್ನ ಮನಸ್ಸಿಗೆ ಬಂದ ಹಾಗೆ ಅಂದು ಕೋ, ನಮ್ಮ ಕೃಷ್ಣನು ನಾನಂದಂತೆ ಪರಮದೈವತವೇ ಆಗಿರುವನು.”

ಪಾದಿಯು ಹಿಟ್ಟಿನಿಂದ ಸಂದುಕ್ತಿದನು. ಅವನು ಯಾವುದೂತ ಸದ್ಯಶರಾದ ಇಬ್ಬರು ಕರೀವಣಿದ ಮನುಷ್ಯರನ್ನು ಕೂಗಿದನು. ಅವರು ಧಾವಿಸುತ್ತ ಬಂದವರೇ, ಚೈತನ್ಯದಾಸ ಬೈರಾಗಿಯನ್ನು ಹಂಡು ಬಹುದೊಡ್ಡಾದ ಚಕ್ರಕ್ಕೆ ಬಿಗಿದರು. ಅದನ್ನು ಕಂಡು ಅಲ್ಲಿದ್ದ ಆ ಹಾರುವನು ಕಣ್ಣಿಮುಚ್ಚಿದನು. ಚಕ್ರಕ್ಕೆ ಬಿಗಿಯಲ್ಪಟ್ಟೆ ಬಳಿಕ ಚೈತನ್ಯದಾಸನು ಕಣ್ಣಿಮುಚ್ಚಿಕೊಂಡು:—“ರಾಧೇಕೃಷ್ಣ-ರಾಧೇಕೃಷ್ಣ” ಎಂದು ನಾಮ ಸಂಕೀರ್ತನ ಮಾಡಹತ್ತಿದನು ಅದನ್ನು ಕಂಡು ಬೆರಗಾದ ಪಾದಿಯು: “ಎಲ್ಲೆ ಬೈರಾಗಿಯೇ ಈಗಲಾದರೂ ನಿನ್ನ ಆ ನಿಜ ಕೃಷ್ಣನನ್ನು ಮರೆತು, ನಮ್ಮ ಪರಮ ದಯಾಲು ಯೇಸುವಿನನ್ನು ಸ್ತುವಿಸು” ಎಂದು ಹೇಳಿದನು. ಬೈರಾಗಿಯು ಅವನ ಮಾತಿನ ಕಡೆಗೆ ಲಕ್ಷ್ಯಗೊಡದೆ ಶ್ರುಷ್ಟಿನಾಮಸಂಕೀರ್ತನವನ್ನು ಗಟ್ಟಿಗಟ್ಟಿಯಾಗಿ ಮಾಡಹತ್ತಿದನು. ಆಗ ಪಾದಿಯ ಅಪ್ಪನೆಯ ಮೇರಿಗೆ ಆ ಚಕ್ರವು ಭರದಿಂದ ತಿರುಗೆಹತ್ತಿತು. ಆ ಚಕ್ರಭ್ರಂಣದ ಕೂಡ ಚೈತನ್ಯದಾಸನ ಕೈ ಕಾಲು ಟೊಂಕ ಮುಂತಾದವುಗಳಲ್ಲಿಯ ಎಲ್ಲ ಎಲುವುಗೇಳು ಪ್ರತಿಪ್ರದಿಯಾದವು! ಭೀಷಣವಾದ ಹೀಗೆ ಏಡಿಂದ ಬೈರಾ

ಗಿಯ ಕಡೆಗ್ಲೀ ಶಗಿಂದ ಆಶ್ಚರ್ಯಗಳು ಧಾರೀಗಟ್ಟಿ ಸುರಿಯಲಾರಂಭಿಸಿದವು. ಆದರೂ ಅವನು ತನ್ನ ನಾಮಸಂಕೀರ್ತನವನನ್ನು ಬಿಡಲಿಲ್ಲ! ಅವನ ಬಾಯಿಂದ ಕ್ಲೇಶದೊಷ್ಟೇತವಾದ ಒಂದು ಶಬ್ದಪೂರ್ವ ಹೊರಡಲಿಲ್ಲ.

ಕೆಲಕಾಲದ ನಂತರ ಚೈತನ್ಯದಾಸನು ನಡುಗುವ ದನಿಯಿಂದ:—
“ಕೃಷ್ಣ, ನನಗೆ ಇನ್ನೊಮ್ಮೆ ದರ್ಶನ ಕೊಡು. ನನಗೆ ಕ್ಲೇಶವಿಲ್ಲ, ದುಃಖವಿಲ್ಲ. ಪರಮಾತ್ಮಾ, ಇದೇ ರಿತಿಯಾಗಿ ಇನ್ನೊಮ್ಮೆ ನನಗೆ ನಿನ್ನ ದರ್ಶನವಾಗಲಿ” ಬೈರಾಗಿಯ ನುಡಿ ಕೇಳಿ ಬ್ರಹ್ಮಕ್ಕಣ ಅಂಜಿಕೆಯು ಬಯಲಾಯಿತು. ಅವ್ಯಾರ್ಥಿ ಆ ಚಕ್ರಭೂಮಾವು ನಿಲ್ಲಲು, ಅವನು ಚೈತನ್ಯದಾಸನ ಬಳಿಗೆ ಹೋಗಿ ಅವನ ಮೈಗೆ ಕೃಹಚ್ಚಿ ನೋಡಿದನು. ಆಗ ಬೈರಾಗಿಯು ಮತ್ತೆ:—“ಪ್ರಭೂ! ಇದಂತೂ ನಿನ್ನ ಹಸ್ತಸ್ವರ್ಥವಲ್ಲ; ಇದು ಯಾರದೋ ಕರ್ತೀರ ಹಸ್ತವಾಗಿದೆ. ಗೋಪೀಮನವಿನೋದಾ, ನಿನ್ನ ಬೆಣ್ಣೆಯಂತಹ ಕೋಮಲ ಕರವನ್ನು ಇನ್ನೊಮ್ಮೆ ನನ್ನ ಬೆನ್ನು ಮೇಲೆ ಎಳೆ. ರಾಘೇಕೃಷ್ಣ-ರಾಘೇಕೃಷ್ಣ,” ಎಂದು ಅಂದನು.

ಆಗ ಬ್ರಹ್ಮಕ್ಕಣನು ಅವನನ್ನು ಕುರಿತು:—“ಬೈರಾಗಿ, ನಿನಗೆ ಈಗ ಏನು ಕಾಣಿಸುತ್ತದೆ?” “ಕೃಷ್ಣಪರಮಾತ್ಮನು ಹಿಳ್ಳೇ ನಯನಮನೋಹರವಾಗಿ ರುಷನು ಇನ್ನು ನನಗೆ ಹೆದರಿಕೆಯಿಲ್ಲ. ರಾಘೇಕೃಷ್ಣನ್ನು ಬಂದಿರುವನು; ನನ್ನ ತಲೆಯ ಹತ್ತರ ನಿಂತುಕೊಂಡಿರುತ್ತಾನೆ. ಆತನೆ ಕರಷ್ಠರ್ಥದಿಂದ ನನ್ನ ಎಲ್ಲ ಯಾತನೆ-ಕ್ಲೇಶಗಳೂ ನಿನಾರ್ಮಾವಾಗಿವೆ.”

ಬೈರಾಗಿಯ ಈ ಸಂಭಾಷಣವನ್ನು ಕೇಳಿ, ಬ್ರಹ್ಮಕ್ಕಣ ಶರೀರವು ಪುಲುಕಿತವಾಯಿತು. ವಾದಿಯು ಚೈತನ್ಯದಾಸನನ್ನು ಕಟ್ಟಿ ತಿರುಗಿ ಸುತ್ತಿದ್ದ ಆ ಚಕ್ರವೇ ಕೃಷ್ಣಪರಮಾತ್ಮನಾಗಿ ಅವನಿಗೆ ಭಾಸವಾಯಿತು. ಅವನು ನಿಂತಲ್ಪಿಯೇ ಸಾಕ್ಷಾತ್ ಗ ನಮಸ್ಕಾರ ಹಾಕಿ ಆ ಆಶೀರ್ವಾತ ಪರಮಾತ್ಮನನ್ನು ಸ್ತುತಿಸಿದನು. ಇವ್ಯಾರ್ಥಿ ಆ ದುಗ್ರಂಥಪೂರ್ವ ಕಗ್ನತ್ತಲೆಯ ಶಾರಾಗ್ರಹದಲ್ಲಿ ಸುಗಂಧಯುಕ್ತ ನಸುಗಾಳಿಯು ಸುಳಿಯಹತಿ ದಂತೆಯೂ, ಕೋಣ ತುಂಬೆಲ್ಲ ಉತ್ತಮ ಪ್ರಕಾಶವು ಬಿದ್ದಂತೆಯೂ ಆ ಹಾರುವನಿಗೆ ತೋರಿತು. ಆ ಚೈತನ್ಯದಾಸ ಬೈರಾಗಿಯಲ್ಲೇ ಕೃಷ್ಣಪರಮಾತ್ಮನು ಹಿಡ ಮಂಡಿದಂತೆ ಅವನಿಗೆ ಕಂಡಿತು. ಕೊಡಲೇ ಅವನು ಬೈರಾಗಿಯ ನೆತ್ತರ ಹಡೆದ ಎರಡೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದು:—“ಬೈರಾಗಿ!, ನಿನಗೆ

ಕಂಡದ್ದೇನು? ಇಡೀ ಆಯುಷ್ಯವನ್ನು ಧಾರ್ಮ-ಧಾರಣೆಗಳಲ್ಲಿ ಕಳಿದರೂ ಯಾವ ರೂಪವು ಹಂದು ಶೈಳಪೂ ನನಗೆ ಗೋಚರವಾಗೆಲ್ಲವೋ ಅದನ್ನು ನಿನ್ನೀ ಹಂದು ಮುಹೂರ್ತದ ನಾಮಸಂಕೀರ್ತನಿಂದ ಕಂಡ ಬಗೆ ಹೇಗೆ? ಜ್ಯೇತನ್ಯೇದಾಸಾ, ಸೈಷ್ವಾವಾ, ನಾನು ಬಾರ್ಹೃಣಸಲ್ಲ; ಚಾಂಡಾಲನು. ನಿನ್ನ ದೃಷ್ಟಿಯಲ್ಲಿ ಜಾತಿಭೇದವಿಲ್ಲ, ಕುಲಮಯಾದೆಯಲ್ಲ. ನಿನ್ನ ವನನ್ನು ನೋಡಿದೆಯೋ ನನಗೆದನ್ನುಷ್ಟು ತೈರಿಸು” ಎಂದು ಅಂಗಲಾಚಿ ಬೇಡಿಕೊಂಡನು.

ಕೂಡಲೇ ಜ್ಯೇತನ್ಯೇದಾಸನು:—“ಮಹಿತ್ರೀಷ್ಟುರೀ, ನಿರ್ವೂ ನೋಡಿ. ಅಗೋ ಕೃಷ್ಣ ಪರಮಾತ್ಮನು ಎದುರಿಗೆ ನಿಂತಿರುವನು.” ಆಗ ಆ ಬಾರ್ಹೃಣ ನಿಗೂ ಶ್ರೀ ಕೃಷ್ಣ ಪರಮಾತ್ಮನ ದರ್ಶನವಾಗಲು, ಹಾರುವನ ಕನ್ನೊಳಿಗಿಂದ ಅನಂದಾಶ್ರಿಗಳು ಪ್ರವಹಿಸಹತ್ತಿದವು. ಆ ಬೃರಾಗಿ ಹಾಗು ಬಾರ್ಹೃಣ ಆ ಅವಸ್ಥೆಯನ್ನು ಕಂಡು, ಪಾದಿಯೂ, ಅವನ ಅನುಚರರೂ ವಿಷ್ಟಿಯ-ವಿಷ್ಟಾರಿತ ನೇತ್ರಗಳಿಂದ ಅವರನ್ನು ಟಿಕಮಕ ನೋಡುತ್ತ ನಿಂತು ಕೊಂಡರು.

ಇದೇ ಸಮಯಕ್ಕೆ ಇನ್ನೊಬ್ಬ ತರುಣ ಫಿರಂಗಿಯು ಆ ಕಗತ್ತಲೆಯ ಕೋಣೆಯನ್ನು ಪ್ರವೇಶಿಸಿ:—“ಆಲಭಾರೀಜ,” ಎಂದು ಕೂಗಿದನು. ಪಾದಿಯು ಗಾಬರಿಗೊಂಡು ಕೋಣೆಯ ಬಾಗಿಲಿಗೆ ಹೊದನು ಬಳಿಕ ಆ ಯುವಕನು ಅವನನ್ನು ಕುರಿತು:—“ಪಾದಿ, ನಿನ್ನ ರಕ್ತಪಿಪಾಸೆಯು ಇನ್ನೂ ಶಾಂತವಾಗಿಲ್ಲವೇ? ನಿನ್ನ ನನ್ನ ಅಪ್ಪಣೆಯ ಹೊರತು ಈ ಕೈದಿಗಳನ್ನು ಕಾರಾಗ್ನಿಹದಿಂದ ಇಲ್ಲಿಗೆ ಕರಿತಂದೆಯೇಕೇ?” ಎಂದು ಅವಡುಗಜ್ಜಿನುಡಿಯಲು, ಪಾದಿಯು ನಾಚಿಕೊಂಡು:—“ಪ್ರೋತ್ಸಂಗಿಇಜ ರಾಜ್ಯದಲ್ಲಿ ನಮ್ಮ ಪುರೀಇತರ-ಪಾದಿಗಳ ಅಪ್ಪಣೆಯೇ ಮುಖ್ಯವು; ಆದುದರಿಂದ ಇವರಿಗಾಗಿ ಶಾಸನಕರ್ತವೆ ಅಪ್ಪಣೆಪಡಕೆಳ್ಳುವ ಕಾರಣವಿಲ್ಲ.”

“ನಿನ್ನ ಈ ಕೈದಿಗಳಿಗೆ ಹಿಂಸೆಪಡಿಸುತ್ತಿರುವೆಯೇನುಗಿ”

“ಈ ಇಬ್ಬರೂ ಕೈದಿಗಳು ಸೈತಾನನ ಅನುಚರರು. ಇಂಥವರ ಉಪದೇಶದಿಂದಲೇ ಹಿಂದುಸ್ತಾನದ ಜನರು ನಮ್ಮ ಕ್ರಿಸ್ತಮತಾನು ಯಾಯಿಗಳಾಗಲೊಳ್ಳಿರು.”

ಆ ತರುಣ ಫಿರಂಗಿಯು ಇನ್ನಿಮ್ಮು ಮುಂದಕ್ಕೆ ಹೋಗಿ ನೋಡುತ್ತಾನೆ, ಚೈತನ್ಯದಾಸಬ್ರಾಗಿಯು ಚಕ್ರಕ್ಕೆ ಬಿಗಿಯಲ್ಲಿಟ್ಟುದ್ದು, ಅವನ ಹತ್ತಿರವೇ ಬಾಹ್ಯಣನು ಇಲ್ಲಿಯ ಧೂಳದಲ್ಲಿ ಬಿದ್ದು ಕೊಂಡಿದ್ದಾನೆ. ಕೂಡಲೇ ಅವನು ಸಂಜ್ಞೆಮಾಡಲು, ಪಾದ್ರಿಯ ಆ ಇಬ್ಬರು ಚೈತನ್ಯದಾಸನನ್ನು ಚಕ್ರದಿಂದ ಬಿಚ್ಚಿದರು; ಆದರೆ ಆಗ ಬ್ಯಾರಾಗಿ ಎದ್ದು ನಿಲ್ಲಲಿಕ್ಕೆ ಬರುವಂತಿರದ್ದರಿಂದ ಅವನು ದೊಪ್ಪನೇ ನೇಲಕ್ಕೆ ಬಿದ್ದು ಬಿಟ್ಟನು! ಅದನ್ನು ಕಂಡು ಆ ತರುಣ ಫಿರಂಗಿಯು:—“ಪಾದ್ರಿ, ಇವನನ್ನು ಕೊಂಡು ಬಿಟ್ಟಿಯಾ?” ಎಂದು ಕೇಳಲು,

ಪಾದ್ರಿಯು:—ನೀವು ಶಾಸನಕರ್ತೃಗಳು; ಅಂತೇ ನಿಮ್ಮನ್ನು ಸನ್ಯಾಸಿಸುವದು; ಆದರೆ ನಾನು ನನ್ನ ಕರ್ತವ್ಯದ್ವೇತ್ತರದಲ್ಲಿ ಯಾವ ಅಧಿಕಾರಿಯ ಭಯವನ್ನೂ ಲೇಕ್ಕಿಸದೆ ಕೆಲಸ ಮಾಡತಕ್ಕವನು. ಸ್ವತಂತ್ರ ಪೋತುರ್ಗಾಲದ ಅರಸನಿಗೆ ಕೂಡ ನಾನು ನನ್ನ ಕೆಲಸದಲ್ಲಿ ಕೈಹಾಕಿಕೂಡುವವನ್ನಲ್ಲ. ನಾನು ಯೇಸುವಿನ ಪ್ರತಿನಿಧಿಯು. ನನ್ನ ಹಿಡೆಯ ನೆಂದರೆ ಆ ದಯಾಳು ಯೇಸುಪ್ರಾಬ್ಧನೇ ಆಗಿರುವನು.

“ಪಾವೀರಿ, ನಿನ್ನ ಮನಸ್ಸಿಗ ಬಂದಂತೆ ನಡೆಯಲು, ಸ್ವೇನದೇಶವಲ್ಲ; ಇದು ಭರತವಿಂಡವು ನೀನು ಹಿಂಸಿಸುತ್ತಿರುವ ಈ ಇಬ್ಬರು ಜನರು ನಮ್ಮ ಪೋತುರ್ಗಾಲದ ಪ್ರಜಿಗಳಲ್ಲ; ಇವರು ಇಲ್ಲಿಯ ದಿಲ್ಲಿ ಬಾದಕಹನ ಪ್ರಜಿಗಳು, ತಿಳಿಯತೇ?” “ತಿಳಿಯತು”

“ಪಾದ್ರಿ, ನೀನು ಸತ್ಯಧರ್ಮವನ್ನು ಪ್ರಸಾರ ಮಾಡಲಿರುವೆಯೋ, ನರಹತ್ಯೆಯನ್ನು ಮಾಡಬಂದಿರುವೆಯೋ?”

“ನಾನು ನರಹತ್ಯ ಮಾಡುವವನ್ನಲ್ಲ; ಯೇಸುವಿನ ಸತ್ಯಧರ್ಮ ಪ್ರಸಾರಕನು.”

“ಹಾಗಾದರೆ ನೀನು ಈಗ ಮಾಡಿರುವದೇನಿದು?”

“ಸತ್ಯಧರ್ಮವನ್ನು ಪ್ರಸಾರಗೊಳಿಸಲಿಕ್ಕೆ ಯಾವ ಮಾರ್ಗದ ಅವಶ್ಯಕತೆಯೋ ನಾನೆದನ್ನು ಅವಲಂಬಿಸತಕ್ಕವನು ಇಸೋಧ್ಯಾ, ನೀನು ಈಗ ಇಲ್ಲಿಯ ಪೋತುರ್ಗಿಇಜರ ತಾಣ್ಯದ ಅಧಿಕಾರಿಯಾಗಿದ್ದರೂ, ತೀವ್ರದಲ್ಲಿಯೇ ನೀನು ಸ್ವೇನದೇಶಕ್ಕೆ ಮರಳ ಹೋಗಬೇಕಾದಿತು; ಆದರೆ ಈ ಅಲಭಾರೀಜ ಪಾದ್ರಿಯು ಸಾಮಾನ್ಯನಲ್ಲ. ಇಡೀ ಪೋತುರ್ಗಾಲದ

ಅಧಿಕಾರಸತ್ತೆಯೇ ನನ್ನ ಕೈಯಲ್ಲಿದ್ದಂತೆ ಇದೆ. ಎಷ್ಟು ರದಿಂದ ಮಾತಾಡು.”

“ಪಾದ್ರಿ, ಬಿಡು, ನಿನ್ನೀ ಬಿಂಕವನ್ನು! ನಾನೇನು ಹೇಳಿ-ಕೇಳಿ ಸ್ವೀನಿಕನು. ವೃತ್ತ್ಯವನ್ನು ಸದಾ ಆಲಿಂಗಿಸಿದವನೇ. ಅದರಿಂದ ನಾನು ಯಾವ ಶಿಕ್ಷೆಗೂ ಅಂಜುವದಿಲ್ಲ; ಆದರೆ ಪಾದ್ರಿ, ನಿನ್ನೆಂತಹೆ ನಿಚೆ ನರ ಫಾತಕನು ಯೇಸುವಿನ ಪವಿತ್ರವಾದ ಧರ್ಮಪ್ರಸಾರಕ್ಕೆ ತೀರ ಆಯ್ದೇ ಗ್ರ್ಯಾನು. ನಿಮ್ಮೊಂಧ ತಲೆತಿರುಕ ಧರ್ಮಪ್ರಚಾರಕರಿಂದ ಈ ಭರತವಿಂದ ದೊಳಗಿನ ಪೋತುಗೀಜರ ಸತ್ತೆಯು ಮಣ್ಣಿಗೂಡಲಿಕ್ಕೆ ತಡವಾಗೆ ಲಾರದು. ಪಾದ್ರಿ, ಈ ಬಗ್ಗೆ ನಿನಗೆ ನಾನು ಎರಡನೇ ಸಾರೆ ಹೇಳು ತ್ತೇನೆ. ಇನ್ನು ಮುಂದೆ ನಿನ್ನ ಇಂಥ ಯಾವುದೊಂದು ಕೃತ್ಯವು ನನ್ನ ಕಣ್ಣಿಗೆ ಬಿದ್ದರೆ ನಿನಗೆ ತಕ್ಕ ಶಾಸನವನ್ನು ಮಾಡಿರಲಾರೆನು. ಜೊಂಕೆ” ಎಂದು ಆ ಅಧಿಕಾರಿಯು ಕಣ್ಣಿ ಕೆಕ್ಕರಿಸಿ ನುಡಿಯಲು,

ಆ ಪಾದ್ರಿಯು ಇನ್ನೇನೋ ಅನ್ನತಕ್ಕವನು; ಆದರೆ ಅಷ್ಟು ರಲ್ಲಿ ಒಬ್ಬ ಶಿಪಾಯಿಯು ಬಂದು ಡಿಸೋರ್ಯುನನ್ನು ಕುರಿತು:—ಹುಜೂರ, ನಿನ್ನನ ದಿವಸ ನನ್ನು ಜನರು ಸವ್ತುಗಾರುಮಾದ ಬಳಿಯಿಂದ ಯಾವ ಯನನರ ಡೋಣಿಯನ್ನು ಹಿಡಿದು ತಂದಿರುವೇ, ಅದು ಸಬಾಬ ಶಹಾನವೋ ಯಾಜಬಿಂಬ ದಿಲ್ಲಿಯ ಶಹಾಜಹಾನ ಬಾದಶಾಹನ ಪರಮ ಆಪ್ತನ ಡೋಣಿಯಾಗಿದೆ ಈ ಸುದ್ದಿಯು ಬಂದು ವೇಳಿ ಬಾದಶಾಹನಿಗೆ ತಿಳಿದರೆ ಈ ದೇಶದೊಳಗಿನ ನಮ್ಮು ಬಂದರಗಳೆಲ್ಲ ನಿನಾರ್ಮಾಗುವವು, ಎಂದನು.

“ಹಾಗಾದರೆ ಈಗಲೇ ಆ ಡೋಣಿಯನ್ನು ಬಿಟ್ಟು ಅವರನ್ನು ಸನಾತ್ಕಿಸಿದಂದ ಮರಳ ಕಳಿಸಬೇಕು; ಹಾಗು ಈ ಇಬ್ಬರು ಹಿಂದುಗಳನ್ನು ಕಿಲ್ಲೆಯ ಹೊರಗಿನ ವಿನೋದಿನಿ ವೈಷ್ಣವಿಯ ಬಿಡಾರಕ್ಕೆ ಕಳಿಸಿ, ಅವಳಿಗೆ ಇವರನ್ನು ಉಪಚಾರ ತಿಳಿಸಬೇಕು. ಎಲ್ಲೆ ಸೇವಕನೇ, ಈ ಆಲಭಾರೇಜ ಪಾದ್ರಿಯನ್ನು ಸೆರಿ ಹಿಡಿ; ಆದರೆ ಅವನ ವೈಗೆ ಹಚ್ಚಬೇಡ; ಅವನನ್ನು ಸಜರ ಕ್ಷೇದಿಯನ್ನಾಗ ಮಾಡಿ ಎಲ್ಲಿಯೂ ಹೋಗೆಗೊಡಬೇಡ,” ಎಂದು ಆಪ್ತನ ಮಾಡಿ ಡಿಸೋರ್ಯುನು ಅಲ್ಲಿಂದ ಹೊರಟು ಹೋದನು. ತುಸ ಹೊತ್ತಿನಲ್ಲಿ ಯೇ ಅವನ ಆಪ್ತನೆಯು ಅಮಲಿನಲ್ಲಿ ಬಂದಿತು.



ఱనేయ తరంగ.

—(०)—

భాగ్యచెక్క.

స్వప్తగ్రామద దుగ్ధదల్లి అమోర ఉల్లా-బదర అసదబానేను వివణ్ణనదనదింద నింతుకొండిద్దను. అవన హత్తుర కలకేలవు సేనానాయకరూ, సచివ శ్రీష్టరూ, లూరోళగిన ప్రముఖ సెట్టు-సాపుకారరూ నింతిద్దరు. పూవరాత్రియల్లి ఫిరంగిగాండ గాయ పట్టజనరు సాలుసాలాగి అసదబానన ఎదురిగే నిల్లిసల్పట్టద్దరు; ఆదరేమయూబిన పత్తియే హత్తులిల్ల ఆగేనమ్మ వాజకరపూవు పరిచక్కనాద గోళులబిహారిశ్రీష్టయు:—హుజూర, హేడియాద కటిముల్లా ఖానేను ఫిరంగిగళ ఉపటిళక్కే రంజి ఓడి హోదుద రింద సప్తగ్రామద జనరైల్డరూ హౌకారిదరు; ఫౌజదారన స్వేస్యవూ అవనోడనే ఓడి హోగుత్తిరలు, ఆ యువకనే-మయూబిను- ఉఠ జనరిగెల్ల ధ్వయ్య హేఇ, గ్రామరక్షణేయ ఉద్ఘోగశ్శే తొడగిదను. అవను స్వతః తోపుబానేయన్న ప్రవేశిసి, హత్తేంటి తోఫిన గుండుగెళన్న తత్తుగళ ఆయకట్టున స్థాగెళ మేలి బిట్టు ద్వరింద తత్తుగళు ఈ త్రివేణి ఫాటిన కటేగే బరలిల్ల. ఆదరింద బందరదొళగిన కోట్టివధి బెలెయ సరకుగళు సంరక్షిసల్పట్టవు. ఆ యువకన సలకేయిందలే నాను నన్న స్వేస్యదొడనే దిసోయునే మేలి పరి హోదెను. అంతే ఆ ఫిరంగిగళు ఓమ్మెట్టదరు; ఆదరే హుజూర, ఆగినిందలూ ఆ తరుణన భట్టియాగలిల్ల. అవను గాయ పట్టునోఇ-మడిదనోఇ యావుదూ తిళయలిల్ల గాయపట్టవరన్నెల్ల తోధిసిదంతాయితు. సత్తు బిద్దిద్ద హేణగెళ రాతిగెళలూ హుడుకి ద్వాయితు; ఆదరే ఎల్లవూ వ్యధివే ఎందను.

ఆగే అసదబానేను నిట్టుసిరుగేదు:—హరినారాయణా, ఆ తరుణను ద్వారాయించు నినే తిళిదిధెయోఇ?

“ನನಗೆ ಗೊತ್ತಿಲ್ಲ.”

“ಆತನು ಪಕ್ಷಿ ಮಂಗಾಲದೊಳಗಿನ ಸುಪ್ರಸಿದ್ಧ ಜವಿಂದಾರ ನಾಗಿದ್ದ ದೇವೇಂದ್ರನಾರಾಯಣನ ಮಗನು.”

“ಭಿಮೇಶ್ವರದ ಮಹಾರಾಜಾ ದೇವೇಂದ್ರನಾರಾಯಣನ ಮಗನೇ?”

“ಅಹುದು. ಯಾವನ ಪರಾಕ್ರಮವನ್ನು ಕಂಡು ಹಿಂದಾನೋಂದು ದಿವಸ ಸ್ವತಃ ಶಾಹಾಜಾದಾ ಖುರುಮನು ಸಹ ಬೆರಗಾಗಿದ್ದ ನೋ ಅದೇ ಆ ದೇವೇಂದ್ರನಾರಾಯಣನ ಮಗನು.”

ಇಷ್ಟರಲ್ಲಿ ಒಬ್ಬ ವೃದ್ಧ ಹಕ್ಕೀಮನು ಅಲ್ಲಿಗೆ ಬಂದು:—ತಾನು ನಿನ್ನ ಸಾಯಂಕಾಲದಲ್ಲಿ ತ್ರಿವೇಣಿಯ ಸಂಗೆನುದೊಳಗಿನ ಹಿಂದು ಜೋಣಿಯಲ್ಲಿ ಅಂಥ ಒಬ್ಬ ಗಾಯಪಟ್ಟ ಹಿಂದೂ ತರುಣಿಗೆ ಜೈವಧೋಪಚಾರ ನೆಡಿಸಿ ದೇನೆಂದು ಹೇಳಿದನು. ಹಾಗಾದರೆ ಆ ಜೋಣಿಯು ನವಾಬ ಶಹಾನ್‌ಪ್ರೋ ಯಾಜಖಾನನದೆಂದು ಎಲ್ಲರೂ ಅಂದರು ಕೂಡಲೇ ಅಸದಖಾನನು ಅಲ್ಲಿಯೇ ಇದ್ದ ಶಹಾನ್‌ಪ್ರೋಯಾಜಖಾನನ ಮಗನಿಗೆ ನಿಮ್ಮ ತಂದೆಯ ಜೋಣಿಯು ಈಗೆಲ್ಲಿದೆ? ಎಂದು ಕೇಳಲು, ಅವನು-ಬಾರಂದಾಜಖಾನನು—ನಿನ್ನ ಸಾಯಂಕಾಲದಲ್ಲಿಯೇ ಅವರು ಸಪ್ತಗಾಂಗವನ್ನು ಬಿಟ್ಟು ತೆರಳಿದರಂತೆ. ಮುಂದಿನ ಸಮಾಚಾರವು ಇದು ವರೆಗೂ ತಿಳಿದಿರುವದಿಲ್ಲ, ಎಂದು ಹೇಳಿದನು.

ಬಳಿಕ ಅಸದಖಾನನ ಅಪ್ಪಣಿಯ ಮೇರಿಗೆ ಕೆಲಯುಧ್ವದ ಹಡಗ ಗೆಳು ಶಹಾನ್‌ಪ್ರೋಯಾಜಖಾನನ ಡೋಣಿಯ ತೋಧಕಾಂಗಿ ಶಾಸಲ್ಪಟ್ಟಿವು. ಬಂದರದೊಳಗಿನ ಏಕ್ಕ ಸಣ್ಣ-ದೊಡ್ಡ ಹಡಗಗಳಲ್ಲಿ ಫಿರಂಗಿಗಳಿಂದ ಉದ್ದಿಷ್ಟಿಸಬಹುದಾದ ಉಪಟಳಕ್ಕೆ ಎದುರಾಗಲು ಸಜ್ಜಾದವು

ಇಷ್ಟರಲ್ಲಿ ಒಬ್ಬ ದೂತನು ಬಂದು ಜಾಹಂಗಿರನೆಗರದಿಂದ ಹರೇ ಕೃಷ್ಣರಾಯನು ಬಂದಿದ್ದು, ಖಾವಂದರವರ ಭೇಟಿಗೆ ಆತುರನಾಗಿ ನಿಂತಿರುತ್ತಾನೆ, ಎಂದು ತಿಳಿಸಿದನು. ಅದನ್ನು ಕೇಳಿ ಸುಭೇದಾರನ ಡೇಪ್ರ್ಯೂಟಿ ಅಮಲ್‌ದಾರನಾದ ಹರೇಕೃಷ್ಣರಾಯನು ಜಾಹಂಗಿರನೆಗರವನ್ನು ಬಿಟ್ಟು ತಾನು ಸ್ವತಃ ಇಲ್ಲಿಗೆ ಇಷ್ಟ ಅವಸರದಿಂದೇಕೆ ಬಂದಿರಬಹುದೆಂಬದನ್ನು ತಿಳಿಯಲಾರದೆ ಅಸದಖಾನನು ವಿಸ್ತೃಯಗೊಂಡನು. ಆಗ ಅವನು ಬಾರಂದಾಜಖಾನನನ್ನು ಕುರಿತು:—ಹರೇಕೃಷ್ಣರಾಯನು ಸಾಮಾನ್ಯನಲ್ಲ.

ಸಾವಿರ ಕುದುರೆಯ ಸವಾರನು. ಆದುದರಿಂದ ನೀವು ಸ್ತುತಿ ಹೋಗಿ, ಘೋಜದಾರ ಕಲಿಮುಲ್ಲಾ ಖಾನೆನ ವರ್ತಿಯಿಂದ ಅವನನ್ನು ಸನ್ಯಾಸಿಸಿ ಕರೆದು ಕೊಂಡು ಬರಿ, ಎಂದು ಹೇಳಿಕಳಿಸಿದನು.

ಬಳಿಕ ಕೆಲಹೋತ್ತಿನ ಮೇಲಿ ಹರೇಕೃಷ್ಣ ರಾಯನು ಸಭಾಗ್ರಹವನನ್ನು ವ್ರನೇತಿಸಿ, ಅಸದಖಾನನನ್ನು ಅಭಿನಂದಿಸಿ:—ಜನಾಬಾಲಿ, ಸಬಾಬ ಮೊಕರಮಖಾನ ಸುಭೇದಾರರು ಆಚ್ಸಿಕವಾಗಿ ಮರಣ ಹೊಂದಿದರು. ಕಾಹಾನ್ ತಹಾ ಬಾದಕಹರ ಇನ್ನೊಂದು ಹುಕುಮು ಆಗುವ ವರಿಗೆ ತಾವೇ ಬಂಗಾಲ, ಬಿಹಾರ ಮತ್ತು ಖುಡಿಸಾ ಪ್ರಾಂತಗಳ ಸುಭೇದಾರರು, ಎಂದಂದು ಸುಮ್ಮಾನಾದನು. ಆಗ ಪರಮ ವಿಶ್ವಿತನಾದ ಅಸದಖಾನನು:—“ಮಾಜಿ ಸುಭೇದಾರರ ಮರಣಕ್ಕೆ ಕಾರಣವೇನಾಯಿತು?” “ಸುಭೇದಾರರು ಗಂಗಾವಿಹಾರಕ್ಕಾಗಿ ಹೊರಟಿದ್ದರು. ಆಚ್ಸಿಕವಾಗಿ ತುಫಾನ ವೆದ್ದು ಅವರ ನಾವೆಯು ಮುಳುಗಿದ್ದ ರಿಂದ ತೀರಿಕೊಂಡರು!” “ಆ ಬಗ್ಗೆ ಬಿಹಾರ-ಖುಡಿಸಾಗಳ ಘೋಜದಾರರಿಗೆ ತಳಿಸಲಿಲ್ಲವೇ? ಅವರಾರಿಗೂ ಬಾದಕಹರ ಇನ್ನೊಂದು ಹುಕುಮು ಆಗುವ ವರಿಗೆ ಸುಭೇದಾರಿಕೆಯನ್ನು ವಹಿಸಲಿಲ್ಲೀ ಏಕೇ?”

“ಹುಜೂರ, ಅವರು ಐದುಸಾವಿರ ಕುದುರೆಗಳ ಮನಸಬದಾರರು ತಮುಗಿಂತ ಕಡಿಮೆ ಸನ್ಯಾಸಿತರು. ಅಂದ ಮೇಲಿ ಅವರ ಕಡೆಗೆ ಈ ಬಹುಮಾನದ ಕೆಲಸವನ್ನು ಹಿನ್ನಿಸುವ ಬಗೆ ಹೇಗೆ?” ಹೇಗೆಂದು ಹೇಳಿ, ಹರೇಕೃಷ್ಣ ರಾಯನು ತಾನು ಜಹಾಂಗಿರನಗರದಿಂದ ತಂದಿದ್ದ ಸುಭೇದಾರಿಕೆಯ ವಸ್ತುಗಳನ್ನು, ಭತ್ತು-ಚಾನುರ-ಶಿಕ್ಷಾ-ಮೊಹರಗೆಳನ್ನೂ ಅಸದಖಾನನಿಗೆ ಹಿನ್ನಿಸಿ ಅವನನ್ನು ಮತ್ತೊಮ್ಮೆ ಅಭಿನಂದಿಸಿದನು. ಕೂಡಲೇ ಅಸದಖಾನನು ಜಹಾಂಗಿರ ನಗರದ ಹಂಗಾವಿಳ ಸುಭೇದಾರನಾದ ಸಂಗತಿಯ ಫರ್ಮಾನಗಳು ಬಂಗಾಲ, ಬಿಹಾರ, ಖುಡಿಸಾಪ್ರಾಂತಗಳ ಎಲ್ಲ ಮುಖ್ಯ ಮುಖ್ಯ ತಾಣಗಳಿಗೂ ತಳಿಸಲ್ಪಟ್ಟವು.

ತದನಂತರ ಅಸದಖಾನನು ವಿನೋದದಿಂದ:—ಹರೇಕೃಷ್ಣ ರಾಯಾ, ನೀನು ಈಗ ನನಗೆ ಈ ಬಹುಮಾನದ ಹಂಗಾವಿಳ ಸುಭೇದಾರಿಕೆಯನ್ನು ಹಿನ್ನಿಸಲಿಕ್ಕು ಬರದೆ, ಯುಧ್ಯದ ಚಲೋ ಅ-ಇ ಹಡಗೆಗಳನ್ನೂ, ೩-೪ ಕೋಪ್ರಗಳನ್ನೂ ಜಹಾಂಗಿರ ನಗರದಿಂದ ತಂದು ಕೂಟಿದ್ದರೆ ನಾನು

ಇದಕ್ಕು ಹೆಚ್ಚು ಹಸ್ರಿತನಾಗುತ್ತಿದ್ದೇನು. ಅವುಗಳಿಂದ ನನ್ನ ಪ್ರಸ್ತುತ ಕೆಲಸಕ್ಕೆ ಅಂದರೆ ಫರಂಗಿಗಳ ಆಕ್ರಮಣಕ್ಕೆ ಹಳ್ಳೀ ಸಹಾಯವಾಗುತ್ತಿತ್ತು.

“ಹುಜೂರ, ಅದೇಕೇ?”

ಹರೇಕೃಷ್ಣನ ಆ ಪ್ರಶ್ನೆಗೆ ಅಸದಖಾನನು ಈ ಮೊದಲು ಫರಂಗಿ ಪಾದಿಯ ಅನುಚರರು ಮಯೂಖನೊಡನೆ ತನ್ನನ್ನು ಆಕ್ರಮಿಸಿದಂದಿನಿಂದ ಯುದ್ಧವಾಗಿ ಮಯೂಖನ ಪತ್ತೆಯಿಲ್ಲದಂತಾದವರಿಗೆ ಸಮಸ್ತ ಸಂಗತಿಗಳನ್ನೂ ವಿವರಿಸಿ ಹೇಳಿದನು; ಮತ್ತು ತಾನು ಬಂಗಾಲ-ಬಿಹಾರಗಳ ಹಂಗಾವಿಳಿ ಸುಭೇದಾರನಿರುವ ವರಿಗೆ ಇಲ್ಲಿಯ ಫರಂಗಿಗಳ ಉಪಟಿಳಿ ನನ್ನ ಸಾಧ್ಯವಾದವ್ಯಾಪ್ತಿ ನಿಲ್ಲಿಸುವೆನೆಂದೂ, ಬಳಿಕ ಶಹಾನಶಹಾಬಾದಶಹನ ಮತ್ತು ಅಲಾನ್ ಇಂಫಿಯ ಪ್ರಕಾರ ಅಗೆಬಹುದೆಂದೂ ಹೇಳಿದನು.

ಇತ್ತು ದುರ್ಗದ ಮುಖ್ಯ ಬಾಗಿಲದ ಮೇಲಿನ ನಗಾರೀಯು ಬಾರಿಸಲಾರಂಭಿಸಿತು. ಸವ್ತಾಗ್ರಹಂದ ಘಾಜಿನೊಳಗಿನ ಸ್ವೇಂದ್ರವೆಲ್ಲ ಸಿದ್ಧವಾಯಿತು. ಕೂಡಲೇ ಅಸದಖಾನನು ಹರೇಕೃಷ್ಣನನ್ನುದ್ದೇಶಿಸಿ:—ಹರೇಕೃಷ್ಣರಾಯಾ, ನಾನು ಹುಗೇಯಿಂದ ಮರಳಿ ಬರುವ ವರಿಗೆ ನೀನು ಇಲ್ಲಿಯೇ ವಿಶ್ರಮಿಸು. ನಾನು ಬಂದ ಬಳಿಕ ನಾನೂ ನೀನೂ ಕೂಡಿಯೇ ಜಹಾಂಗೀರನೆಗರಕ್ಕೆ ಹೋಗೋಣವಂತೆ, ಎಂದು ಹೇಳಿ ಸ್ವಸ್ವೇಂದ್ರಮೊಡನೆ ದುರ್ಗವನ್ನಿಳಿದು ತ್ರಿವೇಣಿಯ ಘಾಟಿನ ಕಡೆಗೆ ಸಾಗಿದನು.

ನಡುದಾರಿಯಲ್ಲಿ ಹಬ್ಬ ವೃದ್ಧ ಅಂಬಿಗನು ಅಸದಖಾನನಿಗೆ ಪ್ರೋಡ ಮಟ್ಟ ಆಭಿವಂದಿಸತ್ತೊಡಗಿದನು; ಆದರೆ ಸುಭೇದಾರನ ಅಂಗರಕ್ಷಕರು ಅವನನ್ನು ಹೂಡಿದು ದೂರ ಸರಿಸಹತ್ತಿದರು. ಕೂಡಲೇ ಅಸದಖಾನನು ತನ್ನ ಅಂಗರಕ್ಷಕರನ್ನು ತಡೆದ:—ಮುದುಕಾ, ನಿನ್ನ ಅಂಬೋಣವೇನೆಂಬ ದನ್ನು ಬೇಗನೆ ತಿಳಿಸು, ಎಂದನೆ.

“ಹುಜೂರ, ನಾನು ವೃದ್ಧನು; ತಾವು ಯಾರೆಂಬದು ನನ್ನ ಮಂದ ದೃಷ್ಟಿಯ ಮೂಲಕ ಚೆನ್ನಾಗಿ ಕಾಣಿಸಲೊಲ್ಲದು. ನಾನು ಭೀಮೇಶ್ವರದ ಮಹಾರಾಜಾ ದೇವೇಂದ್ರ ನಾರಾಯಣನ ಸೇವಕನು; ಮಹಾ ವಿಪತ್ತಿಗೀಡಾಗಿರುತ್ತೇನೆ.”

“ನಿನಂದಿ? ದೇವೇಂದ್ರನಾರಾಯಣನ ಸೇವಕನೇ? ಆತನ ಮಗ ನೊಡನೆ ಇಲ್ಲಿಗೆ ಬಂದಿದ್ದೀಯಾ?”

ಅಸದಬಾನನೆ ದನಿಯ ಗುರುತು ಹತ್ತಿದಂತಾಗೆಲು, ಭುವನನು ಸುಭೇದಾರನ ತೀರ ಸಮಿಷತ್ಕೆ ಹೋಗಿ ತನ್ನ ಹುಬ್ಬಿನ ಮೇಲೆ ಕೈಯಿಟ್ಟು ಕೊಂಡು ಆವನೆ ಮುಖವನ್ನು ದಿಟ್ಟಿಸಿ ನೋಡಿ:—“ಹುಜೂರ, ನಾನು ಹೇಳಿಕೇಳಿ ವ್ಯಧಿನು, ಬಡಪ್ರಾಣಯು. ಹುಜೂರರು ನನ್ನನ್ನು ಕ್ಷಮಿಸಬೇಕು ತಾವು ಅಸದಬಾನರಲ್ಲವೇ? ಪಿಪಲಿ ಮತ್ತು ಆಕಬರನಗರಗಳ ಯುದ್ಧದಲ್ಲಿ ನಾನು ತಮ್ಮನ್ನು ನೋಡಿದ್ದು, ತಮ್ಮ ಸಹಚರ್ಯದಲ್ಲಿ ಎನ್ನೋ ದಿವಸಗೇಳನ್ನು ಕಳೆದಿರುತ್ತೇನೇ.”

ಅಸದಬಾನನು ನಕ್ಕು:—ನಾನೇ ಆ ಅಸದಬಾನನು. ಅದಿಲಿ. ನೀನು ದೇವೀಂದ್ರನಾರಾಯಣನ ಮಗನ-ಮಯಾಖನ ಸಂಗತಿಯನ್ನು ಬಲ್ಲಿಯಾ?

“ಹುಜೂರ, ಅದನ್ನೇ ತಿಳಸುವದಕ್ಕಾಗಿ ಸನ್ನಿಧಿಯ ಬಳಿಗೆ ಬಂದಿರುತ್ತೇನೇ.”

ಭುವನನು ಗೌರಿಷ್ವರದ ಫಾಟಿಸಿಂದ ಲಲಿತೀಯ ಹರಣವ ವೆಳದಲು ಮಾಡಿಕೊಂಡು ಪೂರ್ವರಾಶ್ರಿಯಲ್ಲಿ ಹುಗಳಿಯ ಬಳಿಯಲ್ಲಿ ಹಬ್ಬಿ ಸನ್ನಾನ ನಿಯ ಯವನನೆ ಡೋಣಿಯಲ್ಲಿ ಅವನನ್ನು ಕಂಡವರಿಗಿನ ಸಮಸ್ತ ಸಂಗ ತಿಯನ್ನು ಅಸದಬಾನಾದಿಗೇಳಿಗೆ ನಿರ್ವೇದಿಸಿದನಲ್ಲದೆ, ಆಗಲೆ ತಮ್ಮ ಡೋಣಿಯು ಫಿರಂಗಿಗೇಳಿಂದ ಮುಣಿಗಿಸಲ್ಪಟ್ಟು, ತಮ್ಮ ಡೋಣಿಯ ಪ್ರಮುಖ ಬ್ರಾಹ್ಮಣನಾದ ತರ್ಕರತ್ನಭಟ್ಟಾಚಾರ್ಯ, ಚೈತನ್ಯದಾಸಬ್ಬಾರಾಗಿ ಹಾಗು ಮತ್ತೆ ಕೆಲವು ಜನರನ್ನೂ, ಆ ಯವನರ ಡೋಣಿಯೋಳಿಗಿನವರೆಲ್ಲರನ್ನೂ ಫಿರಂಗಿಗಳು ಸರೇಹಿಡಿದು ದುರ್ಗದ ಕಡೆಗೆ ಸಾಗಿಸಿದರೆಂದೂ, ತಾನು ಫಿರಂಗಿಗೇ ನಜರು ತಪ್ಪಿಸಿ ಇತ್ತು ಪಾರಾಗಿ ಬಂದಿರುವೇನೆಂದೂ ಹೇಳಿದನು.

“ಯವನರ ಆ ಡೋಣಿಯ ಸಪ್ತಗ್ರಾಮದಿಂದ ಹುಗಳಿಗೇಕೆ ಹೋಯಿತು?” ಎಂಬ ಅಸದಬಾನನ ಪ್ರಶ್ನೆಗೆ

ಭುವನನು:—“ಹುಜೂರ, ಅದನ್ನು ಆ ನೀಜ ಫಿರಂಗಿಗೇ ಹಿಡಿದೊಯಿದ್ದರು.”

ಕೂಡಲೇ ಅಸದಬಾನನು ಸ್ವಪರಿವಾರದೊಡನೆ ಹುಗಳಿಗಿಭುವಿ ವಾಗಿ ನಡೆದನು. ಭುವನನನ್ನು ಅವನು ತನ್ನ ಪರಿವಾರದಲ್ಲಿ ಸೇರಿಸಿ ಕೊಂಡಿದ್ದನು. ಅವರು ಗಂಗಾಪ್ರವಾಹದಲ್ಲಿ ತುಸ ದಾರಿ ಕ್ರಮಿಸುವಷ್ಟು

ರಲ್ಲಿ ಹುಗೇಳಿಯ ಕಡೆಯಿಂದ ಬರುವ ಹಿಂದು ಡೋಣೆಯೊಳಗಿನ ಷಟ್ಪ
ವೃದ್ಧ ಮುಸಲ್ಮಾನನು ಅಸದಖಾನೆನ ಪರಿವಾರದೊಳಗಿನವನೆಂಬ್ಬಿನನ್ನು
“ಬಾರಂದಾಜಖಾ, ಬಾರಂದಾಜಖಾ” ಎಂದು ಗೆಟ್ಟಿಯಾಗಿ ಕೂಗಿದನು.
ಕೂಡಲೇ ಅಸದಖಾನೆನ ಹಡಗೆವು ಆ ಡೋಣೆಗೆ ಹೋಗಿ ತಗಲಿತು. ಅದ
ಯೊಳಗಿನ ಆ ವೃದ್ಧನು-ಕಹಾನೆಪೋರ್ಯಾಜಖಾನನು-ಧಾವಿಸುತ್ತು ಬಂದು
ತನ್ನ ಮಗನಾದ ಭಾರಂದಾಜಖಾನನನ್ನು ಆಲಿಂಗಿಸಿ, ತಾನು ಸಪ್ತಗಾರ್
ಮದ ತ್ರಿವೇಣಿಫಾಟಿನಿಂದ ಹೊರಟು, ಮರಳಿ ಬರುವವರಿಗಿನ ಸಮಸ್ತ
ಸಂಗತಿಯನ್ನೂ ತಿಳಿಸಿದನು. ಆಗೆ ಅಸದಖಾನನು—ನೀವು ಫಿರಂಗಿಗಳ
ಗಳ ಸೆರಿಯಿಂದ ಪಾರಾಗಿ ಬಂದುದು ಹೇಗೆ? ಎಂದು ಕೇಳಲು, ನಮ್ಮೆ
ಪೂರ್ವಸಂಚಿತ-ಭಾಗ್ಯಚಕ್ರ-ದ ಮೂಲಕ ಫಿರಂಗಿಗಳ ಮುಖ್ಯಸ್ಥನಾದ
ಡಿಸೋರ್ಯಾನು ನಮ್ಮೆನ್ನು ಷಟ್ಪೇ ಸನ್ಯಾಸಿನಿಂದ ಮರಳಿ ಕಳಿಸಿದನು; ಆದರೆ
ನನ್ನ ಡೋಣೆಯಲ್ಲಿ ಗಾಯವಟ್ಟು ಬಿದ್ದು ಕೊಂಡಿದ್ದ ಆ ತರುಣ ಹಿಂದು
ವಿನ ಪತ್ತೆಯೇ ನಮಗೆ ಹತ್ತೆ ಲಿಲ್ಲ. ನಾವು ಡಿಸೋರ್ಯಾನೆನ್ನು ಆ ಬಗೆ
ಕೇಳಿದ್ದು. ಅವನಿಗೂ ಗೂತ್ತಾಗಲಿಲ್ಲ. ಅವನೆ ಕೋಧ ಹಚ್ಚಿ ಬೇಗನೆ ಅವ
ನನ್ನ ಸಪ್ತಗಾರ್ಮಕ್ಕೆ ಕಳಿಸುವೆನೆಂದು ಅವನು ಅಭಿವಚನವನ್ನಿತ್ತಿರುವನು,
ಎಂದು ತಿಳಿಸಿ, ಮರಳಿ ತನ್ನ ಮಗನ ಭೆಟ್ಟಿಯಾದುದಕ್ಕಾಗಿ ಅವನು ಅಲ್ಲಾ
ನನ್ನ ಕುರಿತು ಭಕ್ತಿ ಪುರಸ್ಕರವಾಗಿ ನಮಾಜು ಮಾಡಹತ್ತಿದನು.



ಒಂ ನೇ ತರಂಗ

—(೧)—

ವರಿಚಯ.



ಲೀದೆ ಎದೆ ಬಡಕೊಂಡು ಅಳುವ ವಿನೋದಿನಿಯನ್ನು ಕಂಡು ಲಲಿತೀಯು ಅವಳ ಕೂರಳಿಗೆ ತೆಕ್ಕೆಬಿದ್ದು ತಾನೂ ಅಳಹತ್ತಿ ದಳು. ಕೆಲಕ್ಕೆ ಇಗಳ ನಂತರ ತನ್ನ ಶೋಕವನ್ನು ನಿಲ್ಲಿಸಿ, ವಿನೋದಿನಿಯನ್ನು ಕುರಿತು:—ಅವಾತ್, ನಿನಗೆ ಆಯಿತೇನು, ಹೀಗೇಕೆ ಅಳುತ್ತಿರುವೆ? ಎಂದು ಪ್ರಶ್ನಾಮಾಡಲು, ವಿನೋದಿನಿಯು ಮತ್ತೆ ಲಲಿತೀಯನ್ನು ಅಲಿಂಗಿಸಿ ಅಳುಪಾರಂಭಿಸಿದಳು. ಹೀಗೆ ಅವರಿಬ್ಬರ ಆ ಕ್ರಂದನವನ್ನು ಕಂಡು ಸವಿಷಪದಲ್ಲಿಯೇ ಬಿದ್ದು ಕೊಂಡಿದ್ದ ಆ ತರುಣನು-ಮಾಯಾಖನು-ವಿಸ್ತೃಯಗೂಂಡನು. ಅವನಿಗೆ ಅವರೀವರ ಶೋಕದ ಕಾರಣವು ತಿಳಿಯ-ದಾಯಿತು ಆಗಲವನೇ:-ಲಲಿತೇ, ನೀವಿಬ್ಬರೂ ಹೀಗೆ ಅಳುತ್ತಿರುವದೇಕೆ? ನಿಮಗೆ ಆಗಿರುವದಾದರೂ ಏನು? ಎಂದು ಪ್ರಶ್ನೆ ಮಾಡಲು, ಆದಕ್ಕೆ ಯಾರಿಂದಲೂ ಉತ್ತರವೇ ದೂರಿಯಲಿಲ್ಲ. ಅವನು ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಮಾಡಹತ್ತಿದನು.

ಕೆಲಕ್ಕೆ ಇಗಳ ನಂತರ ವಿನೋದಿನಿಯು ತನ್ನ ದು:ಖವನ್ನು ತಡೆದು, ಕಣ್ಣಗಳನ್ನೂ ರಿಸಿಕೊಂಡು:-ತಂಗೀ ಲಲಿತೆ, ನಾನು ಯಾರೆಂಬದನ್ನು ಹೇಳುತ್ತೇನೆ; ಆದರೆ ಈ ತರುಣನಾರು? ನನ್ನ ಅಳಯನೋ-ನಿನ್ನ ಗಂಡನೋ? ಎಂದು ಕೇಳಲು, ಲಲಿತೀಯ ಮುಖವು ಆರಕ್ತವಣಿವನ್ನು ಹೊಂದಿತು. ಅವಳು ತನ್ನ ಸೆರಗನ್ನು ಮತ್ತಿಷ್ಟು ಜಗಿ ಜಗಿ ಹೊತ್ತು ಕೊಳ್ಳುತ್ತಿ:—ಭೇ-ಭೇ, ಹಾಗೆಲ್ಲ. ಇವರು ನಮ್ಮೆ ಭೀಮೇಶ್ವರದ ಮಹಾಬಾಜರ ಮಕ್ಕಳು. ಫಿರಂಗಿಗಳು ಗೊರಿಏಪುರದಲ್ಲಿ ಯಾವಾಗ ನನ್ನನ್ನು ಆಪಹರಿಸಿದರೇ, ಆಗ ಇವರು ಸವಿಷಪದ ತಮ್ಮ ಜೋಣಿಯಲ್ಲಿ ನಿಂತುಕೊಂಡಿದ್ದರು. ಮುಂದೆ ಏನು ಆಯಿತೆಂಬದು ನೆನೆಪಿಲ್ಲ, ಎಂದಂದು ಸುಮ್ಮಾನಾದಳು.

“ಲಲಿತೇ, ಇವನನ್ನು ಗುತ್ತಿಸಿ ನೀನು ಇಲ್ಲಿಗೆ ಕರೆತಂದಿರುತ್ತೀ ಯೇನು?” ಎಂದು ಸೈವ್ಯ ವಿಯು ಕೇಳು,

ಲಲಿತೀಯ ಮುಖದ ಹೇಳಿನ ಆರಕ್ತವಣಿವು ಮತ್ತಿಷ್ಟು ಕೆಂಪಗಾಯಿತು. ಅವಳು ಏನನ್ನೂ ಮಾತನಾಡದೆ ಹೇಳಲ್ಲಿ ಹಿಮ್ಮೆ ಮಾಯಾಖನ

ಕಡೆಗೆ ಓರೆನೋಟಿಪಂದ ನೋಡಿ ಸುಮ್ಮನಾಡಳು. ಬಳಿಕ ಮಯೂಳಿನೇ ಅಲಿತೆಯ ವೃತ್ತಾಂತವನ್ನು ವಿನೋದಿಸಿ ತಿಳಿಸಲಾರಂಭಿಸಿದನು. ಫಿರಂಗಿಗಳು ಗೌರಿಪುರದ ಫಾಟಿಸಿಂದ ಲಲಿತೆಯನ್ನು ಹರಣಮಾಡಿದಂದಿಸಿಂದ ಪೂರ್ವರಾತ್ರಿಯಲ್ಲಿ ತಾನು ಫಿರಂಗಿಗಳ ಹಡಗೆದವರಿಂದ ಗಾಯಪಟ್ಟ ವರಗಿನ ಸಮಸ್ತ ಸಂಗತಿಯನ್ನೂ ಅವಳಿಗೆ ತಿಳಿಸಿದನು, ಮಯೂಳಿನ ಮಾತುಗಳು ಮುಗಿದಬಳಿಕೆ ವಿನೋದಿಸಿಯು ಹಂದು ನಿಟ್ಟುಸಿರುಬಿಟ್ಟು:—
ತಂಗೀ, ತೀಕ್ಷ್ಣಪರಮಾತ್ಮನೇ ನಿನ್ನನ್ನು ಕಾಪಾಡಿರುತ್ತಾನೆ. ನೀನು ಫಿರಂಗಿಗಳ ಸೆರಿಯಲ್ಲಿ ಸಿಕ್ಕೊಡನೆಯೇ ಹುಚ್ಚಿಯಾಗಿಬಿಟ್ಟದ್ದೆ. ಅಂತೇ ಆ ನೀಚ ಫಿರಂಗಿಗಳು ಹಾಗೆ ಸ್ವೇಚ್ಛಯಿಂದ ತಿರುಗಲಿಕ್ಕೆ ನಿನ್ನನ್ನು ಬಿಟ್ಟುಬಿಟ್ಟ ದ್ವರು. ನೀನೋಬ್ಜಿ ಈ ಹುಗಳಿಯಲ್ಲಿ ಹಾಗೆ ತಿರುಗುತ್ತಿರುವದನ್ನು ಕಂಡು ನಾನು ನಿನ್ನನ್ನು ನೆನ್ನ ಮನಗೆ ಕರೆತಂದು ಸಂರಕ್ಷಿಸಿದೆನು.

ಅವಾಪ್ತಿ ನೀನು ಯಾರವಾಪ್ತಿ? ನೆನ್ನ ಹೆಸರು-ದೇಸಿಗಳನ್ನು ಕೇಳಿ ನೀನು ಅಳಹತ್ತಿದ ಕಾರಣವೇನವಾಪ್ತಿ? ಇದನ್ನು ನನಗೆ ವಿಶದವಾಗಿ ತಿಳಿಸಬಲ್ಲಿಯಾ?

ಲಲಿತೆಯ ಆ ನುಡಿಯನ್ನು ಕೇಳಿ ವಿನೋದಿಸಿಯ ದುಃಖವು ಮತ್ತೆ ಹಿತ್ತಿರಿಸಿತು. ಬಳಿಕ ಆವಳು ಲಲಿತೆಯನ್ನು ಮತ್ತೊಮ್ಮೆ ಆಲಿಂಗಿಸಿ:—
ತಂಗೀ, ಯಾವ ದಿವಸ ಹುಚ್ಚಿಯಂತೆ ತಿರುಗುತ್ತಿದ್ದ ನಿನ್ನನ್ನು ಈ ಹುಗಳಿಯ ದುರ್ಗದಲ್ಲಿ ಕಂಡೆನೋ, ಅಂದೇ ನಿನ್ನನ್ನು ನೆನ್ನ ಆಶ್ರೀಯಳಿಂದು ತಿಳಿಕೊಂಡಿರುವೆನು. ನಾನು ಖಡ್ಡಹದ ತಾಂಜಾಧಭಟ್ಪಾಚಾರ್ಯರ ಮಗಳು. ನಿನ್ನ ಹಡೆದವ್ಯಾಪ್ತಿ ನೆನ್ನ ಸಹೋದರಿಯು, ಎಂದಂದು ಸುಮ್ಮನಾಡಳು.

ವಿನೋದಿಸಿಯ ಆ ಮಾತುಗಳನ್ನು ಕೇಳಿ ಲಲಿತೆಯು ಏಕ್ಯಯವಿಸ್ತು ರಿತ ನೀತ್ರಗಡಿಂದ ಅವಳನ್ನು ನೋಡುತ್ತಿ:—ಆಬಚೀ, ನೀನು ಇಲ್ಲಿ ಈ ಫಿರಂಗಿಗಳ ರಾಣ್ಯದಲ್ಲಿ ಏಕೆ ವಾಸವಾಗಿರುತ್ತಿ? ನಮ್ಮವ್ಯಾಪ್ತಿ ತನ್ನ ಸಹೋದರ-ಸಹೋದರಿಯಲೊಬ್ಜಿರ ಹೆಸರು-ದೇಶಿಗಳನ್ನೂ ಅವರ ವಾಸ್ತವ್ಯವನ್ನೂ ನನಗೆಂದೂ ತಿಳಿಸಿರಲಿಲ್ಲ. ಯಾರ ಮುಖಿದಿಂದಲೋ ನಮಗೊಬ್ಜಿಸೋದರಮಾವನಿರುವನೆಂಬದನ್ನೂ ಅವನು ಹದಿನಾಲ್ಕು ವರ್ಷಗಳ ಹಿಂದ ಸಂನ್ಯಾಸಿಯಾಗಿ ಹೋಗಿರುವನೆಂಬದನ್ನೂ ಕೇಳಿ ತಿಳಿದ್ದೆನು.

“ತಂಗೀ, ನೀನೆನ್ನುವದು ಸತ್ಯವೇ. ಹದಿನಾಲ್ಕು ವರ್ಷಗಳ ಹಿಂದ ಈ ನೀಚ ಫಿರಂಗಿಗಳು ನೆನ್ನನ್ನೂ, ನಿನ್ನ ಸಹೋದರತ್ತೆಯನ್ನೂ ಖಡ್ಡಹ

ದಿಂದ ಆಪಹರಿಸಿದರು. ನಾನು ಈಗಲೇ ಬಾಲವಿಧವೇಯಾಗಿದ್ದೆನು ಫರಂಗಿಗಳು ಅಪಹರಿಸಿದ ದಿನವೇ ನಿನ್ನ ಸೋದರತ್ತಿಯು ಸತ್ತು ಸ್ವಗ್ರಹನ್ನೆಡಿದಳು. ನಾನು ಮಾತ್ರ ಪಾಪದ ಪ್ರಸಾರವನ್ನು ಮಾಡುತ್ತ ಈಗಲೂ ಜೀವಂತಳಾಗಿ ರುತ್ತೇನೇ, ಎಂದಂದು ವಿನೋದಿನಿಯು ಮತ್ತು ಮುಳು ಮುಳು ಎಂದು ಆಳ ಹತ್ತಿದಳು. ಸೈಫ್ ವಿಯ ಆ ಶಿಕ್ಷಿತಯನ್ನು ಕಂಡು ಲಲಿತೆಗೂ ದುಃಖವಾಯಿತು. ಬಳಿಕ ಸೈಫ್ ವಿಯು:--ತಂಗೀ, ಈಗ ನಿನ್ನ ಹುಜ್ಜು ಬಿಟ್ಟುಹೊಗಿದೆ. ಫರಂಗಿಗಳಿಗೆ ಈ ಸಂಗೆತಿಯು ತಿಳಿದರೆ ಈಗಲೇ ಅವರು ನಿನ್ನನ್ನು ಒಡಿ ದೊಯ್ದು ಭ್ರಮಣಗೊಳಿಸುವರು. ಆದೆದರಿಂದ ಇನ್ನು ನಾನು ನಿನ್ನಸ್ವಲಿ ಇರುಗೊಡಲಾದನು, ಎಂದು ಲಲಿತೆಯನ್ನುದ್ದೇಶಿಸಿ ನುಡಿದು, ಮರುಖಿಖನ ಕಡೆಗೆ ಹೊರಳಿ:—ಆಪ್ಯಾ, ರಾಜಪುತ್ರಾ, ಲಲಿತೆಯ ಸಲುವಾಗಿ ನೀನು ಇದು ವರಿಗೆ ಆನೇಕ ಸಾಹಸ-ಕಷ್ಟಗಳನ್ನು ಕ್ಯಾಕ್ಚೆಂಡಿರುವಂತೆ ಇನ್ನಿಷ್ಟ್ ಸಾಹಸ ಪಟ್ಟು ಇವಳನ್ನು ಭೀಮೇಶ್ವರಕ್ಕೆ ಮರಳ ಕರಕೊಂಡುಹೊಗು.

‘ ವಿನೋದಿನಿಯ ಈ ನುಡಿಯನ್ನು ಕೇಳಿ ಮರುಖಿಖನ ನೇರಳುತ್ತ ನೇರಳುತ್ತ:—ತಾಯಿ, ಹಾಸಿಗೆ ಬಿಟ್ಟು ಏಳಲಿಕ್ಕೆ ಕೂಡ ಅಸಮರ್ಥನಾಗಿ ರುವ ನಾನು, ಈ ಫರಂಗಿಗಳ ಜಾಲದೊಳಗಿಂದ ಲಲಿತೆಯನ್ನು ಕರಕೊಂಡು ಭೀಮೇಶ್ವರದ ವರಿಗೆ ಹೊಗುವ ಬಗೆಯೆಂತು?

ಲಲಿತೆಯು ನಡುವೇ ಬಾಯಿಹಾಕಿ ವಿನೋದಿನಿಯನ್ನುದ್ದೇಶಿಸಿ:— ಅಂಬಜೀ, ಭೀಮೇಶ್ವರಕ್ಕೆ ಹೊಗಿಯಾದರೂ ಮಾಡುವದೇನು? ಅವುನು ಇನ್ನು ನೆನ್ನನ್ನು ಮನೆಯೋಳಿಗೆ ಬರಗೊಂಡುವನೇ? ಎಂದಂದು ದುಃಖಿದಿಂದ ಕಂತವು ಬಿಗಿದು ಬರಲು ಸುಮ್ಮಾನಾದಳು.

“ಲಲಿತಾ, ರಾಧಾಮೋಹನ ಗೋಸ್ವಾಮಿಯು ಹಂದು ವೇಳೆ ನಿನ್ನನ್ನು ಮನೆಯೋಳಿಗೆ ಕರಕೊಳ್ಳಲಿಕ್ಕೆ ಸಮ್ಮುತ್ತಿಸಿದ್ದರೂ, ಉಂಟೊಳಗಿನ ಪ್ರತಿಸ್ಥಿತ ಜನರು ಆದಕ್ಕೆ ಸಮ್ಮುತ್ತಿಸುವದೆಂದು ಹೇಳಲಾಗುವದಿಲ್ಲ. ಯಾ-ಕಂದರೆ ನಮ್ಮ ಉರೊಳಗಿನ ಹರಿನಾಥಗಂಗೋಪಾಧ್ಯಾಯರು, ಮಾಧವ ಗಂಗೋಪಾಧ್ಯಾಯರು, ಸಂಧ್ಯೋಪಾಧ್ಯಾಯ ನಾಂತಾಯಣ ಶಾಸ್ತ್ರಿಗಳು ಮುಂತಾದ ಪ್ರತಿಸ್ಥಿತರು ಸಮಾಜ-ಶಾಸನಕಾವ್ಯಗಿ ಪಾಪ! ಆ ಬಡ ರಾಧಾ ಮೋಹನಗೋಸ್ವಾಮಿಗಳಿಗೆ ಈಗಾಗಲೀ ಕರಿಣವಾದ ಬಹಿಷ್ಕಾರವನ್ನು ಕಾಳಿ ಬಿಟ್ಟುರುತ್ತಾರೆ.

ಮಯೂಖನ ಈ ಸಂಭಾವಣವನ್ನು ಕೇಳಿ ವಿನೋದಿಸಿಯು:—
ನಿಮ್ಮ ಮಾತು ಸತ್ಯವೇ. ಹಾಗಾದರೆ ಇನ್ನು ಏನು ಮಾಡಬೇಕು? ಅವ್ಯಾ,
ನೀನು ಲಲಿತೀಯನ್ನು ಉದ್ದಾರ ಮಾಡಬೇಕೆಂದು ಹೊರಟಾಗ ಯಾವ
ಉಪಾಯದಿಂದ ಅದನ್ನು ಕೊನೆಗಾಣಿಸಬೇಕೆಂದು ನಿರ್ಧರಿಸಿಕೊಂಡಿರುತ್ತೇನೆ

“ತಾಯಿ, ನಾನು ಇದಾವುದನ್ನೂ ಇದುವರೆಗೂ ಯೋಚಿಸಿರುವ
ದಿಲ್ಲ.” ಬಳಿಕ ವಿನೋದಿಸಿಯು ತನ್ನ ಗಲ್ಲಕ್ಕೆ ಕೈ ಹಚ್ಚಿ ಕೊಂಡು ಕುಳಿತು,
ಕೆಲಕಾಲದ ವರಿಗೆ ಯೋಚಿಸಿ, ಕಡೆಗೆ ಏನನ್ನೊಮ್ಮೆ ನಿಷ್ಪತ್ತಿಸಿದಳು. ಆಗ
ಅವಳು:—ಲಲಿತೀಯ ಯಾವ ಬಗೆಯಿಂದಲೇ ಆಗಲಿ ನನ್ನ ಆಶ್ರಯಕ್ಕೆ
ಬಂದು ಸೇರಿರುವದರಿಂದ, ನಾನು ಇವಳನ್ನು ಸರ್ವಾಧಾ ನಿರಾಶ್ರಯ
ಗೊಳಿಸಲಾರೆನು; ಆದರೆ ಇನ್ನು ನಾನು ಈ ಹುಗಳೇ ದುರ್ಗದಲ್ಲಿ ಉಳಿದರೆ
ಇವಳನ್ನು ರಕ್ಷಿಸುವದು ಅಶ್ವವು. ಅದರಿಂದ ತಮ್ಮಾದ್ದು, ನಾವಿನ್ನು
ನೆಟ್ಟಿಗೆ ಆಗ್ರಾಹಿಸುತ್ತಿಂತೆ ಹೊರಡಬೇಕು. ಆಗ್ರಾಹ ಹೊರತು ಮತ್ತೆಲ್ಲಿಗೆ
ಹೋಗಿ ವಾಸಿಸಿದರೂ ನಾವು ಈ ನೀಜ ಫಿರಂಗಿಗಳ ಉಪಚಿಳಿದಿಂದ ಇವ
ನನ್ನ ಸಂರಕ್ಷಿಸಲಿಕ್ಕೆ ಸಮರ್ಥರಾಗಲಾರೆವು. ತಮ್ಮಾದ್ದು, ಮಯೂಖಾ,
ನೀನೂ ನಮ್ಮೆಂದು ಆಗ್ರಾಹಿಸುತ್ತೇನೆ?

ಮಯೂಖಾ:—ಸಂತೋಷದಿಂದ ಬರುತ್ತೇನೆ.

ಅಂದಿಸಿಂದ ವಿನೋದಿಸಿಯು ಲಲಿತೀಯನ್ನು ತನ್ನ ಕುಟೀರದ ಹೊರಗೆ
ಹೊರಡಲಿಕ್ಕೆ ನಿಬಂಧಿಸಿದಳು. ತುಸ ದಿನಗಳಲ್ಲಿಯೇ ಮಯೂಖನು
ದೇಹಸ್ವಾಸ್ಥ್ಯವನ್ನು ತಾಳಿದನು. ಸಂತರ ಹಂಡು ದಿನ ರಾತ್ರಿ ವಿನೋದ
ದಿನಿ ಪ್ರೇರಣೆಯು ತನ್ನ ಕಂಟೀರದೊಳಗಿನ ಎಲ್ಲ ಸಾಮಾನುಗಳನ್ನು
ತಕ್ಷಣಂದು ಲಲಿತಾ-ಮಯೂಖಾರೊಡನೆ ಆ ಹುಗಳೇ ದುರ್ಗದಿಂದ ಪಲಾ
ಯನ ಸೂಕ್ತವನ್ನು ಪರಿಸಿದಳು. ಮುಂದೇ ಇ ದಿನಗಳ ಸಂತರ ಜಹಂ
ಗಿರ ನಗರದ ಹಂಗಾರೊ ಸುಭೇದಾರನಾದ ಅಸದಬಾನನ ನೆರವಿನಿಂದ
ತಕ್ಷರತ್ತನೂ, ಭುವನನೂ ಹುಗುಳಿಗೆ ಬಂದು ಮಯೂಖ ಮತ್ತು ಲಲಿತೀ
ಯರನ್ನು ಶೋಧಿಸಿದರು. ಆವರು ಎಷ್ಟು ಹುಡುಕಿದರೂ ಎಲ್ಲಿಯೂ
ಇವರ ಪತ್ತೆ ಹತ್ತಲಿಲ್ಲ.

ತಕ್ಷರತ್ತನು ಜಹಂಗಿರನಗರಕ್ಕೆ ಮರಳಿ ಬಂದು ಮಯೂಖಾದಿ
ಗಳ ಪತ್ತೆಯಾಗಿದ್ದನ್ನು ಅಸದಬಾನನೇ ನೊದಲಾದವರಿಗೆ ಅರುಹಲ್ಲ,

ಆ ಸಂಗೆತಿಯನ್ನು ಕೇಳಿ ಅಸದಖಾನನು ಚಿಂತಾಕೃಂತನಾದನು. ಈ ಜೊತ್ತು ಅವನು ಮನಹೀನಲ್ಲಿ ಏನೇನೋ ಯೋಚಿಸಿಕೊಂಡು ನಂತರ ಶಹಾನ್ ಬಿಂಬಿ ಜಾಹಾನನನ್ನು ಕುರಿತು:— ನವಾಬರೇ, ನೀವಿನ್ನು ಆಗ್ರಾಕ್ಕೆ ಬಾದಶಹರ ಬಳಿಗೆ ಹೊರಡಿರಿ. ಬಾದಶಹರಿಂದ ಈ ಜಹಾಂಗೀರನಿಗರಕ್ಕೆ ಬೇರೆಹೊಬ್ಬಿ ಸುಭೇದಾರನೆ ನೇಮಣಾಕ ಆಗುವ ವರಿಗೆ ನಾನು ಇಲ್ಲಿಯೇ ಇರಬೇಕಾಗಿದೆ. ಆದುದರಿಂದ ನೀವು ಆಗ್ರಾಕ್ಕೆ ಹೊಗಿ ಬಾದಶಹರಿಂದ ಇಲ್ಲಿಗೆ ಬೇರೆಹೊಬ್ಬಿನ ನೇಮಣಾಕನ್ನು ಬೇಗನೆ ಮಾಡಿಸಿರಿ, ಎಂದು ಹೇಳಿದನು. ನವಾಬನು ಹಾಗೆಯೇ ಆಗೆಲೆಂದೂ, ನಾಳೆಯೇ ನಾನು ನನ್ನ ಮಗೆ-ಸೌಸಿಯರೊಡನೆ ಆಗ್ರಾಕ್ಕೆ ಹೊರಡುವೆನೆಂದೂ ತಿಳಿಸಿದನು.

ಆಗೆ ಅಸದಖಾನನು ನವಾಬನನ್ನು ಕುರಿತು ಮತ್ತೆ:— ದೇವೇಂದ್ರ ನಾರಾಯಣನ ಈ ವೃದ್ಧ ಭೃತ್ಯನೂ, ಅಶ್ರಿತಬಾಹ್ಯಣನೂ ಮಯೂಖನ ಸಂಧಾನಕ್ಕಾಗಿ ಹೊರಟಿರುವರಷ್ಟೇ? ನೀವು ಇವರನ್ನು ನಿಮ್ಮ ಸಂಗಡ ಕರೆದೊಯ್ದರೆ ಅವರ ಕಾರ್ಯಕ್ಕೆ ಕೆಲಮಟ್ಟಿಗಾದರೂ ಸಹಾಯ ಮಾಡಿ ದಂತಾದೀತೆಂದು ನನ್ನ ಭಾವನೆಯಿದೆ. ಕಾಫರರೇ, ನೀವು ಈ ನವಾಬ ಸಾಹೇಬರ ಸಂಗಡ ಆಗ್ರಾದ ವರಿಗೆ ಹೊಗಿರಿ; ಹಾಗು ಅಲ್ಲಿ ನಿಮ್ಮ ಮಯೂಖಾದಿಗಳ ಪತ್ತೆ ಹಚ್ಚಿರಿ. ಇತ್ತು ಎಲ್ಲಿಯಾದರೂ ಆವನ ಸಂಧಾನವು ಹತ್ತಿದರೆ, ಅವನನ್ನು ಭಿಮೇಶ್ವರಕ್ಕೆ ಸುಖರೂಪವಾಗಿ ಇಳಿ, ಆ ಸಂಗೆತಿಯನ್ನು ಆಗ್ರಾಕ್ಕೆ ಈ ನಮ್ಮ ನವಾಬಸಾಹೇಬರ ಮುಖಾಂತರ ವಾಗಿ ನಿಮಗೆ ತಿಳಿಸುತ್ತೇನೆ.

ಆಗ ತರ್ಕರತ್ನನು ನಡುವೇ ಬಾಯಿಹಾಕಿ:— ಸುಭೇದಾರಸಾಹೇಬ, ನನ್ನ ವಿನಂತಿಯನ್ನು ಷಟ್ ಮನ್ನಿಸಿ. ನಾನು ಮಯತ ದೇವೇಂದ್ರನಾರಾಯಣನ ಉಪ್ಪಂಡುವನಾಗಿದ್ದು, ಆವನ ಮಗನ ಕ್ಷೇಮಚಿಂತನೆ ಮಾಡುವದಂತೂ ನನ್ನ ಆದ್ಯ ಕರ್ತವ್ಯವೇ ಸರಿ. ಆದನ್ನುಂತೂ ನಾನು ಇಹ-ವರಜನ್ಮಗಳಲೂ ಮಾಡಲು ಬಧ್ಧನಾಗಿರುತ್ತೇನೆ. ಆದರಂತೆ ನಮ್ಮ ದೇಶದ ಜನರನ್ನು ಪರಿಪರಿಯಿಂದ ಪೀಡಿಸುತ್ತಿರುವ ಈ ಫಿರಂಗಿಗಳ ಉಪಟಿಳಿವನ್ನು ದೂರೀಕರಿಸುವದೂ ನನ್ನ ಕರ್ತವ್ಯ ಕ್ಷೇತ್ರದಲ್ಲಿ ಶ್ರೀವೃತರದ್ವಾಗಿರುತ್ತದೆ. ಆದುದರಿಂದ ಸಾಹೇಬ, ಈ ನವಾಬರಿಗೆ ಹೇಳಿ, ನನ್ನನ್ನು ಷಟ್ ಭಾದಶಹ

ರಿಗೆ ಭೇಟಿಮಾಡಿಸುವಂತೆ ಮಾಡಬೇಕು.

“ಕಾಫರ, ನಿನು ಬಾದಶಹರಿಗೆ ಭೇಟಿಯಾಗಿ ಮಾಡುವದೇನ್ನು?”

“ನಾನು ಬಾದಶಹರ ಬಳಿಗೆ ಹೊಗಿ ಇಲ್ಲಿ ನಡೆದಿರುವ ಫಿರಂಗಿಗಳ ಉತ್ತರಾತವನ್ನೆಲ್ಲ ಚೆನ್ನಾಗಿ ತಿಳಿಸುವೆನ್ನಲ್ಲದೆ, ಯಾವ ಬಗೆಯಿಂದ ವತ್ತಿಸಿ, ಇವರ ಉಪಟಿಳಿದಿಂದ ಇಲ್ಲಿಯ ಪ್ರಜಿಗಳನ್ನು ಮುಕ್ತ ಮಾಡಬೇಕೆಂಬದನ್ನು ಅವರಿಗೆ ತಿಳಿಸುವವನಿದ್ದೇ ಎನ್ನೇ.”

ತಹಾನ್ ಈಯಾಜಿಬಾನ್:—ಉತ್ತಮ-ಬಹು ಉತ್ತಮ. ನಾವು ಆ ಬಗ್ಗೆ ಬಾದಶಹರಿದುರಿಗೆ ತಿಳಿಸುವದಕ್ಕೀಂತ ಫಿರಂಗಿಗಳ ಉಪಟಿಳಿದಿಂದ ತ್ರಸ್ತರಾಗಿರುವ ಇವರೇ ಅದನ್ನು ಅವರೆದುರಿಗೆ ತಿಳಿಸುವದು ಅತ್ಯತ್ಮಮವು. ಆದ್ದರಿಂದ ಸುಭೇದಾರಸಾಹೇಬ, ಈ ಕಾಫರ ಮುಲ್ಲಾನನ್ನು (ಬ್ರಾಹ್ಮಣನನ್ನು) ನನ್ನೊಂದನೆ ಬರಗೊಡಿರಿ. ಇಷ್ಟೇ ಅಲ್ಲ, ಯಾವ ಕಾಫರ ಘಕೀರನಾದ ಚ್ಯಾತನ್ಯದಾಸನೆಂಬುವನನ್ನು ಆ ಫಿರಂಗಿ ಪಾದಿಗೆಳು ಚಕ್ರಕ್ಕೆ ಕಟ್ಟಿ ತಿರುಗಿಸಿ ಅವನ ದೇಹದ ಎಲುವುಗಳನ್ನು ಪ್ರತಿಪುಡಿಯಾಗಿ ಮಾಡಿರುವೋ, ಆ ಬೈರಾಗಿಯನ್ನೂ ನನ್ನೊಂದನೆ ಕಳಿಸಿರಿ. ನಾನು ಇವರಿಬ್ಬರನ್ನೂ ಬಾದಶಹರ ಎದುರಿಗೆ ಒಯ್ದು ನಿಲ್ಲಿಸುವೇನು. ಬಳಿಕ ಇವರು ತಮ್ಮ ಮುಖದಿಂದಲೇ ತಮ್ಮ ಸಂಗತಿಯನ್ನು ಬಾದಶಹರಿಗೆ ತಿಳಿಸಲಿ.

ಅಸದಖಾನೆನು ನೆವಾಬನ ಸೂಚನೆಯನ್ನು ಮನ್ನಿಸಿದನು.

ಮರುದಿನ ನಬಾಬನು ಸ್ವಪರಿವಾರದೊಡನೆ ಆಗ್ರಾಭಿಮುಖವಾಗಿ ಹೊರಟಿನು. ಅವನೊಡನೆ ಭುವನ, ತಕ್ಕರತ್ತು ಭಟ್ಟಾಚಾರ್ಯ, ಚ್ಯಾತನ್ಯದಾಸ ಬೈರಾಗಿ ಇವರೆಲ್ಲರೂ ಇದ್ದೆಂದು ಬೇರೆ ತಿಳಿಸುವ ಕಾರಣವಿಲ್ಲ. ಗುಲ್ರಾಖಾ-ಯಾವಳು ಸಪ್ತಗಾರುಮದ ತ್ರಿವೇಣೇ ಸಂಗಮದಲ್ಲಿ ತನ್ನ ಅದ್ವಿತೀಯ ಸತಾರವಾದನದಿಂದ ಅಲ್ಲಿಯ ಸಹಸ್ರಾರು ಜನರ ಜೀತ್ತವನ್ನು ಸೆಳಿದುಕೊಂಡಿದ್ದ ಲೋ, ಹಾಗು ಯಾವಳು ನವ್ಯ ಮಯಾಖನ ರೂಪದಲ್ಲಿ ನೋಟಿಕಾಗಿದ್ದ ಲೋ, ಆ ಯವನ ತರುಣೇಯು-ತನ್ನ ಸಖಿಯಾದ ಫಾತಮೀ ಹಾಗು ಸೇವಕನಾದ ಹಬ್ಬಿ ಇವರೊಡನೆ ನಬಾಬನ ದಳದಲ್ಲಿ ಸೇರಿ ಆಗ್ರಾಕ್ಕೆ ನಡೆದಿದ್ದ ಈ.

††

††

††

††

††

ಯಮುನಾನದೀತಿರದಲ್ಲಿ ಆಗಾರ್ಥಿಕೋಟಿಯ ಎದುರಿಗೆ ಷಟ್ಪು ಗೌರವಣದ ಯುವಕನು ಒಂದು ಹೊಳೆಯೋಳಿಗೆ ಕುಳಿತಿರುತ್ತಾನೆ. ಆಗ ಯಮುನೆಯು ಈಗಿನಂತೆ ದುರ್ಗದಿಂದ ದೂರಸರಿದು ಹರಿಯುತ್ತಿರಲ್ಲ; ದುರ್ಗದಹತ್ತರ ಸದ್ಯಕ್ಕೆ ಬೆಳೆದಿರುವಂತೆ ಒಂದು ಗಿಡವೂ ಆಗ ಹುಟ್ಟಿರಲ್ಲ. ಅಂದು ಷಟ್ಪೇ ಪ್ರಶ್ನಿರವಾದ ಬಿಸಿಲು ಬಿಡ್ಡಿತ್ತು. ಬಾದಶಹನು ಆಗ ಆಗಾರ್ಥಿಕೋಟಿಯೇ ನಾಷವಾಗಿದ್ದನು. ಆದರಿಂದ ಬಿಸಿಲಿನ ತಾಪನಿವಾರಣಕ್ಕಾಗಿ ದುರ್ಗದಹತ್ತರ ಯಾರೂ ಭತ್ತಗಳನ್ನು ಧರಿಸುವಂತಿರಲ್ಲ. ಆ ಯುವಕನು ತನ್ನ ಕರವಸ್ತುದಿಂದ ಗಾಳಿಬೆಳಿಕೊಂಡು ಆ ಪ್ರಶ್ನಿರವಾದ ಬಿಸಿಲಿನ ತಾಪನನ್ನು ಕೆಲಮಟ್ಟಿಗೆ ಸಿವಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು. ಆಗ ಶಾರ್ವಣಿವಾಸವಾಗಿದ್ದು, ನಡು ನಡುವೆ ವಿಪುಲವಾದ ವೃಷ್ಣಿಯು ಆಗುತ್ತಿತ್ತು. ಆದರೂ ಉತ್ತರಹಿಂದುಸ್ತಾನದ ಆ ನಾಡಿನಲ್ಲಿ ಆಗ ಷಟ್ಪೇ ಭೀಕರವಾದ ಬಿಸಿಲು ಬೀಳುತ್ತಿತ್ತು. ಆಗಾರ್ಥಿಕೋಟಿಯೋಳಿಗಿನ ಬಿಳೇಷಂಗಮರವರೀ ಕಲ್ಲಿನಿಂದ ನಿರ್ವಿಸಲ್ಪಟ್ಟಿ ಅಸಂಖ್ಯ ಪ್ರಾಸಾದ ಶ್ರೇಣಿಗಳು ತರತರದ ಬಣ್ಣಗಳಿಂದ ಹೊಳೆಯುತ್ತಿದ್ದವು. ಬಾದಶಹನು ಆಗ ಆಗಾರ್ಥಿದುರ್ಗದಲ್ಲಿಯೇ ಇದ್ದು ದರಿಂದ ಹಸರು ಬಣ್ಣದ ಪತಾಕೆಯು ಆ ಕೋಟಿಯ ಮೇಲೆ ಮೇರಿಯುತ್ತಿದ್ದಿತ್ತು.

ದುರ್ಗದ ನಾಲ್ಕು ಮನ್ಯಲುಗಳಲ್ಲಿಯೂ ತಮ್ಮ ತಮ್ಮ ಪ್ರಚಂಡವಾದ ಸೇನೆಗಳಿಂದ ಸಹಿತರಾದ ಸೇನಾನಿಗಳು ಕಣ್ಣಲ್ಲಿ ಎಣ್ಣೆಯನ್ನು ಹಾಕಿ ಕೊಂಡು ಪಹರೆಯನ್ನು ಮಾಡುತ್ತಿದ್ದರು. ದುರ್ಗಮಧ್ಯದಲ್ಲಿ, ಯಮುನಾ ತಂಪಾಕದಲ್ಲಿ, ಬಾದಶಹನ ಅಂತಹ ಪುರವು-ರಾಣಿವಾಸವು ಇದ್ದಿತ್ತು. ಅಲ್ಲಿ ಅಕರಾಳ-ವಿಕರಾಳ ಸ್ವರೂಪದ ತಾರ್ಕರೀ ದೇಶದ ದಾಸಿಯರೂ ತುಕ್ಕೇ ದೇಶದ ಯೋಜಾ ಜನರೂ ಕಲಿಂ ಪಹರೆಯನ್ನು ನಡಿಸಿದ್ದರು. ಅವರಲ್ಲಿಯ ಎರಡು-ಮೂರು ಜನ ಪಹರೆಯವರು ದುರ್ಗದ ಪಕ್ಕದಲ್ಲಿ ಹೊಣಿಯೋಳಿಗೆ ನಿಂತುಕೊಂಡಿದ್ದ ಆ ತರುಣನ ಬಳಿಗೆ ಬಂದು, “ನಿನು ಇಲ್ಲಿ ಹೀಗೇಕೆ ನಿಂತಿರುವೆ”ಯಂದು ಕೇಳಿ, ಆವನೆದಯಲ್ಲಿ ಬಾದಶಹನ ಗುರುತಿನೆ “ಪಂಜಾ” ಇದ್ದದ್ದನ್ನು ನೋಡಿ, ಆವರೆಲ್ಲರೂ ಪ್ರತಿ ಮಾತನಾಡದೆ ಸುಮೃದ್ಧಿನೆ ಹೊರಟು ಹೋಗುತ್ತಿದ್ದರು ಹೀಗೆ ಆ ಯುವಕನು ಅಲ್ಲಿ ನಿಂತುಕೊಂಡು ಎರಡು ತಾಸುಗಳು ಕಳಿದು ಹೊದವು. ಆದರಿಂದ

ಬೇಸತ್ತು ಅವನು ತನ್ನ ಡೋಣಿಯಲ್ಲಿ ತುಸ ಒರಗಿಕೊಂಡನು. ಕೂಡಲೇ ಅವನಿಗೆ ಗಾಥವಾದ ನಿದ್ದೆಯು ಹತ್ತಿತು!

ಆ ಯುವಕನು ನಿದ್ದೆಯಂದ ಎಷ್ಟುದ್ದನೋ ಇಲ್ಲವೇ ಇನ್ನೂ ಸ್ವಾಹಾವಸ್ಥೆಯಲ್ಲಿದ್ದನೋ ತಿಳಿಯದು. ಇಷ್ಟರಲ್ಲಿ ಅವನಿಗೆ ಆ ದುರ್ಗದೊಳಗಿನ ಆಂತಹವರದ ಮಂದಿರದಲ್ಲಿ ಸತಾರಬಾರಿಸುವ ಸಪ್ತಾಶ್ವ ಕೇಳಲಾರಂಭಿಸಿತು ತಾನು ಸಪ್ತಾಶ್ವಗಾರುಮಂದ ಶ್ರವೇಣಿಸಂಗಮಂದಲ್ಲಿ ಕೇಳಿದ ಇಂಪಾದ ಸತಾರಿನ ನಾದವೇ ಇದೆಂದು ಆ ತರುಣನು ತನ್ನ ಮನಸ್ಸಿನಲ್ಲಿಯೇ ನಿಧ್ವಣಿಸಿಕೊಂಡನು. ತಾನು ಹಂಡಕ್ಕೆ ಅದೇ ಸಪ್ತಾಶ್ವಗಾರುಮಂದಲ್ಲಿ ಫಿರಂಗಿಗಳಿಂದನೇ ಆದ ಯುದ್ಧದಲ್ಲಿ ಗಾಯಪಟ್ಟಿ ಶ್ರವೇಣಿಯ ಸಂಗಮದ ಹಂದು ಸುಂದರವಾದ ನಾವಿನೋಳಿಗಿನ ಮಂಚದ ಮೇಲೆ ಮಲಗಿದಾಗ ಯಾವ ಸುಂದರ ತರುಣಿಯು ತನ್ನ ಬಳಿಯಲ್ಲಿ ಕುಳಿತು ಹಾಡುತ್ತಿದ್ದಳೋ, ಅದೇ ತರುಣಿಯು ಈಗಲೂ ಆ ಬಾದತಾಹಿ ರಾಣಿವಾಸದೊಳಗಿನ ಆ ಕ್ಷೇತ್ರದಲ್ಲಿ ಹಾಡುತ್ತಿರುವಂತೆ ಆ ತರುಣಿಗೆ ಭಾಸವಾಯಿತು. ಕೆಲಹೊತ್ತಿನಲ್ಲಿಯೇ ಆ ತರುಣನ ನಿದ್ದೆಯು ಹಾರಿಹೋಯಿತು. ಅವನು ಚಟ್ಟಕ್ಕೆ ಡೋಣಿಯಲ್ಲಿ ಎದ್ದು ನಿಂತನು. ಈಗ ಅವನಿಗೆ ಆ ಸತಾರಿನ ಸುನಾದವೂ, ಗಾಯನದ ಆಲಾವಪೂರ್ವ ಬಹು ಚನ್ನಾಗಿ ಕೇಳಿಸಹತ್ತಿದವು. ಯುವಕನು ಹೊಳೆಯೋಳಿಗಿನ ನೀರಿನಿಂದ ತನ್ನ ಕಣ್ಣ-ಮೋರೆಗಳನ್ನು ತೊಳೆದುಕೊಂಡು, ಆ ಸುನಾದವು ಕೇಳಿಬರುತ್ತಿರುವ ಕಡೆಗೆ ಮುಖ ತಿರುವಿಕೊಂಡು ನಿಂತನು. ಇಷ್ಟರಲ್ಲಿ ಯಾವ ಕಿಟಕಿಯೋಳಿಗಿಂದ ಆ ಸುನಾದವು ಹೊರಬೀಳುತ್ತಿತ್ತೊಂದೇ ಆ ಕಿಟಕಿಯ ಪರದೆಯು ಓರಿಗೆ ಸರಿಸಲ್ಪಟ್ಟಿತು. ಆ ಕಿಟಕಿಯ ಹತ್ತರ ಕುಳಿತು ಸತಾರವನ್ನು ಬಾರಿಸುತ್ತಿದ್ದ ಆ ಪೂರ್ವಪರಿಚಿತ ಯವನತರುಣಿಯ ಮುಖ ಮಂಡಲವು ಆ ನಮ್ಮ ತರುಣಿಗೆ ಕಾಣಿಸಿಕೊಂಡಿತು. ಕ್ಷೇತ್ರಕಾಲದ ವರಿಗೆ ಅವನು ಅತ್ಯು ವಿಕಾಗ್ರತೆಯಿಂದ ನೋಡುತ್ತಾ ನಿಲ್ಲಲು, ಆ ತರುಣಿಯೂ ಇವನನ್ನು ನೋಡಿದಳು. ಇಬ್ಬರ ಚ್ಯಾಪ್ಸಿಗಳೂ ಮೀಲಿತವಾದವು! ಆ ಕೂಡಲೇ ಅಲ್ಲಿದ್ದ ಒಬ್ಬ ತಾರ್ಕರೀದಾಸಿಯು ಆ ತರುಣ-ತರುಣಿಯರ ದೃಷ್ಟಿಯಲನಿಂದ ತನ್ನ ಚಾಕರಿಗೆ ಎಲ್ಲಿ ಭಂಗಿಬರುವದೋ ಎಂಬ ಅಂಚಕೆಯಿಂದ ಆ ಕಿಟಕಿಯ ಪರದೆಯನ್ನು ನೋಡಲಿನಂತೆ ಜಗ್ಗಿ ಮರೆಮಾಡಿಕೊಂಡಳು. ಆ ಯುವಕನು ಮತ್ತೆ ಎಷ್ಟೋ ಹೊತ್ತಿನವರಿಗೆ ಆ ಕಿಟಕಿಯ

ದಿಟ್ಟಿಸಿ ನೋಡುತ್ತಿದ್ದನೆ). ಆದರೂ ಆ ಪರದೆಯು ಬದಿಗಾಗಿಲ್ಲ; ಹಾಗೂ ಆ ಯುವತಿಯ ಮುಖವು ಇನನೆ ಕೆಲ್ಲುಗೆ ಬೀಳಲಿಲ್ಲ. ಅದರಿಂದ ಅವನು ಅಶ್ವಂತ ಸಿರಾತೆಗೊಂಡನು.

ಅಲ್ಲವು ವಕಾಶವಲ್ಲಿಯೇ ಆ ಅಂತೇ ಪ್ರೇರದ್ದೇಯಾ ಎಂಬ ಗುಪ್ತದಾವು ರದಿಂದ ಹಿಬ್ ಹೊಂಚಾ ಹಾಗೆ ಹಿಬ್ ದಾಸಿ ಇವರೊಬನೆ ಹಿಬ್ ಪ್ರೌಢ ಯು ಹೊರಬದ್ದು ಈ. ಆ ಪ್ರೌಢಯು ಒಂದವళೇ ಆ ಯುವಕನ ಡೋಣ ಯನ್ನು ಹತ್ತಿದ್ದು. ಕೂಡಲೇ ಸಮಾಪದಲ್ಲಿಯೇ ವಿಶ್ವಾಂತಿಯನ್ನು ನುಭವಿ ಸುತ್ತಿದ್ದ ಅಂಬಿಗರು ಆ ಯುವಕನ ಅಜ್ಞ್ಯ ಯ ಮೇರೆಗೆ ಆ ಹೊಣಿಯನ್ನು ಹೊಳಿಯಲ್ಲಿ ದೂಡಿ ಹುಟ್ಟಿಕೆಡಿಯಹತ್ತಿದರು ನೊಕೆಯು ಹಿತ್ತರದಿಂದ ಸಾಗಲು, ಆಗ್ಗಾ ಹೊಣಿಯು ಹಿಂದಾಯಿತು ಆಗ ಪ್ರೌಢಯು ತನ್ನ ಮೇರೆಯ ಮೇಲಿನ ಮುಸುಕ (ಫೋಂವಾವ) ನ್ನು ತೆಗೆದು:—ಆಪ್ಪಾ, ಇಂದಿನ ಶಕನವು ಶುಭಕರವಾಗಿ ತೊರುತ್ತಿದೆ. ಬಾದಶಹನ ಮುಖ್ಯ ಬೇಗಮಣಿನ್ನು ಹಿಲಿಸಿಕೊಂಡು ಬಂದಿರುತ್ತೇನೆ. ನಾಲೀನ ದಿನವೇ ನಿನು ನಬಾಬ ಆಸಫ಼ಿಯಾನೀಗೆ ಭೆಟ್ಟಿಯಾಗೆನು. ಅವರು ನಿನ್ನನ್ನು ದಿವಾಳಿ-ಖಾಸಕ್ಕೆ ಕರೆದೊಯ್ದುತ್ತಾರೆ.

ತರುಣನು ಹಷಣ್ಯುಕ್ತಾಗಿ:—ತಾಯಾ, ಇಷ್ಟ್ಯು ದಿನಗಳ ನಂತರ ವಾದರೂ ಇಂದು ದೇವರಿಗೆ ದಯೆಯುಂಟಾಯಿತೇನ್ನಬೇಕು.

“ಮತ್ತು ಇಷ್ಟ್ಯು ದಿನಗಳ ತರುವಾಯದಲ್ಲಿ ಲೈಲ್ಲೀ ನಮ್ಮೆ ಉಲ್ಲಿಯ ದುಃಖನಿವಾರಣದ ಅಶಯು ಸಾಜಿತವಾಗೆಹತ್ತಿದೆ”

“ಅಸದಖಾನೆಂದೇನಾದರೂ ವರ್ತಮಾನ ಬಂಡದೊಂದು?”

“ಅದೇನಿಲ್ಲ; ಆದರೆ ಜಹಾಂಗೀರನಗೆರದ ಹರೇಕೃಷ್ಣರಾಮನು ಯಾವ ಕೆಲಸಕ್ಕಾಗಿಯೋ ಇಲ್ಲಿಗೆ ಬಂದಿರುತ್ತಾನೆಂತೆ.”

“ಅಸದಖಾನನು ಸ್ವತಃ ಬರದ ಹೊರತು ಬಾದಶಹನ ದಬಾರ ದಲ್ಲಿ ನಮಗನುಕೂಲವಾಗಲಾರದು”

“ತಮಾತ್, ಆದು ಹೇಗೆಯೇ ಇರಲಿ; ನಿನಿನ್ನ ಬೇಗನೆ ಉಲ್ಲಿಯನ್ನು ಲಗ್ಗಿವಾಗಿಬಿಡು. ಈ ಮೊಗೆಲಾಯಿಯಲ್ಲಿ ಅವಳಿಂತಹ ರೂಪಸಂಪನ್ನು ತರುಣ ಹುಡುಗೆಯನ್ನು ಅವಿವಾಹಿತಳನಾಗಿರಿಸುವದು ಯುಕ್ತವಲ್ಲಿ?”

“ತಾಯಿ, ನಿನ್ನ ಅಜ್ಞ್ಯ ಯಂತೆ ನಾನು ಅವಳನ್ನು ಇಂದೇ ಲಗ್ಗಿ

ವಾಗಲಿಕ್ಕೆ ಸಿದ್ಧನಾದರೂ ನಮ್ಮ ಬಂಗಾಲ ದೇಶದ ಪುರೀಹಿತರಿಲ್ಲಿಲ್ಲಿ ದೊರಕಬೇಕು?

“ಮಾನ್ಯ ಬೇಗಮುಸಾಪೇಬಳು ಹೇಳಿರುವದೇನಂದರೆ:—ವ್ಯಂದಾವ ನದಿಂದೊಬ್ಬ ಬಂಗಾಲೀ ಗೋಸಾವಿಯನ್ನು ಕರೆತರಿಸಿಕೊಡುತ್ತೇನೆಂದು. ಅವಳು ಲಲಿತೀಯನ್ನು ನೋಡಿಕೆಂದು ಬಹು ಶುತ್ತಬಹಲವುಳ್ಳವಳಾಗಿ ರುವಳು. ವಿವಾಹವಾಗದ ಹೊರತು ಆ ಅಂತಃಪುರಕ್ಕೆ ಅವಳನ್ನು ಕಡೆಯೇ ಯ್ಯಾವದು ವಿಹಿತವಲ್ಲ ಅದ್ವಿಂದ ಲಗ್ನೆವಾಗದ ಹೊರತು ನಮ್ಮ ಜಾತಿಯ ಹೆಣ್ಣುಹುಡುಗಿಯರು ಎಲ್ಲಿಗೂ ಹೋಗುವ ಪರಿಪಾಠವಿಲ್ಲಿಂದು ನಾನು ಅವಳಿಗೆ ತಿಳಿಸಿ ಬಂದಿರುತ್ತೇನೆ.

ಯುವಕನು ಏನೂ ಉತ್ತರಕೊಡದೆ ಅವನತೆ ಮುಖದಿಂದ ಸುಮ್ಮನಿಷ್ಟಿನು. ಅದನ್ನು ಚಂಡು ಆ ಪ್ರೌಢಿಗೆ ಹಿಡಿಸಲಾರದಷ್ಟು ಸಂತೋಷವಾಯಿತು ಇವ್ವರಲ್ಲಿ ಅವರು ಕುಳಿತ ಡೋಣಿಯು ಆಗ್ರಾವಟ್ಟಿಣಿದ ಹತ್ತರ ಬಂದಿತ್ತು. ಇದೇ ಕಾಲ್ಕಿಕ್ಕೆ ಬಾದಕಹನ್ನು ಕನ್ನಡಿಯ ಜಹಾಂಗಿರ ಮಹಾಲಿನಲ್ಲಿ ಕುಳಿತ ಒಬ್ಬ ತರುಣೀಯು—ತು ನೋಡಲು ಅಲ್ಲಿ ಇಂಪಾಗಿ ಸತಾರನ್ನು ಬಾರಿಸುತ್ತಿದ್ದು ಆ ಯುವತಿಯು—ತನ್ನ ಹಿಬ್ಬ ತಾತ್ಕರಿ ದಾಸಿಯೋಡನೆ ಏನೇನೋ ಸಂಭಾಷಣವನ್ನು ನಡಿಸಿದ್ದಾರು. ಕೆಲ ಹೈಣಿಗಳ ನಂತರ ಆ ಯುವತಿಯು ದಾಸಿಯನ್ನು ಕುರಿತು:—

“ತಾತ್ಕರಿ, ಆಗಲೇ ಆ ದರಿಯಾ ಬಾಗಲಿನಿಂದ ಹೊರಟು ಹೋಗಿ ಆ ತರುಣನ ಡೋಣಿಯನೇ ರಿದ ಆ ಪ್ರೌಢಿಯನ್ನು ನೀನು ಬಲ್ಲಿಯಾ?”

“ಬಲ್ಲಿನು, ಚನ್ನಾಗಿ ಬಲ್ಲಿನು.” “ಅವಳು ಯಾರು?”

“ಅವಳು ಬಂಗಾಲ ದೇಶದ ಒಬ್ಬಹೆಣ್ಣು ಮಗಳು. ಆತ್ಮತ್ವಮವಾಗಿ ಕಸೂತಿಯನ್ನು ಹಾಕುವಳು. ಎರಡು-ಮೂರು ದಿನಗಳಿಗೊಮ್ಮೆ ಹಜರತ ಬೇಗಮುರ ಬಳಿಗೆ ಬರುತ್ತಿರುತ್ತಾಳೆ.”

“ಅವಳ ಹೇಸರೇನು?”

“ಅವಳ ಆ ಬಂಗಾಲಿ ಹೆಸರನ್ನು ನಾನು ಚನ್ನಾಗಿ ಉಚ್ಚರಿಸಲಾರನು. ಅವಳಿಗೆ ವಿನ್ನಿಸಿಯೋ—ವಿನಾನ್ನಿಗೆ ಮೋಹಿಗೇ ಏನೋ ಅನ್ನತ್ತಿರುತ್ತಾರೆ.”

“ಮಂಡ್ಲ ತಾತ್ಕರಿ, ಆವಳಿಗೆ ವಿನೋದಿನಿ ಎನ್ನತ್ತಿರುತ್ತಾರೇನು?”

“ಹು, ಅಹುದು; ತಾವು ಕೇವಲ ಆ ಬಂಗಾಲೀ ಕಾಘರರಂತೀಯೇ

ఆవళ కేసరన్ను ఉచ్ఛరిసిదిరల్లి?"

"హాదు, నాను ఎష్టో దినగణవడిగే బంగాలదేశదల్లి సంజే రిసి బందవథిరుత్తే నే?"

"హాగాదరే, తావు ఆ బంగాలీ హంగసన్నూ గుత్తిసు విరొఏ?"

"ఇల్ల,-ఇల్ల. నాను ఆవళన్ను గుత్తిసువదిల్ల; ఆదరే, ఆవళు యావన డోషియన్నేరి హోదళోఇ, ఆ తరుణన గురుతు మాత్ర నెనగే చెన్నాగిరుత్తదే. ఆవనే న్నె గండను. నీను 'ఆవర వాస స్థావనన్ను గూతుతు హజు బల్లియా?'"

"యాకే పత్తే హజ్జులిక్కిల్ల? నెనగే సాకష్య రజియన్నూ కెల ఖచిన వ్యవస్థియన్నూ మాడికొట్టే, నాను ఆవర సంధాన వన్ను సకజవాగి హజ్జువేను?"

"నీను ఖచిన ఎష్టు హఱ బేకాదరూ కొడువేను. నీను ఈ ఆగ్రావట్టిణి ఎల్ల ఫాట్టి-బీదిగళన్నూ బల్లియా?"

"నెనగే ఆవెల్ల గౌత్తి రదిద్దరూ ఈ పట్టిణిచొళగే నెనోబు జీవద గళియనిద్దు, ఆవనిగెల్ల అవు గౌత్తివే."

నాను నినగొందు ఆజ్ఞావక్రవన్ను కొడుత్తేనే. ఆదన్ను నీను ఇల్లియ ముఖ్య బీషిజెనిగే లోరిసిదరే నినగే ఒందు వారద రజియు సకజవాగి దొలేయువడు; ఆల్లదే నినగే ఇన్నొక్కందు జీపియన్ను కొడుత్తేనే. ఆదన్ను లోరిసిదరే హుజూర-బిజిఎన్డారను నినగే నాల్యు ఆకరపి (ఆగిన కాలద బంగారద నాణ్య)గళన్ను కొడుత్తానే ఆవన్ను తిక్కొక్కందు నీను నీను గళియనోడనే ఆ న్నె గండన పత్తే హజ్జు బాబేకు. ఇదక్కే తప్పి, క్షుగళన్నెలాల డిశుత్త సుమ్మనే హిందిరుగి బందరే, నీనున్న శూలక్కే రిసి కొల్లిసువేను. తాత్కరీ, తిళియిత్తే?"

ఆగ ఆ తాత్కరీ దాసియు ఆ తనుఱగే శృతజ్ఞ తాదశకవాదు దొందు సలాము మాది:—“స్టోన్ రీ, తప్ప ఆజ్జెయ మేరిగే ఒందే వారదల్లి ఇ నీట్లు మాను. కొట్టి కొండు బరు

ತ್ತೀನೆ, ತಪ್ಪಲಿಕ್ಕುಲ್ಲ!

“ಬಡೇ ಅವನ ಸ್ಥಳವನ್ನು ಗೊತ್ತು ಮಾಡಿಕೊಂಡು ಬಂದರೆ ತೀರಲಿಲ್ಲ. ಅವನನ್ನು ಹಿಡಿತರತ್ಕುದ್ದು.”

“ಅವರನ್ನು ಎಲ್ಲಿಗೆ ಕರೆತರಬೇಕು?”

“ಯಾಕೆ, ಹಿಗೇಕೆ ಪ್ರತ್ಯೇಮಾಡುತ್ತೀ? ಎಲ್ಲಿಗೆಂದರೆ, ಈ ನಮ್ಮ ರಂಗಮಹಾಲಿಗೇ ಕರೆತರತಕ್ಕುದ್ದು”

“ಈ ನಿಮ್ಮ ಆಜ್ಞೆಯಂತೆ ನಡೆದರೆ ಇಲ್ಲಿಯ ಎಲ್ಲ ದಾಸ-ದಾಸಿಯರ, ಅದರಂತೆ ಎಲ್ಲ ಅಂತಹ ಶುರವಾಸಿಗಳ ಕತ್ತಲ್ ಅದೀತು, ಕತ್ತಲ್. ನಾನು ಯಾರೆಂದು ತಿಳಿದಿರುವಿರಿ? ಇವಾನೀ ತಾರ್ಕರೀ ದಾಸಿಯು. ನನಗೀ ಹುಚ್ಚು-ಹುಳುಕುಗಳ್ಲು ಕಲಿಸಬರುವಿರಾ?” ಎಂದು ದಾಸಿಯು ಕೆಂಪಡಿದ ರಿದ ಕಣ್ಣಗಳಿಂದ ನುಡಿಯಲು,

“ದಾಸೀ, ಇಪ್ಪೇಕೆ ಸಿಟ್ಟಿಗೇಳುವೆ? ಹಿಗೆ ಮಾಡಿದರೇನಾಗುವ ದಂಬದನ್ನು ನನಗೆಮ್ಮೆ ತಿಳಿಹೇಳಬಾರದೇ?”

“ಹಿಂದಕ್ಕೆ ನೊರಜಕಾನ ಬೇಗಮರ ಕಾಲಕ್ಕೆ ಯಾರೋ ಒಬ್ಬಿಬ್ಬಿ ಗಂಡಸರು ಹೆಂಗಸರ ವೇಷಧರಿಸಿ ಅವರ ಅಂತಹ ಪುರವನ್ನು ಪ್ರವೇಶಿಸಿದ್ದ ರೆಂದು ಕೇಳಿಕೆಯಿದೆ; ಆದರೆ, ಈಗಿನ ಈ ಹಜರತ್ ಆರೂಜಮಂದವಾಣಿ ಬೇಗಮ ಸಾಹೇಬರ ಆಮಲಿನಲ್ಲಿ ಇಲ್ಲಿ ಆ ಹುಚ್ಚು-ಹುಳುಕುಗಳು ಹಂಡಿಷ್ಟ್ವಾ ನಡೆಯಲಾರವು”

“ಹಾಗಾದರೆ, ಆ ಬಗ್ಗೆ ನಾನು ಹಜರತ್ ಬೇಗಮ ಸಾಹೇಬರ ಆಪ್ತಣಿಯನ್ನೇ ಪಡಕೊಂಡರೆ?”

“ಧಣಿಯರೇ, ನಿಮಗೆ ಸಾವಿರ ಸಲಾಮುಗಳು. ನೀವು ಹಾಗೆ ಅವಿಚಾರದಿಂದ ಹಜರತ್ ಬೇಗಮರ ಕಡೆಗೆ ಕೇಳಹೋದರೆ, ನಿಮ್ಮ ಗಂಡನ ದರ್ಶನವು ಇಹಜನ್ಮದಲ್ಲಿಯೇ ಏಕೆ, ಜನ್ಮಜನ್ಮಾಂತರಗಳಲ್ಲಿಯೂ ನಿಮಗೆ ಆಗಲರಿಯದು. ನಿಮ್ಮ ಗಂಡನ ಉಡಿಹೋಗಿರುವನೆಂಬ ಸುದ್ದಿಯು ಹಜರತ್ ಬೇಗಮರಿಗೆ ತಿಳಿಯಲು, ಅವರು ಅವನನ್ನು ಹಿಡಿತರುವ ಆಜ್ಞೆ ಮಾಡುವರು. ಆದರಿಂದ ಉರೋಳಗ್ಗಲು ಗ್ಗಲ್ಲು ವಳುವದು. ತನ್ನನ್ನು ಕೊತ್ತಾಲನು ಹಿಡಿದೋಯ್ಯಾವನೆಂಬ ಸಂಗತಿಯು ತಿಳಿಯುತ್ತಲೇ, ನಿಮ್ಮ ಆ ಗಂಡನು ಇಲ್ಲಿ ಈ ಮಹಾ ವಿಪತ್ತಿಗೇಡಾಗುವದಕ್ಕಾಗಿ ನಿಲ್ಲುತ್ತಾಗೆ ನೇತಕ್ಕು?

ದಾರಿ ಸಿಕ್ಕತ್ತ ಕಾಲಿಗೆ ಬುಡ್ಡೀ ಕಲಿಸುತ್ತಾನೆ. ಅದರಿಂದ, ಧಣೀಯರೇ, ನಿವ್ಯ ಷಣ್ಣೆತ್ತೆ ಚಿಂತಾಕರ್ಪಂತರಾಗಿ ಹಾತೊರೆಯಬೇಡಿರಿ. ನಾನು ಮೊದಲು ನಿಮ್ಮ ಆ ಗಂಡನ ಪತ್ತೆಯನ್ನುಂತೂ ಹಚ್ಚುವೆನು. ಬಳಿಕ ಮಾಡಬೇಕಾದ್ದನ್ನು ಹಿಂದಿನಿಂದ ಆಲೋಚಿಸೋಣವಂತೆ.

“ತಾತರ್ವರೀ, ನಿನ್ನ ಅಂಬೋಣವೇ ವಿಹಿತವು. ನೀನು ಇನ್ನು ಬೇಗನೆ ನಿನ್ನ ಕೆಲಸಕ್ಕೆ ತೊಡಗು.”

“ಧಣೀಯರೇ, ನಿಮ್ಮ ನಾಲ್ಕು ಅಶರಫಿಗೆಳು ಯಾತಕ್ಕೂ ಸಾಲವು. ಇನ್ನಿಷ್ಟು ದ್ರವ್ಯವನ್ನು ಕೊಟ್ಟು ರೆ, ನಿಮ್ಮ ಕೆಲಸವನ್ನು ಬಹು ತೀವ್ರವಾಗಿ ಮಾಡಿಕೊಂಡು ಬರುತ್ತೇನೇ.”

“ತಾತರ್ವರೀ, ನಿನೆನ್ನಿಷ್ಟು ಅಶರಫಿಗೆಳು ಬೇಕಾಗುವವು?”

“ಇನ್ನು ಹತ್ತೆಂಟನ್ನಾದರೂ ದಯವಾಲಿಸಿರಿ.”

“ಕೆಟ್ಟ ಮುಸುಡಿಯ ಹೆಣ್ಣೀ, ನೀನು ಅಷ್ಟ ಹಣವನ್ನು ತಕ್ಕೊಂಡು ಮಾಡುವದೇನು?”

“ತಮ್ಮನ್ನು ನೇನೆಸುತ್ತ ನಾಲ್ಕು ದಿನಗಳ ವರೆಗೆ ಆ ನನ್ನ ಗಳಿಯ ನೊಡನೆ ಸುಖವಾಗಿ ಕಾಲಕಳಿಸುವೆನು; ಮತ್ತು ಬರುವಾಗ ಹಂಡೆರ ಡನ್ನು ಅವನ ಖಚಿಗೆ ಕೊಟ್ಟು ಬರುವೆನು.”

“ಅಂತೂ ನಿನೆಗೆ ಹದಿನ್ನೆಂದು ಅಶರಫಿಗೆಳ ಅಗೈತ್ತೆವಿದೆಯಲ್ಲವೇ ಆಕ್ಷೇ, ಅಲ್ಲಿಯ ದೌತಿ-ಲೀಕ್ಕು ಟೆಕೆಗಳನ್ನು ತಕ್ಕೊಂಡೇ.” ಎಂದಂದು ಆ ತರುಣೀಯು ಎರಡು ಪತ್ರಗಳನ್ನು ಬರೆಯ ಆ ದಾಸಿಯ ಕೈಗಿತ್ತು:—“ಹೊಗೆ ಹಂದು ವಾರದಲ್ಲಿ ನನ್ನ ಕೆಲಸವನ್ನು ತೀರಿಸಿಕೊಂಡು ಬಾ. ಇಲ್ಲದಿದ್ದರೆ ಸರಾಯಿಯ ನಿಶೇಯಲ್ಲಿ ಎಲ್ಲವನ್ನೂ ಮಾರೆತು ಬಿಟ್ಟೇ?”

“ಇಲ್ಲ. ಧಣೀಯರೇ, ಈ ಯಾಕೆಷಿತ ಕುಲದ ತಾತರ್ವರೀ ಹೇಣ್ಣು ಹಾಗೆ ಬೇಳುವಾನಳಿಂದಾ ಶಗಲಿಕ್ಕಿಲ್ಲ. ಸರಾಯಿಯಿಂದ ಇವಳ ಕಾರ್ಯ ಭಾಹುಲ್ಯವು ಬೆಳೆದಿತೇ ವಿನಿಃ ಕುಗ್ಗೆ ಲಕ್ಷ್ಯಿಲ್ಲ. ಸರಾಯಿಯ ನಿಶೇಯು ಕಡಿಮೆಯಾಯಿತೆಂದರೆ ಪೂತ್ರ ನನ್ನಿಂದ ಹಾಗು ಆ ನನ್ನ ಗಳಿಯನಾದ ಕಾಲ್ಪನಿಕ ಜಾತಿಯ ತಾತರ್ವಂಸಿಂದ ಯಾವ ಕೆಲಸಗಳೂ ಅಗಲಿಕ್ಕಿಲ್ಲ ಧಣೀಯರೇ, ಇನ್ನು ಹೊರಡುವೆನು.” ಎಂದಂದು ಆ ದಾಸಿಯು ಅಲ್ಲಿಂದ ಹೊರಟು ಹೊಡಳಿ.

ಇವ್ವರಲ್ಲಿ ಹಬ್ಬಿ ಹದಿನಾಲ್ಕು ವರ್ಷದ ಕೆಶೋರಿಯು ಆ ತರುಣಿಯ ಚಳಿಗೆ ಬಂದು:—ಗುಲ್ಬರ್ಗಾ, ಬಹಳ ಹೊತ್ತಿನಿಂದ ಅವ್ವನು ನಿನ್ನನ್ನು ಕುದುಕಹತ್ತಿದ್ದಾಳೆ, ಎಂದು ಅನ್ನಲು, ತರುಣಿಯು ಗಾಬರಿಗೊಂಡು ಅನ್ನತ್ವಾಳೆ:—ಬನ್ನಿರಿ, ಬೇಗಮಸಾಹೇಬರೇ, ಇತ್ತು ಬನ್ನಿರಿ; ಹಜರತ್ ಬೇಗಮಸಾಹೇಬರು ಈಗೆ ಎಲ್ಲಿ ಇರುತ್ತಾರೆ?

ಕೆಶೋರಿಯು:—ಅವಳು ಜೋಧಬಾಯಿ ಮಹಲಿನಲ್ಲಿರುತ್ತಾಳೆ. ಕೂಡಲೇ ಆ ಯುವತಿಯು ಅತ್ತಕಡಿಗೆ ಧಾವಿಸುತ್ತ ನಡೆದಳು.

ಒಱಣೀ ತರಂಗೆ.

—(೦)—

ದಿವಾಣಿ-ಕ್ಷ-ಆಮು.

೧೦೦ ದಿನ ತರಂಗದೊಳಗಿನ ಸಂಗತಿಯು ನಡೆದ ಎರಡು ಮಾರು ದಿನಗಳ ನಂತರ ಹಂದು ದಿವಸ ಬೆಳಗಿನ ರ್ಥಂಟಿಗೆ ಯಾವೊನಲುದೊಲಾ ಸವಾಬ ಆಸಫ಼ಖಾನನು ತನ್ನ ಅಂಬಾರಿಯಲ್ಲಿ ಕುಳಿತು ದಿವಾಣಿ-ಕ್ಷ-ಆಮು ದಬಾರಕ್ಕೆ ನಡೆದಿದ್ದನು. ಆಸಫ಼ಖಾನನು ನೂರಜಹಾನೆ ಬೇಗಮಳ ತಮ್ಮನು; ಆರಜಮಂದವಾಣಾ ಬೇಗಮಂಳ ತಂದೆಯು; ಕಹಾಜಹಾನೆ ಬಾದಶಹನ ಕ್ಷತ್ರರನು. ಆದರಿಂದ ಅವನು ಮೊಗೆಲ ಬಾದಶಹನ ದಬಾರ ರದಲ್ಲಿ ಹಬ್ಬಿ ಪ್ರಾಮುಖ್ಯ ವ್ಯಕ್ತಿಯಾಗಿದ್ದನು. ಇಂದು ಅವನೆ ಸ್ವಂತದ ಅಸಂಖ್ಯ ಕುದುರೆಯ ಸವಾರರ ಹಾಗು ಪದಾತಿಗಳ ದಂಡು ಅವನನ್ನು ಸುತ್ತುವರಿದು ದಬಾರದ ಕಡಿಗೆ ಸಾಗಿತ್ತು. ಅವನು ಕುಳಿತುಕೊಂಡಿದ್ದ ಆ ಅನೇಯ ಹಂಬದಿಯಲ್ಲಿ ಹಂದು ಅಚ್ಚೆ ಬಿಳೀ ಬಣ್ಣದ ಸಿಂಧುದೇಶದ ಬಹುಮಾಲ್ಯ ಕುದುರೆಯು ಬರುತ್ತಿದ್ದು, ಆದನ್ನು ಗೌರವಣಿದ ಇತ್ಯಂತ ತೀಜಃ್ಪತಿಯಾದ ಹಬ್ಬಿ ಯುವಕನು ಹತ್ತಿದ್ದನು. ಅನೇಯು ಮಂದಮಂದ ವಾಗಿ ನಡೆಯುತ್ತ ಆಗಾರದೊಳಗಿನ ಸುಪ್ರಸಿದ್ಧ ಜುಮಾನುಸೀದೆಯ ಎದುರಿಗೆ ಬಂದು ನಿಂತಿತು. ಕೂಡಲೇ ಸವಾಬನು ಅಂಬಾರಿಯಿಂದ ಕಳಗಿದನು. ಆ ಮಸೀದೆಯ ಹತ್ತರವೇ ಆಗಾರಕೊಂಟಿಯ ತಲೆಬಾಗಿಲು. ಆ ಬಾಗಿಲ ಬಳಿಯಲ್ಲೇ ಬಬ್ಬಿ ಏದುಸಾವಿರ ಹಂಡಿನ ಮನಸಬದಾರನೆ

ರಾಣ್ಯವಿತ್ತು. ಆ ರಾಣ್ಯದ ಹತ್ತರ ಸ್ವತಃ ಬಾದಕಹನ್ಡ ಅವನ ಪುತ್ರರೂ ಇವರ ಹೊರತು ಮಿಕ್ಕವೆಲ್ಲರೂ ತಮ್ಮ ತಮ್ಮ ವಾಹನಗಳನ್ನು ಶ್ರೀಜಿ ಸಲೀಬೀಕೆಂದು ಕಟ್ಟಪ್ಪಣೆಯಿದ್ದಿತು.

ನವಾಬಿಷಾಫ್‌ಖಾನನು ವಾಹನದಿಂದಿಳಿದು, ಆ ತರುಣನೋಡನೇ ತಲೆಬಾಗಿಲಿಗೆ ಬಂದನು. ಆಲ್ಲಿ ಪಹರೆಮಾಡುತ್ತಿದ್ದ ಮನಸಬದಾರನು ಬಾದಕಹನ ಮಾವನಾದ ಆಸಫ್‌ಖಾನನನ್ನು ಅಭಿವಂದಿಸಿ, ಷಾಗೆ ಹೊಗೆ ಗೊಟ್ಟಿನು. ಆ ತಲೆಬಾಗಿಲದ ಮೇಲ್ಬಿಡಿಯಲ್ಲಿ ನಗಾರೀ-ನೌಬತ್ತುಗಳು ಬಾರಿಸುತ್ತಿದ್ದವು ಯಾಕಂದರೆ ಆಗ ಬಾದಕಹನು ದಬಾರಕ್ಕೆ ಬಂದಿದ್ದನು. ಬಾದಕಹನು ಎಲ್ಲಿಯ ವರೆಗೆ ದಬಾರದಲ್ಲಿ ಕೂಡುತ್ತಿದ್ದನೋ ಅಲ್ಲಿಯ ವರೆಗೆ ಆಗ್ರಾಕ್ಕೊಟಿಯು ದಿಲ್ಲಿ ಮತ್ತು ಅಮರಸಿಂಹ ದ್ವಾರಗಳ ಮೇಲಿನ ನಗಾರೀ-ನೌಬತ್ತುಗಳು ಒಂದೇಸವನೆ ಬಾರಿಸಲ್ಪಡುವ ಪದ್ಧತಿ ಯಿದ್ದಿತು.

ಆಸಫ್‌ಖಾನನು ಆ ತರುಣನೋಡನೇ ದಿಲ್ಲಿದ್ವಾರವನ್ನು ಪ್ರವೇಶಿಸಿ, ಅದರ ಮುಂದಿನ ಮೊದಲನೋ ಚೋಕದೊಳಗಿನ ಬಜಾರವನ್ನು ಹೊಕ್ಕಿನು. ಆ ಚೋಕದಲ್ಲಿ ದಿನಾಲು ಬೆಳಿಗ್ಗೆ ಸಂತೆ ನೇರಿಯುತ್ತಿದ್ದಿತು; ಹಾಗು ಸಂಜಿಯ ವರೆಗೆ ಏಕೋಪ್ರಕಾರವಾಗಿ ಆಲ್ಲಿ ಕ್ರಯವಿಕ್ರಯಗಳು ನಡೆಯುತ್ತಿದ್ದವು. ಆ ಹೇಳಿಯಲ್ಲಿ ಬಹು ಮೂಲ್ಯಗಳಾದ ಮುತ್ತು-ರತ್ನಗಳೂ, ದೇಶ-ಎದೇಶಗಳಿಂದ ಬಂದ ಆಪರೂಪದ ಪದಾರ್ಥಗಳೂ ಮರಾಟವಾಗುತ್ತಿದ್ದವು. ಅವೊರ-ಖಾನರಾವಾದಿಗಳ ಹೊರತು ಅನ್ಯರಾರೂ ಈ ಹೇಳಿಗೆಬರುತ್ತಿರಲ್ಲಿ ಆ ತರುಣನು ಆ ಬಜಾರದ ಶಿಸ್ತನ್ನೊಂದಿದ ದಂಗಾದನು. ಮೊದಲನೋ ಚೋಕವನ್ನು ದಂಟ ತರುಣನು ನವಾಬನೋಡನೇ ಎರಡನೋ ಚೋಕವನ್ನು ಹೊಕ್ಕಿನು. ಆ ಚೋಕದ ಮಧ್ಯದಲ್ಲಿ ಕೆಂಪುಬಣ್ಣದ ಕಲ್ಲಿಗಳಿಂದ ನಿರ್ಮಿಸಲ್ಪಟ್ಟ ದಾರಿಯಿದ್ದಿತು. ಆ ದಾರಿಯ ಎಡಬಳಗಳಲ್ಲಿ ಮೊಗಲ, ಆಫ್‌ಗಾಣ, ಇರಾಷ್ಟ್ರ, ತಾತ್ರರೀ, ರಜಪೂತ ಮತ್ತು ಫಿರಂಗೀ ಸೇನಗಳು ಶ್ರೀಣಿಗಳು ಸಜ್ಜಾಗಿ ನಿಂತಿದ್ದವು. ಬಿಜ್ಞಾಗತಿಯನ್ನು ಧರಿಸಿದ್ದ ಆಯಾ ದಂಡಗಳ ಮುಖ್ಯಸ್ಥಾನದ ಮನಸಬದಾರರು ನಬಾಬನನ್ನು ಅಭಿವಂದಿಸಿ, ನಬಾಬನಿಗೂ ತರುಣನಿಗೂ ತಮ್ಮ ತಮ್ಮ ದಂಡನೋಳಿಗಿಂದ ದಾರಿಮಾಡಿಕೊಡುತ್ತಿದ್ದರು. ಆವರಲ್ಲಿಯ ಕಲಶ್ರೇಷ್ಠ ಅಧಿಕಾರಿಗಳು ನಬಾಬನನ್ನು ಅಭಿವಂದಿಸಿ, ಅವ-

ನೊಡನೆ ಕುಶಲಪ್ರತ್ಯೇಗಳನ್ನೂ ಮಾಡುತ್ತಿದ್ದರು. ನಬಾಬನು ಎಲ್ಲರ ಪರಾ ಮಣವನ್ನು ಯಥಾಯೋಗ್ಯವಾಗಿ ತಕ್ಕೂಳುತ್ತ ಎರಡನೇ ಚೋಕವನ್ನು ದಾಟ, ಮೂರನೇ ಚೋಕವನ್ನು ಪ್ರವೇಶಿಸಿದನು. ಆ ಚೋಕಿನ ಎದುರಿಗೆ ಅಂಬರ ಮತ್ತು ಜೀರ್ಣಪುರದ ರಜಪೂತಸ್ವೇಷ್ಟಗಳು ಸಚ್ಚಾಗಿ ನಿಂತಿದ್ದವು. ಮಧ್ಯಹ್ಯದ ನೌಬತ್ತು ಬಾರಿಸಹತ್ತಿದಕ್ಕಾಡಲೆ ದಿವಾಳಿ-ಕ್ಷ-ಅಮದ ಹಾಗು ಅಂತಹರದ ಪಹರೆ ಮಾಡುವ ಭೋರವು ಈ ರಜಪೂತಸೇನೆಯ ಮೇಲಿದ್ದಿತು.

ಮೂರನೇ ಚೋಕದ ಬಳಗಿಗೆ ಬೀಳಂಗಮರವರಿಕ್ಕಿಲ್ಲಿನಿಂದ ನಿಮಿಂ ಸಲ್ಪಟ್ಟ ಮತಿಮಸೀದೆಯಿದ್ದಿತು. ಎಡಗಡೆಯಲ್ಲಿ ಕೆಂಪುತೀಲೆಯಿಂದ ನಿಮಿಂ ಸಲ್ಪಟ್ಟ ಟಿಂಕಾಲೆಯಿದ್ದು ಅದರ ಎದುರಿಗೆ ಬಹು ಎತ್ತರವಾದ ನಗಾರ ಖಾನೆಯಿತ್ತು. ಅದರಲ್ಲಿ ಬಾದಕಾರು ನಗಾರೆಯು ಬಾರಿಸುತ್ತಿತ್ತು. ನಗಾರ ಖಾನೆಯ ಬಾಗಿಲದ ಹಿಳಬದಿಗೆ ಆನೆಯ ಕಾಡು. ಅಂದು ಬಾದಕಹನೆ ಎದು ರಿಗೆ ಏಕಸಮಯಾವಚ್ಚೆದದಿಂದ ಸಾವಿರಳನೆಗಳು ನಿಂತು ಸಲಾಹು ಮಾಡ ಬೇಕಾಗಿತ್ತು. ನಗಾರಖಾನೆಯ ಕೆಳಗಿನ ನೆಲಕ್ಕೂ ದಿವಾಳಿ-ಕ್ಷ-ಅಮದಬಾರಗ್ಗಹದ ನೆಲಕ್ಕೂ ಹಾಲಿನಂತಹ ಶುಭ್ರವಾದ ಕಲ್ಲುಗಳು ಕೂಡಿಸ ಲ್ಪಟ್ಟಿದ್ದವು. ಅದರಿಂದ ದರಿದ್ರಜನರು ಅಲ್ಲಿ ಕಾಲಿಡಲಿಕ್ಕೆ ಸ್ವಭಾವತಃ ಅಂಜುತ್ತಿದ್ದರು! ನಗಾರಖಾನೆಯ ಎದುರಿಗೆ ಎಷ್ಟೋ ಜನ ಪರಿಚಾರಕ ಜನರಿದ್ದು ಕೊಂಡು, ದಬಾರಿಗಳ ಪಾದರಕ್ಷೇಗಳನ್ನು ರಕ್ಷಿಸುತ್ತಿದ್ದರು. ಆ ನಗಾರಖಾನೆಯ ಮುಂದೆ ಸ್ವತಃ ಬಾದಕಹನು, ಆವನ ಮಹ್ಯಾಳು ಇವರ ಹೊರತು ಅನ್ಯರಿಗೆ ಪಾದಕ್ಷೇಗಳನ್ನು ಧರಿಸಿಕೊಂಡು ಹೋಗಲಿಕ್ಕೆ ಸಕ್ತ ಮನಾಯಿಯಿದ್ದಿತು. ಹತ್ತು ಸಾವಿರ ದಂಡಿನ ಮುಖ್ಯಸ್ಥನಾದ ಯಾವಿನ ಉದ್ದೋಳಾ ಆಸಫಖಾನನು ಕೂಡ ಯಾವನೊಬ್ಬ ಸಾಮಾನ್ಯ ಉಮರಾವಿ ನಂತೆ ನಗಾರಖಾನೆಯ ಬಳಿಯಲ್ಲಿ ತನ್ನ ಪಾದರಕ್ಷೇಗಳನ್ನು ಬಚಿಟ್ಟಿದ್ದನ್ನು ಕಂಡು, ಆ ತರುಣನಿಗೆ ಕಡು ವಿಸ್ತೃಯವನಿಸಿತು.

ನಗಾರಖಾನೆಯ ಎದುರಿಗೆ ಖಾಸ ಚೋಕಿಯ ಮನಸಬದಾರನಾದ ನವಾಬಾಳಸಫಖಾನನ ಮಗ ಶಾಹಿನ್‌ಖಾನನು ನಿಂತುಕೊಂಡಿದ್ದನು. ಆಗ ಆವನು ತಂದೆಯನ್ನು ಆಭಿನಂದಿಸಲು, ತಂದೆಯು ಮಗನನ್ನು ಪ್ರತ್ಯಭಿವಂ ದಿಸಿ ಮುಂದೆ ನಡೆದನು. ಆದೇ ಕಾಲಕ್ಕೆ ಸಾಲು ಸಾಲಾಗಿ ನಿಂತಿದ್ದ ಸಾವಿ

ರಾರು ಆನೆಗಳು ತಮ್ಮ ಶುಂಡಿಲಗೇಳನ್ನು ಹಿಮ್ಮೈಲೆ ಮೇಲಕ್ಕೆ ಎತ್ತಿ ಬಾದ ಕಹನನ್ನು ಅಭಿವಂದಿಸಿದವು. ಆ ಅಪ್ಪಂಚ ದೃಶ್ಯವನ್ನು ಕಂಡ ಆ ತರುಣನು ಸ್ತುಂಭಿತನಾದನು. ನಗಾರಖಾನೆಯ ಎದುರಿಗೆ ಕೆಂಪುಶಿಲೆಯನ್ನು ನೆಲಕ್ಕೆ ಹಾಕಿದ್ದ ಪ್ರತಸ್ತಾದ ಚೋಕು. ಆ ಚೋಕಿನ ನಾಲ್ಕು ಕಡೆಗೆ ವಿಸ್ತಾರಂತ ವಾದ ಚಂದ್ರಕಾಲಿಗಳು. ಪ್ರತಿಯೊಂದು ದಿಕ್ಕಿನ ಚಂದ್ರಕಾಲಿಯಲ್ಲಿ ಸಾವಿರ ಸಾವಿರ ಮೊಳಗೆ ಅಂತರದ ಮೇಲೆ ಹಿಂಡೊಂದು ಕಚೇರಿಯು. ಆ ಕಚೇರಿಗಳು ದಂಡಿನ ಮುಖ್ಯಸ್ತರಾದ ಮನಸಬದಾರರವಾಗಿದ್ದವು. ಬಾದಕಹನ ಬಳಿಯಲ್ಲಿ ಎಷ್ಟು ಜನ ಮನಸಬದಾರರಿರುತ್ತಿದ್ದರೂ ಅವರೆಲ್ಲರ ದಂಡುಗಳು ಕೊಳೆಬೆಯ ಹೊರಬದಿಗೆ ಇರುತ್ತಿದ್ದವು; ಆದರೆ ಸ್ವತಃ ಆ ಎಲ್ಲ ಮನಸಬದಾರರು ಆ ಚಂದ್ರಕಾಲಿಗಳೊಳಗಿನ ತಮ್ಮ ಕಚೇರಿಗಳಲ್ಲಿ ಕುಳತು ಕಾದಿರಬೇಕಾಗುತ್ತಿತ್ತು. ಐದು ಸಾವಿರ ದಂಡಿನಿಗಂತ ಕಡಿಮೆ ದಂಡಿನ ಅಥಿಕಾರಿಗಳು ಆ ವೊಗಲ ದಬಾರದ ಕಾಲಕ್ಕೆ ಆಗ್ವಾ ಇಲ್ಲವೇ ದಿಲ್ಲಿ ಮರ್ಗಗಳ ಕಾವಲಿಗೆ ಅರ್ಹರಾಗುತ್ತಿದ್ದಲ್ಲ. ಅದರಿಂದ ಆರು, ಪಶು, ಎಂಟು ಸಾವಿರ ದಂಡಿನ ಮುಖ್ಯಸ್ತರಿಗೆ ಮಾತ್ರ ಆ ಚಂದ್ರಕಾಲಿಗಳೊಳಗಿನ ಕಚೇರಿಗಳಲ್ಲಿ ಸ್ಥಳವು ದೊರಕುತ್ತಿತ್ತು.

ಸಾವಿರಗಟ್ಟಿಲೆ ಆನೆಗಳು ಏಕತ್ರವಾಗಿ ಬಾದಕಹನನ್ನು ಅಭಿವಂದಿಸಿದ ಬಳಿಕ ಅವೆಲ್ಲ ಅಮರಸಿಂಹಬಾಗಿಲಿನಿಂದ ಹೊರಬಿದ್ದವು. ಬಳಿಕ ನಗಾರ ಖಾನೆಯ ಬಾಗಿಲಿನಿಂದ ಸಾವಿರಗಟ್ಟಿಲೆ ಹಿಂಟಿಗಳು ಹಿಂತಿಗೆ ಬರಹತ್ತಿದ್ದವು. ಅದೇ ಕಾಲಕ್ಕೆ ನೆಬಬಾಬನು ಆ ತರುಣನೊಡನೆ ಮುಂದರಿದನು. ಆ ಮೂರ ರನೇ ಚೋಕದ ಮಧ್ಯಸ್ಥಳದಲ್ಲಿ ತಾಮ್ರದ ಕಟಾಂಜನಗಳು ನಿಲ್ಲಿಸಲ್ಪ ಟ್ಟಿದ್ದು, ಆ ಕಟಾಂಜನದ ಹಿಂದು ಕಡೆಗೆ ಕೆಂಪು ಶಿಲೆಯನ್ನು ನೆಲಕ್ಕೆ ಹಾಕಿದ್ದ ಭಾಗದಲ್ಲಿ ದಿವಾಳಿ-ಅ-ಅಮ ದಬಾರದ ಸ್ಥಳವೂ, ಅದರ ವೀರ ದ್ವಾರಿಕ್ಕಿನ ಕಡೆಗೆ ಪ್ರಮುಖ ನಾಗರಿಕರು ಬಂದುಕೊಡುವ ಸ್ಥಳವೂ ಇದ್ದವು. ಆ ತಾಮ್ರದ ಕಟಾಂಜನಕ್ಕೆ ಹೊಂದಿ ಜಂಂ ಮೊಳಗೆ ವಿಸ್ತಾರವಾದ ಬೈಲುಪ್ರದೇಶವು. ಅದರ ಆಚಿಗೆ ಹತ್ತು ಟ್ಟಿಗೆಕುದುರೆಯ ಸವಾರರಸೇನೆಯಾಗಿ ಮತ್ತೊಮ್ಮೆ ಟ್ಟಿಗೆ ಕಾಲಾಳಿಗಳ ಸೇನೆಯೂ ಸಚಾಜಿಗಿ ನಿಂತುಕೊಂಡಿದ್ದವು. ಖಾಸಚೋಕಿಯ ಮನಸಬದಾರನುತನ್ನು ೫೦೦೦ ಕುದುರೆಯಸ್ವಾರ ಹಾಗು ೫೦೦೦ ಕಾಲಾಳಿಗಳ ದಂಡಿನೊಡನೆ ದಿಲ್ಲಿಶ್ವರನ ದಬಾರದಲ್ಲಿ ಪ್ರಕಾ

ಶ್ವರೀತಿಯಂದ ಪ್ರತಿದಿನದ ನೊದಲನೇ ಹಾಗೆ ಎರಡನೇ ಪ್ರಹರಗಳಲ್ಲಿ ಬಂದು, ಅಲ್ಲಿಯ ಶಾಂತಿಪ್ರಸಾಥವನೆಯ ಕೆಲಸವನ್ನು ಮಾಡುತ್ತಿದ್ದನು. ದುರ್ಗಂಧಹೊರಬದಿಗೆ ಇಂ ಸಾವಿರ ಜನ ಅಶ್ವಾರೋಹಿಗಳೂ ಲಕ್ಷ್ಯಸಂಖ್ಯೆಕ ಕಡಲಾಳುಗಳೂ ಪ್ರತಿನಿಷ್ಠೆ ಸಜ್ಜಾಗಿರುತ್ತಿದ್ದವು. ಆ ತಾಮ್ರದ ಕಟ್ಟಾಂಜ ನೆಡ ಆಚೇ ಬದಿಗೆ ಬಾದಕಹನ ಅಂಗರಕ್ಷಕ ಸೇನೆಯಲ್ಲಿ ಸಾವಿರಜನ ಶುಭ್ರವಸ್ತ್ರಾನ್ಯೇಸ್ವಿತ ಸವಾರರು ಸಾಲುಗೊಂಡು ನಿಂತಿದ್ದರು. ದಿವಾಣಿ-ಕ್ರಾಂತಿ-ಅವು ದಬಾರದ ಎದುರಿಗೆ ಪ್ರಶಸ್ತಾದ ದಾರಿಯಿದ್ದು, ಆದರೆ ಉಭಯೆ ಪಾತ್ರಗಳಲ್ಲಿ ಅನುಕ್ಷೆ ದಜ್ರೀಯ ಉಮರಾವ-ಮನಸಬದಾರರು ನಿಂತು ಕೊಂಡಿದ್ದರು.

ಸೇನೆಯ ಮುಖ್ಯಸ್ತನು ಆಸಫ಼ಿಖಾನನ್ನು ಅಭಿವಂದಿಸಿ ಆ ಯುವಕನೆ ಪರಿಚಯವನ್ನು ಕೇಳಿದನು. ಸಬಾಬನು ಆವನಿಗೆ ಏನೇನೋ ಹೇಳಲು, ಅವನು ಮತ್ತೆ ಸಬಾಬನನ್ನು ಅಭಿವಂದಿಸಿ ಅವನನ್ನು ಮುಂದೆ ಹೊಗೆಗೊಳಿಸ್ತುನು. ದಿವಾಣಿ-ಕ್ರಾಂತಿ-ಅವುದ ಎದುರಿಗೆ ಮೂರು ಮೆಟ್ಟಲುಗಳಿದ್ದವು. ಆ ಮೆಟ್ಟಲುಗಳ ಕೆಳಗೆ ನಿಂತುಕೊಂಡು ಸಬಾಬನು ಮೂರು ಮೂರು ಸಾರೆ ನೆಲಕ್ಕೆ ಮುಟ್ಟು ಬಾದಕಹನನ್ನು ಅಭಿವಂದಿಸಿದನು. ಮೆಟ್ಟಲುಗಳ ಮೇಲ್ಮೈಯಲ್ಲಿ ಭಕ್ತವಿಹೀನವಾದ ಅನೇಕ ಆಸನಗಳು ಮಂಡಿಸಲ್ಪಟ್ಟಿದ್ದು, ಅವುಗಳ ಮೇಲೆ ಬೇರೆ ಬೇರೆಪರಗನೆಯಸುಭೇದಾರರೂ, ಜಮಿನದಾರರೂ ಮತ್ತು ಸಾಮಾನ್ಯರಾದ ರಾಜವಂಶೀಯರೂ ಕುಳಿತುಕೊಂಡಿದ್ದರು. ಆವರೆ ಸ್ನೇಹಿ ಸುತ್ತುವರಿದು ಆ ಸಾವಿರ ಕುದುರೆಯ ಸವಾರರು ಪರಿವ್ರಾಂತಿ ದ್ದರು. ಆ ಸೇನೆಯ ನಾಯಕನೊಡನೆ ಮಾತನಾಡಿ ಸಬಾಬ ಆಸಫ಼ಿಖಾನನ್ನು ದಿವಾಣಿ-ಕ್ರಾಂತಿ-ಅವುದ ಹತ್ತರ ಹೋದನು. ಅಲ್ಲಿ ಅವನು ಪುನಃ ಮೂರು ಮೂರು ಸಾರೆ ನೆಲಕ್ಕೆ ಮುಟ್ಟು ಸಲಾಹುವಾಡಿ, ಆ ದಬಾರವನ್ನು ಪ್ರವೇಶಿಸಿದನು. ದಿವಾಣಿ-ಕ್ರಾಂತಿ ಅವು ದಬಾರದ ಗೃಹದಲ್ಲಿ ಮೂರು ತರಗೆ ತಿಯ ಸ್ಥಳಗಳು ಏರ್ಡಿಸಲ್ಪಟ್ಟಿದ್ದವು. ನೊದಲನೇ ತರಗತಿಯಲ್ಲಿ ಹತ್ತು ಸಾವಿರ ದಂಡಿನ ಮನಸಬದಾರರಿಗೆ ಹಾಗೆ ಸುಭೇದಾರರಿಗೆ ಪ್ರವೇಶವಿತ್ತು. ಆ ಸ್ಥಳವು ಬೆಳ್ಳಿಯ ಕಟ್ಟಾಂಜನೆದಿಂದ ಸುತ್ತುವಲೆದಿದ್ದಿತು. ಎರಡನೇ ತರಗತಿಯಲ್ಲಿ ಮುಖ್ಯ ಮುಖ್ಯರಾದ ಹಿಂಡೂರಾಜರು, ವಜೀರ, ಬಾಕ್ರಿ, ಖಾಸಗಿಕಾರಭಾರಿ, ನಗರ ರಕ್ಷಕರ ಮುಖ್ಯಸ್ತ, ಮುಖ್ಯ ಕಾಜ ಮತ್ತು ಪ್ರತಿ

ಯೊಂದು ಖಾತೀಯ ಮುಖ್ಯಸ್ತರು ಇವರಿಗೆ ಪ್ರವೇಶವಿತ್ತು. ಈ ಸ್ಥಳಕ್ಕೆ ಬಂಗಾರದ ಕಟಾಂಜನಗಳು ಹಚ್ಚಲ್ಪಟ್ಟಿದ್ದವು. ಮೂರನೇ ತರಗತಿಯ ಸ್ಥಳದಲ್ಲಿ ಬಾಡತಹನ ಪ್ರಕ್ರಿಯೆ, ಅಳಿಯಂದಿರೂ, ಅತ್ಯೇಯರೂ ಕೂಡು ತಿದ್ದರು.

ಯುವಕನನ್ನು ದಿವಾಣಿ-ಕು-ಅಮದ ಹೊರಗೆ ಬಿಟ್ಟು ನಬಾಬಾಸಫ ಖಾನನು ಹಳಗೆ ಬಂದಿದ್ದನು. ಅವನು ಹಳಗೆ ಬರುತ್ತ ಲೇ ಚೋಪದಾರನು ಬಂದವಾರೆಂದು ಗಟ್ಟಿದನಿಯಂದ ಕೇಳಿದನು. ಕೂಡಲೇ ಸನ್ಯಾಸದ ದರಕಾರನು ಯಾವೀನಿಷಾಂಕ್ತಾಲಾ ನಬಾಬ ಅಸಫಖಾನನೆ ಬಿರುದಾವಳಿಗೆ ಇಂದ ಅವನನ್ನು ಹೊಗೇಳಿದನು. ಇಷ್ಟರಲ್ಲಿ ಅಸಫಖಾನನು ಬಂಗಾರದ ಕಟಾಂಜನದ ಬಳಿಗೆ ಹೊಗಿ ಬಾಡತಹನಿಗೆ ಮೂರು ಮೂರು ಸಾರೆ ಕುನ್‌ಸಾತ್‌ಮಾಡಿ ಅಭಿವಂದಿಸಿದನು. ಬಾಡತಹನು ಸಿಂಹಾಸನದ ಮೇಲೆ ಕುಳಿತೇ ನಬಾಬನನ್ನು ಪ್ರತ್ಯಭಿವಂದಿಸಿದನು. ಬಳಿಕನಬಾಬನಸಿಂಹಾಸನದ ಕೆಳಬದಿಗೆ ಹೊಗಿ ಸಿಂತುಕೊಂಡನು.

ಇಷ್ಟರಲ್ಲಿ ಸಾವಿರಾರು ಹಂಟಿಗಳು ಸಾವಿರಾರು ಕುದುರೆಗಳು ಬಂದು ಬಾಡತಹನನ್ನು ಅಭಿವಂದಿಸಿ ಹೊಗಿದ್ದವು. ಈಗ ಖಾಸ ಚೋಕಿಯ ಮನ ಸಬದಾರನ ಸೇನೆಯು ಬಂದು ಬಾಡತಹನಿಗೆ ಮುಜುರೆಮಾಡಿ ಹೊರ ಟುಹೋಯಿತು. ದುರ್ಗದ ಹೊರಗಿನ ಸೈನ್ಯವೂ ತಂಡತಂಡಾಗಿ ಬಂದು ಬಾಡತಹನಿಗೆ ಮುಜುರೆಮಾಡಿ ಹೋಗೆತ್ತಿತ್ತು. ಅದ್ಲ್ಯಾ (ಲಕ್ಷಗಟ್ಟಲೆ) ಸೈನ್ಯವು ಅಲ್ಲಿಗೆ ಬಂದು ಮುಜುರೆಮಾಡಿ ಹೋಗೆಲಿಕ್ಕೆ ವಿಲೀಂದರೂ ಹಂದೆರಡು ಗಂಟೆಗಳ ಅವಕಾಶವು ಸಹಜವಾಗಿ ಬೇಕಾಗುತ್ತಿತು. ತದನಂತರ ಬಾಡತಹನು ಅರ್ಜೀದಾರರ ಅರ್ಜೀಗಳನ್ನು ನೋಡಲಾರಂಭಿಸಿದನು. ಸಮಸ್ತ ಸೈನ್ಯದ ಅಭಿವಾದನವು ಮುಗಿಯಲು, ನಗರಖಾನೆಯೊಳಗಿನ ನಗಾರ-ನಾಬತ್ತುಗಳ ವಾದನವು ಕಟ್ಟಾಯಿತು. ಆ ಸಪ್ಪಣವು ನಿಂತಕೂಡಲೇ ನಬಾಬ ಅಸಫಖಾನನು ಬಾಡತಹನಿಗೆ ಏನೆನೋ ಅಸ್ವಾಪಿವಾಗಿ ತಿಳಿಸಿದನು. ಬಾಡತಹನೂ ಆತನ ಮಾತಿಗೆ ಸಮ್ಮತಿಸಿದನು. ಕೂಡಲೇ ಹಿಬ್ಬಿ ಚೋಪದಾರನು ದಿವಾಣಿ-ಕು-ಅಮದ ಹೊರಗೆ ನಿಂತಿದ್ದ ಆ ಯುವಕನನ್ನು ಕರೆ ತಂದು ಬೆಳ್ಳಿಯ ಕಟಾಂಜನದ ಬಳಿಗೆ ನಿಲ್ಲಿಸಿದನು. ಯುವಕನು ನಬಾಬ ನಂತೆ ಬಾಡತಹನಿಗೆ ಮೂರು ಮೂರು ಸಾರೆ ಕುನ್‌ಸಾತ್‌ಮಾಡಿದನು.

ಆಗ ಬಾದಕಹನು:—“ಈ ತರುಣನಾರು?” ಎಂದು ಅಸಫಿಖಾನನೆ ಕಡೆಗೆ ಹೊರಳಿ ಪ್ರತ್ಯೇಕಾಡಲು, “ಇವನೆ ಹೆಸರು ಮಯುಳಬಿನೆಂದು. ಈತನೆ ತಂದೆಯಾದ ದೇವೇಂದ್ರನಾರಾಯಣನು ಪಶ್ಚಿಮ ಬಂಗಾಲದೀಕ್ಷೆಗಿನ ಹಳ್ಳಿ ಜಾಂಕಾರಿನದಾರನಾಗಿದ್ದನು. ಜಿನ್ನತ್ತೆ ಮಾತನೇ ಸೂರ್ಯಾಂತಿರದ್ವಿತೀನ ಜಹಾಂಗಿರ ಬಾದಕಹರ ಕಾಲಕ್ಕೆ ಈತನೆ ತಂದೆಯು ಬಾದಕಹರ ಚಾಕರಿಯನ್ನು ಬಹು ಚೆನ್ನಾಗಿ ಮಾಡಿರುತ್ತಾನೆ,” ಎಂದು ಸಭಾಬನು ತಿಳಿಸಿದನು.

ಅದನ್ನು ಕೇಳಿ, ಬಾದಕಹನು ನೆಗೆಮುಖದಿಂದ:—“ದೇವೇಂದ್ರನಾರಾಯಣನನ್ನು ಚೆನ್ನಾಗಿ ಬಲ್ಲಿಸು. ನಾನು ಯಾವಾಗೆ ಬಂಧುಗಾರ ನಾಗಿದ್ದೆನೇಕೇ ಆಗ ಹುಡಿಸಾ ಹಾಗೆ ಅಕ್ಷರಾಬಾದಗೆಳಲ್ಲಿ ಅವನು ನನೆಷ್ಟು ದನೆ ಕಾದಿರುತ್ತಾನೆ; ಎನ್ನಲು,

“ಶಹಾನಶಹಾ ಬಾದಕಹರ ಅಪ್ಪತೆಯ ಮೇರಿಗೆ ದೇವೇಂದ್ರನಾರಾಯಣನು ಶಹಾಜಾದಾ ಖುರ್ಪನುರ ವಿರುದ್ಧವಾಗಿ ಅಸ್ತುವನ್ನೆತ್ತಿರಬಹುದು; ಅದರೇ, ಶಹಾರ-ಉದ್ದೀನೆ ಮಹಮ್ಮದ ಶಹಾಜಹಾನ ಲಾಜಿ ಸಾಹಿಇ ಕೀರಾಣಮಾನಿಯವರು ಆತನ ಆ ಅವರಾಧಗೆಷ್ಟನ್ನು ಮನಸ್ಸಿನಲ್ಲಿ ಹುಡಿಯ ಲಾರರೆಂದು ಭರವಸೆ ಪಡುವೇನು.” ಎಂದು ಸಭಾಬ ಅಸದಭಾನನು ನುಡಿದನು.

ಇದೇ ಕಾಲಕ್ಕೆ ಬಾದಕಹನೆದುರಿಗಿನ ಬೆಳ್ಳಿಯ ಕಟ್ಟಾಂಜನದ ಬಳಿಗೆ ಇಷ್ಟಿಕಾರ ಉಲ್ಲುಲುಕ ಅಸದಭಾನನೂ, ಬಂಗಾರದಕಟ್ಟಾಂಜನದ ಬಳಿಗೆ ಮನಿರುದ್ದೋಲಾ ಶಹಾನಷಿಯಾಜಖಾನನೂ ಬಂದು ಬಾದಕಹನೆನ್ನು ಏಕಸಮಯಾವಚ್ಚಿದೆದಿಂದ ಅಭಿವಂದಿಸಿದರು. ದಿವಾಣ-ಈ-ಆವುದ ಪದ್ಧತಿಯ ಮೇರಿಗೆ ಅಲ್ಲಿಯ ದರಕ್ಷದಾರನು ಗೋಗ್ಗೆ ರದನಿಯಿಂದ:—“ರೋಶನ್ ಉಲ್ಲುಲುಕ ಮನಿರುದ್ದೋಲಾ ಶಾಹನಷಿಯಾಜಖಾ ಹಯವತ್ತಜಂಗೆ ಹಜರತ್ ‘ಜಲಾಲೀ’” ಎಂದು ಕೂಗಿದನು. ಕೂಡಲೇ ಬಾದಕಹನು ಶಹಾನಷಿಯಾಜಖಾನನ ಕಡೆಗೆ ಹೊರಳಿ ನೋಡಿದನು. ಆಗ ಆ ಮುದುಕನು ಬಾದಕಹನನ್ನು ಅಭಿವಂದಿಸಿ:—ಶಹಾನಶಹಾ, ಫರಂಗಿಕಾಫರರು ಯಾವಾಗೆ ಬಾದಕಾಹಿ ಬಂದರವಾದ ಸಹ್ತಾಗ್ರಾಮವನ್ನು ಮುತ್ತಿದ್ದರೇ, ಆಗ ಈ ತರುಣನೇ ಅದನ್ನು ಅವರಿಂದ ಸಂರಕ್ಷಿಸಿದವನು” ಎಂದು ಹೇಳಿದನು. ಅದನ್ನು ಕೇಳಿ ಬಾದಕಹನು ಸಮೀಕಷಿಸಿದಲ್ಲಿಯೇ ನಿಂತುಕೆಳಿಂಡಿದ್ದ

ಅಸದಬಾನನ ಕಡೆಗೆ ನೋಡಿದನು. ಆಗ ದರಕದಾರನು ಮತ್ತು:—“ಇನ್ನೀಕಾರ ಉಲ್ಲುಲುಕ ಸೈನಿಹಳಿದೊಲಾ ಅಮಿರಳಿಲ್ಲಿ ಹರ ಅಸದಬಾ ತಮಸೇರ ಜಹಾಂಗಿರ” ಎಂದು ಕೂಗಿಕೊಳ್ಳಲು, ಅಸದಬಾನನು ಬಾದ ತಹನೆನ್ನ ಅಭಿವಂದಿಸಿ:—ಜಹಾಂಗೆನಾ, ಸುಫೇದಾರ ವೋಕರಮಬಾನರ ಕಾಲಕೀರ್ತಿಯಲ್ಲಿ ಸಪ್ತಗ್ರಾಮದಲ್ಲಿ ಫಿರಂಗಿಗೆಳಿಡನೆ ಯಾವ ಯುದ್ಧವೇ ಆಯಿತ್ತೇ, ಆ ಯುದ್ಧದ ಸಂಗತಿಯನ್ನೇಲ್ಲ ತಹಾನತಹಾರವರಿಗೆ ಈ ದಾಸನು ಈ ವೇದದಲ್ಲಿ ತಿಳಿಸಿರುತ್ತಾನೆ. ಫಿರಂಗಿಗೆ ಗೆಂಡುಗೇ ಅಂಜಿ ಕೆಯಿಂದ ಅಲ್ಲಿಯ ಫೌಜದಾರನಾಗಿದ್ದ ಕಲಿಮುಲ್ಲಾಬಾನನು ಸ್ವಸ್ವೀನಿಕೆ ರೀಡನೆ ಈಡಹೊಗೆಲು, ಅಂದು ಈ ತರುಣನೊಬ್ಬನೇ ಆ ಸಪ್ತಗ್ರಾಮದ ವಣಿಕನಾದ ಗೋಕುಲ ವಿಹಾರಿಯ ಸ್ವನ್ಯಾಸಿಡನೆ ಬಾದಾಹಿಗೆ ಬಂದರ ವನ್ನು ಸಂರಕ್ಷಿಣಿರುತ್ತಾನೆ, ಎಂದು ಹೇಳಿದನು.

ಆಗ ಬಾದಶಹನು ಹಿಳ್ಳೀ ದರ್ಷಿದಿಂದ ಕೇಳುತ್ತಾನೆ:—ಸುರತದ ಫಿರಂಗಿಗೆ ದೂತನು ಬಂದಿರುವನೇನು?

“ಜನಾಬ ಅಲಿ; ಇಂಗ್ಲಿಷ ಫಿರಂಗಿಗೆ ದೂತನು ನಗಾರಬಾನೆಯ ಬೀರುಲ್ಲಿ ಕಾದಿರುತ್ತಾನೆ. ತಹಾನತಹಾರ ಅಪ್ಪಣಿಯಾದರೆ ಆತನನ್ನು ದಿವಾಳಿ-ಈ-ಅಮಕ್ಕೆ ಕರೆತಂದು ಹಾಜರಪಡಿಸುತ್ತೇನೆ” ಎಂದು ವಚೀರನು ಹೇಳಿದನು.

“ನವಾಬ ತಹಾನ ಈಯಾಜಬಾ, ಅಸದಬಾ ಮತ್ತು ಆ ಇಂಗ್ಲಿಷ ಫಿರಂಗಿಗೆ ದೂತ ಇವರೆಲ್ಲರೂ ನಮ್ಮೆ ಗುಪ್ತ ಮಂತ್ರಗಾರಕ್ಕೆ ಬರಲಿ. ನವಾಬರ ಕೂಡ ಬಂದಿದ್ದು ಆ ಕಾಫರ ಫಕಿರನೂ ಚೈರಾಗಿಯೂ ಇಷ್ಟರಲ್ಲಿ ಮರಳ ಹೇಳಿದರೇನು?”

“ಬಾದಶಹರ ಅಪ್ಪಣಿಯವೇರಿಗೆ ಅವರು ಮಧುರೆಯಲ್ಲಿ ಇರುತ್ತಾರೆ.”

“ಅವರನ್ನೂ ಕರೆಸಿರ ಅಸದಬಾ, ನವಾಬಸಾಹೇಬ, ಯಾವಿನೆ ಉದೊಲಾ ಮತ್ತು ದೇವೇಂದ್ರನಾರಾಯಣನ ಮಗ ಇವರೆಲ್ಲರೂ ದಿವಾಳಿ-ಈ-ಖಾಸಕ್ಕೆ ಹಾಜರಾಗತಕ್ಕೂದ್ದು.”

ಎಂದಂದು ಬಾದಶಹನು ಸಿಂಹಾಸನದಿಂದ ಇಳಿದನು. ಕೂಡಲೆ ನಗಾರೆ-ನೌಬತ್ತುಗಳು ವೇಳಿಗಹತ್ತಿದವು. ಎಲ್ಲರೂ ದಬಾರದಿಂದ ಎಷ್ಟರು. ಆಗ ಅಂದಿನ ದಬಾರವು ಬರಬಾಸ್ತು ಆಯಿತು,

ಒಂದೇ ತರಂಗ

ಮಧುರೆಯ ಪುರೋಹಿತ.



ಅಂದೇ ಮಧ್ಯಾಹ್ನ ಮಾರು ಗಂಟೆಯ ಸಮಯಕ್ಕೆ ಬೆವರಿನಿಂದ ತೊಯ್ದು ತಪ್ಪಡೆಯಾಗಿದ್ದ ಮಯಾಖನೆ ಆಗ್ರಾಹಕ್ಕಣದೇಶಗಿನ ಶಿಕಂದರಪುರ ನೊಹಲೆಯ ಹಂದು ಇಕ್ಕೆ ಮನೆಯ ಬಾಗಿಲವನ್ನು ಬಡಿಯುತ್ತಿದ್ದನು. ಮನೆಯೊಳಗಿಂದ :—“ಯಾರವರು?” ಎಂದು ಹಬ್ಬಿ ಅಬಲೆಯು ಕೇಳಿದಳು. “ನಾನು, ಬಾಗಿಲ ತೆರೆ” ಎಂದು ಮಯಾಖನೆ ಅಂದನು.

ಕೂಡಲೆ “ನಿನು ಅಂದರೆ ಯಾರು?” ಎಂದು ಮತ್ತೆ ಆ ಅಬಲೆಯು ಹೊಳಗಿನಿಂದಲೇ ಪ್ರಶ್ನಮಾಡಲು; “ನಾನು ಮಯಾಖನೆ ಬಂದಿರುತ್ತೇನೆ. ಬೇಗನೆ ಬಾಗಿಲ ತೆರೆ” ಎಂದು ಕೂಗಿಕೊಳ್ಳಲು, ಆ ಬಾಗಿಲವು ಹಿಮ್ಮೆಲ ತೆರಿಯಲು. ಮಯಾಖನೆ ಒಳಗೆ ಹೊಕ್ಕನು. ವಿನೋದಿನಿಯು ಬಾಗಿಲದ ಮರೆಗೆ ನಿಂತುಕೊಂಡಿದ್ದಳು. ಆವಳು ಕೂಡಲೆ:—“ತಮ್ಮಾ, ಏನಾಯಿತು?” ಎಂದು ಕೇಳಿದಳು.

“ಆವ್ಯಾ, ನಾನು ದಿವಾಣ-ಅ-ಅಮಕ್ಕೆ ಹೊಗಿದ್ದೇನು; ಆದರೆ ಬಾದಕಹನು ದಿವಾಣ-ಅ-ಖಾಸ ದಬಾರಿಗೆ ಬರಲಿಕ್ಕೆ ಹುಕುಮು ಮಾಡಿರುತ್ತಾನೆ. ಅದಕ್ಕೊಳ್ಳುತ್ತಿರುತ್ತಾನೆ ನಾನು ಇಂದು ಸಂಜಿಗೆ ಪುನಃ ಅಲ್ಲಿಗೆಹೊಗುತ್ತೇನೆ”

“ತಮ್ಮಾ, ನಾನು ಇಂದು ದೇವರಿಗೆ ಮುದುಪು ಕಟ್ಟಿಟ್ಟಿರುತ್ತೇನೆ. ಇಂದು ಮಧ್ಯಾಹ್ನ ಹಜರತ್ ಬೇಗಮರ ದಾಸಿಯು ಬಂದಿದ್ದಳು. ಇಂದು ಸಂಜಿಯೊಳಗೆ ವ್ಯಂದಾವನದಿಂದ ಬಂಗಾಲೀ ಪುರೋಹಿತರನ್ನು ಕರೆಸುವ ರಂತೆ. ನಾಳೆಯೇ ನಾಂದಿಸಾಫಾ ಹನೆ; ನಾಡಿದ್ದೇ ನಿನ್ನ ಲಗ್ನೆ.”

ಲಲತೆಯು ಹತ್ತಿಟ್ಟಿಗೆ ಮರೆಗೆ ನಿಂತುಕೊಂಡು ಮಯಾಖನೆದಬಾರಂದರೊಳಿಳಿನ ಸಂಗತಿಗಳನ್ನು ಕೇಳುತ್ತಿದ್ದಳು. ತನ್ನ ಲಗ್ನೆದ ವಿಷಯವು ಹೊರಟೊಡನೆಯೇ ಅವಳು ಅಲ್ಲಿಂದ ಕಾಲ್ತೆಗೆದು ಹಳಗೆ ಹೊರಟು ಹೊಡಳು. ಬಿಂದು ಮಯಾಖನೆ ಕ್ಕಾಲುನೊರೆಗಳನ್ನು ತೊಳಿದು ಕೊಂಡು ಬಂದು ಬೈರಕಿನ ಮೇಲೆ ಕುಳಿತು ಏನೆನ್ನೂ ಯೋಚಿಸತೊಡಗಿದನು. ಆಗ ವಿನೋದಿನಿಯ ಅವನನ್ನು ಕುರಿತು:—“ತಮ್ಮಾ, ಹೇಗೇಕೆ

జింతాక్షురంతనాగిరుత్తి ?” ఎందు కేళలు, “ఆవాళ్ల, నెన్న ఆడ్చుష్టు చెక్కువు ఇందు తిరుగిదంతి తోరుత్తదే. యావ ఆసదబొనేర బగ్గీ నాను ఇద్దువరిగే యోచిసంత్తి ద్వినోఇ, ఇందు ఆవరు దివాణ-అ-అముదల్లి బందద్దన్ను ఆకస్మికవాగి కండేను.” ఎందు మయిషిఱును హేళిదను.

నాళిగే డెప్పుటి అవుల్ దార కరెచ్చుష్టు రాయసై బరుక్కానే.

హీగే ఆవరల్లి సంభాషణవు నెడెదిరలిక్కు, మయించిను తన్న మనేయన్ను ప్రవేశిసిదాగినింద ఒబ్బు దిఫోకాయద కాల్యుక్ తాత్ఫరనో, ఫోఇషేయన్ను ధరిసిదంతక ఒబ్బు యవనియు ఆవర మనేయ కత్తర సుళిదాడతోడిద్దరు. ఆ తాత్ఫరను దూరదూర దల్లియే ఆడ్చుధుత్తిద్దను; ఆదరి ఆ కేంగేసు మాత్ర, ఆవర బాగిల బళిగే బందు ఏనెనోఇ కివిగోట్టు కేళువప్రయుషుమాచుత్తిద్దశు.

కెలక్కణిగఁ నంతర ఆ కాల్యుక్ తాత్ఫరను ఆ ఫోఇవాద వళ కత్తర బందు, “ఏనాదరూ గొత్తాయితి?” ఎందు తమ్మ తాత్ఫరిఁ భాషేయల్లి ప్రత్యేవాదిదను.

ఇల్ల. ఆవరు తమ్మ బంగాలీ భాషేయల్లి మాతాచుత్తిరువ రాద్దింద ఏనో గొత్తాగువదిల్ల.

“అదిరలి, ఆ తరుణ గండసిన హసరాదరూ ఏను?”

“అదన్నో కేళికోళ్లుత్తిరువేను.” ఎందు హేళి, ఎల్లోఇ, సరా యియ ఆ సిసేయన్ను తా. ఒందిష్టు నిశ్చ మాతికోళ్లుత్తేనే.

“ఎలోఇ, నీను ఇన్ను హేళ్లు సేరి కుడిదరి, ఇల్లో ఈ జరండి యల్లో ఓచ్చుచిడువే, బళిక కోతవాలను నిన్నున్న ఒడిదొయ్యు పంజనామే మాడకత్తిదనేందరి, నిన్న హంరణవేల హూరచిష్టు హోఇఇతు.”

ఆగావట్టుణదోళిగిన ఆ రాజవథదల్లి జనసందశకేయు హేళ్లు గిత్తు. ఒణయోళిగిన ఒందు బాగిలదేదురిగే ఆ తాత్ఫరను ఖడ్గ పాణియాగి నింతుదన్ను కండు ఒడాడువరల్లియ కెలవరు ఏష్టుయ గొళ్లుత్తిద్దరు; ఆదరి ఆవెనోడనే ఇద్ద ఆ ఫోఇవాద కేంగేసన్ను

ಕಂದು, ಆವರಿಗೆ ಅಷ್ಟೊಂದು ಭಯವೇನಿಸುತ್ತಿದ್ದಿಲ್ಲ.

ಇತ್ತೀಚು ಮನೆಯೊಳಗಿದ್ದ ವಿನೋದಿನಿಯು ಮತ್ತೆ:—ಮಯುಳಿ, ನೀನು ದಿವಾಣಿ-ಕ್ಕ-ಖಾಸ ದಬಾರ್‌ರಿಗೆ ಯಾವಾಗೆ ಹೊಗಬೇಕು? ಎಂದು ಕೇಳಲು, “ಇಂದೇ, ಸಂಜಿಯ ಮುಂದೆ” ಎಂದು ಆನನ್ದ ಉತ್ತರಕೊಟ್ಟಿನು.

ತಲೆಬಾಗಿಲದ ಹೊರಬದಿಗೆ ನಿಂತು ಆಲಿಸಿ ಕೇಳುತ್ತಿದ್ದ ಆ ಯವನಿಯು ಕೊಡಲಿತನ್ನು ಗೆಳೆಯನ ಬಳಿಗೆ ಹೊಗಿ:—ಗೆಳೆಯಾ-ಗೆಳೆಯಾ, ಬೇಗನೆ ಸೀಸೆಯನ್ನು ಕೊಡು, ಎನ್ನೆಲು, “ಅದೇಕೆ?” ಎಂದು ಆ ಕಾಲ್ಯಾಂತರಾರನು ಹಳ್ಳಿ ಉತ್ಪನ್ನಕ್ಕೆಯಿಂದ ಕೇಳಿದನು.

“ಮೊಗೆಲ ಬಾಡಶಹರ ಅಂತಹಷ್ಟರದ ಚಾಕರಿ, ಬಂಗಾಲ ದೇಶದ ಜನರ ಸಂಗೆತ ನುತ್ತು ಮರುಭೂಮಿಯ ಸಿದ್ಧತೆ ಇವು ಮಾರೂ ಸಮಾನವೇ ಸರಿ.”

ಯಾಕೆ, ಇಷ್ಟೇ ನಿರಾಶಾಗಿರುತ್ತೀರಿ? ಎನೊಂದೂ ಗೊತ್ತಾಗ ಲಿಲ್ಲಿನು?

“ಇಷ್ಟೊತ್ತಿನ ವರಿಗೆ ಕಷ್ಟಬಟ್ಟರೆ ಆ ತರುಣನೆ ಹೆಸರೊಂದು ಮಾತ್ರ ಗೊತ್ತಾಯಿತು.”

“ಆವನ ಹೆಸರೀನು?”

“ಮಹುಕ್-ಮಹುಕ್.”

ಚೆನ್ನಾಗಿ ಕೇಳಿಕೊಂಡಿರುವೆಯಷ್ಟೇ?

ಚೆನ್ನಾಗಿ ಕೇಳಿರುವೆನು. ಬೇಗನೆ ಸೀಸೆಯನ್ನು ಕೊಡು.

ಇನ್ನು ಇಲ್ಲಿ ನಿಂತುಕೊಳ್ಳುವದು ಸರಿಯಲ್ಲ. ನಾವು ಇನ್ನು ಇಲ್ಲಿಂದ ಹೊಡಿಬೇಕು.

ಕೊಡಲೆ ಆ ಕಾಲ್ಯಾಂತರಾರಿಯಾ ಮನೆಯ ಬಳಿಯಿಂದ ಹೊರುಟುಹೊಡನು. ಮಾರೂಸಂಜಿಗೆ ಮಯುಳಿನು ತನ್ನ ಮನೆಯಿಂದ ಹೊರಬಿದ್ದನು. ಕಾಲ್ಯಾಂತರಾರಿ ತಾತರಾರನು ದೂರದಿಂದಲೇ ನೊಡಿ ಆವನನ್ನು ಅನುಸರಿಸಿ ಸಾಗಿದನು. ಮುಂದೆ ಏರಡು ಗೆಂಟಿಗಳ ಸಂತರ ಆ ಕಾಲ್ಯಾಂತರಾರಿ ತಾತರಾರನು ಮಯುಳಿನ ಮನೆಗೆ ಬಂದು, ಹೊರಗಿನಿಂದ ಬಾಗಿಲ ಬಡಿಯಹತ್ತಿದನು. ಕೊಡಲೆ ಹಳಗಿನಿಂದ:—ಯಾರವರು? ಎಂದು ಕೇಳಲು, ತಾತರಾರನು:—“ನಾನು” ಎಂದು ಉತ್ತರಕೊಟ್ಟಿನು.

“ನೀನು ಆಂದರೆ ಯಾರು” ಎಂದು ಹಳಗಿನವರು ಪುನಃ ಪ್ರಶ್ನಮಾಡಲು, “ನಾನು” ಎಂಬ ಗೈಗೈರ ದನಿಯ ಉತ್ತರವು ಬಂದಿತು. ಕೂಡಲೇ ಹಳಗಿನವರಿಗೆ ಆ ದನಿಯ ಸಂಶಯಬರಲು, ಆವರು ಹಳಗಿನಿಂದಲೇ ಬಾಗಿಲ್ಕಿಂದಿರೀಷಗಿಂದ ಹಣಕಾಕುತ್ತಿ:—“ನೀನಿಂದರೆ ಯಾರೋ?” ಎಂದು ಮತ್ತೆ ಪ್ರಶ್ನಮಾಡಲು, “ನಾನು ಮಹುಕ” ಎಂದು ಹೊರಗಿನವನು ನುಡಿದನು.

ಹೊರಗೆ ಮಯೂಖನು ಬಂದಿರದೆ, ಯಾವನೊಬ್ಬ ಲಘಂಗನು ಬಂದು ತಮ್ಮನ್ನು ಮೋಸಗೊಳಿಸಬೇಕೆಂದಿರುವನೆಂಬದನ್ನು ತಿಳಿದ ವಿನೋದಿನಿಯು ಕಾಲಸಪ್ರಷ್ಟ ಮಾಡದೆ ನೆಟ್ಟಗೆ ಹಳಗಿಹೋಗಿ, ಆಡಿಗೆಯ ಮನೆಯಲ್ಲಿದ್ದ ಲಲತೆಯನ್ನು ಕುರಿತು ಮೇಲ್ಲಿಗೆ:—ತಂಗೀ ಲಲತಾ, ಹೊರಗೆ ಹಿಬ್ಬ ಲಘಂಗ ಕ್ಷಮೆ ಬಂದಿರುತ್ತಾನೆ. ನೀನು ಹಂದು ಗಡಿಗೆ ಯಲ್ಲಿ ಬಜ್ಜೆ ಲಹರಿಯೊಳಗಿನ ರಾಧಿಯನ್ನು ತುಂಬಿಕೊಂಡು ಮೇಲಟ್ಟದ ಭಾವಣೆಯ ಮೇಲಿರು. ನಾನು ಯಾವಾಗ ತಲೆಬಾಗಿಲವನ್ನು ತೆರೆಯುವೆನೋ ಆಗ ನೀನು ಆ ಗಡಿಗೆಯನ್ನು ಆವನ ತಲೆಯ ಮೇಲೆ ಹಿಮ್ಮೆಲೆ ಚೆಲ್ಲಿಬಿಡು, ಎಂದು ಹೇಳಿದಳು.

ಕೂಡಲೇ ಲಲತೆಯು ಹಿತ್ತಲದಲ್ಲಿಯ ಬಚ್ಚೆ ಲಹರಿಯೊಳಗಿನ ರಾಡಿಯನ್ನು ಹಂದು ಗಡಿಗೆಯಲ್ಲಿ ತುಂಬಿಕೊಂಡು ಅಟ್ಟಿವನ್ನೇರಿ, ಮುಮ್ಮುಗೆ ಲಿನ ಭಾವಣೆಯ ಮೇಲೆ ಹೋಗಿ ಸಜಾಗಿ ನಿಂತುಕೊಂಡಳು. ವಿನೋದಿನಿಯು ತನ್ನ ಕೈಯಲ್ಲಿಂದು ಪಾತ್ರಿಯಲ್ಲಿ ಹಕ್ಕೆಯೊಳಗಿನ ಎಮ್ಮೆಯ ಗ್ರಾತವನ್ನು ತುಂಬಿಕೊಂಡು ಬಂದು ತಲೆಬಾಗಿಲವನ್ನು ತೆರೆದಳು. ಆಗ ಕಾಲ್ಪೂಕನು ಹಳಗೆ ಕಾಲಿಡಲಿಕ್ಕೂ ಲಲತೆಯು ಚೆಲ್ಲಿಕೊಟ್ಟಿ ಆ ದುರ್ಗಂಧ ಪೂರಿತ ಗಡಿಗೆಯು ಆವನ ತಲೆಯ ಮೇಲೆ ಬಿದ್ದು ಹಿಡೆಯಲಿಕ್ಕೂ ಗಂಟೀ ಬಿದ್ದಿತು. ಅಷ್ಟರಲ್ಲಿ ವಿನೋದಿನಿಯು ತನ್ನ ಕೈಯೊಳಗಿನ ಎಮ್ಮೆಯ ಗ್ರಾತದ ಪಾತ್ರಿಯನ್ನು ಆವನ ಕೆಣ್ಣು ಮೂಗುಗೆಳ ಮೇಲೆ ಉಗ್ಗಿದಳು! ಕೂಡಲೇ ಆ ಕಾಲ್ಪೂಕನ ಕೆಣ್ಣು ಮೂಗುವೇಶರೆಗಳಲ್ಲಿಲ್ಲ ಆ ದುರ್ಗಂಧವು ತುಂಬ, ಆವನಿಗೆ ಉಸುರಾಡಿಸಲಿಕ್ಕೆ ಕೂಡ ಬಾರದಾಯಿತು. ಆದರಿಂದ ಗಾಬರಿಗೊಂಡ ಆವನು ಹೇಳಿದೆ ಕೇಳಿದೆ ಅಲ್ಲಿಂದ ತನ್ನ ಕಾಲಿಗೆ ಬುದ್ಧಿ ಕಲಿಸಿದನು.

ಮಯೂಖನ ಮನೆಯ ಹತ್ತುರವೇ ತುಸ ಆಂತರದ ಮೇಲೆ ಆ ಕಾಲ್ಪೂಕ ತಾತ್ಕರನ ಗೆಳತಿಯಾದ ಆ ತಾತ್ಕರಿ ದಾಸಿಯು ನಿಂತು

ಕೊಂಡು ಆತನ ಮಾರ್ಗನಿರೀಕ್ಷೆಯೇ ಮಾಡುತ್ತಿದ್ದಳು. ಅವಳ ಹತ್ತರ ಕಾಲ್ಯಾಂಕನು ಹೋದ ಕೂಡಲೇ ಆವಶ್ಯ ಆವನನ್ನು ಕುರಿತು:—ಎಲಾ ಹೇಣಿ, ಹೋರಿಮೂಗೆಗಳಿಗೆ ಈ ಹೋಲಬನ್ನೆಲ್ಲಿ ತೂಡಕೊಂಡು ಬಂದೆ?

ಕಾಲ್ಯಾಂಕನು ತನ್ನ ಅಂಗಿಯ ತೋಳುಗಳಿಂದ ತನ್ನ ಮುಖಗು-ಹೋಸಡಿ ಗಳನ್ನೊರಸಿಕೊಳ್ಳುತ್ತಾ:—ಬೀಬೀ, ಆ ಬಂಗಾಲಿಯು ನನ್ನನ್ನು ಹೋಹಿಸಿ ನನ್ನ ಮೇಲೆ ತಮ್ಮ ದೇಶದ ಸುಗಂಧದ(ಪನ್ನೀರ)ನೀರನ್ನು ಎರಚಿರುತ್ತಾ:—

“ಥೂ ಮೂಖಾರ, ಹೀಗೆ ಮಾತಾಡಲಿಕ್ಕೆ ನಿನಗೆ ನಾಚಿಕೆ ಹೇಗೆ ಬರುವದಿಲ್ಲವೋ ತಿಳಿಯದು. ಹೋಗು, ನೀನು ನಿನ್ನ ಆ ಬಂಗಾಲೀ ಹೆಂಗಸಿನ ಬಳಿಗೇ ಹೋರಟುಹೋಗು. ನನ್ನ ಹತ್ತರ ಬಂದೆಯೆಂದರೆ ನಿನ್ನನ್ನು ಪಾದರಕ್ಷೆಗಳಿಂದಲೇ ಪೂಜಿಸೇನು?

ಪ್ರಯೇ, ನೀನು ನನ್ನ ಮೇಲೆ ಹೀಗೆ ಸಿಟ್ಟಾಗಬೇಡ. ಆವರು ಬಾಗಿಲ ತೆರೆದೊಡನೆ ಒಳಗೆ ಹೋಕ್ಕು ಆವರಿಬ್ಬರನ್ನೂ ಬಂಧಿಸಿ, ಆವರ ವಸ್ತು-ಹಿಡವೆಗಳನ್ನು ಸೆಳೆದುತಂದು ನಿನಗೆ ಕೂಡಬೇಕೆಂದೂ, ಬಳಿಕ ಹಳಗೆ ಇದ್ದುಕೊಂಡು ಆ ಬಂಗಾಲೀ ತರುಣನು ರಾತ್ರಿಯಲ್ಲಿ ಹೋರಗಿನಿಂದ ಬಂದು ಬಾಗಿಲ ತೆರೆಯೆಂದು ಕೂಗಿದಾಗ ಬಾಗಿಲ ತೆರೆದು ಆವನನ್ನು ಬಂಧಿಸಿ ನಿನ್ನ ಹಿಡತಿಯ ಮಹಾಲಿಗೆ ಸಾಗಿಸಿ ನಿನ್ನ ಹಿಡತಿಯಿಂದ ಸಾಕಷ್ಟು ಇನಾಮನ್ನು ದೊರಕಿಸಬೇಕೆಂದೂ ನನ್ನ ಮನೋಗತವಾಗಿತ್ತು. ಆದ ನ್ನೆಲ್ಲ ಆ ಹೆಂಗಸು ಹಾಳುಮಾಡಬಿಟ್ಟಿಳ್ಳಿ; ಆದರೆ ಗಳಿತೀ ಇನ್ನು ನಾವು ಮಾಡಬೇಕೇನು?

ಹೀಗೆ ಆ ತಾರ್ಕರ-ತಾರ್ಕರಿಯರಿಬ್ಬರೂ ಆಲೋಚಿಸುತ್ತು ಆಲ್ಲಿ ನಿಂತುಕೊಂಡಿರಲು, ಬಾದಕಹನೆ ಅಂಗರಕ್ಷೆ ಸ್ವಾರರಲ್ಲಿಯ ಕೆಲ ಸ್ವಾರಣೆ ಅಂತಃಪುರದೊಳಗಿನ ಹಿಬ್ಬ ದಾಸಿಯೂ, ಎರಡು-ಮೂರು ಜನ ಬಂಗಾಲೀ ಬಾರಹ್ಯಣರೂ, ಮಯೂಳನ ಆ ಮನೆಯ ಎದುರಿಗೆ ಬಂದು ನಿಂತು ಕೊಂಡರು. ಆವರಲ್ಲಿಯ ಹಿಬ್ಬ ಸವಾರನು ಆ ಬಾಗಿಲವನ್ನು ಬಿಡು, ಬಾಗಿಲ ತೆರೆಯಬೇಕೆಂದು ಕೇಳಿದನು.

ಈ ಹೊದಲು ಬಂದಿದ್ದ ಆ ಲಘಂಗನೇ ಪುನಃ ಬಂದಿರುವನೆಂಬ ಭಾವನೆಯಿಂದ ಹಳಗಿದ್ದ ವಿನೋದಿನಿಯು:—ಮೂಖಾರ, ಮತ್ತೆ ಬಂದೆ ಯಾ? ಎಂದು ಪ್ರಶ್ನೆ ಮಾಡಿದಳು.

ಆ ಸವಾರನು ಹಿಂದೂ ಜಾತಿಯ ರಚನ್ಯಾತನಾಗಿದ್ದನು. ಆಗೆ ಅವನು ಹಿಂದಿಭಾಷೆಯಲ್ಲಿ:—ತಾಯಿ, ನಾನು ಹಜರತ್ ಬೇಗಮರ ಆಜ್ಞೆಯ ಮೇರೆಗೆ ಇಲ್ಲಿಗೆ ಬಂದಿರುತ್ತೇನೆ. ನನ್ನೊಡನೆ ಮಧುರೆಯಿಂದ ಬಂದಿರುವ ನಿಮ್ಮ ಬಂಗಾಲೀ ಜಾತಿಯ ಪ್ರೇರಣೆತರಿರುತ್ತಾರೆ, ಎಂದು ತಿಳಿಸಿದನು.

ಆಗ ಆ ಮನೆಯೊಳಗಿಂದ:—ಅಪ್ಪಾ, ನೀನು ಯಾರೇ ಇರಲೊಲ್ಲಿ ಯೇಕೆ? ನನ್ನ ಮಗನು ಹೊರಗೆ ಹೊಗಿರುತ್ತಾನೆ. ಅವನು ಬರುವ ವರೆಗೆ ತಡೆ. ಅವನು ಬಂದ ಮೇಲೆಯೇ ಬಾಗಿಲ ತೆರೆಯುತ್ತೇನೆ.

ಬಂಗಾಲೀ ಪ್ರೇರಣೆತನು ಆಕಾಶದ ಕಡೆಗೆ ನೋಡಿ, ರಾತ್ರಿಯು ಹೆಚ್ಚಾಗಿರುವದೆಂಬದನ್ನು ತಿಳಿದು, ಆ ಮನೆಯೊಳಗಿನ ಆ ಹೆಣ್ಣುಮಗೆ ಇನ್ನುದ್ದೇಶಿಸಿ:—ತಾಯಿ, ನಿನ್ನಗಾವ ಭಯವೂ ಇರುವದಿಲ್ಲ. ನಾನು ಬಂಗಾಲೀ ಭಾಷೆಯಲ್ಲಿ ಹೇಳಲು, ಹಾಗು ಅವೊಡನೆ ಬಂದಿದ್ದ ವಿನೋದಿನಿಯ ಕೇವಲ ಪರಿಚಯದ ಆ ಅಂತಃಪುರದ ದಾಸಿಯು ಅವಳಿಗೆ ಅಭಯವನ್ನೀಯಲು, ವನೋದಿನಿಯು ಕಡೆಗೊಮೈ ಬಾಗಿಲ ವನ್ನು ತೆರೆದಳು.

ಆಗ ಆ ಸವಾರನು ವಿನೋದಿನಿಯನ್ನು ಕುರಿತು:—ತಾಯಿ, ನಿಮ್ಮ ಮಗನು ಈ ಅವರಾತ್ರಿಯಲ್ಲಿ ಹೊಗಿರುವದೆಲ್ಲಿಗೆ? ಎಂದು ಕೇಳಲು, ‘ಅಪ್ಪಾ, ಇಂದು ಅವನು ದಿವಾಳಿ-ಕ್ರಿಸ್ತಾಸಕ್ಕೆ ಹೊಗಿರುತ್ತಾನೆ’ ಎಂದು ಹೇಳಿದಳು.

ಕಾಲ್ಯಾಂಕ ತಾರ್ತರನೂ, ಆ ತಾರ್ತರಿಯಾ ಸನ್ನಿಹದ ಷತ್ತುಟ್ಟಿಗಳ ಕತ್ತಲೆಯಲ್ಲಿ ಇದುವರೆಗೂ ನಿಂತುಕೊಂಡೇ ಇದ್ದರು. ಅವರಿಗೆ ಆ ಮನೆಯ ಆ ತರುಣನು ಆಗ ದಿವಾಳಿ-ಕ್ರಿಸ್ತಾಸಕ್ಕೆ ಹೊಗಿರುವನೆಂಬದು ಸಹಜವಾಗಿ ಕೇಳಬಂದಿತು. ಕೂಡಲೇ ತಮ್ಮ ಇಂದಿನ ಕೆಲಸವು ಸಹಜವಾಗಿ ಕ್ಯಾಗೊಡುವದೆಂದು ಬಗೆದು, ಆ ಇಬ್ಬರೂ ಗೇಳತಿ-ಗೆಣೆಯರು ತಮ್ಮ ಬಳಿಯ ಸರಾಯಿಯನ್ನೆಲ್ಲ ನುಂಗಿ ನೀರು ಹಿಡಿದು, ಅಲ್ಲಿಂದ ಘಾವಿಸುತ್ತ ಅಮರಸಿಂಹ ಬಾಗಿಲದ ಬಳಿಗೆ ಹೊಗಿ ಷತ್ತುಟ್ಟಿಗಿನ ಅಂಥ ಕಾರದಲ್ಲಿ ಆಡಗಿ ಕುಳಿತುಕೊಂಡರು.

ಇತ್ತು ವಿನೋದಿನಿಯು ಮನೆಗೆ ಬಂದ ಮಧುರೀಯ ಪುರೋಹಿತರ ಉಪಾಧಿ-ಉಪಚಾರಗಳಲ್ಲಿ ತೊಡಗಿದ್ದು. ಇವುಗಳಲ್ಲಿ ಲಲಿತೀಯು ಹುಟ್ಟಿಯಂತೆ ಇಡುತ್ತು ಬಂದು ಆ ಆಗೆಂತುಕನ-ಮಧುರೀಯಿಂದ ಬಂದಿದ್ದ ಆ ಬಂಗಾಲೀ ಪುರೋಹಿತನ-ಕಾಲಿಗರಿಗಿ: —“ಕಾಮ್, ತರ್ಕರತ್ನಭಟ್ಟಾಚಾರ್ಯರೇ! ಎಂದು ಕೂಗಿದವಳೇ ಮಂಜುಫಿತಾಗಿ ಬಿದ್ದುಬಿಟ್ಟುಣಿ!

ಇನೇ ತರಂಗೆ



ದಿವಾಣಿ-ರ್ಹ-ಖಾಸ.



ಇಲ್ಲದಕ್ಷಹನು ಯಾವಾಗೆ ಆಗಾರು ದುರ್ಗದಲ್ಲಿರುತ್ತಿದ್ದನೇರೇ ಆಗೆ ಆಗಾರುಕೊಂಡಿಯೂ ಒಳಗಿನ ವಾಸಾದಗಳೂ ತರತರದ ಬಣ್ಣಗಳ ದೀಪಗಳು ಬಗೆಬಗೆಯ ಬಣ್ಣದ ಹಂಡೆ-ರ್ಯಾಮರುಗಳಲ್ಲಿ ಬೆಳಗುತ್ತಿದ್ದವು. ನೂರಾರು ಕಾರಂಜಿಗಳು ತರತರದ ಬಣ್ಣದ ಸುಗಂಥಮಿಶ್ರತ ಪನ್ನೀರುಗಳನ್ನು ಅಲ್ಲಲ್ಲಿ ಎರಚುತ್ತಿದ್ದವು. ಆ ಕಾರಂಜಿಗಳ ನಾಲ್ಕು ಬದಿಗಳ ಕಾಜಿನ ಕಿಟಕಿ-ಬಾಗಿಲುಗಳ ಮೇಲಂತಸ್ತಗಳಲ್ಲಿ ಆ ಕಾರಂಜಿಗಳ ನೀರಿನ ಹನಿಗಳೂ ಹಾಗು ಆ ಅಸಂಖ್ಯೆ ದೀಪಗಳೂ ಪ್ರತಿಬಿಂಬಗಳನ್ನು ಹೊಂದಿ ಆ ಆಗಾರು ಕೊಂಡಿಯಲ್ಲಿಲ್ಲ ನೋಡಿದತ್ತ ದೀಪಗಳೇ ದೀಪಗಳಾಗಿ ತೋರುತ್ತಿದ್ದವು!

ಮಯೂರಿನು ಆ ದಿನ ಸಂಜಿಯ ಮುಂದೆ ಯಾವಾಗೆ ಆ ಆಗಾರು ಕೊಂಡಿಯ ಹತ್ತರ ಬಂದನೇರೇ ಆಗೆ ಮೇಲೆ ಹೇಳಿದಂತೆ ಆ ದುರ್ಗದಲ್ಲಿಲ್ಲ ದೀಪಗಳು ಬೆಳಗುತ್ತಿದ್ದವು. ದುರ್ಗಾದ ಮುಖ್ಯ ಬಾಗಿಲದಲ್ಲಿ ಅಸಫಳಾನನ ಹಿಂಬಿ ಸೇವಕನು ದಾರಿಕಾಯುತ್ತ ನಿಂತಿದ್ದನು. ಇವನು ಅಲ್ಲಿಗೆ ತಲಪುತ್ತಲೇ ಆವನು ಇವನನ್ನು ದುರ್ಗಾದೊಳಗೆ ಕರ್ಕೊಂಡು ನಡೆದನು. ಆ ಸೇವಕನೋಡನೆ ಅಸಫಳಾನನ ಮುದ್ರೆಯ ಪತ್ರವಿರುವದನ್ನು ಕಂಡು ಕೊಂಡಿಯೋಳಿಗಿನ ಸಹರೆಯವರು ಇವರನ್ನು ತಡೆಯಂದೆ ಹಳಗೆ ಹೋಗೆ ಗೈಕೆಟ್ಟಿರು.

ಆಗ ಆಗಾಗು ಕೋಟಿಯೊಳಗಿನ ನೊದಲನೇ ಎರಡನೇ ಹಾಗು ಮೂರನೇ ಚೌಕುಗಳು ನಿರ್ಜನವಾಗಿದ್ದವು; ಅಲ್ಲದೆ ಒ ದಿವಾಣ-ಶಾ-ಅಮು ದಬಾರದ ಭವ್ಯ ಕಟ್ಟಡವೂ ಜನರಹತವಾಗಿದ್ದತು. ದಿವಾಣ-ಶಾ-ಅಮು ದಬಾರದ ಸುತ್ತು ಮುತ್ತಲಿನ ಚಂದ್ರಶಾಲೀಯೊಳಗಿನ ಮನಸಬ ದಾರರ ಕಚೇರಿಗಳಲ್ಲಿ ಅಸಂಖ್ಯ ದೀಪಗಳು ಪ್ರಜ್ಞಲಿಸುತ್ತಿದ್ದವು. ಅಲ್ಲಿಯ ಹಂಡಿರಿದು ಕಚೇರಿಗಳಲ್ಲಿ ಮನಸಬದಾರರು ಬಹ್ಮಿಯ ಅಪ್ರಾಣಿಗಾಗಿ ಇನ್ನೂ ಅಲ್ಲಿ ಕಾದಿದ್ದರು. ಮಂಯಾಖನು ಅಸಫ಼ಿಂಬಾನನೆ ಅನು ಚರನೈಡನೆ ನಗಾರಖಾನೆಯ ಬಾಗಿಲದಿಂದ ವಶಿಷ್ಟಮದ ಕಡೆಗೆ ಸಾಗಿ ಹೋಗಿ, ದಿವಾಣ-ಶಾ-ಅಮು ದಬಾರ ಗೃಹದ ಎಡಕಿನ ಹಂದು ಸಣ್ಣ ದಾ೦ಪನ್ನು ಹೊಕ್ಕಿನು. ಬಾಗಿಲದ ಹತ್ತರವೇ ಕ್ಷೇತ್ರದಲ್ಲಿ ಚಪಗೊಡಿಲ್ಲ ಯನ್ನು ಧರಿಸಿ ಪಹರೆ ಮಾಡುತ್ತಿದ್ದಂಥ ಹಬ್ಬಿ ಹೋಜಾ ಹಬಸಿಯು ನಿಂತು ಕೊಂಡಿದ್ದನು. ವಜೀರ ಅಸಫ಼ಿಂಬಾನನೆ ಅನುಚರನು ಅವನಿಗೆ ತನ್ನ ಬಳಿಯ ಆ ನೋಡರಬಂದ ಪತ್ರವನ್ನು ತೋರಿಸಿದನು. ಕೂಡಲೇ ಆ ಹಬಸಿಯು ಅವರಿಗೆ ಹಳಗೆ ಹೋಗಲಿಕ್ಕೆ ದಾರಿ ಬಿಟ್ಟುಕೊಟ್ಟಿನು. ಆ ಬಾಗಿಲದ ಹತ್ತರವೇ ಸಾಲುನೆಟ್ಟಲುಗಳಿದ್ದವು. ಅವುಗಳನ್ನೇ ರಿ ಮಂಯಾ ಖಿನು ನೋಡಕ್ಕೆ ಹೋದನು. ಎದುರಿಗೆ ಕೆಂಪು ಶಿಲೆಯಿಂದ ನಿರ್ಮಿತ ಲ್ಪಟ್ಟ ಹಂದು ಭವ್ಯವಾದ ನೋಲಂತಸ್ತಿನ ಮನೆ. ಆ ಮನೆಯಲ್ಲಿ ಅಸಂಖ್ಯ ಚೈಲೀಪದಾರರೂ ದರಕದಾರರೂ ಹೋಜಾಜನರೂ ಪರಿಚಾರ ಕರೂ ಸಜ್ಜಾಗಿ ನಿಂತುಕೊಂಡಿದ್ದರು. ಮಂಯಾಖನು ತನ್ನ ಸಂಗಡ ಬಂದಿದ್ದ ಅನುಯಾಯಿಯೊಡನೆ ಆ ಮಹಲಿನ ಮನೆಯನ್ನು ದಾಟ, ದಿವಾಣ-ಶಾ-ಖಾಸ ದಬಾರ ಗೃಹಕ್ಕೆ ತಲುಪಿದನೆ.

ದಿವಾಣ-ಶಾ-ಖಾಸ ದಬಾರ ಗೃಹದ ಪ್ರವೇಶದಾ೦ಪನ್ನು ಖಾಸ ಚೌಕಿಯ ಮನಸಬದಾರನಾದ ಶಾಹಿಸ್ತೇಖಾನನು ನಿಂತುಕೊಂಡಿದ್ದನು ಅಸಫ಼ಿಂಬಾನನೆ ಅನುಚರನು ಮಂಯಾಖನನ್ನು ಅವನ ಬಳಿಗೆ ಮುಟ್ಟಿಸಿ, ತನ್ನ ಬೇರೆ ಕೆಲಸಕ್ಕೆ ಹೋರಟು ಹೋದನು. ಶಾಹಿಸ್ತೇಖಾನನು ಮಂಯಾ ಖಿನ ಕಡೆಗೆ ಕೆಲಕ್ಕಣಗಳ ವರೆಗೆ ದಿಟ್ಟಿಸಿ ನೋಡಿದನು. ಬಳಿಕ ಅಲ್ಲಿಯ ಹಬ್ಬಿ ಹೋಜಾನಿಗೆ ನೇತ್ರ-ಸಂಕೇತ ವಾಡಿದನು. ಕೂಡಲೇ ಆ ಹೋಜಾ ಹಬಸಿಯು ಮಂಯಾಖನನ್ನು ಕರಕೊಂಡು ಆ ದಬಾರ ಗೃಹವನ್ನು

ಪ್ರವೇಶಿಸಿದನು.

ಆಗ್ರಾಮಗೆದ ಪಾಣಿಫಟ್ಟಕ-ದರಿಯಾ ದ್ವಾರದ-ಹಿಮ್ಮತ್ತಿಗೆ ಲಿವೆ ಶುಭೃತಿಲೀಯ ಪ್ರಕಸ್ತಾದ ಮಹಾಲಿನೆ ಹಿಂದು ಮಗ್ಗಿಲಿನಲ್ಲಿ ಹಿಂದು ಅಚ್ಚೆ ಕರೀತಿಲೀಯ ಅಸನವೂ ಇನ್ನೊಂದು ಮಗ್ಗಿಲಿನಲ್ಲಿ ಹಿಂದು ಶುಭೃತಿಲೀಯ ಅಸನವೂ ವಿರಾಜಿಸುತ್ತಿದ್ದವು. ಆ ಗೈಹದ ಉತ್ತರದಿಕ್ತಿನಲ್ಲಿ ಅಚ್ಚೆಬಿಳೀ ಬಣ್ಣದ ಶಿಲೆಯಿಂದ ನಿರ್ಮಿಸಲ್ಪಟ್ಟ ದಿವಾಣಿ-ಕ್ರಿ-ಖಾಸ ದಬಾರದ ಕ್ಷುದ್ರ ಮಂದಿರವು. ಆ ದಿವಾಣಿ-ಕ್ರಿ-ಖಾಸ ದಬಾರದ ಕ್ಷುದ್ರ ಮಂದಿರದ ಗೋಡೆಗೆ ಎಷ್ಟು ಮೂಲ್ಯವಾನ್ ಕಲ್ಲಿಗಳೂ, ಮುತ್ತು-ರತ್ನಗಳೂ ಉಪಯೋಗಿಸಲ್ಪಟ್ಟದ್ದರ್ಥೆ ಅವನ್ನೆಲ್ಲ ಖಚು ಮಾಡಿದ್ದರೆ ಅಂಥ ಮತ್ತೊಂದು ಆಗ್ರಾಪಟ್ಟಣವನ್ನು ಸಿದ್ಧಗೋಳಿಸಬಹುದಾಗಿತ್ತೊಂದು ಆಗಿನ ಕಾಲದ ತಜ್ಞರ ಅಭಿಪ್ರಾಯವಾಗಿತ್ತು. ಮಯೂಳಿನು ದಿವಾಣಿ-ಕ್ರಿ-ಖಾಸ ದಬಾರವನ್ನು ಪ್ರವೇಶಿಸಿದಾಗ ಬಾದಶಹನಿನ್ನೂ ಅಲ್ಲಿಗೆ ಬಂದಿರಲಿಲ್ಲ. ವಚೀರನಾಗಿದ್ದ ನೆವಾಬ ಅಸಫಖಾನನು ಸಿಂಹಾಸನದ ಎದುರು ಗಡೆಯಲ್ಲಿ ಸಿಂತುಕೊಂಡು ಏರಬಹ್ತೀಯಾಗಿದ್ದ ನೂರಳುಲ್ಲಾಖಾನನ್ನೂ ದಣಿ ಸಂಭಾಷಣವನ್ನು ನಡೆಸಿದ್ದನು. ಮಯೂಳಿನು ಅಸಫಖಾನನನ್ನು ಅಭಿವಂದಿಸಿ, ಅಲ್ಲಿಯ ಗೋಡೆಯ ಮೇಲಿನ ಚಿತ್ರಗಳನ್ನು ಉತ್ತುಕೆಯಿಂದ ನೋಡುತ್ತ ಸಿಂತುಕೊಂಡನು. ಹಸರುಬಣ್ಣದ ನವಿಲು ಮುತ್ತು-ರತ್ನಗಳ ಗರಿಗಳಿಂದ ನೋಡುವವರ ದೃಷ್ಟಿಯನ್ನು ಆಕರ್ಷಿಸಿಕೊಳ್ಳುತ್ತು. ಆ ಚಿತ್ರವು ಈಗ ಆಗ್ರಾದೊಳಗಿನ ಆ ದಿವಾಣಿ-ಕ್ರಿ-ಖಾಸ ದಬಾರ ಗೈಹದಲ್ಲಿರುವದಿಲ್ಲ. ಬಹಳ ವರ್ಷಗಳ ಹಿಂದೆ ಅದನ್ನು ಜಾಟ ಜಾತಿಯ ಸುರಜಮಲ್ಲನೆಂಬ ಪುಂಡನು ಸೆಳಿದೊಯ್ದಿರುತ್ತಾನೆ. ನಮ್ಮ ಮಯೂಳಿನು ಆ ಚಿತ್ರವನ್ನು ಒಳ್ಳೆ ದಿಟ್ಟಿಸಿ ನೋಡುತ್ತಿರಲಿಕ್ಕೆ ಹಿಂದಿನಿಂದ ಬಂದ ಒಂದು ವ್ಯಕ್ತಿಯು ಆತನ ಹೆಗೆಲಮೇಲಿ ಮೆಲ್ಲಗೆ ಕೈಯಿಟ್ಟಿನು. ಆಗ ಚಕ್ರಿತನಾದ ಮಯೂಳಿನು ಅತ್ತ ಹೊರಳಿ ನೋಡಲು, ಅಸದಿಲಾನನು ಅವನನ್ನು ಆಲಿಂಗಿಸಿ:—ಮಯೂಳಿ, ನಿನು ನನ್ನ ಪರಮವಿತ್ರನಾದ ದೇವೇಂದ್ರ ನಾರಾಯಣ ಮಗನಾಗಿದ್ದು, ನನ್ನ ಜೀವನದಾತ್ರವಾಗಿರುತ್ತೀ. ಬಹಳ ದಿನಗಳ ತರುವಾಯ ನಿನ್ನ ದರ್ಶನವಾದದ್ದು ಕಾಣಿ ನನಗೆ ತುಂಬಾ ಸಂತೋಷವಾಗಿರುತ್ತದೆ. ತಮ್ಮಾ, ಈಗ ನಿನು ಯಾವ

ಉದ್ಯೋಗವನ್ನು ಮಾಡುತ್ತಿರುವೆ? ನಿನ್ನ ವಾಸವೆಲ್ಲಿ? ಎಂದು ಪ್ರಶ್ನೆ ಮಾಡಿದನು.

ನಾನು ಮೂರು-ನಾಲ್ಕು ವರ್ಷಗಳಿಂದ ಈ ಆಗ್ರಹಣದಲ್ಲಿಯೇ ಇರುತ್ತಿದ್ದು, ಬಾದಕಹನ ದಬಾರದಲ್ಲಿ ಚಾಕರಿಯನ್ನು ದೊರಕಿಸುವದ ಕ್ಷಾಗಿ ಪ್ರಯತ್ನಿಸುತ್ತಿರುತ್ತೇನೆ, ಎಂದು ಹೀಳಿ ತಾನು ಸಹ್ಗಾನುವದ ಯಂದ್ದು ದಲ್ಲಿ ಗಾಯಹೊಂದಿ ಅಧ್ಯಕ್ಷವಾದಂದಿನಿಂದ ಇಂದಿನ ವರ್ಷಿನ ಸಮಸ್ತ ಸಂಗೆತಿಯನ್ನೂ ಅಸದಭಾನೆನಿಗೆ ಸಂಕ್ಷಿಪ್ತವಾಗಿ ತಿಳಿಸಿದನು.

ನೀನು ಇವ್ವು ದಿನಗಳ ವರೆಗೆ ಈ ಆಗ್ರಹಣದಲ್ಲಿ ಸುಮ್ಮನೆ ಏಕೆ ಕಾಲಹರಣ ಮಾಡಿದ?

ನಾನು ಬಂದಾಗಿನಿಂದಲೂ ಚಾಕರಿಯ ಪ್ರಯತ್ನದಲ್ಲಿಯೇ ಇರುತ್ತೇನೆ; ಆದರೆ ಈ ವಿಸ್ತಾರವಾದ ಪಟ್ಟಣದಲ್ಲಿ ನನ್ನ ಗುರುತಿನವರಾರೂ ಇರುತ್ತಿರಿಂದ ಈ ವರೆಗೆ ನನ್ನ ಯಾವ ಪ್ರಯತ್ನಗಳಿಗೂ ಸಾಫಲ್ಯವೆಂಟಾಗಲಿಲ್ಲ.

ಹಾಗಾದರೆ ಇಂದು ನೀನು ಆದಾವ ಉಪಾಯದಿಂದ ಈ ಖಾಸ ದಬಾರಕ್ಕೆ ಬಂದಿರುತ್ತೀಯೇ?

ನೆಮ್ಮೆ ಮನೆಯ ಆ ವಿನೋದಿನಿನ್ನೆಷ್ಟು ವಿಯು ಬಾದಕಹನ ಆಂತಃ ಪುರದೊಳಗಿನ ಹಜರತ್ ಬೇಗಮ್ಮೆ ಇಗೆ ಕಸೂತಿ ಕಲಿಸಲಿಕ್ಕೆ ಹೋಗುತ್ತಿದ್ದಳು. ಅವಳು ತನ್ನ ಭಿಡೆ-ಮುರುವತ್ತುಗಳಿಂದ ಹಜರತ್ ಬೇಗಮ್ಮೆ ಇಂದ ಆಸಫಭಾನರಿಗೊಂದು ಪತ್ರತಂದಿದ್ದಳು. ಆ ಪತ್ರದ ಸಲುವಾಗಿ ವಚೀರ ಆಸಫಭಾನರು ನನ್ನನ್ನು ಇಂದು ಇಲ್ಲಿಗೆ ಕರೆತಂದಿರುತ್ತಾರೆ.

ಮಯೂರಿ, ಅಲ್ಲಾನ ದಯೆಯಿಂದ ಇಂದು ಆ ಬಂಗಾಲದೊಳಗಿನ ಫರಂಗಿಗಳ ಸತ್ಯಾನಾಶದ ಉಪಾಯವು ಕೈಗೊಡಿದಂತಾಗಿರುತ್ತದೆ. ಹೊಸ ಫರಂಗಿಗಳ ಸಹಾಯದಿಂದ ಆ ಹಳೇ ಪೋತುರ್ಗಿಇಜ ಫರಂಗಿದಸ್ಯಗಳನ್ನು ನಿಮೂಲ ಮಾಡಬೇಕೆಂದಿರುತ್ತೇನೆ.

ಈ ಸಂಗೆತಿಯನ್ನು ಕೀಳಿ ಮಯೂರಿನು ಬೆರಗಾಗಿ ಆಸದಭಾನೆನ ಕಡೆಗೆ ಟಕಮಕವಾಗಿ ನೋಡತೊಡಗಿದನು. ಇವ್ವರಲ್ಲಿ ನಗಾರಭಾನೆಯೊಳಗಿನ ನಗಾರಿ-ನೊಬತ್ತುಗಳು ವೊಳಗೆಲಾರಂಭಿಸಿದವು. ಕ್ಷಾಡಲೆ ಆಸದ ಭಾನೆನು ದಿವಾಳಿ-ಈ-ಖಾಸ ದಬಾರದ ಸಿಂಹಾಸನದ ಕಡೆಗೆ ಹೊರಳಿ ನಿಂತಪಕೊಂಡನು. ಅವ್ವರಲ್ಲಿ ಮಯೂರಿನೆ ಎದುರಗೆಡೆಯ ಆ ಸಿಂಹಾ

ಸನದ ಹಿಮ್ಮುಗ್ಗೆ ಲಿನ ಆ ಹರಳುಕಲ್ಲಿನ ಗೋಡೆಯಲ್ಲಿಯ ಹಿಂದು ಬಂಗಾರದ ಗುಪ್ತದ್ವಾರವು ಷಟ್ಕುಲೆ ತೆರೆದು, ಅದರೊಳಗಿಂದ ಬಾದಶಹನು ಹತ್ತಿದ್ದ ಪುಟ್ಟಿದಾದ ಆನೇಕೋರೆಯ ಮೇಣೆಯು ಒಳಗೆ ಪ್ರವೇಶಿಸಿತು. ಆ ಕೊಡಲೆ ಅಲ್ಲಿಗೆ ಬಂದಿದ್ದ ಸಭಾಸದೆಲ್ಲರೂ ಬಾದಶಹನಿಗೆ ಮೂರು ಮೂರು ಸಾರೆ ಮುಜುರೆ ಮಾಡಿ ಆಭಿವಂದಿಸಿದರು. ಮಯಾಖನ್ನು ಅದರಂತೆ ಸಲಾಮುಮಾಡಿದನು. ಬಾದಶಹನು ಮೇಣೆಯಿಂದಿಳಿದು ಸಿಂಹಾಸನವನ್ನು ಹತ್ತಿಕುಳಿತನು. ಬಳಿಕ ನೆಬಾಬಾಸಫ಼ಖಾ, ಬ್ರಹ್ಮನೆಂಬುಲ್ಲಾಖಾ, ಆಸದಖಾ, ಶಹಾನೆಂಬುಯಾಜಖಾ ಮುಂತಾದ ಸಭಾಸದರು ಆ ಸಿಂಹಾಸನವನ್ನು ಸುತ್ತುವರೆದು ನಿಂತುಕೊಂಡರು. ಆಸಫ಼ಖಾನನು ಎಲ್ಲಕ್ಕೂಮೊದಲು ಮಯಾಖನನ್ನು ಬಾದಶಹನೆ ಎದುರಿಗೆ ನಿಲ್ಲಿಸಲು, ಬಾದಶಹ ಶಹಾಜಹಾನನು ಪ್ರಸನ್ನವದನೆಂದಿಂದ:— ತರುಣಬಂಗಾಲೀಬಹದ್ದೂರು, ನಿನ್ನ ವಿಚಾರವನ್ನು ಕೈಕೊಳ್ಳುವದಕ್ಕಿಂತ ಮೊದಲು, ಆ ಫರಂಗಿದಸ್ಕುಗಳ ಪ್ರಕರಣವನ್ನು ವಿಚಾರಮಾಡುವೆನು, ಎಂದು ಹೇಳಿದನು. ಅದನ್ನು ಕೇಳಿ ನಬಾಬಾಸಫ಼ಖಾನನು ವಿವಳ್ಳಿವದನೆಂದಿಂದ:—ಜನಾಬ, ಈ ತರುಣನು ಈ ನಿಮ್ಮ ಆಗ್ರಾಪಟ್ಟಿಣದಲ್ಲಿ ಕಳೆದ ಮೂರುವರ್ಷಗಳಿಂದ ಯಾವ ಉದ್ಯೋಗೇವೂ ಇಲ್ಲದೆ ಕೇವಲ ಬಡತನದಲ್ಲಿ ಕಾಲಕೆಳಿಯುತ್ತಿರುವನು. ಈತನ ತಂದೆಯು ಜಿನ್ನತಮಕಾನಿ—ಜಹಾಂಗಿರಬಾದಶಹರ ಕಾಲದಲ್ಲಿ ದಬಾರದ ಚಾಕರಿಯನ್ನು ಬಹು ಪ್ರಾಮಾಣಿಕತನೆಂದ ಮಾಡಿರುತ್ತಾನೆ.

ನಬಾಬಸಾಹೇಬ, ನೆನಗೆ ಆದೆಲ್ಲವೂ ಗೋತ್ತಿರುತ್ತದೆ. ಎಷ್ಟು ತಡವಾದರೂ ಇಂದು ನಾನು ಈ ತರುಣನ ವಿವಯವನ್ನು ಚೆನಾಬುಗಿ ಪರಾಂಬರಿಸಿಯೇ ಈ ಖಾಸ ದಬಾರದಿಂದ ಏಳಿವೆನು. ಇನ್ನು ನಿನ್ನ ಈ ತರುಣನ ಬಗ್ಗೆ ಆಲೋಚಿಸುವ ಕಾರಣವಿಲ್ಲ. ಆ ಸುರತದ ಫರಂಗಿಗಳ ದೂತನು ಎಲ್ಲಿದ್ದಾನೆ? ಎಂದು ಬಾದಶಹನು ಆತುರದಿಂದ ಕೇಳಿದನು.

ಇಲ್ಲಿಯೇ ಇರುತ್ತಾನೆ, ಎಂದು ನಜೀರನು ಹೇಳಿದನು. ಇಷ್ಟರಲ್ಲಿ ಶಾಹಿಸ್ತೇಖಾನನು ಒಬ್ಬ ಪ್ರಾಫವಯಸ್ಸಿನ ಫಿರಂಗಿಯನ್ನು ಕರೆತಂದು ಬಾದಶಹನೆ ಎದುರಿಗೆ ನಿಲ್ಲಿಸಿದನು. ಆ ಫಿರಂಗಿಯು ಮೂರು ಮೂರು ಸಾರೆ ನೆಲಮುಟ್ಟಿ ಬಾದಶಹನಿಗೆ ಈಸಿಸಾತ್ತಮಾದಿದನು. “ನಿನ್ನ ಹೆಸರೇನು?” ಎಂದು ನಜೀರ ಆಸಫ಼ಖಾನನು ಆ ಫಿರಂಗಿಗೆ ಪ್ರಶ್ನಿಮಾಡಲು,

ಫಿರಂಗಿಯು ಬಾದಶಹನನ್ನು ಮತ್ತೆ ಮೊದಲಿನಂತೆ ಅಭಿವಂದಿಸಿ, ನನ್ನ ಹೆಸರು ಓಯಾಲ್‌ನೇಂದು. ನಾನು ಸುರತ ಬಂದರದ ಇಂಗ್ಲಿಷರ ಮುಖ್ಯಸ್ಥನು; ಎಂದು ಹೇಳಿದನು.

ನಿಮಗೂ ಪೋತುಗಿಇಜ ಫಿರಂಗಿಗಳಿಗೂ ಹಗೆತನವಿರುವದೇನು? ಅಹುದು.

ನೀವು ಕ್ಯಾಸ್ಟ ಮತದವರಲ್ಲವೇ?

ಹಾದು; ಆದರೆ ಪೋತುಗಿಇಜರಂತೆ ನಾವು ಲಘಂಗರಲ್ಲ

ನೀವು ಈಗ ತಹಾನ್‌ತಹಾ ಬಾದಶಹರ ಹುಕುಮನ್ನು ಮನ್ನಿಸುವ ದಾದರೆ ನಿಮ್ಮ ಅಭಿಷ್ವವು ಕ್ಯಾಗೊಡುವದು.

ಆಗ ಬಾದಶಹನು ಆಸದಬಾನನ್ನು ಕುರಿತು:—ಆಸದಬಾ, ಸಪ್ತ ಗಾರುಮದಲ್ಲಿ ಫಿರಂಗಿಗಳಿಂದನೆ ನೀವೇಕೆ ಕಾದಾಡಬೇಕಾಯಿತು?

ಜಹಾಂಪನಾ, ಹಬ್ಬ ಕಾಫರನು ಫಿರಂಗೀ ಪಾದಿಗಳ ಉಪಟಿಳ ಕ್ಯಾಗಿ ಅವರ ಬಳಿಯಿಂದ ಹಿಡಿಬಂದು, ಬಾದಶಾಹೀ ಬಂದರವಾದ ಸಪ್ತ ಗಾರುಮದಲ್ಲಿ ಆಶ್ರಯ ಹೊಂದಿದ್ದನು. ನಂತರ ಫಿರಂಗೀ ಪಾದಿಯು ತನ್ನ ಶಿಪಾಯಿಗಳಿಂದನೆ ಅಲ್ಲಿಗೆ ಬಂದು, ಅವನನ್ನು ಹಿಡಿದೊಯ್ದು ಲಿಕ್ಕೆ ಪ್ರಯತ್ನ ಮಾಡಹತ್ತಿದನು. ಅದಕ್ಕೆ ನಾನು ಅಡ್ಡಿಯನ್ನು ಮಾಡಿದೇನು. ಅದರಿಂದ ಆ ಫಿರಂಗಿಯು ನನ್ನನ್ನು ಆಕ್ರಮಿಸಿದನು. ಅಂದು ದೇವೇಂದ್ರ-ನಾರಾಯಣನ ಮಗನಾದ ಈ ಮಯೂಖನೇ ನನಗೆ ಪ್ರಾಣದಾನಮಾಡಿರುತ್ತಾನೆ. ಆ ಕಾಫರನನ್ನು ಹಿಡಿದೊಯ್ದುವದಾಗೆದ್ದರಿಂದ ಅಂದು ರಾತ್ರಿ ಆ ಫಿರಂಗಿಗಳು ಸಸ್ಯಸ್ಯವಾಗಿ ಬಂದು, ಆ ಬಂದರವನ್ನು ಮುತ್ತಿ ಸುಲಿಗೆಮಾಡಿದರು; ಆಗಲೂ ಈ ತರುಣ ಮಯೂಖನೇ ಆ ಸಪ್ತ ಗಾರುಮವನ್ನು ಆ ಫಿರಂಗಿಗಳಿಂದ ಕಾಪಾಡಿರುತ್ತಾನೆ.

ತಾವು ಅಂದು ರಾತ್ರಿ ಫಿರಂಗಿಗಳಿಂದನೆ ಕಾದಿದಿರೇನು?

ಅಹುದು. ಆ ದಿನರಾತ್ರಿ, ನಬಾಬಕಹಾನಿಂಬಾಜಬಾನರು ಆ ಸಪ್ತ ಗಾರುಮದಲ್ಲಿದ್ದರು. ಆಗ ತಹಾನಿಂಬಾಜಬಾನನು ಮುಂದೆ ಬರಲು, ಬಾದಶಹನು ಅವನನ್ನುದ್ದೇಶಿಸಿ:—ಫಿರಂಗಿಗಳು ಸಪ್ತ ಗಾರುಮವನ್ನು ಮುತ್ತಿ ಡಾಗೆ ನೀವು ಅಲ್ಲಿಯೇ ಇದ್ದಿರೇನು?

ಅಹುದು; ನಾನು ನನ್ನ ಸ್ವಿದೆವೊಡನೆ ಆ ರಾತ್ರಿಯಲ್ಲಿ ಫಿರಂಗಿ

ಓಂದ ಬಂಧಿಸಲ್ಪಟ್ಟದ್ದನು. ಇವ್ವರಲ್ಲಿ ಆ ಸಹ್ಯಗಾರಮೆದ ಸುಪ್ರಸಿದ್ಧ ವಣಿ ಕನಾದ ಗೋಕುಲವಿಹಾರಿಯ ದಂಡು ಫಿರಂಗಿಗಳನ್ನು ಆಕ್ರಮಿಸಹತ್ತಲು, ಅವರು ಈಡಿಹೋದರು. ಮರುದಿನ ಸಂಜಿಯಮುಂದೆ ಆ ನೀಚ ಫಿರಂಗಿಗೆ ಗಂಗಾಪ್ರವಾಹದೊಳಗಿನ ನೆಮ್ಮೆ ನಾವನ್ನು ಮುತ್ತಿ, ನೆಮ್ಮೆನ್ನೆಲ್ಲ ಸೇರಿಹಿಡಿದು ಹುಗೆಳಿಗೆ ಕರೆದೊಯ್ದರು. ಆಗ ನನ್ನ ಸಾಕುವಗ್ಳಾದ ಗುಲ್‌ರುಖ ಇನ್ನೊಂದು ಅವರು ಸೆರಿಹಿಡಿದ್ದರು; ಆದರೆ ಹುಗುಲಿಯೊಳಗಿನ ಫಿರಂಗಿಗಳ ದಳಪತ್ತಿಯಾದ ಆವೀರಳುಲ್‌ಬಹರ ಡಿಸೋರ್ಯುನು ನೆಮ್ಮೆ ಮೇಲೆ ದಯೆ ದೋರಿ, ನೆಮ್ಮೆನ್ನೆಲ್ಲ ಬಿಟ್ಟುಬಿಟ್ಟನು!

ಆಗ ನಬಾಬ ಅಸಫ಼ಬಾನನು ಅಲ್ಲಿದ್ದ ಇಂಗ್ಲಿಷ್‌ರಂಗಿಗಳ ದೂತನಿಗೆ ಹೇಳುತ್ತಾನೆ:— ಫಿರಂಗೀ ನೀನೀ ಸಂಗತಿಯನ್ನೆಲ್ಲ ಕೇಳ ತಿಳಿದೆಯಷ್ಟೇ?

“ಉನ್ನಾಗಿ ತಿಳಿದಿರುತ್ತೇ ಇನೆ”

ಬಳಿಕ ಅಸದಬಾನನು ಬಾದಶಹನ ಬಳಿಗೆ ಬಂದು:— ಶಹಾನೆಶಹಾ ಬಾದಶಹರು ಅಭಿವಜನವನ್ನು ಕೊಟ್ಟಿರೆ ಈ ಪ್ರಸಂಗದಲ್ಲಿ ನಾನು ಕೆಲವು ಸಂಗತಿಯನ್ನು ನಿನೇದನಗೊಳಿಸಬೇಕೆಂದಿರುತ್ತೇ ಇನೆ.

ಕೂಡಲೇ ಬಾದಶಹನು ತಲೆಯನ್ನು ಲಾಲ್ ಡಿಸಿ ಸಮ್ಮತಿಯಿತ್ತನು. ಆಗ ಅಸದಬಾನನು ವೃದ್ಧ ವಚೀರ ನಬಾಬಾಜಸಫ಼ಬಾನನನ್ನು ಕುರಿತು:— ಜನಾಬ, ಈ ಇಂಗ್ಲಿಷ್‌ರಂಗಿರ್ದೂತನಿಗೆ ಸಮಸ್ತ ಸಂಗತಿಯೂ ಗೊತ್ತಾಗಿರುವಂತೆ ತೋರುವದಿಲ್ಲ ನಬಾಬಾಜಕಾನಣಿಯಾಜಬಾನರು ಹಿಂದುಸ್ತಾನೆ ದಲ್ಲಿಯ ಬಾದಶಾಹೀ ದಬಾರಾದೊಳಗಿನ ಷಿಬ್ಬ ಪ್ರಸಿದ್ಧ ಉಮರಾವರಾಗಿರುತ್ತಾರೆ. ನಾನು ಬಾದಶಹರ ಸೇವಕನು. ಆ ಸಾಮಾನ್ಯ ಫಿರಂಗಿಗಳ ವಣಿಕರು ನೆಮ್ಮೆಂಥವರ ಮೇಲೆಯೇ ಹೀಗೆ ಆತ್ಮಾಚಾರಗಳನ್ನು ಮಾಡುತ್ತಿರುವಾಗೇ, ಅವರು ಆ ಬಂಗಾಲದೇಶದೊಳಗಿನ ಪ್ರಜೆಗಳನ್ನೆನ್ನು ಪರಿಯಿಂದ ಪೀಡಿಸುತ್ತಿರುವರೆಂಬದನ್ನು ಅದಾರು ಕಲ್ಪಿಸಬೇಕು? ಅವರ ಆ ಅನನ್ನಿತ ಉಪಟಿಳಿದಿಂದ ತ್ರಸ್ತರಾದ ಇಬ್ಬರು ಸಾಕ್ಷಿದಾರರು ಇಲ್ಲಿಗೆ ಬಂದಿರುತ್ತಾರೆ; ನಬಾಬಸಾಹೇಬ, ಆ ಇಬ್ಬರ ಸಾಕ್ಷಿಗಳು ಸಾಕಾಗೆಲ್ಲಕ್ಕಿಲ್ಲವೇ?

ಬಾದಶಹನು ಈ ವರಿಗೆ ಶಾಂತ ಚಿತ್ತದಿಂದ ಅಲ್ಲಿ ನಡೆದ ಸಂಭಾಷಣವನ್ನು ಕೇಳಿಕೊಳ್ಳುತ್ತಿದ್ದನು; ಆದರೆ, ಅಸದಬಾನನ ಆ ಮಾತುಗಳನ್ನು ಕೇಳಿ ಅವನು ಸ್ತಂಧವಗೊಂಡು ತನ್ನ ಸಿಂಹಾಸನದಿಂದ ಎದ್ದು ನಿಂತನು.

ಆ ಕೂಡಲೇ ಅವನೆ ತಲೆಯ ಮೇಲಿನ ಮುತ್ತು-ರತ್ನಗಳಿಂದ ಕೆಚ್ಚೆಲ್ಪಟ್ಟ ಬಹುಮೂಲ್ಯ ಮುಕುಟವು ಪಿಮ್ಮೆಲೇ ಜಾರಿ ನೇಲಕ್ಕೆ ಬಿದ್ದಿತು. ಅದ ರಿಂದಂತೆಬಾದಕಹನ ಸಿಟ್ಟು ಅತಿರೇಕಗೊಳ್ಳಲು, ಅವನು:—ಅಸದಖಾನ, ಆ ಫಿರಂಗಿಗಳ ಉಪಕ್ರಷ್ಟ ಬಗ್ಗೆ ಇನ್ನು ನನಗೆ ಸಾಕ್ಷಿಗಳ ಅವಶ್ಯಕತೆಯಿರುವದಿಲ್ಲ. ನಾನು ಯಾವಾಗೆ ಯಿಂವಂಬಾಜನಾಗಿದ್ದೇನೋ, ಹಾಗು ನಾನು ನನ್ನ ತಂದೆಯ ವಿರುದ್ಧ ಬಂಡುಗಾರನಾಗಿದ್ದೇನೋ, ಆಗ ಕೇವಲ ಅಸಹಾಯ ಯೆಂದು ತಿಳಿದು, ಆ ನೀಚ ಫಿರಂಗಿಗಳು ನನ್ನ ಸಮಸ್ತ ವಸ್ತು-ಹಿಡವೆಗೆ ಗೆಳನ್ನೂ ಸುಲಿದು, ದಾಸ-ದಾಸಿಯರನ್ನೂ ಸೆರೆಹಿಡಿದು ನನ್ನನ್ನೂ ನನ್ನ ಹೆಂಡತಿಯನ್ನೂ ಅತ್ಯಂತ ಅವಮಾನಗೊಳಿಸಿರುತ್ತಾರೆ. ನಾನು ಈಗ ಬಾದಕಹನಾಗಿದ್ದರೂ ಆ ನನ್ನ ದಾಸ-ದಾಸಿಯರನ್ನು ಇದುವರೆಗೊಳ್ಳಬಾಗುತ್ತಾರೆ ಎಂದು ನನಗೇ ಅತ್ಯಂತ ಲಾಂಘನಾಸ್ವದವಾದ ವಿಷಯವಾಗಿರುತ್ತದೆ.

ಬಾದಕಹನ ಆಗಿನ ಕಾಲದ ಆ ಸಿಟ್ಟುಬೆಂಕಿಸ್ಪರ್ಶವನ್ನು ಕಂಡು ಅಸದಖಾನನು ತುಸ ಒಂದಕ್ಕೆ ಸರಿದನು. ಬಾದಕಹನು ಪುನಃ:— ಈ ನೀಚ ಪ್ರೋತ್ಸಂಗಿಇಂಜ ಫಿರಂಗಿಗಳು ನಮ್ಮ ತಂದೆಯ ಬಳಿಗೆ ಹೊಗೀ ಕಹಾಜಾದಾ ಖಾರ್ಪಣನು ತಮ್ಮ ವಿರುದ್ಧ ಕಾದಲಿಕ್ಕೆಂದು ನಮ್ಮ ಸಹಾಯವನ್ನು ಬೇಡುತ್ತಿರುವನೆಂದು ಸುಳ್ಳು-ಸುಳ್ಳೇ ಹೇಳಿದ್ದರು. ನನ್ನ ಪತ್ತಿಗೆ ಪ್ರೀತಿಪಾತ್ರರಾಗಿದ್ದ ಇಬ್ಬರು ದಾಸಿಯರು ಈಗಲೂ ಸಮ್ಮಾನದಲ್ಲಿ ಆ ಫಿರಂಗಿಗಳ ಸೆರೆಮಾನೆಯಲ್ಲಿ ತೊಳಳುತ್ತಿದ್ದಾರೆ. ನಬಾಬರೇ, ನಾನು ಇನ್ನು ತಡವಾಡದೆ ಆ ಫಂಡಂಗಿ ಪ್ರೋತ್ಸಂಗಿಇಂಜರನ್ನು ಚೊಗ್ಗುಬಡಿಯುವೆನು. ಈಯಾಲ್ಲ, ಆ ಫಿರಂಗಿಗಳನ್ನು ಹಣೆಯಲಿಕ್ಕೆ ನೀನು ನಮಗೆ ಸಹಾಯಮಾಡುವಿಯೇನು?

ಜಹಾಂಪನಾರವರ, ಹುಕುಮೀನಂತೆ ವರ್ತಿಸುತ್ತೇನೇ.

“ಪ್ರೋತ್ಸಂಗಿಇಂಜರ ಹಡಗೆವನ್ನು ಕಂಡಲ್ಲಿ ಮುಳುಗಿಸಿರಿ. ಪ್ರೋತ್ಸಂಗಿಇಂಜರ ವಣಿಕರನ್ನು ಕಂಡಲ್ಲಿ ಸುಲಿಯಿರಿ; ಅಂದರೆ, ಇಂಗ್ಲಿಷ್‌ಫಿರಂಗಿ, ನಿಮಗೆ ಈಡಿಸಾ ಹಾಗು ಬಂಗಾಲ ಪಾರಂತಗೆಳಲ್ಲಿ ನಿಮ್ಮ ವ್ಯಾಪಾರ ನಡಿಸಲಿಕ್ಕೆ ತಕ್ಕ ಸನದುಗಳನ್ನು ಕೊಡಿಸುತ್ತೇನೆ

ಸುರಕ್ಷ ಬಂದರದ ಸನ್ತೂಧಿಯ ಇಂಗ್ಲಿಷ್ ಕಂಪನಿಯ ಆಧಿಕಾರಿಯು

ಬಾದಕಹನಿಗೆ ಕುನ್ನಿಸಾತ್ತ ಹಾಡಿ:—ಬಾದಕಹರಿಂದ ಈ ಬಗೆಯ ಲೀಖಿಲ್ ಹುಕುಮು ದೊರೆಯುತ್ತಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ.

ನಾಳೆ ಬೆಳಿಗ್ಗೆ ದಿವಾಣಿ-ಕ್ಕಾ-ಎಮಕ್ಕೆ ಬಾ. ನಿನಗೆ ಆ ಬಗೆಯ ಹುಕುಮು ಕೊಡಿಸುವೆನು.

ಆ ಕಾಲಕ್ಕೆಇಂಗ್ಲಿಷರು ಪ್ರೋತ್ಸಂಗಿಜರ ವೈರಿಗಳಾಗಿದ್ದರು. ಅರಬೀ ಸಮುದ್ರದಲ್ಲಿ, ಇರಾಷ್ಟ್ರ ಆಖಾತದಲ್ಲಿ ಹಾಗು ಸುರತ ಬಂದರದ ಬಳಿಯಲ್ಲಿ ಪ್ರೋತ್ಸಂಗಿಜರಿಗೂ ಇಂಗ್ಲಿಷರಿಗೂ ಎಷ್ಟೇ ಸಣ್ಣ ಪುಟ್ಟಯುದ್ಧಗಳಾಗಿದ್ದ ವೆ. ಅದರಿಂದ ಬಾದಕಹನು ಆ ಬಗೆಯಾಗಿ ಅಪ್ಪಣಿಮಾಡಲು, ಆ ಇಂಗ್ಲಿಷ್ ಕಂಪನಿಯ ಮುಖ್ಯಸ್ಥನಾದ ಟಿಯಾಲ್ಟಿನಿಗೆ ಹಿಡಿಸಲಾರದಷ್ಟು ಆನಂದವಾಯಿತು. ಆಗ ಅವನು ಮೂರು ಮೂರು ಸಾರೆ ನೆಲಕ್ಕೆ ಮುಟ್ಟಿ ಬಾದಕಹನಿಗೆ ಮುಜುರೆಮಾಡಿ ಅಭಿವಂದಿಸಿದನು. ಬಳಿಕ ಬಾದಕಹನು ವಜೀರನನ್ನು ಕುರಿತು:— ಸಚಾಬಿಸಾಹೇಬಿ, ಫಿರಂಗಿಗೆಕೊಡನೆ ಕಾದಲಿಕ್ಕೆ ಫಿದಾಯತ ಹಾನೆನು ಯೋಗ್ಯನಾಗಿರುವದಿಲ್ಲ. ನಾಳಿನಿಂದ ಕಾಸೀಮಹಾನನ್ನು ಆ ಕಾಲಕ್ಕೆ ಯೋಜಿಸುವೆನು. ಈ ಬಂಗಾಲೀ ತರುಣನಾದ ಮರುಳಬಿನು ನಾಳಿನಿಂದ ಸಾನಿರ ಕುದುರೆಯ ಮನಸಬಿಂದಾರನು. ಇನನ್ನೂ ಫಿರಂಗಿಗೆಕೊಡನೆ ಕಾದಲಿಕ್ಕೆ ಹೊರಡಲಿ

ಬಾದಕಹನ ಆ ಹುಕುಮನ್ನು ಕೇಳಿ ಸಭಿಕರೆಲ್ಲರೂ ಮೋದಗೊಂಡು ಬಾದಕಹನನ್ನು ಅಭಿವಂದಿಸಿದರು. ಅಪ್ಪುರಲ್ಲಿ ಈ ಮೋದಲಿನ ಆ ಹಸ್ತಿದಂತದ ಪುಟ್ಟ ಪಲ್ಲಕ್ಕಿಯು ಅಲ್ಲಿಗೆ ಬಂದಿತು. ಬಾದಕಹನು ದಿವಾಣಿ-ಕ್ಕಾ-ಖಾಸ ದೊಳಗಿನ ಆ ಸಿಂಹಾಸನದಿಂದಿಳಿದು, ಆ ಪಲ್ಲಕ್ಕಿಯನ್ನೇರಿ, ಆ ಬಂಗಾರದ ಗುಪ್ತದಾವುರದಿಂದ ತನ್ನ ರಂಗಮಹಾಲನ್ನು ಪ್ರವೇಶಿಸಿದನು.



೧೪ನೇ ತರಂಗ
—:(೦) :—

ಗುಪ್ತಮಾರ್ಗ

— ವಿಷಯ —

ದವಾಣ-ಶಾ-ಖಾಸ ದಬಾರದಿಂದ ಯಾವಾಗೆ ಮಯಾಖನು ತನ್ನ ಮನೆಯ ಕಡೆಗೆ ತಿರುಗಿದನೋ ಆಗ ಕತ್ತಲೆಯೊಳಗಿದ್ದ ಹಂದು ವೃಕ್ತಿಯು ಇವನ ಹತ್ತರ ಬಂದು ಇವನ ಮೂಗಿಗೆನೋ ಹಿಡಿಯಿತು. ಆ ವಾಸನೆಯ ಮೂಲಕ ಮಯಾಖನು ಚೀತನಾವಿಹಿನೇನಾಗಿ ಹಮ್ಮೆಲಿ ಸೆಲಕ್ಕು ಬಿದ್ದನ್! ಕೂಡಲೇ ಆ ಗಂಡಸೂ ಹಿಬ್ಬ ಹೆಂಗಸೂ ಸೇರಿ ಮಯಾಖನೆ ಆ ಚೀತನಾವಿಹಿನೇ ದೇಹವನ್ನು ಹೊತ್ತುಕೊಂಡೆಯ್ದು ಹಂದು ಚಿಕ್ಕ ಹೊಣೆಯಲ್ಲಿ ಮಲಗಿಸಿದರು. ಮಯಾಖನು ಬಿದ್ದುಕೊಂಡಿದ್ದ ಸ್ಥಳದಿಂದ ಯಮುನಾನಾದಿಯು ದೂರದಲ್ಲಿದ್ದರೂ ಆ ರಮಣರು ಸಮೀಪದ ಹಂದು ಗುಪ್ತ ಪಥದಿಂದ ಅವನನ್ನು ಅಷ್ಟ ತೀವ್ರವಾಗಿ ನದಿಗ ಸಾಗಿಸಿದ್ದಾರು. ಆವರು ಆ ಅವಸರದಲ್ಲಿ ಆ ಗುಪ್ತ ಪಥದ ಬಾಗಿಲವನ್ನು ಮುಚ್ಚಿಕೊಳ್ಳಲಿಕ್ಕೆ ಮರಿತರು. ಆದರಿಂದ ಅವರನ್ನು ಅನುಸರಿಸಿ ಬರುತ್ತಿದ್ದ ಮತ್ತೊಂದು ವೃಕ್ತಿಯ ಕಡೆಗೆ ಅವರ ಲಕ್ಷ್ಯವಿರಲಿಲ್ಲ. ಆ ಪುಟ್ಟ ನೌಕೆಯು ನದಿಯಲ್ಲಿ ವೇಗದಿಂದ ಹೂರಟು ಸಮಾಪದ ಪಾಣಿಘಟಕಕ್ಕೆ ಹತ್ತಿದ್ದನ್ನು ಕಂಡ ಆ ಮೂರನೇ ವೃಕ್ತಿಯು ಮತ್ತೆ ಆ ಗುಪ್ತ ಪಥದಿಂದಲೇ ಹಿಂದಿರುಗಿ, ಆ ಸಂಗತಿಯನ್ನು ನಬಾಬ ಆಸಫ಼ಖಾನರಿಗೆ ತಿಳಿಸಹೊರಟುತ್ತು.

ಮಯಾಖನಿಗೆ ಯಾವಾಗೆ ಪ್ರಜ್ಞಾಯಂಟಾಯಿತೋ ಆಗ ಅವನು ಕಣ್ಣಿರೆದು ನೋಡುತ್ತಾನೆ, ತಾನು ಹಂದು ಹುಸಿಯಂಥ ಕೇವಲ ಬರೇ ಉದ್ದಕ್ಕಿದ್ದ ಕೊಣಕೊಳಗಿನ ಹಂದು ಬಹು ಮೂಲ್ಯವಾದ ಮೆತ್ತನ್ನು ಹಾಸಿಗೆಯ ಮೇಲೆ ಪವಡಿಸಿರುವೆನೆಂಬದು ಅವನಿಗೆ ಗೋಚರವಾಯಿತು. ಆ ಕೊಣಕೆಯು ಎರಡು ಮೊಳ್ಳಿಂತ ಹೆಚ್ಚು ಅಗೆಲವಿರಲಿಲ್ಲ; ಆದರೆ ಆದರ ಉದ್ದ ಶತಿಯು ಮಾತ್ರ ಲೆಕ್ಕಹಾಕಲು ಅಸಾಧ್ಯವಾಗಿತ್ತು. ಆ ಅಪ್ರಶಸ್ತ ವಾದ ಕೊಣಕೊಳಗಿನ ಅಸ್ತಿತ್ವವಾದ ಚೆಳಕನಲ್ಲಿ ಆಗ ಮಯಾಖನಿಗೆ ಅಲ್ಲಿ ಕಾಣಿಸಿದ್ದೇನಂದರೆ, ತನ್ನ ತಲೆಗಿಂಬಿನ ಬಳಿಯಲ್ಲಿ ಹಿಬ್ಬ ಭಯಂಕರ

ಸ್ವರೂಪದ ರಮಣೀಯ ಕುಳಿತಿರುವಳಿಂದು. ಆ ರಮಣೀಗೆ ಮಹಾಗೇ ಇರಲಿ
ಲೀಂದರೂ ಸಲ್ಲಬಹುದಾಗಿತ್ತು. ಅವಳ ಕಣ್ಣಗಳು ಅತಿ ಸಣ್ಣ ವಾಗಿದ್ದು,
ಅವು ತೀರ ಷಳಿಸೇರಿದಂತಾಗಿದ್ದವು. ಅವಳು ಅಸದ್ಭಾಳಾದ ಹಳದಿ ಮೈಬ
ಣ್ಣದವಳು. ಮರುಖಾಳನಿಗೆ ಜೀತನೆಯುಂಟಾಗುತ್ತಿರುವದನ್ನು ಕಂಡ ಆ
ರಮಣೀಯ ಅವನೆ ಎದುರಿಗೆ ಬಂದಳು. ಆಗ ಅವಳ ಟೊಂಕದಲ್ಲಿ ನಿಡಿದಾದ
ಬಿಚ್ಚುಗೆತ್ತಿಯು ಜೋತಾಡುತ್ತಿದ್ದದ್ದು ಮರುಖಾಳನ ದೃಷ್ಟಿಗೆ ಬಿಡಿತು.
ಆ ರಮಣೀಯ ತಾರ್ಕರೀ ದೇಶದವಳು. ಆಗ ಚೇರೆ ಚೇರೆ
ಜಾತಿಯ ತಾರ್ಕರೀದೇಶದ ರಮಣೀಯರ ಹೊರತು ಅನ್ಯ ಯಾವ ದೇಶದ
ಹೆಂಗಸರನ್ನೂ ಆ ಮೋಗಲ ಬಾದಶಾಹರ ಅಂತಃಪುರದೊಳಗಿನ ಚಾಕರಿಗೆ
ನಿಯಮಿಸುತ್ತಿರಲಿಲ್ಲ. ಮರುಖಾಳನು ಇತ್ತೀಚಿಗೆ ಕೆಲ ವರ್ಷಗಳಿಂದ ಆ
ಆಗ್ರಾಪಟ್ಟಣದಲ್ಲಿ ನಾಸಿಸುತ್ತಿದ್ದದರಿಂದ ಅವನು ತಾರ್ಕರೀಜನರನ್ನು
ಚೆನ್ನಾಗಿ ಬಲ್ಲವನಾಗಿದ್ದನು. ಅದರಿಂದ ಅವನು ತನ್ನ ಎದುರಿಗೆ ಬಂದಿದ್ದ
ಆ ಬಿಚ್ಚುಗೆತ್ತಿಥರಿಸಿದ್ದ ತಾರ್ಕರೀದಾಸಿಯನ್ನು ಕಂಡು ಗದಗದನೆ ನಡುಗಿ
ದನು. ಯಾಕಂದರೆ ತಾರ್ಕರಿಗೆ ಆಸಾಧ್ಯವಾದ ಕಾರ್ಯವಾವುದೂ
ಇಲ್ಲಿಂದನ್ನು ಅವನು ಈ ವೈದಲೀ ತಿಳಿದಿದ್ದನು.

ಆ ತಾರ್ಕರೀಯ ಮರುಖಾಳನ ಹತ್ತರಬಂದು:—ಎಚ್ಚತ್ತೆಯಾ? ನಿದ್ರೆಯು ಷಳ್ಳೀ ಗಾಥವಾಗಿ ಹತ್ತಿತ್ತಲ್ಲವೇ? ಸ್ವಲ್ಪ ಮದ್ಯವನ್ನು ಕುಡಿ
ಯುವೆಯಾ? ಎಂದು ಪ್ರಶ್ನೆಮಾಡಿ, ತನ್ನ ಬಗಲೊಳಗಿನ ಮಂದ್ರ ತುಂಬಿದ
ಬಂದು ನಿಡಿದಾದ ಶೀಸೆಯನ್ನು ತೆಗೆದು ಮುಂದಿಟ್ಟಳು. ಆ ಶೀಸೆಗೆ
ತೊಗಲಿನ ಚೀಲದ ಆವರಣವಿದ್ದಿತು. ತಾರ್ಕರೀಯ ಮರುಖಾಳನ ತೀರ
ಹತ್ತರ ಕುಳಿತು ಮಾತನಾಡಹತ್ತಿದ್ದರಿಂದ ಅವಳ ಬಾಯ ಸೆರೆಯ
ದುಗ್ರಾಂಥವು ಅವನ ನಾಸಾರಂಧ್ರಗಳನ್ನು ಸೇರಹತ್ತಿತು. ಆ ತಾರ್ಕರೀಯ ಎಷ್ಟು
ದಿನಗೆಂದೂ ಮೈತ್ಯೊಳ್ಳಬ್ಬಿತ್ತಿದ್ದ ಲೋಕ ಅದಾರು ಹೇಳಬೇಕು? ಹಾಗೆ ಅವಳು ತಿಂಗಳಿಗಟ್ಟಲೇ ಮೈತ್ಯೊಳ್ಳಬ್ಬಿದ್ದರಿಂದ ಅವಳ ಶರೀರದ
ದುಗ್ರಾಂಥವು ಆ ಸೆರೆಯ ದುಗ್ರಾಂಥಕ್ಕಿಂತಲೂ ಹೆಚ್ಚಾಗಿತ್ತು. ಆ ಉಭಯ
ಪ್ರಕಾರದ ದುಗ್ರಾಂಥದ ಮೂಲಕ ಮರುಖಾಳನಿಗೆ ಓಕರಿಕೆ ಬರಹತ್ತಿತು.
ಅದರಿಂದ ಅವನು ಕಾರಿಕೊಳ್ಳಲಿಕ್ಕೆಂದು ಬಾಯಿತೆರೆಯಲು, ಇವನಿಗೆ ಸರಾ
ಯಿಯೇ ಬೇಕಾಗಿದೆಯೆಂದು ಭಾವಿಸಿ, ಆ ತಾರ್ಕರೀಯ ಆ ಶೀಸೆಯ

ಬೆಣೆಯನ್ನು ತೆರೆದು ಆದನ್ನು ಅವನ ಬಾಯಿಗೆ ಹಚ್ಚಿ ಎತ್ತಿದ್ದು. ಮರುಬುಬನು ಇನ್ನೊಮ್ಮೆ ಪೂರಾ ಎಚ್ಚತ್ತಿರಲಿಲ್ಲ. ಅವನಿನ್ನೊಮ್ಮೆ ಆ ಹಾಸಿಗೆಯ ಮೇಲೆಯೇ ಬಿದ್ದು ಕೊಂಡಿದ್ದನು. ಆದರೂ ಅವನು ಆ ತಾರ್ಕರಿಯ ಆ ದುರಾಗ್ರಹನನ್ನು ಕಂಡು, ಅವಳ ಕೈಯೆಳಳಿನ ಶೀಸೆಯನ್ನು ಹಿಂದು ಬದಿಗೆ ದೂಡಿ ಚಟ್ಟಕ್ಕನೇ ಎದ್ದು ನಿಂತನು!

ಕೂಡಲೇ ಆ ತಾರ್ಕರಿ ರಮಣೀಯ ಅವನನ್ನು ಬಿಗಿದಪ್ಪಿಕೊಂಡು ನಿಂತಳು. ಆಗ ಮರುಬುಬನು ಆ ತರುಣ ತಾರ್ಕರಿಯ ಬಾಹುಪಾಶದಿಂದ ತನ್ನನ್ನು ಬಿಡಿಸಿಕೊಳ್ಳಲಿಕ್ಕೆ ಸಾಕಷ್ಟು ಹೊಗಾಡಿದನು; ಆದರೆ ಆದು ಸಾಧ್ಯವಾಗಿಲಿಲ್ಲ. ಅಷ್ಟು ಹಿನ್ನೊಮ್ಮೆ ಲನಲ್ಲಿ ಯಾರ ಕಾಲಸಪ್ತಷ್ಠವೋ ಕೇಳಬರಲು, ತಾರ್ಕರಿಯು ಅವನನ್ನು ಬಿಟ್ಟುಗೊಟ್ಟಳು. ಆಗ ಮರುಬುಬನು ಆ ಕಾಲಸಪ್ತಷ್ಠವು ಕೇಳಬರುವ ದಿಕ್ಕಿನ ಕಡೆಗೆ ಹೊರತಿ ನಿಂತು ಕೊಂಡನು. ಅಷ್ಟು ಹಿನ್ನೊಮ್ಮೆ ರು ಸುಂದರ ತರುಣೀಯರು ಬಂದು ಅವನ ಹಾಸಿಗೆಯಬದಿಗೆ ನಿಂತಿದ್ದರು. ಅವಳಿ ಬ್ರಹ್ಮಾಂಡ ಕೇತಕಿಯ ಬಣ್ಣದ ಭರತಾರ್ಥಿದ ಯವನಿಯು. ಅವಳು ಹಿಂತ್ರೇ ಸೌಂದರ್ಯವತೀಯಾಗಿ ತೋರುತ್ತಿದ್ದರೂ ಅವಳ ಉಗ್ರವಾದ ಮುಖಚಯ್ಯೆ, ನಸುಗೆಂಪಾದ ಕೂಡಲುಗೆಳು, ಹಳದಿ ಬಣ್ಣದ ಕಣ್ಣಗೆಳು ಇದರಿಂದ ಅವಳು ಆಷ್ಟುಂದು ಮನೋಹರವಾಗಿ ತೋರುತ್ತಿರಲಿಲ್ಲ. ಆ ಯವನಿಯ ವಕ್ಕದಲ್ಲಿ ನಿಂತಿದ್ದ ಇನ್ನೊಮ್ಮೆಯಾಳು ಸ್ವಿಗ್ರಹದ್ದುರಾಗದ ಮೈಬಣ್ಣದಿಂದಲೂ, ಉದ್ದನ್ನ ಆಚ್ಚಕವ್ವಾದ ಕೂಡಲುಗಳಿಂದಲೂ, ವಿಶಾಲವಾದ ನೀಲವಣಿದ ಕಣ್ಣಗಳಿಂದಲೂ ನೋಡುವವರ ಮನಸ್ಸನ್ನು ಆಕರ್ಷಣಿ ಬಿಡುತ್ತಿದ್ದಳು. ಅವಳ ರೂಪವನ್ನು ಕಂಡು ವಿಕ್ಷ್ಯಾಯಗೊಂಡ ಮರುಬುಬನಿಗೆ ಇವಳು ತನ್ನ ಪೂರ್ವಪರಿಚಿತಳೆಂದು ಹಿನ್ನೊಮ್ಮೆ ಗೊತ್ತಾಯಿತು; ಆದರೆ, ತಾನು ಇವಳನ್ನು ಎಲ್ಲಿ, ಯಾವಾಗೆ, ಎಂದು ನೋಡಿದ್ದಿನೆಂಬುದು ತಿಳಿಯದಾಗೆಲು, ಅವನು ಆ ಬಗ್ಗೆ ಗೂಡಿವಾಗಿ ವಿಚಾರಮಾಡಿಕೊಡಿದನು.

ಇಷ್ಟರಲ್ಲಿ ವೀಕಾಸಿನಿಂದಿತವಾದ ಕಂಠದಿಂದ:—ಶಹಾಜಾದೀ, ಇವನು ನನ್ನನ್ನು ಗುತ್ತಿಸಲೊಳ್ಳಿನು, ಎಂದು ಆ ರೂಪಕಾಲಿಸಿಯು ಸುಜಿದು, ತನ್ನ ಕರವಕ್ಕವನ್ನು ತನ್ನ ಕಣ್ಣಗಳಿಗೆ ಹಚ್ಚಿ ಅಳಹತ್ತಿದ್ದು.

ಆಗ ನೋಡಲನೇ ತರುಣೀಯ:—ಸರವ್ವೋಯಾರಖಾ, ನೀನು ನಿನ್ನ

ಈ ಲಗ್ಗೆದ ಹೆಂಡತಿಯನ್ನು ಗುರ್ತಿಸುವದಿಲ್ಲವೇ?

ಆ ಸುಧಿಯನ್ನು ಕೇಳಿ ಮಯೂಖನ ತಲೆತಿರುಗೆಹತ್ತಿ ತು. ಅದೆ ರಿಂದ ಆವನಿಗೆ ಹಮ್ಮೆಲೆ ಬವಡಿಬರಲು, ಆವನು ಸಮಿಂಬದ ಗೈಡೆಗೆ ಆತು ಕ್ಷೇತ್ರಕಾಲದ ವರೆಗೆ ಕಣ್ಣು ಮುಚ್ಚಿ ನಿಂತುಕೊಂಡನು.

ಆಗ ಆ ನೋಡಲಿನ ತರುಣೀಯು ಪುನಃ:—ನಾನು ಯಾರೆಂಬದನ್ನು ನೀನು ಬಲ್ಲಿಯಾ?

ಆಗ ಮಯೂಖನು ಅಂಜುತ್ತುಂಜುತ್ತು:—ಇಲ್ಲ.

“ನನ್ನ ಹೆಸರು ಶಹಾಜಾದೀ-ಜಹಾನಾರಾ ಚೇಗಮ್ಮು.”

ಮಯೂಖನು ಮತ್ತು ನಡಗುತ್ತ ಆ ಬಾದಕಾಹೀ ಕುವರಿಯನ್ನು ಅಭಿವಂದಿಸಿದನು.

ಶಹಾಜಾದಿಯು ಮತ್ತೆ ಅನ್ನುತ್ತಾಳಿ:—ನೀನು ಈಗೆ ಎಲ್ಲಿಗೆ ಬಂದಿರುತ್ತೀರೆಯಂಬದನ್ನು ತಿಳಿದಿರುವಿಯೇನು?

ಮಯೂಖಿ:—ಇಲ್ಲ.

ಶಹಾಜಾದಿ:—ನಿನ್ನನ್ನು ಇಲ್ಲಿಗೆ ಏಕೆ ಕರೆತಂದಿದೆಯೆಂಬದನ್ನಾದರೂ ಬಲ್ಲಿಯಾ?

ಮಯೂಖಿ:—ಇಲ್ಲ.

ಆಗ ಶಹಾಜಾದಿಯು ತನ್ನ ಪಕ್ಕದಲ್ಲಿ ವಿಷಣ್ಣುವದನಿಂದ ನಿಂತುಕೊಂಡಿರುವ ಆ ರೂಪಶಾಲಿನಿಯಾದ ತರುಣೀಯ ಕಡೆಗೆ ಚೊಟ್ಟುಮಾಡಿ:—“ಇವಳು ಯಾರು?” ಎಂದು ಮಯೂಖನಿಗೆ ಪ್ರಶ್ನೆಮಾಡಿದ್ದು.

ಮಯೂಖಿ:—“ಇವಳು ಯಾರೆಂಬದನ್ನು ಹೇಳಲಾರೆನು.” ಎಂದು ಮೆಲ್ಲಿಗೆ ಸುಧಿದ್ದನು.

ಶಹಾಜಾದಿ:—ನೀನು ಇವಳನ್ನು ಈ ನೋಡಲೆಂದಾದರೂ ನೋಡಿದ್ದೀ ಯೋ?

ಮಯೂಖಿ:—ಚೆನ್ನಾಗಿ ನೆನೆಪಿಲ್ಲ

ಶಹಾಜಾದಿ:—ಸುಳಾಡುತ್ತೀರೂ? ಬೊಜಾ ಇತ್ತು ಬಾ, ಎನಲು,

ಆ ಕೂಡಲೇ ಇಬ್ಬರು ಹಬಸಿ ಹಾಗು ಇಬ್ಬರು ತಾರ್ಕರೀ ದಾಸಿಯರು ಸಜ್ಜಾಗಿ ಬಂದು ಮಯೂಖನ ಹಿಂದುಗಡೆ ನಿಂತುಕೊಂಡರು. ಆಗ ಆವನು ಹಮ್ಮೆಲೆ ತನ್ನ ಟೊಂಕಕ್ಕೆ ಕ್ಷೇತ್ರಾಕಿದನು; ಆದರೆ ಅಲ್ಲಿ ಆವನ ಖಡ್ಗವಿರಲಿಲ್ಲ. ಆಷ್ಟರಲ್ಲಿ ಇಹಬಸಿಯಿಂಬ್ಬರೂ ಆವನ ಕೈಷಿಡಿದರು.

ನಂತರ ಜಹಾಜಾದಿಯು ಅವನನ್ನು ಕುರಿತು:— ಮತ್ತೆ ನೋಡು, ಈಗಲಾದರೂ ಇವಳನ್ನು ಗುತ್ತಿಸಬಲ್ಲಿಯಾ?

ಮಯೂಖಿ:— ಇಲ್ಲ.

ಶಹಾಜಾದಿ:— ನಿನ್ನ ಹೆಸರೇನು?

ಮಯೂಖಿ:— ನನ್ನ ಹೆಸರು ಮಯೂಖನೆಂದು.

ಶಹಾಜಾದಿ:— ಸುಷ್ಟು ನಿನ್ನ ಹೆಸರು ಸರಪ್ಪೊಯಾರಬಾನೆ.

ಮಯೂಖನು ವಿಸ್ತೃಯಗೊಂಡು:— ಶಹಾಜಾದಿ, ತಾವು ಯಾವ ಹೆಸರನ್ನು ಉಚ್ಚರಿಸಿದ್ದೋ, ಆದನ್ನು ನಾನು ಈ ವೋಡಲೆಂದೂ ಕೇಳಿರುವದಿಲ್ಲ ಸಹ! ನಾನು ಹಿಂಡುಜೊತಿಯವನು. ನನ್ನ ನಿವಾಸಷಾಳನ್ನು ಬಂಗಾಲದೇಶವು. ನನ್ನ ಹೆಸರು ಮಯೂಖನೆಂದು. ನನ್ನ ತಂದೆಯ ಹೆಸರು ದೇವೀಂದ್ರನಾರಾಯಣನೆಂದು. ಡೆಪ್ಯುಟಿಎಲ್ಲಾರ ಆಸದಬಾ, ನವಾಬ ಶಹಾನಷಿಯಾಜಬಾ ಮುಂತಾದ ಇಲ್ಲಿಯಾಗಿರ ಉವುರಾವರು ನನ್ನನ್ನು ಗುತ್ತಿಸುತ್ತಾರೆ.

ಆಗ ಆ ರೂಪಶಾಲಿನಿಯಾದ ಹೆಣ್ಣು ಮಗೆಳು ಶಹಾಜಾದಿಯ ಕಿವಿಯಲ್ಲಿ ಏನೇನೋ ಹೇಳಿ, ನಂತರ:— ಬೇಗಮಸಾಹೇಬಿ, ಇನನಿಗೆ ಹುಟ್ಟುಹಿಡಿದಂದಿನಿಂದ ಇವನು ಹೀಗೆಯೇ ಅನ್ನತ್ವಾತ್ಮಾನೆ. ಬಂಗಾಲ ದೇಶದೊಳಗಿನ ಸಪ್ತಗಾರುಮದಲ್ಲಿ ಇವನು ನಮ್ಮ ಸಾಕುತಂದೆಯಾದ ಶಹಾನ ಓಯಾಜಬಾನರವರ ಎದುರಿಗೆ ಹೀಗೆಯೇ ಹೇಳಿದ್ದನು. ಬೇಗಮಸಾಹೇಬಿ, ನನ್ನ ದುರ್ದೈವವಲ್ಲದೆ ಮತ್ತೇನು! ನನ್ನ ಹಕ್ಕೇಬರಹಕ್ಕು ಯಾರೇನು ಮಾಡುವರು? ಎಂದು ಮತ್ತೆ ಮುಳು ಮುಳು ಎಂದು ಆಳಹತ್ತಿದಳು. ಆಗ ಶಹಾಜಾದಿಯು ಅವಳನ್ನು ಅಲಿಂಗಿಸಿ ಅವಳ ದುಃಖವನ್ನು ಶವನಗೇರಿಸುವದಕಾಗಿ:— ಗುಲ್ರಾಖಿ, ನೀನು ಆಳತ್ತಿರುವ ದೇಶ? ಇನ್ನೆರಡು ದಿನಗಳಲ್ಲೇ ನಾನು ಈ ಖಾನಸಾಹೇಬರ ಹುಟ್ಟನ್ನು ಇಂಸಿಬಿಡುತ್ತೇನೆ. ಸರಪ್ಪಾಯಾರಬಾನೆ, ನೀನು ಹಿಂದುವಲ್ಲ; ಮುಸಲ್ಕಾನನು. ನಿನ್ನ ಹೆಸರು ಮಯೂಖನೆಂಬಿಲ್ಲ; ಸರಪ್ಪೊಯಾರಬಾನನೆಂದು ನೀನು ಈ ಬೀಬಿಯ ಗಂಡನು.

ಮಯೂಖಿ:— ಬೇಗಮಸಾಹೇಬಿ, ನಾನು ಆಗಲೇ ಹೇಳಿದ್ದರಲ್ಲಿ ಹಿಂದಕ್ಕರನ್ನೂ ಸುಳ್ಳಾಗಿರುವದಿಲ್ಲ.

ಗುಲ್ರುಖಣ ಮತ್ತೆ ಶಹಾಜಾದಿಯ ಕವಿಯಲ್ಲಿ:—ಶಹಾಜಾದಿ, ಇವನು ನಿಜವಾದ ಹುಣ್ಣನಲ್ಲ; ಯಾಡ್ನನು. ಆದುದರಿಂದ ಇವನೊಡನೆ ಇನ್ನು ಸುಮ್ಮನೆ ಮಾತು ಬೇಳಿಸಿದರೆ ಪ್ರಯೋಜನವೇನಾಗಬೇಕು?

ಶಹಾಜಾದಿಯು ನಕ್ಷು:—ಇನ್ನು ನಾನಿವನ ಕಿಡಿ ಮಾತು ಬೇಳಿಸುವ ದಿಲ್ಲ. ಇವನು ನನ್ನ ಅಪ್ಪಣಿಯಂತೆ ವರ್ತಿಸದಿದ್ದರೆ, ಆದನ್ನು ಇವನಿಗೆ ನನ್ನ ಸೀವಕರಿಂದ ಚೆನ್ನಾಗಿ ತಿಳಿಸಿಕೊಡುತ್ತೇನೆ.

ಶಹಾಜಾದಿಯ ಆ ಬಗೆಯ ಕಲೋರವರ್ತನವು ಗುಲ್ರುಖಣ ಮನ ಸ್ವಿಗೆ ಬರಲಿಲ್ಲ ಆದ್ದರಿಂದ ಅವಣ ಮತ್ತೆ ಶಹಾಜಾದಿಯನ್ನು ಕುರಿತು:—ಬೇಗಮಸಾಹೇಬ, ಇವನಿಗೆ ಹಿಮ್ಮೈಲಿ ಹಾಗೆ ಕಲೋರವಾದ ಶಾಸನವನ್ನು ಮಾಡಬೇಕಿರಿ. ಸವಿಮಾತಿನಿಂದಲೇ ಕಾರ್ಯಸಾಧಿಸಿಕೊಳ್ಳುವದು ಉತ್ತಮವಾಗಿರುತ್ತದೆ

ಬಳಿಕ ಶಹಾಜಾದಿಯಃ:—ಸರಪ್ರೋಯಾರಪಿಾನ, ನಿನು ಹಿಂದು ವಾಗಿದ್ದರೂ ಈಗ ಮುಸಲ್ಲಾನನಾಗಲೇಬೇಕು; ಹಾಗು ನನ್ನ ಹುಕುಮಿ ನಂತೆ ಇಂದು ಈ ಬೀಬಿಯನ್ನು ನಿನು ಲಗ್ಗಿವಾಗಲೇಬೇಕು.

ಈಗ ಮಯಾಖನು ಮಾರು ಮಾರು ಸಾರೆ ನೆಲವನ್ನು ಮುಟ್ಟು ಶಹಾಜಾದಿಗೆ ಕುನ್ಫಸಾತ್ ಮಾಡಿ:—ಬೇಗಮಸಾಹೇಬರೇ, ತಾವು ದೀನದಯಾಲುಗಳು; ಈ ವೊಗಲಸಾಮಾಜ್ಯದ ಶಾಸನಕರು; ಆದೆ ನಾನು ಕೇವಲ ಶ್ವಾಸ ವ್ಯಕ್ತಿಯು. ತಾವು ಒಂದಿಷ್ಟು ಮುನಿದರೂ ನನ್ನನ್ನು ಸಹಜವಾಗಿ ಕೂಲಿಸಲಕ್ಕೆ ಸಮರ್ಥರಾಗಿರುತ್ತಿರಿ; ಆದು ಹೇಗೆಯೇ ಇರಲಿ; ನಾನು ನಿಜವಾಗಿ ಹಿಂದುವೇ ಆಗಿರುತ್ತೇನೆ ನಾನು ನಮ್ಮ ಧರ್ಮವನ್ನು ಶ್ಯಾಜಿಸಲಿಷ್ಟಿಸುವದಿಲ್ಲ; ಹಾಗು ಈ ಯವನ ತರುಣೆಯನ್ನು ಲಗ್ಗಿವಾಗೆ ಬಯಸುವದಿಲ್ಲ.

ಶಹಾಜಾದಿಯು ಹಿಳ್ಳೇಗೆಂಭೀರಭಾವದಿಂದ:—ತರುಣಾ, ಇನ್ನೊಮ್ಮೆ ಚೆನ್ನಾಗಿ ಆಲೋಚಿಸಿ ಹೇಳಿ.

ಮಯಾಖಿ:—ಈ ವಿಷಯದಲ್ಲಿ ಇನ್ನು ನನ್ನ ಭಿನ್ನಾಭಿಪ್ರಾಯವೇ ಇರುವದಿಲ್ಲ.

ಶಹಾಜಾದಿ:—ಖಾನಸಾಹೇಬ, ಶಹಾಜಹಾನ ಬಾದಕಹನ ರಾಜ್ಯದಲ್ಲಿ ಜಾತಿಯ ಮುಸಲ್ಲಾನನು ಹಿಂದೂಧರ್ಮವನ್ನು ಸ್ವೀಕರಿಸಿದರೆ

ಇಲ್ಲವೆ ನಾನು ಹಂದುವೆಂದು ಸುಳ್ಳು ಹೇಳಿಕೊಂಡರೆ ಅವನಿಗೆ ಯಾವ ಶಿಕ್ಷೆಯಿದೆಯೆಂಬದನ್ನು ಬಲ್ಲಿಯಾ?

ಶಹಾಜಾದಿ, ನನಗೆದು ಚೆನ್ನಾಗಿ ಗೊತ್ತಿರಂತುದೆ; ಆದರೆ ನಾನು ಮುಸಲ್ಮಾನನೇ ಅಲ್ಲ. ಆದುದರಿಂದ ಕುಂಬಾಣದೊಳಗಿನ ಆ ಶಿಕ್ಷೆಗೆ ನಾನು ಪಾತ್ರನಾಗುವವಂತಿಲ್ಲ.

ನಿನ್ನೀ ಶೃಂತಿಯಿಂದ ನೀನು ಶೂಲದಂಡನೆಗೆ ಪಾತ್ರನಾಗುತ್ತೀ.

ತಮ್ಮ ಇಚ್ಛೆಯೇ ಹಾಗಿದ್ದರೆ, ನಾನು ಆದಕ್ಕೆ ಸಾನಂದದಿಂದ ಒಷ್ಟುತ್ತೀನೇ.

ಹಾಗಾದರೆ ಸಿದ್ಧನಾಗು, ಎಂದು ಶಹಾಜಾದಿಯು ನುಡಿದಳು ಮಾತ್ರ. ಕೂಡಲೇ ಆ ಇಬ್ಬರು ಹೊಜ್ಜೆಗಿರು ಬಂದು ಮಯೂಖನ ಕಣ್ಣಗೆ ಇನ್ನು ಕಟ್ಟಿ ಅವನನ್ನು ತಮ್ಮ ಹೆಗೆಲ ವೇರಿ ಹೊತ್ತು ಕೊಂಡು ಅಲ್ಲಿಂದ ಬೇರೆ ಶದೆಗೆ ನಡೆದರು. ಆ ಕೋಣೆಯಿಂದ ಹೊರಹೊರಡುವಾಗಿ ಗುಲ್ಲರು ಖಳು ಶಹಾಜಾದಿಯನ್ನು ಕುರಿತು:—ಶಹಾಜಾದಿ, ಇವನನ್ನು ಕೊಲ್ಲಿಸುವ ದಿಲ್ಲವಷ್ಟೇ! ಎಂದೆಂಬ ಕಬ್ಬಿಗಳು ಮಯೂಖನಿಗೆ ಹೇಳಿಸಿದವು.

ಮಯೂಖನನ್ನು ಅಲ್ಲಿಂದ ಹಿಟ್ಟಬಳಿಕ ಶಹಾಜಾದಿಯು ಆ ಕೋಣೆಯಿಂದ ಹೊರಟಳು ಯಾವ ಸ್ಥಳದಲ್ಲಿ ಮಯೂಖನನ್ನು ಈ ವೊದಲು ಮಲಗಿಸಿದ್ದರೂ ಆದು ಯಾವುದೊಂದು ಕೋಣೆಯಾಗಿರಲಿಲ್ಲ. ಆಗ್ರದುಗೇದ ಅಂತಹ ಪುರದೊಳಗಿನ ವಿಶಾಲವಾದ ಗೊಡೆಗಳ ಮಧ್ಯದಲ್ಲಿಯ ಹಂದು ಗುಪ್ತ ವಾಗ್ರವಾಗಿತ್ತು. ಶಹಾನಾರಾಬಿಗೆ ಮತ್ತು ಅಲ್ಲಿಂದ ಹೊರಡಲು, ಗುಲ್ಲರು ಖಳಾಂಶನ್ನು ಅನುಸರಿಸಿ ನಡೆದಳು. ಆದರೆ ಇಷ್ಟರಲ್ಲಿ ಈ ವೊದಲಿಗೆ ಮಯೂಖನ ತಲೆಗಿಂಬಿನ ಬಳಿಗೆ ಕುಳಿತ್ತಿದ್ದ ಆ ತಾತ್ರಣೀ ದಾಸಿಯು ಆಕೆಯನ್ನು ನಡುವೇ ಅಡ್ಡಗಿಟ್ಟು, ಅವಕ ಕೈಗಿಡಿದಳು ಅದನ್ನು ಕಂಡು ಗುಲ್ಲರು ಖಳು. ಏಕ್ಕು ಯಾನ್ನಿಷ್ಟಕಳಾದಳು; ಹಾಗು ಆ ದಾಸಿಯ ಶದೆಗೆ ದಿಟ್ಟಿಸಿ ನೋಡಿದಳು. ಆಗ ಆ ದಾಸಿಯು:—ಬೇಗಮಸಾಹೇಬ, ತಾವು ನನ್ನದೊಂದು ಮಾತನ್ನು ನಡಿಸುವಿರಾ?

ಗುಲ್ಲರು ಖಳು ಅವಳಿಂದ ತನ್ನ ಕೈಯನ್ನು ಬಿಡಿಸಿಕೊಳ್ಳುತ್ತಿ:— ಅದೇನದು?

ನಡಿಸುತ್ತೀನೆಂದು ವೊದಲು ವಚನಕೊಡಿರಿ; ಅಂದರೆ ಹೇಳುತ್ತೀನೇ.

ವನ್ನೂ ತಿಳಿಯದೆ ಅದೇನೆಂದು ವಚನಕೊಡುವದೇ?

ಬೇಗಮು, ನೀನು ಈ ನಿನ್ನ ಗಂಡನನ್ನು ಬಿಟ್ಟುಬಿಡು.

ಅದೇಕೆಂಬದನ್ನು ಹೇಳಿ, ಹೇಳಿವಾ.

ಇಂಥ ಮುತ್ತಾಳಿ ಗಂಡನೊಡನೆ ನೀನು ಬಾಳುವೆ ಮಾಡಲಾರೆ.

ಅವನು ಹೇಗೆಯೇ ಇರಲಿ, ಆ ಸಂಗೆತಿಯು ನಿನಗೇತಕ್ಕೆ ಸೆಟಿವಿ?

ನಾಲಿಗೆಯನ್ನು ತುಸ ಬಿಗಿಹಿಡು ಮಾತನಾಡು. ಬೇಗಮು, ನಾನು ಜೀವಂತಳಾಗಿರುವವರೆಗೆ ನೀನು ಅತನಿಂದ ಭೋಗೆಸಂತುಷ್ಟಿಯನ್ನು ಹೊಂದಲಾರೆ.

ನಿನಗ ಆ ಉಸಾಬರಿಯೇತಕ್ಕೆ ಮುಂಡಿ? ನಿನ್ನನ್ನು ನಾಯಿಗಳಿಂದ ಹರಿಸಿ ತನ್ನಹಜ್ಞೀನು.

ನೀನು ಇಲ್ಲಿಂದ ಪುರಳಿ ಹೊದರೆ ತಾನೆ ಉಳಿದ ವಿಚಾರಗಳು? ಎಂದು ಅಂದವಳೇ, ಆ ತಾರ್ಕರೀದಾಸಿಯು ತನ್ನ ಟೊಂಕದೊಳಗಿನ ತೀಕ್ಕಣ ಧಾರೆಯ ಜೆಪಗೊಡ್ಡಿಯನ್ನು ತೆಗದು, ಕೆರಳಿದ ಹೆಣ್ಣು ಹುಲಿಯಂತೆ ಗುಲ್ಲಾರುಖಬೇಗಮಳನ್ನು ಆಕ್ರಮಿಸಿದಳು. ಗುಲ್ಲಾರುಖಳು ಶಸ್ತ್ರಾಸ್ತ್ರವಿಹೀನಳು. ಅದರಿಂದ ತಾರ್ಕರೀದಾಸಯಿಂದ ಆತ್ಮರಕ್ಷಣೆಯನ್ನು ಮಾಡಿಕೊಳ್ಳಲಿಕ್ಕೆ ಅಸಮರ್ಥಳಾದಳು ಆ ತಾರ್ಕರಿಯು ಎಡಗೈಯಿಂದ ಅವಳ ಕೂದಲುಗೆ ಇನ್ನು ಜಗ್ಗಿಹಿಡಿದು, ತನ್ನ ಹದನಾದ ಕೊಡ್ಡಿಯನ್ನು ಬಲಗೈಯಿಂದ ಹಳ್ಳೀ ಕಸುವಿನಿಂದ ಎತ್ತಿ, ಇನ್ನು ಅವಳ ಶಿರವನ್ನು ಭೇದಿಸತಕ್ಕವಳು. ತಾರ್ಕರೀದಾಸಿಯು ತನ್ನನ್ನು ಹಾಗೆ ಆಕ್ಸಿಕವಾಗಿ ಆಕ್ರಮಿಸಲು, ಹೌಹಾರಿದ ಗುಲ್ಲಾರುಖಳುಗಟ್ಟು ಗಟ್ಟಿಯಾಗಿಚೆರತೊಡಗಿದಳು. ಅದರೆ ಆಗ್ರಾದುಗ್ರಾದ ಆ ಗೂಡೆಗಳು ಹಳ್ಳೀ ಕೊತಲ್ಯದಿಂದ ಕಟ್ಟಲ್ಪಟ್ಟದ್ದರಿಂದ, ಆ ಗುಪ್ತಮಾಗ್ರಾದಲ್ಲಿ ತುಬಾಕೆ-ತೊಫ್ಫಾಗೆಳನ್ನು ಹಾರಿಸಿದರೂ ಅವುಗಳ ಸಪ್ತಾವು ಅನ್ತೇ ತ್ರುದಲ್ಲಿಲಿಯೂ ಕೇಳಿವಂತಿರಲಿಲ್ಲ ಅದರಿಂದ ಗುಲ್ಲಾರುಖಳು ಎಷ್ಟು ಚೀತಾಂತರಮಾಡಿಕೊಂಡರೂ ಆ ದನಿಯನ್ನು ಕೇಳಿ ಅಲ್ಲಿಗೆ ಯಾರೂ ಬರಲಿಲ್ಲ.

ಆ ತಾರ್ಕರಿಯು ಎತ್ತಿದ್ದ ಆ ಕೊಡ್ಡಿಯು ಇನ್ನೊಂದು ಅರೆನಿಮಿಷದಲ್ಲಿ ಗುಲ್ಲಾರುಖಳ ರುಂಡವನ್ನು ದಿಂಡಿಂದ ವಿಂಗಡಿಸತಕ್ಕದ್ದು. ಅವುಗಳಿಗೆ ಒಂದಿನಿಂದ ಬಂದ ಯಾರೋ ಆ ಕೊಡ್ಡಿಯನ್ನು ತಾರ್ಕರಿಯ ಆ ಎತ್ತಿದ ಕ್ಯಾಯೋಳಿಗಿಂದ ಹವ್ಯಾಲಿ ಕಸಕ್ಕೆಂಡರು; ಹಾಗು ಉದ್ದಾಮಾದ ಆ

ತಾರ್ತರೀದಾಸಿಯನ್ನು ಅಲ್ಲಿಂದ ಹತ್ತಿಂಟು ಮೋಳ ದೂರ ಹೊಗಿ ಬೀಳುವ ಹಾಗೆ ಎತ್ತಿ ಹಿಗೆದರು. ಗುಲ್ಬರುಖಳಿ ಅಗ ಮತ್ತಿಷ್ಟು ಭಯಚಕ್ಕಿತ್ತಾಗಿ ನೋಡುತ್ತಾಳೆ, ಆ ತಾರ್ತರಿಯನ್ನು ಹಾಗೆ ಎತ್ತಿ ಬಿಸುಟ್ಟದ ಹಿಬ್ಬಿ ಪ್ರಷ್ಟುಕಾಯಿದ ಕುಳ್ಳನು ಅವಳನ್ನಲ್ಲಿ ಹಗ್ಗಿಗಳಿಂದ ಬಿಗಿಯುತ್ತಿದ್ದನು: ತಾರ್ತರಿಯನ್ನು ಚೆನ್ನಾಗಿ ಹೇಡಮುರಿಗಿಬಿಗಿದ ನಂತರ ಆ ವ್ಯಕ್ತಿಯು ಗಾಬ ರಿಗೊಂಡು ಹುಟ್ಟಿಯಂತೆ ಹತ್ತಿಟ್ಟಿಗೆ ನಿಂತುಕೊಂಡಿದ್ದ ಗುಲ್ಬರುಖಳಿ ಬಳಿಗೆ ಬಂದು, ಅಲ್ಲಿಂದ ಹೊರಟುಹೊಗೊಂಡು ಅವಳಿಗೆ ಸಂಜ್ಞೆ ಮಾಡಿದನು. ಇವನೊಬ್ಬಿ ತನ್ನ ಭಾಗೆದದೇವತೆಯೇ ಬಂದಿರುವನೆಂದು ಭಾವಿಸಿದ ಆಕೆಯು ಪ್ರತಿಮಾತನಾಡಿ, ಅಲ್ಲಿಂದ ಉಧ್ವರಣ್ಣಸದಿಂದ ಓಡಿ ಹೊಂದಳು.

ತಾಸಧರ್ಮತಾಸಿನ ನಂತರ ಶಾಸ್ತ್ರಸ್ಥಾರಿಗಳಾದ ನೂರಾರು ಜನ ಹೊಜ್ಜೆಗಳೂ ತಾರ್ತರೀ ಪಹರೆಯವರೂ ಬಂದು ಆ ಗುಪ್ತ ಪಥವನ್ನು ಮೂರು ಮೂರು ಸಾರೆ ಶೋಧಿಸಿದರು; ಆದರೆ ಆ ಸ್ಥಳದಲ್ಲಿ ಹೇಡಮುರಿಗಿ ಬಿಗಿಸಿಕೊಂಡು ಬದ್ದಿದ್ದ ಆ ತಾರ್ತರೀದಾಸಿಯೊಬ್ಬಳು ಮಾತ್ರ ಅವರಿಗೆ ದೊರತ್ತಳೇ ವಿನೇ, ಗುಲ್ಬರುಖಳನ್ನು ಆ ತಾರ್ತರಿಯಿಂದ ಮುಕ್ತ ಗೊಳಿಸಿದ್ದ ಆ ಕುಳ್ಳನೇ ಆಗೆಲಿ, ಮತ್ತೆ ಯಾರೇ ಆಗೆಲಿ ಅವರಿಗೆ ಅಲ್ಲಿ ಸಿಗಲಿಲ್ಲ,

ಒಜ ನೇ ತರಂಗೆ

—:(0):—

ಶೋಧ.

—ಷಣ್ಣಿ—

ರಾತ್ರಿಯ ಎರಡನೇ ಪ್ರಹರದ ಸೌಬತ್ತು ಬಾರಿಸಿದರೂ ಮಯೂಳನು ಮನೆಗೆ ಹಿಂದಿರುಗಿ ಬಾರದ್ದನ್ನು ಕಂಡು ವಿನೋದಿಸಿಯು ಆತ್ಮಂತ ಜಿಂತಿತಳಾದಳು. ತರ್ಕರತ್ನಭಟ್ಟಾಚಾರ್ಯರ್ಥಿನಿಗೆ ಎಷ್ಟೊಂದಿನ ಗಳನಂತರ ಮಯೂಳನ ಪತ್ತಿಹತ್ತಿರಲು, ಅವನು ಮಯೂಳನೊಡನೆ ತಮ್ಮ ದೇಶಕ್ಕೆ ಯಾವಾಗೆ ಹೊರಡಬೇಕೆಂಬ ಬಗ್ಗೆಯೂ, ಲಲಿತೀಯ ಲಗ್ಗು ಬಾರಬಕ್ಕೆ ಪರಗೆಣಿಗಳ ಸನಂದು ದೊರಕಿಸುವ ಪ್ರಯತ್ನ ಮಂತಾದವ್ಯಾಳ

ಬಗ್ಗೆಯೂ ತನ್ನ ಮನಸ್ಸಿನಲ್ಲಿ ಬಹಳ ಹೊತ್ತಿನ ವರಗೆ ಆಲೋಚಿಸಿದನು. ಹೀಗೆ ಅವನ ಆಲೋಚನೆಯಲ್ಲಿ ರಾತ್ರಿಯ ದ್ವಿತೀಯ ಯಾವುವು ಕೂಡ ಸಂದುಹೊಯಿತು. ದಿಲ್ಲಿದಾಖರದಲ್ಲಿ ಮಧ್ಯರಾತ್ರಿಯ ನೊಬತ್ತು ಹೊಳಗೆ ಉರಂಭಿಸಿತು. ಆಗ ವಿನೋದಿನಿಯಂದ ತನ್ನ ಹಾಸಿಗೆಯ ಮೇಲೆ ಸುಮ್ಮನೆ ಚಿದ್ದು ಹೊಳ್ಳುವದಾಗೆದ್ದರಿಂದ ಎದ್ದು, ಅವಳು ಆ ಮನೆಯಲ್ಲಿ ಆತ್ಮತ್ವ ಅಡ್ಡಾದಹತ್ತಿದಳು. ಅವಳ ಆಚಂತಿತಾವಸ್ಥೆಯನ್ನು ಕಂಡು ತರ್ಕರತ್ನನು:— ಅಮ್ಮಾ, ಹೀಗೇಕೆ ಚಿಂತಿತಾಗಿ ಅಡ್ಡಾದುತ್ತಿರುವೆ? ಎಂದು ಕೇಳಿದನು.

ಅದಕ್ಕೆ ವಿನೋದಿನಿಯು:—ಆಚಾರ್ಯರೇ, ಈಗ ಇಷ್ಟ ರಾತ್ರಿ ಯಾದರೂ ನಮ್ಮ ಮರುಖಳಿನು ಏಕ ಬಂದಿರಲಿಕ್ಕಿಲ್ಲ?

ಈಗ ಎಷ್ಟು ತಾಸು ರಾತ್ರಿಯಾಗಿದೆ?

ಎರಡನೇ ಪ್ರಹರವು ಸಂದು ಹೋಗಿ, ಮೂರನೇ ಪ್ರಹರಕ್ಕ ಪ್ರಾರಂಭವಾಗಿರುತ್ತದೆ.

ಇಷ್ಟ ಅಪರಾತ್ರಿಯ ವರಿಗೆ ಬಾದಕಹನು ದಬಾರದಲ್ಲಿಂದಿಗೂ ಇರಲಾರನು ನಾನು ಆತ್ಮ ಹೋಗಿ ಮರುಖಳಿನನ್ನು ನೋಡಿಕೊಂಡು ಬರುತ್ತೇನೆ, ಹೀಗಂದು ಸುಜಿದು ಆ ತರ್ಕರತ್ನಭೇಟ್ನಾಚಾರ್ಯರನು ವಿನೋದಿನಿಯ ಆ ವಾಸ್ತವಾಳಿಂದ ಹೊರಟು, ಆಗ್ರಾಮಗ್ರಂಥ ದಿಲ್ಲಿದಾಖರದ ವರಿಗೆ ಬಂದನು ಅಲ್ಲಿಯ ವರಿಗೂ ಯಾವ ಮನುಷ್ಯನನ್ನೂ ಅವನು ಕಾಣಿದಾಗೆಲು, ಅವನು ನೆಟ್ಟಿಗೆ ಅವರಸಿಂಹದಾಖರದ ಕಡೆಗೆ ಸಾಗಿದನು. ಆಗ ಆ ಆಗ್ರಾಮಗ್ರಂಥ ನಾಲ್ಕೂ ಕಡೆಗಳಲ್ಲಾ ಜನತಾನ್ಯವು. ಪ್ರತಿಯೊಬ್ಬ ಮನಸಂಬಂಧಾರನ ಕಚೇರಿಯಲ್ಲಿ ಒಬ್ಬೊಬ್ಬ ಪಹರೆಯವನಿದ್ದು, ಅವನು ಆ ಮಧ್ಯರಾತ್ರಿಯಲ್ಲಿ ಸುಷುಪ್ತಾವಸ್ಥೆಯ ಮೂಲಕ ತನ್ನ ಸ್ವೀಕೃತಕಾರ್ಯಕ್ಕೆ ಮುಸ ವಿಶ್ವಾಸಿತಿಯನ್ನು ಕೊಟ್ಟಿದ್ದನು. ಅದರಿಂದ ಆ ಅವರಸಿಂಹದಾಖರದ ಲ್ಲಿಯೂ ಯಾರೊಬ್ಬರ ಸುಳುವೂ ಇರಲಿಲ್ಲ. ಅದನ್ನು ಕಂಡು ತರ್ಕರತ್ನನು ವಿಫಲಮನಸ್ಯನಾಗಿ ಮನೆಗೆಹಿಂದಿರುಗಿದನು ವಿನೋದಿನಿಯೂ, ಲಲಿತೀಯೂ ಇವನ ಮಾರ್ಗನಿರೀಕ್ಷಣೆಮಾಡುತ್ತ ಮನೆಯಲ್ಲಿ ಎಷ್ಟುತ್ತಿದ್ದರು. ಆಗ ತರ್ಕರತ್ನನೊಬ್ಬನೇ ಮನೆಗೆ ಹಂದಿರುಗಿ ಬಂದುದನ್ನು ಕಂಡ ಲಲಿತೆಯ ನೆಯನೆಗಳಿಂದ ಟಿಪ ಟಿಪನೆ ಅಶ್ವಗಳಿಂದಿರುತ್ತಿದ್ದು. ಅದನ್ನು ಕಂಡು ಆ ಆಚಾರ್ಯರನೆ ಅಂತರಂಭಾರಣವು ಕಳವಳಗೊಂಡಿತು! ಕೂಡಲೇ ಅವನು

ವಿನೋದಿನಿಯನ್ನು ಕುರಿತು ಮತ್ತೆ:—ಆಮ್ಮಾ, ನೀವು ಹೀಗೆ ಚಿಂತಾವಾಗ್ಯ ಕುಲರಾಗಬೇಕಿರಿ. ನಾನು ಈಗಲೇ ಸವಾಬ ಯಾವಿಂದ ಉದ್ದೋಳಾನೆ ಬಳಿಗೆ ಹೋಗುತ್ತೇನೆ; ಹಾಗೆ ಅವನಿಗೆ ಸಂಗತಿಯನ್ನೆಲ್ಲ ತಿಳಿ ಅವನಿಂದ ಈ ಆಗ್ರಾಹ ಕೊತವಾಲನಿಗೆ ಕುಕುಮು ಮಾಡಿಸುತ್ತೇನೆ. ಕೊತವಾಲನು ಹೀಗೆ ಪ್ರದರ್ಶಿಯೇ ನಮ್ಮ ಮರುಖಾಳಿನ ಪತ್ತೆ ಹಚ್ಚಿದೆ ಇರಲಾರನು.

ಆಚಾರ್ಯರೇ, ನಿಮಗೆ ಯಾವದು ಸಯುಕ್ತಿ ಕವಾಗಿ ತೋರುವದೋ ಅದರಂತೆ ಮಾಡಿರಿ. ಈಗ ಅಪರಾತ್ಮಿಯಾಗಿರದಿದ್ದರೆ ನಾನೇ ಬಾದಕಹ ಬೇಗಮಳ ಬಳಿಗೆ ಹೋಗಿ ಅವಳಿಂದ ಮರುಖಾಳಿನ ತೋಧವನ್ನು ಮಾಡಿ ಸುತ್ತುದ್ದೆನು.

ಬಳಿಕೆ ತರ್ಕರತ್ನನು ಅವರಿಗೆ ನಿಶ್ಚಿಂತೆಯಿಂದ ಮನಯಲ್ಲಿರಲಿಕ್ಕೆ ತಿಳಿಸಿ, ತಾನು ಸವಾಬ ಅಸಫಖಾನನ ಮಹಲಿಗೆ ನಡೆತಂದನು. ತರ್ಕರತ್ನಭಟ್ಟಾಚಾರ್ಯನು ಅಸದಖಾನನ ಸೂಚನೆಯ ಮೇರೆಗೆ ಸಪ್ತಗ್ರಾಮ ದಿಂದ ಮರುಖಾಳಿನ ತೋಧಕಾಳಿ ಸವಾಬ ಶಹಾನಂಬಯಾಜಖಾನನೇಡನೆ ಆಗ್ರಾಕ್ಕೆ ಯಾವಾಗ ಬಂದಿದ್ದನೋ ಆಗಲೆ ಅವನಿಗೆ ಸವಾಬ ಅಸಫಖಾನನ ಪರಿಚಯವುಂಟಾಗಿದ್ದುತು. ಬುಧಿ ವಂತನಾದ ಆ ಅಸಫಖಾನನು ಈ ಆಚಾರ್ಯರ ತೀಕ್ಷ್ಣ ಬುಧಿಗೆ ತಲೆದೂಗಿ ಇವರನ್ನು ಯಾವದೆಂದು ರಾಜಕಾರ್ಯದಲ್ಲಿ ತೊಡಗಿಸಬೇಕೆಂದು ಬಯಸಿದನು; ಆದರೆ ತಮ್ಮ ರಾಜಷ್ಠಾತ್ರನಾದ ಮರುಖಾಳಿನ ಸಂಧಾನವು ಆದುವರೆಗೂ ಹತ್ತು ದೆಯಿದ್ದ ಮೂಲಕ, ಆ ಆಚಾರ್ಯನ ಮನಸ್ಸು ವಿಚಲಿತವಾಗಿತ್ತು. ಅದರಿಂದ ಅವನು ಆಗ ಸವಾಬ ಬನ ಆ ಬಿನ್ನಹಕ್ಕೆ ಹಿಪ್ಪದೆ, ತೋಧ-ಯಾತ್ರಾಟಿಷಿನೆಗಾಗಿ ಆಗ್ರಾದಿಂದ ಹೊರಟು ಹೋಗಿದ್ದನು.

ತರ್ಕರತ್ನನು ಯಾವಿನ ಉದ್ದೋಳಾನ ಮಹಲನ್ನು ಪ್ರವೇಶಿಸಿದಾಗೆ ಆ ವೃದ್ಧ ಸವಾಬನು ಇನ್ನೂ ತನ್ನ ಅಂತಃಪುರಕ್ಕೆ ಹೋಗಿರಲಿಲ್ಲ ಎಷ್ಟೋ ಜನ ಪಕರೆಯವರಿಗೂ ಕರ್ಮಾಚಾರಿಗಳಿಗೂ ತನ್ನ ಗುರುತನ್ನ ಹೇಳುತ್ತ ಹೇಳುತ್ತ ಕಡೆಗೊಮ್ಮೆ ಆ ತರ್ಕರತ್ನನು ಬಾದಶಹನ ಮಾವನಾದ ಆ ಯಾವಿನ ಉದ್ದೋಳಾನ ಎದುರಿಗೆ ಹೋಗಿ ನಿಂತುಕೊಂಡನು. ಒಬ್ಬ ಹೋಗಿ ಜಾನು ಆ ಭಟ್ಟಾಚಾರ್ಯನನ್ನು ಚೆನ್ನಾಗಿ ಗುರ್ತಿಸುತ್ತಿದ್ದನಾದ್ದರಿಂದ ಅವನು ನಡುವಿನ ಎಲ್ಲ ಪ್ರಹರಿಗಳಿಗೆ ಹೇಳಿ ಅವನನ್ನು ಅಸಫಖಾನನು

ಬಳಗೆ ನಿರಾತಂಕವಾಗಿ ತಲುಪಿಸಿದ್ದನು. ಆಗೆ ನವಾಬನು ಯಮುನಾತೀರದ ತನ್ನ ಮಹಡಿಯ ಭಾವಣೆಯಲ್ಲಿ ಕುಳಿತಿದ್ದನು. ಅತ್ಯಂತ ಚಲುವೆಯ ಎಂದ ತರುಣ ನರ್ತಕಿಯರು ಆಗೆ ಆವನೆದುರಿಗೆ ತಮ್ಮ ಸೈಕ್ಯವನ್ನು ನೆಡಿಸಿದ್ದರು. ಎಷ್ಟೇಇಂದೆ ಅವಿರ-ಉಮರಾವರು ಆ ನಾಚಿನ ಸಮಾರಂಭಕ್ಕೆ ಅಲ್ಲಿಗೆ ಬಂದಿದ್ದರು. ಆಸಫುಖಾನನು ತರ್ಕರತ್ನನನ್ನು ದೂರಿನಿಂದ ನೋಡಿ ದೊಡನೆಯೇ ಗುತ್ತಿಸಿ, ಮೇಲಕ್ಕೆ ಕರೆದು ಸಮ್ಮಾನದಿಂದ ಕುಶ್ಲಿರಿಸಿಕೊಂಡನು. ಆಗೆ ಭಟ್ಟಾಚಾರ್ಯರು ತಾನು ಬಂದ ಕಾರ್ಯವನ್ನು ಸಂಕ್ಷೇಪವಾಗಿ ಅರುಹಲು, ಅದನ್ನು ತಿಳಿದ ನವಾಬನು ಆಗಲೇ ಅಲ್ಲಿಂದ ಹೊರಹೊರಟಿಸು ಕೂಡಲೇ ಆ ಸಮಾರಂಭವು ಅಲ್ಲಿಗೇ ನಿಂತುಹೊಯಿತು. ಅಷ್ಟರಲ್ಲಿ ಮೂರನೇ ಪ್ರಹರದ ನೌಬತ್ತುಗಳೂ ಬಾರಿಸಿದವು. ನಬಾಬನು ಅಲ್ಲಿಂದ ಆಚಾರ್ಯರೊಡನೆ ಬೇರೆ ದಿವಾಣಿಖಾನೆಗೆ ಹೋಗಿ, ಮಾತಾಡುತ್ತ ಕುಳಿತನು.

ತರ್ಕರತ್ನಭಟ್ಟಾಚಾರ್ಯನು ಮಯೂಖನು ಆಗ್ರಹಕ್ಕೆ ಬಂದ, ವಿನೋದಿನಿ ಸ್ವೇಷ್ಟವಿಗೆ ಬಾದಕಹ ಬೇಗೆಮಳ ಪರಿಚಯವಾದ ಹಾಗು ಅಂದು ಮಯೂಖನು ದಿವಾಣಿ-ಕು-ಖಾಸಕ್ಕೆ ತೆರಳಿದ ಮುಂತಾದ ಸಂಗತಿಗಳನ್ನು ನವಾಬನಿಗೆ ವಿಶದವಾಗಿ ತಿಳಿಸಿದನೇ; ಹಾಗು ನವಾಬಸಾಹೇಬ, ನಾನು ವಿದೇಶಗಳಲ್ಲಿ ಸಂಚರಿಸಿ ನಮ್ಮ ಮಯೂಖನನ್ನು ಹುಡುಕುತ್ತಿರುವಾಗೆ ಅವನು ಇಲ್ಲಿಯೇ-ಈ ಆಗ್ರಹ ಪಟ್ಟಣದಲ್ಲಿಯೇ ವಾಸಿಸಿದ್ದನು. ನಾನು ಯಾವಾಗೆ ಹತಾಶನಾಗಿ ಈ ಆಗ್ರಹ ಪಟ್ಟಣವನ್ನು ತ್ವರಿಸಿದನೋ, ಆಗಲೂ ಅವನು ಆಗ್ರಹದಲ್ಲಿಯೇ ಇದ್ದನಂತೆ ಇಷ್ಟ ದಿನಗಳ ನಂತರ ನಾನು ಆತನ ಸಂಧಾನವನ್ನೇನೋ ಹಚ್ಚಿದೆನು; ಆದರೆ ಇಂದು ಅವನು ಹೀಗೆ ಆಕ್ರಿಕವಾಗಿ ಮರಿಯಾದ್ದರಿಂದ ಅವನೆ ದರ್ಕನೆಕಾಳಿಗಿ ಹಾತೊರೆಯುತ್ತಿರುವೆನು; ಎಂದು ಹೇಳಿದನು.

ವಜೀರ ಆಸಫುಖಾನನು ತರ್ಕರತ್ನನನ್ನು ಕುರಿತು:—ನೀವು ಚಿಂತಿಸಬೇಕಿರಿ. ನಾನು ಯಾವಾಗೆ ಆತನನ್ನು ಕಂಡಿರುತ್ತೇನೋ ಆಗೆ ನಿಮಗೂ ಆತನ ದರ್ಕನೆವಾಗೆದೆ ಇರಲಿಕ್ಕಿಲ್ಲ. ನಾನು ಬೇಗನೆ ಆತನ ಪತ್ತೆ ಹಚ್ಚಿವೆನು; ಎಂದು ನಿಷ್ಪತ್ತಪೂರ್ವಕವಾಗಿ ತಿಳಿಸಿದನು.

ನವಾಬಸಾಹೇಬ, ಆತನ ಸಲುವಾಗಿ ಅವನ ಉರವರು ಬಲು

ಯೋಚನೆಗೊಳ್ಳಬಾಗಿರುತ್ತಾಗೆ.

ತಾವು ಅವರನ್ನು ಸಮಾಧಾನ ಪಡಿಸಿರಿ. ಹಾಗೆ ಸುಮ್ಮು-ಸುಮ್ಮುನೇ ಚಿಂತನಾಡುವದರಿಂದ ಪ್ರಯೋಜನವಾಗದೆಂಬದನು ಅವರಿಗೆ ಚೆನ್ನಾಗಿ ತಿಳಹೇಳಿರಿ. ನಾನು ಆತನ ಸಂಧಾನವನ್ನೇ ನಡಿಸಿರುತ್ತೇನೆ. ಅವನ ಪತ್ತೆಯನ್ನು ಬೇಗನೆ ಹಕ್ಕೆದೆ ಇರಲಾರೆನು.

ತರ್ಕರತ್ನನು ಅತ್ಯಂತ ಅಧಿರತೀಯಂದ:—ನವಾಬಸಾಹೇಬ, ಆ ನಮ್ಮ ಮುಯೂಖನು ಯಾವಾಗ ಬರುತ್ತಾನೆ? ನಮಗೆ ಆತನ ದರ್ಶನವು ಯಾವಾಗ ಆಗುತ್ತದೆ?

ಅದನ್ನು ಈಗಲೇ ನಿಷ್ಕರ್ಷವಾಗಿ ತಿಳಿಸಬರುವಂತಿಲ್ಲ ಅದರೂ ಅವನು ತೀವ್ರವೇ ಬಂದಾನು; ಹಾಗು ತೀವ್ರವೇ ನಿಮಗಾತನ ಭೇಟ್ಟು ಯಾದಿತು. ತರ್ಕರತ್ನರೇ, ನಿಮ್ಮೆಡನೆ ಬಂದಿದ್ದ ಆ ಸತ್ತಗ್ರಾವಂದ ಫಕೀರನೆಲ್ಲಿರುತ್ತಾನೆ?

ತಾವು ಯಾರ ಬಗ್ಗೆ ವಿಚಾರಿಸುತ್ತಿರುವರಿ? ಆ ಚೈತನ್ಯದಾಸ ನನ್ನೆಲ್ಲವೇ?

ನನಗೆ ಆತನ ಹೆಸರು ನೆನಪಿಲ್ಲ ಪ್ರೋತ್ಸಾಹಿಜಫಿರಂಗಿಗೆಳು ಹುಗೆಳಿಯಲ್ಲಿ ಯಾವಾತನ ಎಲುವುಗಳನ್ನು ಪ್ರದಿಪ್ರಿ ಮಾಡಿದ್ದರೋ, ಆತನ ವಿಷಯವಾಗಿಯೇ ನಾನಿಗೆ ಕೇಳುತ್ತಿರುವದು.

ಆ ಚೈತನ್ಯದಾಸ ಗೋಸಾವಿಯು ಈಗ ಬೃಂದಾವನದಲ್ಲಿರುತ್ತದ್ದು, ಭೀಕ್ಷೆಯಿಂದ ಉಪಜೀವಿಸುತ್ತಿರುತ್ತಾನೆ.

ಇಲ್ಲಿ ಯಾರ ಮನೆಯಲ್ಲಿರುತ್ತಾನೆ?

ತಚೀನಂದನ ಗೋಸಾವಿಯೆಂಬ ಹೆಸರಿನ ಪಂಡಾ ಬ್ರಾಹ್ಮಣನಲ್ಲಿ ವಾಸಿಸುತ್ತಾನೆ.

ಆತನನ್ನು ಇಂದು ಆಗ್ರಾಕ್ಷೆ ಕೆಲೆಯಿಸಬೇಕಾಗಿರುತ್ತದೆ.

ಬಹುಶಃ ಅವನು ಇಲ್ಲಿಗೆ ಬರಲಿಕ್ಕು ಹಿಷ್ಪಲಿಕ್ಕಿಲ್ಲ.

ಬಾದಕಹನ ಅಪ್ಪಣಿಯ ಮೇರಿಗೆ ಅವನನ್ನು ಇಂದು ದಿವಾಣ-ಕೂಪಾಸ ದಬಾರಕ್ಕೆ ಹಾಜರಪಡಿಸಲೇಬೇಕಾಗಿದೆ.

ಹಾಗಾದರೆ ಮಧುರೀಯ ಹ್ರಾಜದಾರನಿಗೆ ಹುಕುಂ ನಾಡಿ, ಅವನನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಕಳಿಸಲಿಕ್ಕೆ ತಿಳಿಸಿರಿ. ಅಂದರೆ ಅವನು ಇಲ್ಲಿಗೆ

ಬಂದಾನು ಪಾಪ! ಆ ಚೈತನ್ಯದಾಸನು ಪೋತುಗಿಇ ಪಾದಿಗಳ ಅನುಗ್ರಹದಿಂದ ನಡೆಯಲಾರದವನಾಗಿರುತ್ತಾನೆ!

ಕೂಡಲೆ ವಜೀರನು ಚುಟ್ಟೆಯನ್ನು ಬಡಿದು ಸಂಕೇತ ಮಾಡಲು, ಹಿಬ್ಬಿ ಹೊಜ್ಜೆ ರವನು ಧಾವಿಸುತ್ತ ಅವನೆಡೆಗೆ ಬಂದನು. ಆಗ ಆಸಫ್‌ಹಿಂ ನನು ಅವನಿಗೆ ಖಾಸನವೀಸನನ್ನು ಕರೆಯು ಹೇಳಿದನು. ಅಲ್ಲ ಹೈಗಳ ಲ್ಲಿಯೇ ಖಾಸನೀಸನು ಬರಲು, ವಜೀರನು ಚೈತನ್ಯದಾಸನನ್ನು ಕೊಳಿ ಕೊಡುವ ಸಲುವಾಗಿ ಪತ್ರ ಬರೆದು ಅವನೊಡನೆ ಮಧುರೆಗೆ ಕೊಳಿದನು. ಇಷ್ಟಾಗುವವ್ಯಾರಳ್ಳಿ ಮಾರ್ಗನೇಯಾಮದ ಸೊಬತ್ತು ಬಾರಿಸಿ ಹೋದ್ದರಿಂದ ತರ್ಕರತ್ತನು ವನೆಗೆ ಹೇಳಿಗುವ ಸಲುವಾಗಿ ವಜೀರನೆ ಅಪ್ಪಣೆಯನ್ನು ಕೇಳಿದನು ಅಪ್ಪಣೆಕೊಡುವಾಗ ವಜೀರನು:—ನಾಳಿನ ದಿವಾಳಿ-ಅ-ಅಮಾ ದಬಾರದಲ್ಲಿಯೂ, ದಿವಾಳಿ-ಅ-ಖಾಸ ದಬಾರದಲ್ಲಿಯೂ, ನಿಷ್ಠೆ ಹಾಜಾಗತಕ್ಕೂದ್ದು, ಎಂದು ಅವನಿಗೆ ಹೇಳಿದನು. ಹಾಗೂ ಇವರನ್ನು ದಬಾರದಲ್ಲಿ ನಿರಾತಂಕವಾಗಿ ಬಿಡಬಹುದೆಂದು ಖಾಸ ಚೌಕಿಯ ಮನ ಸಬದಾರನಾದ ತನ್ನ ಮಗ ಶಾಹಸ್ತೀಖಾನನಿಗೆ ಆದರಂತೆ ಪತ್ರ ಬರಕೊಟ್ಟನು. ಬಳಿಕ ತರ್ಕರತ್ತನು ವಿನೋದಿನಿಯ ಬಿಡಾರಕ್ಕೆ ಹಿಂದಿರುಗಿದನು.

ತರ್ಕರತ್ತನು ಹೋರಟುಹೋದನಂತರ ವಜೀರನು ಮತ್ತೆ ಚುಟ್ಟಿಕೆಯನ್ನು ಬಡಿದನು. ಕೂಡಲೆ ಮತ್ತೊಂದ್ರೆ ಹೊಜ್ಜೆಯು ಲಗುಬಗೆಯಿಂದ ಬಂದು ನಿಂತುಕೊಂಡನು. ಆಗ ವಜೀರನು ಪ್ರಶ್ನೆಮಾಡತ್ತಾನೆ:—ಖಾಟೆಯಾಸ ಆಮಾನೆತ್ತು ಯಾನನು ಬಂದನೇ?

ಹೊಽಚಾ:—ಬಂದಿರುತ್ತಾನೆ.

ವೆಚೀರಃ:—ಕರೆ, ಅವನೆನ್ನಲಿಗೆ.

ಹೊಜ್ಜೆಯು ಧಾವಿಸುತ್ತ ಹೋಗಿ, ಕೆಲಹೊತ್ತಿನಲ್ಲಿಯೇ ತನೇಕ್ಕಿಡನೆ ಬೆಸ್ತಿನೆಮೇಲೆ ಕೂನಿದ್ದ ಒಬ್ಬ ಹಬಸಿಯನ್ನು ಕರೆತಂದನು. ಅವರಿಬ್ಬರೂ ಮರಳಿ ಆ ದಿವಾಳಿಖಾನೆಯನ್ನು ಪ್ರವೇಶಿಸಿದಾಗ ಸಬಾಬನು ಚಿಂತಾ ಕಾರ್ಯಂತನಾಗಿ ಕೆಳಗೆ ವೋರೆ ಹಾಕಿಕೊಂಡು ಕುಳಿತಿದ್ದನು. ಎಪ್ಪೋತ್ತೀ ಹೊತ್ತಿನವರಿಗೆ ಅವರಿಬ್ಬರು ಹೊಜ್ಜೆ ರು ಶಿಲಾಮಾರ್ತಿಗಳಂತೆ ತಟಿಕ್ಕಾ ರಾಗಿ ಅಲ್ಲಿ ನಿಂತುಕೊಂಡರು. ಗಳಿಗರಡು ಗಳಿಗಿಗಳನಂತರ ವಜೀರನು ಮುಖವನ್ನೆತ್ತಿನೋಡಲು, ಆ ಕೂನೆಕ್ಕೆ ಹಬಸಿಯು ವಜೀರನನ್ನು ಅಭಿ

ವಂದಿಸಿದನು. ಆಗೆ ವಚೀರನು ಅವನನ್ನು ದ್ವೀಪಿಸಿ:—ಆನಾನತ್ತೊಣಾನ್, ಎಲ್ಲ ಕೆಲಸವನ್ನು ಪೂರ್ಣಿಸಿ ಬಂದೆಯಾ?

“ಜನಾಬ, ಪೂರ್ಣಿಸಿಯೇ ಬಂದೆನು.”

ಆ ಬಂಗಾಲೀ ತರುಣನು ಎಲ್ಲಿಗೆ ಹೋದನೆ?

ಜನಾಬ, ಅವನು ಪಾಣಿಫಾಟಿಕದಿಂದ ರಂಗಮಹಲನ್ನು ಪ್ರವೇಶಿಸಿದನು.

ಹಾಗೆ ಅವನು ಅಲ್ಲಿಗೆ ಹೋದುದನ್ನು ಮತ್ತೆ ಯಾರೂ ನೋಡಲಿಲ್ಲವನ್ನೇ?

ಇಲ್ಲ; ಆದರೆ ಆಲಿಂವನಾ, ಮತ್ತೊಽವ್ರ ವೃದ್ಧ ಬಂಗಾಲಿಯು, ಇತ್ತು ನದಿಯಲ್ಲಿ ಮುಳುಗಿ, ಪಾಣಿಫಾಟಿಕದ ಹತ್ತರ ಎದ್ದು ಅವನೂ ರಂಗಮಹಲನ್ನು ಪ್ರವೇಶಿಸಿರುತ್ತಾನೆ.

ಶಾಬಾಸ! ಅವನ ಸಂಗತಿಯನ್ನು ಹಳಗೆ ತಿಳಿಸಿ ಬಂದೆಯನ್ನೇ?

ಮೇಹೆದೀಬೀಳಿಯವರಿಗೆ ತಿಳಿಸಿ ಬಂದಿರುತ್ತೇನೆ; ಹಿಲಾಲಭಾನನೆ ಮುಖಾಂತರ ರಂಗಮಹಲಿನ ಬಹುಯಾಗಿರುವ ಹಿಮ್ಮತಾನನ ಯಾಕೂತ ನಿಗೂ ತಿಳಿಸಿರುತ್ತೇನೆ.

ಆ ಬಂಗಾಲೀ ತರುಣನನ್ನು ಸೆಡೆಟಿಡನ್ ಹಾಡಿಂಬ ಬಗ್ಗೆ ಪತ್ತಿಹಚ್ಚಿದೆಯಾ?

ಆ ಸಂಗತಿಯು ಇನ್ನೂ ಸಂಪೂರ್ಣವಾಗಿ ತಿಳಿದಿರುವದಿಲ್ಲ ಶದರೂ ಇಂದು ಸಂಜೆಗೆ ಕತ್ತಲೆ ಬಿದ್ದ ಬಳಿಕ ಯಾಕೂತದಾಸಿಯಾದ ಗುಲಾಜಾರ, ಕಾಲ್ಪೂಕ ಇರಾಮತೊಣಾ ಇವರಿಬ್ಬರೂ ಹಂದುನೊಂಟು ಪಾಣಿಫಾಟಿಕಕ್ಕೆ ಬಂದರು. ಇರಾಮತೊಣನು ಅಲ್ಲಿ ಇಂದು ಹೋದನು ಗುಲಾಜಾರಕ್ಕು ಮಾತ್ರ ಆ ನಾವನ್ನು ರಂಗಮಹಲಿನೊಳಗೆ ತೆಂದುಕೊಂಡು ಹೋದಳು. ಆ ಮುದುಕ ಬಂಗಾಲಿಯು ಹೇಳಿದ್ದೇನಂದಗೆ, ತಮ್ಮ ರಾಜಷ್ಟ್ರನನ್ನು ಹಿಬ್ಬ ಗಂಡಸು ಹಾಗು ಹಿಬ್ಬ ಹೆಂಗಸು ಕೂಡಿ ನಾವೆಯಲ್ಲಿ ಹಾಕಿಕೊಂಡು ಹೋದರೆಂದು. ಆ ಗುಲಾಜಾರದಾಸಿಯೇ ಆ ಬಂಗಾಲೀ ತರುಣನನ್ನು ಕ್ಷೇದು ನಾಡಿರುವಳು. ಆ ಬಗ್ಗೆ ಇನ್ನು ಸಂದೇಹವೇ ಇಲ್ಲ.

ಹಿಳ್ಳೇದು; ನೀನು ಇನ್ನು ನಿನ್ನ ಕೆಲಸಕ್ಕೆ ನಡೆ

ಬಳಿಕ ಆ ಹೊಜ್ಜೇರಿಬ್ಬರೂ ನಬಾಬನನ್ನು ಅಭಿವಂದಿಸಿ ಹೋರಟು

ಹೋದರು. ನಂತರ ಆಸಫ಼ಖಾನನು ತನ್ನ ಅಂತಃಪುರವನ್ನು ಪ್ರವೇಶಿಸಿದನು. ಸರಾಸರಿ ಮೂರೂವರೆ ಪ್ರಹರ ರಾತ್ರಿಯು ಸಂದಿದ ಬಳಿಕ ಆ ಮೇಗಲಂಜ್ಯಾದ ಮುಖ್ಯ ವಜೀರನಿಗೆ ಅಂದು ತುಸ ವಿಶ್ವಾಂತಿಗೆ ಅನಾಶಕವು ದೇಶೀಯಿತು.

ಒಷ್ಟೇ ತರಂಗ.

—:(೦):—

ನಬಾಬ ಆಲಿಯಾ ಚೇಗಮ.

ಆಗ್ರಾಮದೇಶಿಗಿನ ಬಾಡಕಹನ ಅಂತಃಪುರವನ್ನು ಪ್ರವೇಶಿಸಿ ಲಿಕ್ಕು ಮುಖ್ಯವಾದ ಎರಡು ಬಾಗಿಲುಗಳಿಷ್ಟವು. ಮೊದಲನೇದು ದಿಲ್ಲಿ ದ್ವಾರದ ಎದುರಿಂದ; ಎರಡನೇದು ಅವಂಸಿಂಹ ದ್ವಾರದ ಬಳಿಯಿಂದ. ಇನೆರಡರ ಹೋರತು ಪಾಣೀಫಟ್ಟಕದಿಂದಲೂ ಅಂತಃಪುರವನ್ನು ಪ್ರವೇಶಿಸುವ ಮೂರನೇಂದೂ ದ್ವಾರವಿಲ್ಲ ತು; ಆದರೆ ಅದು ಸರ್ವಸಾಮಾನ್ಯರ ಸಲು ವಾಗಿ ಇರದೆ, ಬಾಡಕಹನ ಕೇವಲ ಅನುಗ್ರಹಕ್ಕೆ ಪಾತ್ರರಾದಂತಹ ರಮಣೀಗಳಿಂದ ಸಲುವಾಗಿ ಇದ್ದಿಲ್ಲ ತು ನೇತೆ ವಿವರಿಸಿರುವ ಈ ಮೂರು ಮಾರ್ಗಗಳ ಹೋರತು ಆ ಬಾಡಕಹನ ಅಂತಃಪುರವನ್ನು ಪ್ರವೇಶಿಸುವ ಇನ್ನೊಂದು ತೀರ ಗುಪ್ತವಾದ ಮಾರ್ಗವಿದ್ದಿಲ್ಲ ಸ್ವತಃ ಶಹಾಜಹಾನ ಬಾಡಕಹನ ಹೋರತು ಏಕ್ಕುವರಾರಿಗೂ ಆ ಮಾರ್ಗವು ಗೊತ್ತಾಗಿರಲಿಲ್ಲ.

ಉಚಿತ ಹಾಗು ಜಹಾಂಗೀರ ಬಾಡಕಹರುಗಳ ಕಾಲಕ್ಕೆ ಆಗ್ರಾದ ಗ್ರಾಮದೇಶಿಗಿನ ರಂಗಮಹಲಿನಲ್ಲಿ ಹಬ್ಬ ಬೇಗಮೆಯ ಮಹಲಿನಿಂದ ಇನ್ನೊಬ್ಬ ಬೇಗಮೆಯ ಮಹಲಿಗೆ ಹೋಗಿ ಬರುವ ಅನೇಕ ಗುಪ್ತ ಮಾರ್ಗಗಳು ನಿರ್ಮಿಸಲ್ಪಟ್ಟಿದ್ದವು. ಶಹಾಜಹಾನ ಬಾಡಕಹನ ಕಾಲಕ್ಕೆ ಅವನೆ ಕೇವಲ ಪ್ರೀತಿಗೆ ಪಾತ್ರಾಗಿದ್ದ ಆರಜಮಂದವಾಳೂ ಬೇಗಮುಖ ಹೋರತು ಅನ್ನರಾಡೂ ಇರದ್ದರಿಂದ, ಆ ರಂಗಮಹಲಿನೊಳಿಗಿನ ಆ ಗುಪ್ತ ಪಥಗಳಿಲ್ಲ ಈಗ ಅಷ್ಟೊಂದು ವಹಿಪಾಟಿಯಲ್ಲಿರಲಿಲ್ಲ. ಜೋಧಬಾಯಿ ಮಹಲಿನ ಹಿನ್ನೊಗ್ಗಿಗಿದ್ದ ಬಾಡಕಹ ಬೇಗಮುಖ ಮಹಲಿನ ಹಂದು ವಕ್ಕೆದಲ್ಲಿ ಹಂಡು

ಗುಪ್ತವರ್ಥವಿದ್ದಿತು. ಆ ಗುಪ್ತ ಮಾರ್ಗದಲ್ಲಿ ಆಗಲೂ ಹಿಂದು ಗಲ್ಲಿಗೇರಿಸಿ ಕೊಲ್ಲುವ ಸ್ಥಳವು ದೃಷ್ಟಿಗೆ ಬೀಳುತ್ತದ್ದಿತು. ಯಾವಕೋಬ್ಬಿ ಅಂತೆ ಪುರವಾಸಿನಿಯು ರೀತಿಗೆ ವಿರುದ್ಧವಾಗಿ ನಡೆದರೆ, ಸ್ವತಃ ಬಾದಶಹನಾಗಲಿ, ಪ್ರಧಾನ ಬೇಗಮಳಾಗಲಿ ಅವಶನ್ನ ಆ ಗುಪ್ತ ಗೈಕದಲ್ಲಿ ಗಲ್ಲಿಗೇರಿಸಿ ಕೊಲ್ಲುತ್ತದ್ದರು! ಆ ಗೈಕವು ಆಗ್ರಾ ದುರ್ಗದಲ್ಲಿ ಈಗಲೂ ಅವಶಿಷ್ಟವಾಗಿದ್ದು, ಅದನ್ನು ನೋಡುವವರ ಹೃದಯದಲ್ಲಿ ಈಗಲೂ ಭೀತಿಸಂಚಾರವಾಗದೆ ಇರಿದು!

ತಹಾಜಹಾನನ ಕಾಲಕ್ಕೆ ಆ ವಧಮಂಚಕವು ಬಹು ದಿನಗಳಿಂದ ಉಪಯೋಗಿಸಲ್ಪಟ್ಟಿರಲಿಲ್ಲ. ಬಹಳ ದಿನಗಳಿಂದ ಯಾವ ಅಂತೆ ಪುರವಾಸಿನಿಯೂ ಅಂಥ ಫೋರ ದಂಡನೆಗೆ ಪಾತ ವಾಗುವಂತಹ ಅವರಾಧವನ್ನು ಮಾಡಿರಲಿಲ್ಲ; ಅದರಿಂದ ಆ ಕೋಣೆಯಲ್ಲಿ ಇತ್ತೀಚಿಗೆ ಯಾರೂ ಪ್ರವೇಶಿಸಿರಲಿಲ್ಲ. ಆ ಕೋಣೆಯಲ್ಲಿ ಅಲ್ಲಲ್ಲಿ ಜೀದನ ಪರಿಗಳು ಹೆಣದಿದ್ದು, ನೆಲವು ಅಕ್ಕಂತ ಧೂಳಿಯಿಂದ ಮುಸಿತ್ತು. ಅಂಥ ಆ ಅಮಂಗಲ ಗೈಕದಲ್ಲಿ ಬಹು ದಿನಗಳ ತರುವಾಯ ಹಿಂದು ರಾತ್ರಿಯಲ್ಲಿ ಎಷ್ಟೊಮ್ಮೆ ಹಿಂಬಾಲುಗಳ ದೀಪಗಳು ಹಿನ್ನೆಲೆ ಪ್ರಕಾಶಮಾನವಾದವು. ಮಯೂಖಿನನ್ನು ಹೊತ್ತಂಥ ನಾಲ್ಕುರು ಶೀಂಜ್ಞೆಗಳು ಅವನನ್ನು ಈ ಮೇಲೆ ವರ್ಣಿಸಲ್ಪಟ್ಟ ಕೋಣೆಗೆ ಕರೆತಂದರು. ಅವರ ಮುಂದೆ ಹತ್ತು ಜನ ಹಿಂದೆ ಹತ್ತು ಜನ ಹಿಂಬಾಲುಗಳನ್ನು ಹಿಡಿದಿದ್ದ ತಾತ್ರೇಯಪರೀಯವರು ಸಾಗಿದ್ದರು. ಅವರ ಹಿಂದಿನಿಂದ ಜಹನಾರಾಬೇಗಮಳೂ ಆಕೆಯ ಹಿಂದಿನಿಂದ ಗುಲ್ರಂಬಿಳಿ ಅಲ್ಲಿಗೆ ನಡೆದಿದ್ದರು. ಶಟ್ಟಕಡೆಗೆ ತೀಕ್ಕಣ ಧಾರೆಯಾಗ್ಗೆ ಕೊಡ್ಲಿಯನ್ನು ಧರಿಸಿದ್ದ ಹಿಬ್ಬಿ ಶೀಂಜಾನೂ, ಅವನ ಹಿಂದಿನಿಂದ ಹಿಂಜ್ಞೆ ಹುರಿಕಟ್ಟಾದ ನೂಲಿನ ಹಗ್ಗವನ್ನು ಹಿಡಿದಿದ್ದ ಹಿಬ್ಬಿ ತಾತ್ರೇಯದಾಸಿಯೂ ಬಂದರು. ಅವರೆಲ್ಲರೂ ಆ ಕೋಣೆಯನ್ನು ಪ್ರವೇಶಿಸುತ್ತು ಲೇ ಅದರ ಬಾಗಿಲವು ಹಿನ್ನೆಲೆ ಮುಚ್ಚಲ್ಪಟ್ಟತು.

ಆ ವಧಮಂಚಕದ ಹತ್ತಿರ ಹೊದ ಬಳಿಕ ಮಯೂಖಿನನ್ನು ಹೊತ್ತು ಕೊಂಡು ಬಂದಂಥ ಹಬಸಿಜನರು ಅವನನ್ನು ಕೆಳಗಿಸಿ, ಅವನ ಬಂಧನಗಳನ್ನು ಬಿಚ್ಚಿದರು; ಹಾಗು ಅವನನ್ನು ಜಹಾನಾರಾಬೇಗಮಳ ಎದುರಿಗೆ ನಿಲ್ಲಿಸಿ ತಾವೆಲ್ಲರೂ ಹಿಂದಕ್ಕೆ ಸರಿದುನಿಂತುಕೊಂಡರು. ಹಿಂಬಾಲು

ಗೈಸ್ನ್ ಹಿಡಿದಂಥ ತಾತ್ರೇರೀದಾಸಿಯರು ಎರಡೂ ಮಗ್ಗೆ ಲಿನೆ ಗೋಡೆಗಳಿಗೆ ಹೊಂದಿಕೊಂಡು ಸಾಲು ಸಾಲಾಗಿ ನಿಂತುಕೊಂಡರು. ಕೊಡ್ಲಿಯನ್ನು ಹಿಡಿದಂಥ ಆ ಅರ್ಕ್ಯಂತ ಕ್ರಾರ ಹೊಜ್ಜೆಯು ಬಹು ದಿನಗಳ ತರುವಾಯದ ಆ ಕಣ್ಣ ಭೀಷಣ ಕರ್ಮಕ್ಕೆ ಸಚ್ಚಾಗಿ, ಆ ಗ್ಲೆನ ಹಲಿಗೆಯನ್ನು ಸಜ್ಜಗೊಳಿಸಿ ಕೊಂಡು ನಿಂತನು. ನೊಲಿನ ಹಗ್ಗವನ್ನು ಹಿಡಿದಂಥ ತಾತ್ರೇರಿಯು ತನ್ನ ಆ ಹಗ್ಗವನ್ನು ಆ ಗ್ಲೆನ ಕಂಬಕ್ಕೆ ಯೋಗ್ಯರೀತಿಯಿಂದ ಕಟ್ಟಿ, ಕೆಳಗಿನ ಮಹೀಯ ಕೇಲವನ್ನು ಹತ್ತಿದಳು. ಕೂಡಲೆ ಆ ಮಹೀಯು ಧಡಕ್ಕನೇ ಸರಿಯಲು, ಅದರ ಕೆಳಗಿನ ವಿಸ್ತೃತವಾದ ಕಿಂಡಿಯೊಳಗಿಂದ ಬಳ ಖಳವೆಂದು ಹರಿಯುವ ಯಶುನಾಪ್ರವಾಹವು ದೃಗ್ಗೌಳಿಜರವಾಗತೊಡಗಿತು!

ಆಗ ಕಹಾಜಾದಿಯು ಮಯೂಳನನ್ನು ಕುರಿತು:— ಸರಪ್ರೋಯಾರ ಖಾನೆ, ಕಂಡುಕೊಂಡೆಯಾ ನಿನ್ನ ಭವಿತವ್ಯವನ್ನು? ಎಂದು ಪ್ರಶ್ನಮಾಡಲು, ಮಯೂಳನು ಏನೂ ಮಾತನಾಡದೆ, ಕಣ್ಣಮುಚ್ಚಿ ಕೊಂಡು ಮನಸ್ಸಿನ ಟ್ರಿಯೇ ತನ್ನ ಕುಲದ್ವೈವತವನ್ನು ಸ್ತುರಿಸುತ್ತ ಮರಣಕ್ಕೆ ಸಿದ್ಧನಾಗಿ ನಿಂತುಕೊಂಡನು.

ಶಹಾಜಾದಿಯು ಮತ್ತೆ ಅನ್ನತಾತ್ಮಳೆ;— ಖಾನೆ, ಈಗಲಾದರೂ ನಿನ್ನೇ ಧರ್ಮಪತ್ನಿಯನ್ನು ಗೃಹಿಸುವದಾದರೆ, ನೀನು ಆಮರನಾಗುವೆ.

ಕಣ್ಣ ಮುಚ್ಚಿ ಕೊಂಡೇ ಮಯೂಳನು:— ಶಹಾಜಾದೀ, ನಾನು ಹಿಂದುವು. ಪ್ರಾಣಭಯಕ್ಕಾಗಿ ಸುಳಾಡುವ ಜಾತಿಯನಲ್ಲ. ನಾನು ಜಾತಿಯಿಂದ ಬ್ರಾಹ್ಮಣನು; ಮುಸಲ್ಕಾನನಲ್ಲ ನನ್ನ ಹೆಸರು ಮಯೂಳನೆಂದು, ಸರಪ್ರೋಯಾರಖಾನನಲ್ಲ. ಆದರಿಂದ ನಾನು ಈ ರಮಣೀಯನ್ನು ಗುತ್ತಿಸುವದೂ ಇಲ್ಲ; ಲಗ್ನವಾಗುವದೂ ಇಲ್ಲ. ನಾನು ವರಣಕ್ಕಾಗಿ ಸಚ್ಚಾಗಿರುತ್ತೇನೆ. ತಡವಾಡಿ ನನ್ನ ಮನಸ್ಸಿನ ಚಾಂಚೆಲ್ವಿವನ್ನು ಹೆಚ್ಚಿಸಬೇಕು, ಎಂದು ಆಷ್ಟು ಲಿತ ವಾಸ್ತವಿಂದ ಸುಧಿದನು.

ಈಗಲೂ ನೀನು ನಿನ್ನೇ ವತ್ತಿಯನ್ನು ಗೃಹಿಸುವದಿಲ್ಲವೆ?

ಇವಳು ನನ್ನ ಹೆಂಡತಿಯಲ್ಲ; ಯಾಕಂದರೆ ಈ ವರೆಗೂ ನಾನು ಬಾಲ ಬ್ರಹ್ಮಚಾರಿಯೇ ಇರುತ್ತೇನೆ. ಶಹಾಜಾದೀ, ನಾನು ಸುಳ್ಳ ಹೇಳುವದಿಲ್ಲ; ಈ ಯವನಿಯನ್ನು ವರಿಸುವದಿಲ್ಲ; ನನ್ನ ಪನಿತ್ರ ಧರ್ಮವನ್ನು ಹೃಜಿಸುವದಿಲ್ಲ.

ಕೊಡಲೆ ಶಹಾಜಾದಿಯು ಇಣ್ಣ ಸನ್ನೆಯನ್ನು ಮಾಡಿದ್ದು. ಆ ಕೊಡಲೆ ಭೀಕರರೂಪದ ಕೊಲಿಗೆಡಕನು ಮರುಖಬಿನ ಕೈಗಿಡಿದು ಜಗ್ಗಿದನು. ಇಷ್ಟರಲ್ಲಿ ಆಗ್ರಾ ದುರ್ಗಾದ ಆ ಗುಪ್ತ ಗೃಹದ ಬಹು ಎತ್ತರವಾದ ಕಷ್ಟ ಬಣ್ಣದ ಗೋಡೆಗಳ ಮೇಲಿನ ಕಾರ್ಗತ್ತಲೆಯೊಳಗಿಂದ ಹಿಂದು ಬಹು ಕಷ್ಟ ಬಣ್ಣದ ವೂರ್ತಿಯು ನೆಲಕ್ಕೆ ಹಾರಿ, ಆ ಕೊಲಿಗೆಡಕನನ್ನು ತನ್ನ ಪಾದದಿಂದ ಹುದ್ದು, ಆ ಕೆಳಗಿನ ಕಿಂಡಿಯೊಳಗಿಂದ ಕಾಣುವ ಯಮುನೆ ಪ್ರವಾಹದಲ್ಲಿ ಕೆಡವಿಬಿಟ್ಟುತ್ತು! ಹಾಗು ಅದು ಅಲ್ಲಿ ಯಾವ ಮಾಯೆಯಿಂದ ಬಂದಿತ್ತೋ ಆದೇ ಮಾಯೆಯಿಂದ ಗುಪ್ತವಾಗಿ ಬಿಟ್ಟುತ್ತು. ಅದನ್ನೆಲ್ಲ ಕಂಡ ಮರುಖಬಿನು ವಿಷ್ಟುಯ ಚಕ್ಕಿತನಾದನು! ಗುಲ್ರಾಖಿಂಚಿ ಜಿಟ್ಟಿನೆ ಜೀರಿ ಮರುಭೇಹೊಂದಿ ನೆಲಕ್ಕೆ ಬಿದ್ದಳು!! ಶಹಾಜಾದಿಯು ಭಯಕಂಪಿತ ಆಗೆಲು, ಅವಳ ಸರ್ವಾಂಗವು ಬೆವರಿನಿಂದ ತೊಯ್ದು ತಪ್ಪಡಿಯಾಯಿತು!

ಆ ಸ್ವರೂಪ ಸಂದಿದ ನಂತರ ಎಷ್ಟೋ ನಿಮಿಷಗಳವರಿಗೆ ಯಾರೂ ಹಿಟ್ಟಿಂದುಸುರಲಿಲ್ಲ ಕಡೆಗೆ ಮರುಖಬಿನೇ:—ಶಹಾಜಾದಿ, ಸುಮ್ಮನೆ ವಿಲಂಬ ಮಾಡುವದರಿಂದೇನು ಪ್ರಯೋಜನ? ಕೊಡ್ಡಿಯು ಹೋದರೂ ಹೋಗೆಲಿ, ಹಗ್ಗಿವಾದರೂ ಇರುವದಷ್ಟೇ? ತಮ್ಮ ದಾಷದಾಸಿಯರಿಗೆ ಅದನ್ನು ನನ್ನ ಕೊರಳಿಗೆ ಕಟ್ಟಿಲಿಕ್ಕೆ ಅಂಚಿಕೆ ಬರುತ್ತಿದ್ದರೆ, ನಾನೇ ಅದರಿಂದ ನನ್ನ ಕೊರಳಿಗೆ ಉಲ್ಲಾಫ ಹಾಕಿಕೊಳ್ಳುತ್ತೇನೆ.

ಶಹಾಜಾದಿಯು ಬಾಯಿಂದ ಕಟ್ಟಿಗೆಳೇ ಹೊರಡಲಿಲ್ಲ. ಯಾವ ತಾತ್ರ ರಿಯು ಆ ನೂಲಿನ ಹಗ್ಗಿವನ್ನು ಆ ವಥಕ್ತಂಭಕ್ಕೆ ಕಟ್ಟಿದ್ದಳೋ ಅವಳು ಅತ್ತನೋಡಲು, ಆದು ಮೇಲಿಂದಮೇಲೆಯೇ ಕತ್ತಲಲ್ಲಿ ಮಾಯವಾಗಿ ಹೋಗಿತ್ತು! ಆಗ ಅವಳು ಪರಮಾತ್ಮೆಯೆದಿಂದ:—“ಶೋಭಾನಾಲಾಲಾ!” ಎಂದು ಜೀರಿದವಲೇ ದೂರ ಸರಿದು ನಿಂತಳು. ಶಹಾಜಾದಿಯು ಮತ್ತು ಷ್ಟು ನೆಡುಗೆಹತ್ತಿದೆಳು. ಇಷ್ಟರಲ್ಲಿ ಆ ಕಾರ್ಗತ್ತಲೆಯಂಥ ಕಷ್ಟ ವಣಿದ ಗೋಡೆಯ ಮೇಲಿನಿಂದ ಕೆಳಗಿದ್ದ ಹಿಂಬಿ ಪೋಜಾನನ್ನು ಯಾರೋ ಚೆನ್ನಾಗಿ ಹಡ್ಡರು. ಅದರಿಂದ ಆ ಪೋಜ್ಜೆಯ ಕೈಯೊಳಗಿನ ನಗ್ಗೆ ಬಿಂದುವು ನೆಲಕ್ಕೆ ಬಿದ್ದಿತು. ಆ ಕತ್ತಿಯು ನೆಲಕ್ಕೆ ಬಿದ್ದಿತೋ ಇಲ್ಲವೋ ಇಷ್ಟರಲ್ಲಿ ಆ ಗೋಡೆಯ ಮೇಲಿನ ಮರುತ್ತಿಯು ಕಳಕ್ಕೆ ಹಾರಿ, ಆ ನೆಲದ ಮೇಲಿನ ಕತ್ತಿಯಿಂದ ಮತ್ತೊಂದು ಪೋಜಾನ ರುಂಡವನ್ನು ದಿಂಡಿಂದ ಬೇರೆ

ಮೊಡಿದನು! ಆ ರುಂಡವು ಹಳ್ಳೇ ವೇಗದಿಂದ ಹೋಗಿ ಆ ಜಹಾನಾರಾ ಬೇಗನುಳ ಮೈನೇಲೆ ಬಿದ್ದಿತು! ಕೂಡಲೆ ಅಲ್ಲಿದ್ದ ಉಳಿದ ಎಲ್ಲ ಹೊಜ್ಜೆ ರೂ ತಾರ್ಕರಿ ದಾಸಿಯರೂ ಆ ಆಗಂತುಕನನ್ನು ಸುತ್ತುವರೆದು ನಿಂತುಕೊಂಡರು. ಆಗ ಆ ಆಗಂತುಕನು ತಮ್ಮ ಬಂಗಾಲೀ ಭಾಷೆಯಿಂದ:—ಮಹಾರಾಜ, ಹೀಗೆ ಬೆವ್ವನ ಹಾಗೆ ನೋಡುತ್ತ ನಿಂತಿರುವಿರೀಕೆ? ತಗ್ಗೊಳ್ಳಿರಿ, ಈ ಕೆಳಗಿನ ಶಿಖಿಯನ್ನು. ಹಾಗೆ ಸಂಹರಿಸಿ ಇವಲೆಲ್ಲರನ್ನು, ಎಂದು ಹೇಳಿದನು.

ಚಿತ್ರದೊಳಗಿನ ಬೊಂಬೆಯಂತೆ ನಿಂತಿದ್ದ ಮರುಖಬಿನಿಗೆ ಆ ಆಗಂತುಕನ ದನಿಯ ಗುರುತುಹತ್ತಲು, ಅವನ ಭ್ರಮೆಯೆಲ್ಲ ಬೈಲಾಗಿ ಹೋಯಿತು. ಕೂಡಲೆ ಅವನು ಅಲ್ಲಿ ಬಿದ್ದಿದ್ದ ಕತ್ತಿಯನ್ನು ತಕ್ಕೊಂಡನು. ಆತ್ತ ಆ ಹೊಜ್ಜೆ ರೂ ತಮ್ಮ ತಮ್ಮೊಳಗೆ:—ಇವನು ಮನುಷ್ಯನಲ್ಲ ಪಿಕಾಚಿಯೆಂದು ಕೆಲವರೂ; ಪಿಕಾಚಿಯಲ್ಲ ಮನುಷ್ಯನೆಂದು ಕೆಲವರೂ ವಾದಿಸುತ್ತ ನಿಂತಿದ್ದರು. ಅವರ ಆ ಭಾಷಣವನ್ನು, ತಿಳಿದ ಆ ಆಗಂತುಕನು ಅವರನ್ನುಢೇ ಶಿಖಿ:—ಮಹ್ಮದಿರಾ, ನಾನು ಪಿಕಾಚಿಯಲ್ಲ, ಮನುಷ್ಯನೇ ಇರುತ್ತೇನೆ.

ಆಗಂತುಕನ ಈ ಸುಧಿಯನ್ನು ಹೇಳಿ ಮರುಖಬಿನು:—ಭುವನ! ಎಂದು ಅನ್ನಲು,

ಭುವನನು ಆನ್ನತಾತ್ತವನೇ:—ಹುಜೂರ, ಈಗ ತಡವಾಡಿ ಪ್ರಯೋಜನೆವಿಲ್ಲ.

ಹೀಗೆ ಅವರು ಆ ಸಾಫ್ತಿ-ಸೇವಕರು ಮಾತನಾಡುತ್ತಿರಲಿಕ್ಕೆ, ಅಲ್ಲಿದ್ದ ಆ ದಾಸ-ದಾಸಿಯರೆಲ್ಲರೂ ಅವರೀವರನ್ನು ಮುತ್ತಿದರು. ಕೂಡಲೆ ಮರುಖಬಿನೂ ಭುವನನೂ ಕೂಡಿ ಆ ಹೊಚ್ಚಾ ಹಾಗೂ ಆ ತಾರ್ಕರೀ ದಾಸಿಯರ ಕ್ಷೇತ್ರನ್ನು ಮೊದಲು ತುಂಡರಿಸಿದರು. ಅದರಿಂದ ಅವರ ಕ್ಷೇತ್ರ ಲಿದ್ದ ಹಿಲಾಲುಗಳೆಲ್ಲ ನೆಲಕ್ಕೆ ಬಿದ್ದು ನಂದಿಹೋಡವು. ಆ ಕೂಡಲೆ ಆ ಗುಪ್ತ ಗೃಹವು ಅಂಥಕಾರಮಯವಾಯಿತು! ಅದೇ ಹೋತ್ತಿಗೆ ಸರಿಯಾಗಿ ಈ ವರೀಗೆ ಮೂರಭಾಗಗೆತ್ತಳಾಗಿ ಬಿದ್ದುಕೊಂಡಿದ್ದ ಗುಲರುಖಳು ಚೇತನೆ ಗೊಂಡು, ತಹಾಜಾದಿಯ ಕಾಲಿಗೆರಗಿ:—ತಹಾಜಾದೀ, ಇವನನ್ನು ಕೊಲ್ಲಿಸಬೇಕಿರಿ. ನಾನೇ ಇನ್ನೊಮ್ಮೆ ಇವನನ್ನು ಕುಡು ಮಾತಾಡಿಸುವೆನು, ಎಂದು ಬಿನ್ನಹ ಮಾಡಿಕೊಂಡಣ.

ಇಷ್ಟರಲ್ಲಿ ಆ ಬಾದರಾಹಜಾದಿಯು ಬೇರೆ ಹೊಚ್ಚಾಗೆಂದ ಹಿಲಾಲು

ಹಕ್ಕೆ ಹೇಳಲು, ಭುವನನು ಮತ್ತೆ ಆ ಗೋಡೆಯನ್ನೇರಿ ಅವರಿಗೆ ಕಾಣ ದಂತಾದನು! ಅವರೆಲ್ಲರೂ ಕೂಡಿ ಆ ನೆಲಮನೆಯನ್ನು ಎಷ್ಟು ಶೋಧಿಸಿ ಸಿದರೂ ಅವನೆ ಶೋಧವಾಗೆಲಿಲ್ಲ. ಬಳಿಕ ಗುಲರುಖಳ ಆಜ್ಞೆಯ ಹೇರಿಗೆ ಆ ಖೋಜಾಗೆಳೂ ದಾಸಿಯರೂ ಆ ಕೋಣೆಯಿಂದ ಬೇರೆ ಕಡೆಗೆ ಹೊರಟುಹೊಗಲು, ಅವಳು ನಿದಾನದಿಂದ ಮಯೂಳಿನ ಹತ್ತರಕ್ಕೆ ಹೊಗಿ ನಿಂತಳು. ಶಹಾಜಾದಿಯಾ ಬೇರೆ ಕಡೆಗೆ ನಡೆದಳು.

ಅವಳನ್ನು ಕಂಡು ಮಯೂಳಿನು:—ಬೀಬೀ, ನೀನು ಯಾರು? ನೀನು ನನ್ನನ್ನೇಕೆ ಪೀಡಿಸುತ್ತಿರುವೆ?

ಮಯೂಳಿನ ಆ ಸುಡಿಗಳನ್ನು ಕೇಳಿ ಗುಲರುಖಳು ತುಸ ಮುಂದ ರಿದು ನಿಂತಳು. ಆಗ ಅವಳ ಎಡೆಯು ಧಡ್ ಧಡೆಂದು ಹಾರುತ್ತತ್ತು. ಅವಳ ನಾಲಿಗೆಯು ಒಣಿಹೊಗಿತ್ತು. ಅದರಿಂದ ಅವಳ ಬಾಯಿಂದ ತಪ್ಪಿಗಳೇ ಹೊರಡದಾದವು.

ತನ್ನ ಕೈಯಲ್ಲಿರುವ ಚಿಚ್ಚುಗೆತ್ತಿಯನ್ನು ಕಂಡು ಅವಳು ಹೆದರುತ್ತಿರುವೆಂಬೋ ಎಂದು ಉಂಟಿಸಿದ ಮಯೂಳಿನು ಆದನ್ನು ಈರಿಗೆ ಹಿತ್ತಿಟ್ಟಿಗೆ ಇರಿಸಿ, ಮತ್ತೆ:—ಬೀಬೀ, ನೀನಾಡಿಂಬದನ್ನು ನಾನು ಗುತ್ತಿ ಸಲಾರಿಸು.

ಕೂಡಲೇ ಗುಲರುಖಳ ವಾಂಗಿಗೆ ಚೇತನೆಯಾಂಟಾಗಲು, ಅವಳು ಹಳ್ಳೇ ದುಃಖದಿಂದಃ:—ತಮಗೆ ನನ್ನ ಗುತ್ತು ಹತ್ತಲಿಲ್ಲವೇ?

ಇಲ್ಲ

ತಾವು ಸಪ್ತಗ್ರಾಮದ ಯಂಥಾದಲ್ಲಿ ಗಾಯಂ ಪಟ್ಟದ್ವಾದರೂ ತಮ್ಮ ಸ್ತುರಣದಲ್ಲಿರುವದೇ?

ಇರುತ್ತದೆ.

ಶ್ರೀವೇಣಿಯ ಸಂಗಮದೊಳಗಿನ ನನ್ನ ನಾವಿನಲ್ಲಿ ನಾನು ನಿಮ್ಮ ಶುಕ್ಲಾಷ್ಮಿ ಮಾಡಿದ್ವಾದರೂ ನಿಮ್ಮ ಸ್ತುರಣದಲ್ಲಿದೆಯೋ?

ಅವಳೇ ನೀನೇನು?

ಅಹುದು, ನಾನೇ ಅವಳು.

ನಾನು ಆಗೆ ಹಿಂದು ವಿಚಕ್ರಿ ಸ್ವಾಸ್ಥವನ್ನು ಕಂಡೆನು. ನನ್ನ ತಲೀಯ ಬಳಿಯಲ್ಲಿ ಶುಳಕು ಲಲಿತೀಯ ಸತಾರವನ್ನು ಬಾರಿಸುತ್ತಿದ್ದಳು; ಆದರೆ

ಲಲಿತೀಗಂತೂ ಸತಾರಿನ ಅಭ್ಯಾಸವಿರಲಿಲ್ಲ.

ಅಲ್ಲ, ಆಗ ಸತಾರ ಬಾರಿಸುತ್ತಿದ್ದವರು ಲಲಿತೀಯಲ್ಲ; ನಾನೇ.

ನಾನು ನಿನ್ನನ್ನು ಆ ಮೊದಲೆಂದೂ ನೋಡಿರಲಿಲ್ಲವಲ್ಲ

ಪ್ರಿಯಾ, ಇಲ್ಲ. ಅಂದು ತ್ರಿವೇಣಿಯ ಘಾಟಿನಲ್ಲಿ ನಿನ್ನನ್ನು ನೋಡಿ ದಾಗಿನಿಂದಲೇ ನಾನು ನಿನ್ನ ಚರಣಗಳಲ್ಲಿ ಆತ್ಮಸಮರ್ಪಣೆಯನ್ನು ಮಾಡಿ ಬಿಟ್ಟರುತ್ತೇನೆ; ಈಗಿಂದು ನುಡಿದು, ಗುಲರುಖಳು ಮರುಖಾಖಿನ ಪಾದ ಯುಗ್ಮಗಳನ್ನು ಹಿಡಿದಳು. ಮರುಖಾಖಿನ ಮುಂದುಗಾಣದಾದನೆ. ಆಗ ಮತ್ತೆ ಗುಲರುಖಳೇ—ಪ್ರಿಯಕರಾ, ನಿನ್ನನ್ನು ಹೊಂದುವೇನೆಂಬ ಭರವಸೆಯಿಂದ ಈ ಶ್ರೀಜನ್ಮದ ಲಜ್ಜೆ-ನಾಚಿಕೆಗಳನ್ನು ತೊರಿದೆನು. ಅನುದಿಂಬಾ ಹಾಗು ಶಹಾನಂಬಿಯಾಜಬಾ ಮುಂತಾದ ಪ್ರತಿಷ್ಟಿತ ಗೃಹಷಣೆಯಲ್ಲಿ ರಿಗೆ ನಾನು ನಿನ್ನ ಲಗ್ನದ ಹೆಂಡತಿಯೆಂದು ಹೇಳಿಕೊಂಡಿರುತ್ತೇನೆ ನೀನು ಸಹ್ಯಗ್ರಾಮದಲ್ಲಿ ಫಿರಂಗಿ ದಸ್ತಾಗಳಿಂದ ಗಾಯಂಹೊಂದಿ ಚೇತನಾವಿಹಿಳೆನ ನಾಗಿ ದಾರಿಯಲ್ಲಿ ಬಿದ್ದುಕೊಂಡಾಗ ನನ್ನ ಅನುಶೋಧದಿಂದಲೇ ಶಹಾನಂಬಿಯಾಜಬಾನರು ನಿನ್ನನ್ನು ನನ್ನ ನಾವಿನಲ್ಲಿ ತಂದರು. ಆಗಲೇ ನಾವು ನಿನ್ನನ್ನು ಜೀವಧಾದಿಗಳಿಂದ ಉಪಚರಿಸಿದೆವು ಆ ನಾವಿನಲ್ಲಿ ನೀನು ಕಿ-ಉದಿನಗಳವರೆಗೆ ಸ್ಕೃತಿತಪ್ಪಿ ಬಿದ್ದುಕೊಂಡಿದ್ದೆ. ಆ ಅವಸ್ಥೆಯಲ್ಲಿಯೇ ನೀನು ನನ್ನನ್ನು ಲಲಿತೀಯೆಂದು ಚರೆಯುತ್ತಿದ್ದೆ. ನೀನು ನನ್ನಲ್ಲಿ ಆದರವನ್ನು ತಾಳಿಯೇ ಹಾಗೆ ನನ್ನನ್ನು ಸಂಭೋಧಿಸುತ್ತಿರುವೆಯೆಂದು ನಾನು ತಿಳಿದ್ದೇನು ಹುಗೆಳಿಯ ಫಿರಂಗಿಗಳು ಯಾವಾಗ ನಮ್ಮ ಆ ನಾವನ್ನು ಮುತ್ತಿ, ಅದನ್ನು ನಾಶಗೊಳಿಸಿದರೋ, ಅಂದಿನಿಂದ ನಿನ್ನನ್ನು ಕಾಣದಾದೆನು.

ಆ ಬಳಿಕ ಯಾವಾಗ ನೀನು ಈ ಯಾವುನಾತೀರದ ಪಾಣಿಫಟ್ಟಿಕದ ಬಳಿಯಲ್ಲಿ ನಿನ್ನ ನಾವಿನಲ್ಲಿ ಕುಳಿತ್ತಿದ್ದೆಯೋ, ಆಗಲೇ ನಿನ್ನನ್ನು ಪುನಃ ನೋಡಿದೆನು; ಹಾಗು ನನ್ನ ಅನುಜ್ಞಾಯಿಂದಲೇ ನಿನ್ನನ್ನಿಲಿಗೆ ತಂದಿರುತ್ತಾರೆ. ನಮ್ಮ ಶಹಾಜಾದಿಯ ಬಳಿಯಲ್ಲೂ ನೀನು ನನ್ನ ಲಗ್ನದ ಗೆಂಡನೆಂದೇ ತಿಳಿಸಿರುತ್ತೇನೆ. ನಿನ್ನನ್ನು ನೋಡುವ ಸಲುವಾಗಿ, ನಿನ್ನನ್ನು ಹೊಂದುವ ಸಲುವಾಗಿ, ನಿನ್ನೊಂದನೆ ಸಂಸಾರಮಾಡುವ ಸಲುವಾಗಿ ನಾನು ನಿನಗೆ ಈ ವರೆಗೆ ಅನೇಕ ಬಗೆಯ ಕಷ್ಟಗಳನ್ನಿತ್ತಿರುತ್ತೇನೆ. ಪ್ರಿಯಾ-ಪ್ರಿಯಕರಾ, ನೀನು ನನ್ನವನಾಗಲಾರೆಯಾ? ನೋಡು; ನಾನು ಆಬಲೆಯು-

ರಮಣೀಯು-ನಾರೀಧರ್ಮಕ್ಕೆ ತಕ್ಕದ್ವಾದ ಲಜ್ಜೆಯನ್ನು ಪರಿತ್ಯಜಿಸಿ, ನಿನ್ನ ದುರಿಗೆ ಸೆರ್ಗೋಡ್ಡತ್ತೇನೇ. ಹೇಗಾದರೂ ಮಾಡಿ ನನ್ನನ್ನು ನಿನ್ನವಳಿನಾಗಿ ಮಾಡಿಕೋ.

ಮರಯಾವನು ಗುಲ್ಬರ್ಗಾಪುರ ಮಾತನ್ನು ಸುಮ್ಮನೆ ಸಿಂತುಕೊಂಡು ಕೇಳುತ್ತಿದ್ದನೇ ಹೊರತು, ಹಿಂದು ತುಟಿ ಎರಡು ಮಾಡಲಿಲ್ಲ. ಕೆಲಹೊತ್ತಿನ ಮೇಲೆ ಅವನು:— ಚೀಬಿ, ನಾನು ಹಿಂದುವು; ಮೇಲಾಗಿ ಬಾರ್ಕ್‌ಷನು. ನೀನು ನನ್ನನ್ನು ಅನುಗ್ರಹಿಸಿ, ಕ್ವೈಸಿ ಬಿಟ್ಟುಬಿಡು; ಎಂದನು.

ಪ್ರಯಕರಾ, ನೀನು ನನ್ನ ವರಮಾತ್ರ ದೈವತವು. ಯಾವನು ಬಹಿರಂಗದಲ್ಲಿ ಇಷ್ಟ ಸುಂದರನಾಗಿರುವನೋ, ಅವನೆ ಅಂತರಂಗವೆಂದೂ ಮಲಿನವಾಗಿರಲಾರದು. ಯಾವನು ಇಷ್ಟ ರೂಪಸಂಪನ್ಮೂಲಾಗಿರುವನೋ ಅವನು ನಿಗ್ರಂಥನೆಂದೂ ಆಗೆಲಾರನು. ನಾನು ರಮಣೀಯು, ಮುಗ್ಧ ಯು; ಸ್ವೇಚ್ಛೆಯಿಂದ ನಾರೀಧರ್ಮವನ್ನು ತ್ಯಜಿಸಿ, ನಿನ್ನ ಚರಣಗಳಲ್ಲಿ ಆಶ್ರಯ ಹೊಂದಬೇಕೆಂದು ಬಂದಿರುತ್ತೇನೇ. ಮುಸಲ್ಮಾನನು ಹಿಂದುವಾಗಿಬಲ್ಲನು; ಹಿಂದುವು ಮುಸಲ್ಮಾನನಾಗಿಬಹುದು ಹಿಂದೂ ಹಾಗು ಮುಸಲ್ಮಾನ ರಲ್ಲಿ ಆನೇಕ ಪತ್ತಿತ್ವವು ರೂಡವಾಗಿದೆ. ಈ ಬಾದರಾಹಿ ಅಂತಹ ಪುರದಲ್ಲಿ ನನ್ನ ವರ್ಚಸ್ಸು ಚೆನ್ನಾಗಿ ಇರುತ್ತದೆ. ನಾನು ಬಾದಶಾಹ ಪಟ್ಟದರಸಿ ಯಿಂದ ಅನುಗ್ರಹಿತಾದವರು ಶಹಾನಶಹಾ ಶಹಾಜಹಾನ ಬಾದಶಾಹನು ನನ್ನನ್ನು ಪ್ರಿತಿಸುತ್ತಿರುತ್ತಾನೆ. ನೀನು ನನಗೆ ನಿನ್ನ ಚರಣದೇ ಯಲ್ಲಿ ಆಶ್ರಯವನ್ನಿತ್ತರೆ, ನಾನು ನಿನ್ನ ಸಲುವಾಗಿ ಆಶಾಧ್ಯ ಸಾಧನವನ್ನೂ ಸಾಧಿಸಿಕೊಡಬಲ್ಲೆನು. ನಿನಗೆ ಬೇಕಾದ ಅಧಿಕಾರ, ದ್ರವ್ಯ, ಜಹಾಗಿರು ಮುಂತಾದವುಗಳನ್ನೆಲ್ಲ ಹೈಸ್ಪ್ರೆಡಲ್ಲಿಯೇ ಕೊಡಿಸುತ್ತೇನೇ.

ಮರಯಾವನು ಅವಳನ್ನು ಹೆಚ್ಚು ಮಾತಾಡಗೊಡದೇ:— ಚೀಬಿ ಸಾಹೇಬ, ತಾವೇನೋ ಬಹು ಮೇಕಬಾರಿಗಿಯನ್ನು ಮಾಡುತ್ತಿರುವಿರಿ; ಆದರೆ ನಾನು ಮಾತ್ರ ಎಂದಿಗೂ ಮುಸಲ್ಮಾನನಾಗೆಲಾರೆನಲ್ಲ!

ಹಾಗಾದರೆ ನಾನೇ ಹಿಂದುವಾಗುತ್ತೇನೇ.

ಮುಸಲ್ಮಾನರೆಂದೂ ಹಿಂದುಗೆಳಾಗೆಲಾರದು.

ಅದೇಕೆ? ವೈಷ್ಣವರಂತೂ ಆಗಬಹುದಲ್ಲವೇ?

ನಾನು ಬಾರ್ಕ್‌ಷನು; ವೈಷ್ಣವನಾಡರೆ ನಾನು ಜಾತಿಬ್ರಿಷ್ಟಿ

ನಾದಂತಾಗುತ್ತದೆ.

ಪ್ರಯಕರಾ, ನೀರ್ದು; ನಾನು ಕದಾಜಾದಿಗೆ ಹೇಳಿರುವದೇನಂದರೆ, ನೀನು ನನ್ನ ಗಂಡನಾದ ಸರವೋಯಾರಬಾನನೆಂದು ನೀನು ಒಬ್ಬ ಹಿಂದೂ ಕಾಫರ ರವ.ಈಯು ಮೇಹಜಾಲದಲ್ಲಿ ಸಿಲುಕಿ ಹಿಂದುವಾಗಿರುತ್ತೀರುಂದು. ಈ ಮುಸಲ್ಮಾನ್ ರಾಜ್ಯದಲ್ಲಿ ಹಿಂದುಗಳು ಮುಸಲ್ಮಾನ್ ನರಾದರೆ ಆತಂಕವಿಲ್ಲ; ಅದರೆ ಯಾವನೊಬ್ಬ ಮುಸಲ್ಮಾನ್ನನು ಹಿಂದುವಾದರೆ ಅವನಿಗೆ ಪ್ರಾಣ ದಂಡನಾ ತಿಕ್ಕೆಯೇ ತಿಕ್ಕೆಯು! ಈಗ ನೀನು ನನ್ನ ಮಾತಿಗೆ ಹಿಡಂಬದ ದಿದ್ದರೆ, ಕಹಾಚಾದಿಯು ನಿನ್ನನ್ನ ಕೊಲೆಗೈಸದೆ ಬಿಡಳು.

ಚಿಂಬಿ, ನಾನು ಮರಣಕ್ಕೆ ಅಂಚಿದರಪ್ಪೆ?

ಪ್ರಯಕರಾ, ಹಾಗೆ ಅವಿಚಾರಕ್ಕೆ ಮನಸ್ಸು ಮಾಡಬೇಡ. ಈಗ ನನ್ನ ಮಾತಿಗೆ ಹಿಟ್ಟಿ ಇಲ್ಲಿಂದ ಪಾರಾಗು; ಆಮೇಲೆ ನಿನ್ನ ಮನಸ್ಸು ಬರ ದಿದ್ದರೆ ನನ್ನನ್ನ ತ್ವಜಿಸಿ ಹೊಗಿಬಿಡು.

ಚಿಂಬಿ, ಅದೆಲ್ಲ ಅಸಂಭವದ ಮಾತು; ಒಮ್ಮೆ ಸಮ್ಮತಿಸಿದ ಒಳಕ ತಿರುಗಿ ಅಷಮ್ಮತಿ ಪಡುವದೆಂತು?

ಹಾಗಾದರೆ ಪ್ರಯಕರಾ, ನನಗೆ ತಮ್ಮ ಚರಣದೆಯಲ್ಲಿ ಆಶ್ರಯ ವನ್ನು ಕೊಡಲಾರಿಂದಾ?

ಚಿಂಬಿಸಾಹೇಬಿ, ಮೇಹರಬಾನಿಗಿ ಮಾಡಿ ನನ್ನನ್ನ ಕ್ಷಮಿಸಿರಿ. ತಾವು ಹೇಗೂ ಬಾಡಕಹರ ಸಾಕು ಪುತ್ತಿಯು. ಎಂಥಂಥ ತೀವುಂತ ಅವಿಷರ ಉಮರಾವರು ತಮ್ಮನ್ನ ವರಿಸಲಿಕ್ಕೆ ಸಿದ್ಧಂಗಿರುತ್ತಾರೆ. ನಾನು ಬಡವನು. ತೀರ ಸಾಮಾನ್ಯ ವ್ಯಕ್ತಿಯು. ಸುಮ್ಮನೆ ನನ್ನನ್ನ ಇವರಾಧಿಯನ್ನಾಗೆ ಮಾಡಬೇಡಿರಿ.

ಪ್ರಯಕರಾ, ನಾನು ಆದನ್ನೆಲ್ಲ ಬಲ್ಲಿನು; ಹಾಗು ನಿಮ್ಮನ್ನ ಮರಿತು ಬಿಡಬೇಕೆಂದು ಎಷ್ಟೋ ಪ್ರಯತ್ನಿಸಿದೆನು; ಆದರೆ ಕಾಲತ್ರಯ ದಲ್ಲಿಯೂ ಆದು ನನ್ನಿಂದ ಸಾಧ್ಯವಾಗದಾಗಿದೆ. ಪ್ರಯಕರಾ, ನೀನೇ ನನ್ನ ಆತ್ಮವು. ನನ್ನ ಸಾಫರ್ ದ ಸಲುವಾಗಿ ನಾನು ನಿನಗೆ ಹಲವು ಬಗೆಯ ಕಷ್ಟಗಳನ್ನು ಕೊಟ್ಟಿನು. ಆದಕಾಗಿ ಪ್ರಯಕ, ನೀನು ನನ್ನನ್ನ ಕ್ಷಮಿಸು. ಸಾಧ್ಯವಾದಮ್ಮ ಹೆಣಿ ಇನ್ನು ನಾನು ನಿನ್ನನ್ನ ಇಲ್ಲಿಂದ ಮುಕ್ತಗೊಳಿಸುವ ಉದ್ದೇಶಕ್ಕೆ ಹತ್ತುತ್ತೇನೆ;

ಆದರೆ ಹಂದು ವೇಳೆ ಅದು ಸಾಧಿಸದಿದ್ದರೆ, ನಾನೂ ನಿನ್ನೊಡನೆ ಇಲ್ಲಿಯೇ ಸತ್ತು ಹೋಗುತ್ತೇನೆ. ನನ್ನ ಪ್ರಯತ್ನವು ವಿಶಾರಹತ್ತಿದೆ; ಎಂದಂದು ಗುಲ್‌ರುಖಳು ಮತ್ತೊಮ್ಮೆ ಮಂಟಪವನ್ನು ಪಾದಧೂಳಿಯನ್ನು ತನ್ನ ಶಿರಪ್ಪನಲ್ಲಿ ಧರಿಸಿದಳು; ಹಾಗೂ ತಟ್ಟನೆ ಹೋಗಿ ಆ ಕೋಣೆಯ ಬಾಗಿಲ ವನ್ನು ಬಿಡಿದಳು. ಕೂಡಲೆ ಹಬ್ಬಿ ಶೋಚಾನು ಬಂದು ಕದವನ್ನು ತೆರೀದನು.

ಆಗ ಶಹಾಜಾದಿಯು ಗುಲ್‌ರುಖಳನ್ನು ಕುರಿತು:—ಗುಲ್‌ರುಖಿ, ನಿನ್ನ ಗಂಡನೇನೆಂದನ್ನು? ಅವನು ನಿನ್ನನ್ನು ಹೋಂದಲಿಕ್ಕೆ ಹಿಟ್ಟಿಕೊಂಡನೇ?

ಗುಲ್‌ರುಖಳ ದುಃಖವು ಹಿತ್ತರಿಸಿತು. ಅದರಿಂದ ಅವಳು ಒಳ್ಳೇ ಕಷ್ಟದಿಂದ:—ಶಹಾಜಾದೀ, ಇಂದಿನ ಮಟ್ಟಗೆ ನೀನು ಅವನನ್ನು ಹ್ಯಾಮಿಸು.

ಶಹಾ:—ಹಾಗಾದರೆ ಅವನು ನಿನ್ನೊಡನೆ ಬಾಳುವೆ ಮಾಡಲಿಕ್ಕೆ ಹಿವುಲಿಲ್ಲವಣ್ಣೆ?

ಗುಲ್‌ರುಖಿ:—ಹಿವ್ವತ್ತಾನೆ; ಆದರೆ ಕೆಲವು ಕಾಲ ಕಳೆಯ ಬೇಕಾಗಿದೆ.

ಶಹಾ:—ಆದಾಗೆದು. ನಿನ್ನ ಗಂಡನಾದ ಅವನು ನನ್ನ ಆಜ್ಞೆಯ ನ್ನುಲಂಘಿಸುತ್ತಿರುವದನ್ನು ನಾನು ಸಹಿಸಲಾರೆನು ನಾನು ಈಗಲೇ ಅವನನ್ನು ಕೊಲೆ ಮಾಡಿಸುವೆನು; ಹಾಗೂ ನಾಳೆಯೇ ನಿನ್ನ ನಿಕಾ ಮಾಡಿಕೊಡುವೆನು.

ಹೀಗೆಂದು ನುಡಿದು ಶಹಾಜಾದಿಯು ಕ್ರಿಧ್ವಮುದ್ರೆಯಿಂದ ಮಯೂಖನಿದ್ದ ಆ ಕೋಣೆಯನ್ನು ಪ್ರವೇಶಿಸಿದಳು. ಮಯೂಖನ ಬಳಿಗೆ ಹೋಗಿ ಅವಳು ಮತ್ತೆ ಅವನನ್ನು ಕುರಿತು:—ಫರಪೋರ್ಯಾರಖಾನ, ನೀನು ನಿನ್ನ ಹಂಡತಿಯೊಡನೆ ಬಾಳುವೆ ಮಾಡುವೆಯಾ?

ಮಯೂಖಿ:—ಶಹಾಜಾದೀ, ಅವಳು ನನ್ನ ಹಂಡತಿಯೇ ಅಲ್ಲ.

ಶಹಾ:—ಲುಕ್ಕಾ, ಮತ್ತೆ ಸುಳಾಡುವೆಯಾ?

ಮಯೂಖಿ:—ಜನ್ಮದಾರಭ್ಯ ನಾನೆಂದೂ ಸುಳಾಡಿರುವದಿಲ್ಲ.

ಶಹಾಜಾದಿಯು ಆ ನುಡಿಯನ್ನು ಕೇಳಿ ಹಿಳ್ಳೇ ತ್ವೇವದಿಂದ:—ಜಲಾಳದ! ಎಂದು ಕೂಗಿದಳು. ಕೂಡಲೆ ಅಂ ಜನ ನಗ್ನ ಖದ್ದಧಾರಿಗಾಾದ ಶೋಚಾಗಳು ಮಯೂಖನನ್ನು ಸುತ್ತುವರಿದು ನಿಂತುಕೊಂಡರು,

ಹನ್ನೆರಡುಜನ ತಾತ್ರರೀ ದಾಸಿಯರು ಕ್ರಿಗಳನ್ನು ಹಿಡಿದುಕೊಂಡು ನಾಲ್ಕು ದಿಕ್ಕಿನ ಗೋಡೆಗಳನ್ನು ಸರಿಸಿ ಸಿತು ಪಹರೆ ಮಾಡಹತ್ತಿದರು. ಜಲ್ಲಾದನೆಂಬ ಕೊಲೆಗಡಕನು ಮಯೂಖಿನ ಕೈ ಹಿಡಿದು, ಎಳೆಯ ಹತ್ತಿದನು. ಬೇರೆ ಉಪಾಯವನ್ನೇ ಕಾಣದ ಭ ವನನು ಮೇಲಿನಿಂದ ಷಿಮ್ಮೆಲೆ ಜಿಗಿದು, ಶಹಾಜಾದಿಯ ಕಾಲುಗಳನ್ನು ಹಿಡಿದು ಗೆದ್ದದ ಕಂರದಿಂದ:— ಶಹಾಜಾದಿ, ನಾನು ಈ ನವ್ಯ ರಾಜಪುತ್ರನನ್ನು ಈತನ ಜನ್ಮದಾರಭ್ಯ ಸಂರಕ್ಷಿಸಿರುತ್ತೇನೆ. ಆದುದರಿಂದ ನೀವು ನನ್ನೆದುರಿಗೆ ಈತನನ್ನು ಕೊಲ್ಲಬೇಕಿರು. ಈತನನ್ನು ಕೊಲ್ಲುವದೇ ನಿಮ್ಮ ಮುಖ್ಯ ಉದ್ದೇಶವಾಗಿದ್ದರೆ, ನೀವು ವೈದಲು ನನ್ನನ್ನು ಸಂರಕ್ಷಿಸಿ ಬಳಿಕ ನಿನ್ಮ ಇಚ್ಛೆಗುಂತೆ ನಡಕೊಳ್ಳಬಹುದು, ಎಂದು ಪ್ರಾರ್ಥಿಸಿದನು. ಆದರೆ ಆ ಮುದುಕನೆ ಆ ಕರುಣಾ ಪೂರ್ವ ಪ್ರಾರ್ಥನೆಯನ್ನು ಶಹಾಜಾದಿಯು ಮನ್ನಿಸಲಿಲ್ಲ.

ಎರಡು ಮೂರು ಜನ ಖೋಜಿ ಇರು ಮುಯೂಖಿನನ್ನು ಅಡ್ಡಗಡವಿ, ಅವನ ರುಂಡವನ್ನು ಅಲ್ಲಿಯ ಒಂದು ಕಚ್ಚಿಬಡ್ಡಿಯಮೇಲೆ ಇಟ್ಟರು. ಕೊಲೆಗಡಕ ಜಲ್ಲಾದನು ತನ್ನ ತೀಕ್ಷ್ಣಾಧಾರೆಯ ಕೊಡ್ಡಿಯನ್ನು ಷಿಟ್ಟೇ ಕಷುವಿಸಿಂದ ಎತ್ತಿದನು. ಇನ್ನೊಂದು ನಿಮಿಷದಲ್ಲಿ ಮಯೂಖಿನ ರುಂಡವು ದಿಂಡಿಂದ ವಿಂಗಡಿಸಲ್ಪಡತಕ್ಕದ್ದಿತ್ತು. ಅಷ್ಟರಲ್ಲಿ ಆ ಗುಪ್ತಗೃಹದ ಷಿತ್ತುಗಿನ ಗೋಡೆಯು ಷಿಮ್ಮೆಲೆ ಹಿಂದಕ್ಕೆ ಸರಿದು, ಅಲ್ಲಿ-ಆ ಕಾಗೆತ್ತಲೆಯ ಕೋಣೆಯಲ್ಲಿ-ಚಂಡಮಾತ್ರಂಡನ ಪ್ರಚಂಡ ಕಿರಣಗಳು ಪ್ರಕಾಶಗೊಂಡವು. ಆದನ್ನು ಕಂಡ ಅಲ್ಲಿಯವರೆಲ್ಲರ ಕಣ್ಣಗಳು ಷಿಮ್ಮೆಲೆ ಕುಕ್ಕಹೊಡವು! ಕ್ಷಣಾಧರದಲ್ಲಿ ಅಲ್ಲಿಯ ಎಲ್ಲ ಖೋಜಾಗಳೂ, ತಾತ್ರರೀ ದಾಸಿಯರೂ ತಮ್ಮ ಖದ್ದಿಗಳನ್ನು ನೆಲದಮೇಲೆ ಚೆಲ್ಲಿಕೊಟ್ಟು, ನೆಲವನ್ನು ಮುಟ್ಟಿ ಸಲಾಮು ಮಾಡತ್ತೊಡಗಿದರು. ಶಹಾಜಾದಿಯ ಮುಖವು ಕಳೆಗುಂದಿತು. ಗುಲರುಖಳ ದೇಹವು ಪುಲುಕಿತವಾಯಿತು. ಮಯೂಖಿನು ಕಣ್ಣರೆದು ನೋಡುತ್ತಾನೆ, ಆ ಕಾಗೆತ್ತಲೆಯ ಕೋಣೆಯ ಷಿತ್ತುಗಿನ ಗೋಡೆಯು ಸರಿದು ಹೋಗಿದ್ದು, ಆ ಕಡೆಗೆ ಪ್ರಶಾಂತಾಗಳೂ, ಅವರುವ ಸೊಂದಯರಕಾಲಿನಿಯೂ ಆದ ಓರ್ವ ರಮಣೆಯು ನಿಂತುಕೊಂಡಿರುತ್ತಾಳೆ. ಅವಳನ್ನು ದೃಷ್ಟಿಡೊಡನೆಯೇ ಅವನಲ್ಲಿ ಜೀವಕಳೆಯು ತುಂಬಿದಂತಾಯಿತು. ಅಳಾಂಕರಣ ಉದ್ದಿಷ್ಟಿಸಿದಂತಾಯಿತು. ಇಷ್ಟರಲ್ಲಿ ಖೋಜಿ ಇರು

ಅವನ ತಲೆಯನ್ನು ಬಿಟ್ಟುಬಿಟ್ಟುದ್ದರು. ಅದುಂದ ಅವನು ಈಡುತ್ತು
ಹೋಗಿ ಆ ಮಾತೃಸದೃಶ ಮೂರ್ತಿಯ ಪಾದಗಳನ್ನು ಹಿಡಿದುಕೊಂಡು:—
ತಾಯೇ, ನನ್ನನ್ನ ಈ ವಿವತ್ತಿನಿಂದ ಪಾರುಮಾಡು.

ಆ ಮೂರ್ತಿಯು ಅವನನ್ನು ಹಿಡಿದೆತ್ತಿ, ಅವನ ತಲೆಯ ಮೇಲೆ ಕೈ
ಯಾಡಿಸಿ:—‘ತವನ್ನ, ಹೆದರಬೇಡ. ನಿನಗೆ ಇನ್ನಾರ ಭಯವೂ ಇರುವದಿಲ್ಲ.’

ಹೀಗೆ ಮಂಯಾಖಿನನ್ನು ಹರಸಿದ ಆ ಸ್ತ್ರೀ ಮೂರ್ತಿಯು ಬೇರೆ
ಯಾರೂ ಆಗಿರದೆ, ಶಹಾಜಹಾನ ಬಾದಶಹನ ಮುಖ್ಯ ಬೇಗಮಾದ
ನವಾಬ ಆಲಿಯಾ ಬೇಗಮಾಗಿದ್ದಳು.

೧೩ನೇ ತೆರಂಗ.



ಮಂತ್ರಗಾರ.



ದವಾಣ-ಈ-ಆಮು ದಬಾರವು ಮುಗಿಯಿತು. ಬಾದಶಹನು ತನ್ನ
ಸಿಂಹಾಶನದಿಂದ ಎನ್ನನು. ದವಾಣ-ಈ-ಆಮು ದಬಾರದ ಹುಮ್ಮೆ
ಗ್ರೆಲಿನಲ್ಲಿ ಚಿನ್ನದಿಂದ ಸಿಮ್ಮೆತವಾದ ಹಾಗು ಮುತ್ತು-ರತ್ನಗಳಿಂದ ಕೆಳ್ಳಿ
ಲ್ಪಣಿ ವಿಚಿತ, ಇಲ್ಲಿಕ್ಕೆಯನ್ನು ಹೋತ್ತು ಕೊಂಡು ಎಂಟು ಜನ ತಾತರಣೀ
ಬೇಗೇವಿಗಳು ಬಾದಶಹನ ಸೂಗರೆವನ್ನು ನಿರೀಕ್ಷಿಸುತ್ತಿದ್ದರು. ಬಾದ
ಶಹನು ಬಂದು ಆ ಪಲ್ಲಿಕ್ಕೆಯನ್ನು ಹತ್ತುತ್ತಲೇ ಬೇಗೇವಿಗಳು ಆದನ್ನು
ತಕ್ಷೋಂಡು ನಡೆದರು ದಿವಾಣ-ಈ-ಆಮುದಬಾರದ ಉಳಿದ ಸಭಾಸದ
ರೆಲ್ಲರೂ ನಗಾರಖಾಸಯ ಬಾಗೆಲದಿಂದ ಸ್ವಸಾಫಾನವನ್ನು ಕುರಿತು ತೆರಳಿ
ದರು. ವಜೀರ ಆಸಫಖಾನ, ಶಹಾನಷಿಯಾಜಖಾನ, ಆಸದಖಾನ,
ಕಾಸಿಮಖಾನ, ಇನಾಯತಲುಲ್ಲಾಖಾನ, ಬಹಾದ್ದುರಹಿಂ ಮತ್ತು
ಡೆಕ್ಕಣಿ ಅಮಲ್ಲಾರ ಹರೆಕ್ಕವ್ವಾರಾಯ ಇಸರಿಷ್ಟೇ ಜನರು ಮಾತ್ರ
ದಿವಾಣ-ಈ-ಆಮು ದಬಾರದ ಹುಮ್ಮೆಗ್ರೆಲಿನ ದ್ವಾರದಿಂದ ದಿವಾಣ-ಈ-
ಖಾಸ ದಬಾರ ಗೈಕವನ್ನು ಪ್ರವೇಶಿಸಿದರು. ಅಲ್ಲಿಂದ ಅವಡೆಲ್ಲಾರು

ದಿವಾಣಿ-ಅ-ಶಾಸ್ತ್ರದ ದಬಾರ ಗೃಹದ ಹಿಮ್ಮೈಗೆ ಲಿನ ಮಂತ್ರಾಗಾರ ವನ್ನು ಹೊಕ್ಕಿರು.

ಮಂತ್ರಾಗಾರವೆಂದರೆ, ಮೊಗೆಲ ಬಾದಕಹರ ಮಂತ್ರಾಲೋಚನೆಯ ಗೃಹವು. ದಿವಾಣಿ-ಅ-ಆಮದಬಾರದನೆಂತರ ಬಾದಕಹನು ಆ ಮಂತ್ರಾಗಾರದಲ್ಲಿ ಕುಳಿತು, ಮುಖ್ಯ ಮುಖ್ಯ ಮಂತ್ರಿಗಳೊಡನೆ ಆಲೋಚಿಸಿ, ಅಲ್ಲಿಯೇ ರಾಜ್ಯದಾಧಿತದಹುಕುಮಂಗಳನ್ನು ಬರೆಸುತ್ತದ್ದನು; ಹಾಗೆ ಎಲ್ಲ ಗುಪ್ತ ರಾಜ್ಯ ತಂತ್ರಗಳನ್ನು ಅಲ್ಲಿಯೇ ಮಾಡುತ್ತದ್ದನು.

ವಜೀರಾದಿಗಳು ಮಂತ್ರಾಗಾರವನ್ನು ಪ್ರವೇಶಿಸಿ ಬಾಗಿಲ ಬಳಿಯಲ್ಲಿ ಸಾಲಾಗಿ ನಿಂತುಕೊಂಡರು. ಅಷ್ಟರಲ್ಲಿ ಬಾದಕಹನ ಪಲ್ಲಕ್ಕಿಯು ಅಲ್ಲಿಗೆ ಬಂದು ಪಲ್ಲಕ್ಕಿಯಿಂದ ಇಳಿದ ಬಾದಕಹನು ಮಂತ್ರಾಗಾರದೊಳಗಿನ ಸಿಂಹಾಸನದಮೇಲಿ ಹೊಗಿ ಕುಳಿತನು. ಕೂಡಲೇ ವಜೀರನೂ, ವೃಢಿತಹಾನೆಂಬಯಾಜಿಬಾನೆನೂ ಸಮಿಖಿವದ ಆಸನಗಳಲ್ಲಿ ಕುಳಿತುಕೊಂಡರು. ಉಳಿದವರು ಅವರನ್ನು ಸುತ್ತುವರೆದು ನಿಂತುಕೊಂಡರು. ಬಳಿಕ ತಹಾಜಿಹಾನ ಬಾದಕಹನು ಆಸಫ಼ಿಬಾನನನ್ನು ಕುರಿತು:— ಸಾಹೇಬ, ನಮ್ಮ ಹೊಸ ಮನಸ್ಸಬದಾರನೆಲ್ಲಿರುತ್ತಾನೆ? ಎಂದು ಪ್ರಶ್ನೆ ಮಾಡಿದನು. ಆ ಪ್ರಶ್ನೆಯನ್ನು ಕೇಳಿ ವಜೀರನು ಗೌಂಡಲದಲ್ಲಿ ಬಿಡ್ಡನು. ಆ ಮಂತ್ರಾಗಾರದಲ್ಲಿ ಮಯೂಖನ ಸಂಗತಿಯನ್ನು ಪ್ರಕಾಶಪಡಿಸುವದು ಅತ್ಯವಶ್ಯಕವಾಗಿದ್ದಾರೆ, ವಜೀರನು ಹಾಗೆ ಪಾಡಲ್ಕೈ ಸಂಕೀರ್ಣೇಚೆಗೌಂಡು:— ಜಹಾಂವನಾ, ಬಾದಕಹರ ಆ ಹೊಸ ಸಾವಿರ ಕುದುರೆಯ ಮನಸ್ಸಬದಾರನಾದ ಮಯೂಖನು ನಿನ್ನಿನಿಂದ ಪತ್ತೆಯಿಲ್ಲದಂತಾಗಿರುತ್ತಾನೆ. ವಜೀರನ ಆ ಸುದಿಯನ್ನು ಕೇಳಿ ಬಾದಕಹನು ವಿಸ್ತೃಯಗೊಂಡು:— ಸಾಹೇಬ, ಇದೇನನ್ನು ಹೇಳುವಿ? ಇ ಮನುಷ್ಯನು ನಿನ್ನ ರಾತ್ರಿಯಲ್ಲಿ ನಮ್ಮ ಬಳಿಗೆ ಬಂದಿರಲ್ಲಿವೇ ಅಂಥವನು ಇಂದು ಬೆಳಗಾಗುವವ್ಯಾರಲ್ಲಿ ಪತ್ತೆಯಿಲ್ಲದಂತಾದನೇ! ಆಸದಬಾನ, ಈ ಆಗ್ನೈ ಕೂತವಾಲನ್ನು ಕರೆಸು.

ಆಸದಬಾನನು ಬಾದಕಹನಿಗೆ ಕುನ್ಫೀಸವಾದಿ, ಮಂತ್ರಾಗಾರದಿಂದ ಹೊರಹೊರಟಿನು. ಕೂತಲೇ ಬಾದಕಹನು ಚೆಪ್ಪಾಳಿ ಬಡಿದನು. ತತ್ತ್ವಾಳದಲ್ಲಿ ಒಬ್ಬ ತಾತ್ಕರಿ ಜಾತಿಯ ಯೋಜ್ಞಿಯು ಬಂದು ಬಾದಕಹನನ್ನು ಆಭಿವಂಬಂಡಿಸಿ ನಿಂತುಕೊಂಡನು. ಬಾದಕಹನು ರಂಗಮಹಾಲಿನ ಜಮಾ

ದಾರನಾದ ಗುಲಸೇರಬಾನನನ್ನೂ, ಬ್ರಹ್ಮಿಯಾದ ಹಿಮ್ಮೃತಬಾನ ಯಾಕೊತಿನನ್ನೂ ಕರೆಯಹೇಳಿದನು. ಆ ತಾತ್ಕರಿಯು ಮತ್ತೆ ಬಾದಶಹನನ್ನು ಅಭಿವಂದಿಸಿ ಹೊರಟುಹೊಗಲು, ಬಾದಶಹನು ವಚೀರ ಆಸಫಬಾನನನ್ನು ಕುರಿತು:—ಸಾಹೇಬ, ಸುರತದ ಇಂಗ್ಲಿಷರ ಕಡೆಯ ವಕೀಲನೂ, ಬಂಗಾಲದೀಕದ ಆ ಹಿಂದೂ ಫರೀರರೂ ಹಾಜರಿರುವೋಽಿ ಎಂದು ಕೇಳಲು, “ಜನಾಬಾಲಿ, ಆವರೆಲ್ಲರೂ ಹಾಜರಿರುತ್ತಾರೆ;” ಎಂದು ಆಸಫಬಾನನು ವಿನಯದಿಂದ ತಿಳಿಸಿದನು.

ಆಸಫಬಾನನು ಬಾದಶಹನಿಗೆ ಈ ಪ್ರಕಾರದ ಉತ್ತರವನ್ನು ಕೊಟ್ಟು ಹಿಮ್ಮೃತಪ್ರಾಣಿ ಬಾರಿಸಿದನು. ಕ್ಷಿದಲೆ ಆ ಮಂತ್ರಾಗಾದ ಹವಾಲದಾರನಾದ ಅಮಾನತಬಾನನು ಆಸದಬಾನನನ್ನು ಅಭಿವಂದಿಸಿ ನಿಂತುಕೊಳ್ಳಲು, “ಖಾಸಚೌಕಿಯ ಮನಸಬದಾರನಾದ ಶಾಹಿಸ್ತೇಖಾನನ್ನು ಕರೆ” ಎಂದು ವಚೀರನು ಆವಸಿಗೆ ಹೇಳಿದನು ಅಭಿವಂದಿಸಿ ವಚೀರನ ಮಗನಾದ ಶಾಹಿಸ್ತೇಖಾನನು ಬಂದು ಬಾದಶಹನಿಗೂ ವಚೀರನಿಗೂ ಕುನ್ನಿಸುವಾಡಿದನು. ಆಗ ಆಸಫಬಾನನು ತನ್ನ ಮಗನಿಗೆ ಹೇಳಿದನೇನಂದರೆ:—ಸುರತದ ಆ ಇಂಗ್ಲಿಷ ಕೇಲಾನನ್ನೂ, ಬಂಗಾಲದೀಕದ ಆ ಹಿಂದೂ ಫರೀರನ್ನೂ ಇಲ್ಲಿಗೆ ಕರೆತತಬೇಕು. ಶಾಹಿಸ್ತೇಖಾನನು ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಇಂಗ್ಲಿಷನಕೀಲ ಓಯಾಲ್, ತರ್ಕಾರತ್ತು ಭಟ್ಟಾಚಾರ್ಯರನ್ನು ಬಾದಶಹನ ಆ ಮಂತ್ರಾಗಾರಕ್ಕೆ ಕರೆತಂದನು. ಚೈತನ್ಯದಾಸಬೈರಾಗಿಯನ್ನು ಇಬ್ಬರು ಸೇವಕರು ಬಗೆಲಲ್ಲಿ ಕೈಕೊಳಿದು ತಂದರು. ಅವನು ಬಾದಶಹನದುರಿಗೆ ಒರುತ್ತಲೇ ಸೀಲದ ಹೇಳಿ ಉರುಳಿಕೊಂಡು ಬಿಟ್ಟನು! ಇಷ್ಟರಲ್ಲಿ ಆಗ್ಲಾದ ಕೊತಪಾಲನಾದ ಜಾಫರಬಾನನು ಅಲ್ಲಿಗೆ ಬಂದು ಬಾದಶಹನನ್ನು ಅಭಿವಾದಿಸಿ ಸಿಂಕುಕೊಂಡನು.

ಜಾಫರಬಾನನನ್ನು ಕಂಡು ಬಾದಶಹನು ಆತ್ಮಂತ ರೇಗಿಗೆದ್ದು:— ಜಾಫರಬಾನ, ನೀನು ನವ್ಯಾ ಖ್ಯಾಚಾಂಬ್ರಲ್ಲಿಹುಸೇನನ ಮಗನು ಆಂತೇ ನಿನಗೆ ಈ ನವ್ಯಾ ಖಾಜಧಾನಿಯ ಆತ್ಮಂತ ಮಹತ್ವದ ಕೊತಪಾಲಿಕೆಯನ್ನು ಕೊಟ್ಟರುತ್ತೇನೆ; ಆದರೆ ನಿನ್ನ ಈ ದಿನವ ಆಚಾಗರೂಕತೆಯನ್ನು ಕಂಡು ನೀನು ಈ ಕಲಸಕ್ಕೆ ತೀರ ಅಯೋಗ್ಯಸೆಂದು ನವಂಗನಿಸಿರುತ್ತದೆ. ನಿನ್ನನ ಧೂತ್ರಿಯಲ್ಲಿ ಒಬ್ಬ ಬಂಗಾಲೀ ತರ ಇನನ್ನು ನಾವು ಸಾವಿರ ಕುದುರೆಯ

ಮನಸಬದಾರನನ್ನಾಗಿ ನೇಮಿಸಿರುತ್ತೇನೆ. ಸನ್ನೇ ರಾತ್ರಿಯ ವೊದಲನೇ ತ್ರಿಹರದ ಕೊನೆಯ ವರೀಗೆ ಅವನು ನಮ್ಮ ದಿವಾಳಿ-ಕ್ಕೆ ಖಾಸ ದಬಾರದಲ್ಲಿ ಹಾಜರಿದ್ದನು. ಅವನು ಇಲ್ಲಿಂದ ತನ್ನ ಮನಸೆಗಂಡು ಹೊರಟಿವನು ಮನಗೆ ತಲುಪಲೇ ಇಲ್ಲವಂತೆ. ನಿನಗೆ ಈ ಬಗ್ಗೆ ಏನಾದರೂ ಸಂಗತಿ ಇಂದಿದೆಯೋ?

ಜಾಫರಖಾನನು ಅವನತ ಮುಖದಿಂದ ಗೊತ್ತಿಲ್ಲವೇಂದು ಮೇಲ್ಮೆ ಹೇಳಿದನು.

ಜಾಫರಖಾನ, ಇಂದು ರಾತ್ರಿಯ ದಿವಾಳಿ-ಕ್ಕೆ ಖಾಸ ದಬಾರದಲ್ಲಿ ಅವನ ಸಂಬಂಧದ ವೃತ್ತಾಂತವನ್ನು ನೀನು ಬಂದು ತಿಳಿಸಿದ್ದರೆ, ನಿನ್ನನ್ನು ಈ ಆಗ್ರಾದಿಂದ ಹೊರಗೆ ಹಾಕಿಸುತ್ತೇನೆ. ನಿನ್ನನ್ನು ಹಾಗೆಯೇ ಹೊರಗೆ ಹಾಕಿಸುತ್ತೇನೆಂದು ತಿಳಿಯಬೇಡ; ನಿನ್ನ ಗಡ್ಡು-ವೊಸೆಗಳನ್ನು ಬೋಳಿಸಿ, ನಿನ್ನ ಕೈಯಲ್ಲಿ ಒಳ ತೊಡಿಸಿ ನಿನಗೆ ಸೀರೆ ಉಡಿಸಿ, ಕತ್ತಿಯ ಮೇಲೆ ಕೊಡುತ್ತಿಸಿ ಈ ಉರತುಂಬ ಮೆರಿಸಿ, ನಿನ್ನನ್ನು ಹೊರಗೆ ಹಾಕಿಸುತ್ತೇನೆಂಬದನ್ನು ಚೆನಾಗಿ ನೆನಪಿಟ್ಟುಕೊ, ನಡೆ.

ಅಗ್ರಾದ ಕೊತವಾಲನಾದ ಜಾಫರಖಾನನು ನಡಗುತ್ತ ಬಾದಕಹ ನನ್ನು ಅಭಿವಂದಿಸಿ ತನ್ನ ಕೆಲಸಕ್ಕೆ ಹೊರಟಿಹೊಡನು. ಕೊತವಾಲನು ಹೊರಟು ಹೊಡ ಬಳಿಕ ವಚೀರನು ಸಂಧಿಯನ್ನು ಸಾಧಿಸಿ ಬಾದಕಹನ ಕಿವಿಯಲ್ಲಿ ವೆಲ್ಲಗೆ ಹೇಳುತ್ತಾನೇ:— ಜಹಾಂಪನಾ, ಇದರಲ್ಲಿ ಜಾಫರಖಾನ ಕೊತವಾಲನ ಆಪರಾಧವಿಲ್ಲ. ರಂಗಮಹಲಿನ ಬಹುಯಾದ ರಿಮ್ಮತಖಾನೆ ಯಾಕೂತ, ಜವಾದಾರ ಗುಲ್‌ಸೀರಖಾನ ಹಾಗು ಅಲ್ಲಿಯ ಸರದಾರಿಂ ಯಾದ ಮೇಹಿಡೀ ಬಿಬಿ ಇವರಿಗೆ ಆ ಹೊಸ ಮನಸಬದಾರನ ವಿಷಯವು ಗೊತ್ತಿರುವೆಂತೆ ತಿಳಿಯುತ್ತದೆ. ಈ ಸಂಗತಿಯನ್ನು ಕೇಳಿ ಬಾದಕಹನು ವಿಶ್ವಾಸಿಸ್ಥಾರಿತ ನೇತ್ರಗಳಿಂದ ವಚೀರನ ಕಡೆಗೆ ನೋಡಹತ್ತಿದನು.

ಇದೇ ಸಮಯಕ್ಕೆ ಇಂಗ್ಲಿಷ್‌ವರ್ಕೇಲನಾದ ಓಯಾಲ್‌ನು ಬಾದಕಹ ನಿಗೆ ಕುನಿಕ್‌ಸವ್‌ನಾಡಿದನು. ಅವನ ಹತ್ತಿರವೇ ಬಿದ್ದು ಕೊಂಡಿದ್ದ ಆ ಕ್ಷೇತ್ರಸ್ಥ ದಾಸಪ್ರೇರ್ವಾಯ ಕಡೆಗೆ ಬಾದಕಹನ ದೃಷ್ಟಿಯು ತಿರುಗಲು, ಬಾದಕಹನು ಇ ಬಡ ಪ್ರಾಣಯ ವಿಕಲಾಂಗಗಳನ್ನು ಕಂಡು ಮನದಲ್ಲಿ ನೇಂದು ಕ್ಷೇತ್ರಂತು ಶಹಾನಂಬಿಯಾಜವಾನನ ಕಡೆಗೆ ನೋಡಲು, ಅವನು:— ಜನಾಬಿ,

ಅಲಿ, ಫಿರಂಗಿ ಪಾದಿಗಳು ಇವನ ದೇಹದ ಎಲ್ಲವುಗಳನ್ನೆಲ್ಲ ಪ್ರತಿ ಪ್ರತಿ ಮಾಡಿರುತ್ತಾರೆ ಇವನಿಗೆ ಎದ್ದು ನಿಲ್ಲಲಿಕ್ಕೂ ಕೂಡ ತಕ್ಕಿಯಿಲ್ಲದಾಗಿದೆ, ಎಂದನು.

ಬಾದಶಹ:—ನಬಾಬಸಾಹೇಬ, ಅನೀಚೆ ಫಿರಂಗಿಪಾದಿಗಳು ಇವನ ಎಲ್ಲವುಗಳನ್ನು ಪ್ರತಿ ಪ್ರತಿ ಮಾಡಿದ ಕಾರಣವೇನು?

ಶಹಾನಶಹಾ, ಅದನ್ನೆಲ್ಲ ಈ ಹಿಂದೂಫಾರ್ಕಿರನಿಂದಲೇ ತಿಳಿಯುವದು ಉಕ್ಕೆ ವಾಗಿದೆ, ಎಂದು ನಬಾಬನು ಹೇಳಲು, ವಜೀರನ ಆಜ್ಞೆಯ ಮೇರಿಗೆ ಹರೇಕ್ಕಣ್ಣ ರಾಯನು ದುಭಾಷಿಯಕೆಲಸವನ್ನು ಸೈಕೊಂಡು ಬಾದಶಹನಪ್ರತ್ಯೇ ಗಳನ್ನು ಭಾವಾಂತರಮಾಡಿ ಚೈತನ್ಯದಾಸನಿಗೆ ಕೇಳುತ್ತಿಲೂ, ಅವನ ಉತ್ತರ ಗಳನ್ನು ತಚ್ಚರ್ಮವೇಮಾಡಿ ಬಾದಶಹನಿಗೆ ತಿಳಿಸುತ್ತಿಲೂ ನಿಂತುಕೊಂಡನು.

ಬಾದ:—ಹಿಂದೂಫಾರ್ಕಿರ, ಆ ಫಿರಂಗಿಪಾದಿಗಳು ನಿನ್ನ ಮೇಲೆ ಈ ತರದ ಅತ್ಯಾಚಾರವನ್ನೇ ಕೆ ಮಾಡಿದರು?

ಚೈತನ್ಯ:—ಅವರು ನಿನ್ನ ಬಂಧುಗಳು; ಅದಕ್ಕಾಗಿ ಹಾಗೆ ಮಾಡಿರುತ್ತಾರೆ.

ಬಾವ:—ಅವರು ನಿನ್ನ ಬಂಧುಗಳೇ! ಎಂದು ಆಶ್ಚರ್ಯಭರದಿಂದ ಕೇಳಲು,

ಚೈತನ್ಯ:—ಮಹಾರಾಜ, ಯಾವನು ಸರಳ ದಾರಿಯನ್ನು ಬಿಟ್ಟು ಅಡ್ಡದಾರಿಗೆ ಬಿದ್ದಿರುವನೋ, ಅವನನ್ನು ನಿಜ ಮಾರ್ಗಕ್ಕೆ ಹಚ್ಚುವವರು ಬಂಧುಗಳಿಲ್ಲದೆ ಮತ್ತೇನು?

ಬಾದ:—ದಾರಿ ತಪ್ಪಿ ನಿನು ಅವರ ಹುಗಳಿಗೆ ಹೊಗಿದ್ದೀಯೇನು?

ಚೈತನ್ಯ:—ಇಲ್ಲ ಬೇಕಂತಲೇ ಅಲ್ಲಿಗೆ ಹೊಗಿದ್ದೀನು.

ಬಾದ:—ಹಾಗಾದರೆ ನಿನು ದಾರಿ ತಪ್ಪಿದುದು ಹೇಗೆ?

ಚೈತನ್ಯ:—ಮಹಾರಾಜ, ಬೈರಾಗಿಯಾಗಿ ದ್ರವ್ಯಲೋಭಕ್ಕೆ ಮನಸ್ಸು ಮಾಡಿದ್ದ ದಾರಿತಪ್ಪಿದಂತಾಗಲಿಲ್ಲವೇ?

ಬಾದ:—ಪೂರ್ತುಗಿಇಜ ಫಿರಂಗಿಗಳು ನಿನ್ನ ಮೇಲೆ ಅತ್ಯಾಚಾರ ಮಾಡಿದ್ದೀಕೆ?

ಚೈತನ್ಯ:—ತೀ ಕೃಷ್ಣ ಪರಮಾತ್ಮನ ಆಜ್ಞೆಯ ಮೇರಿಗೆ.

ಬಾದ:—ಯಾವ ಕೃಷ್ಣನು?

ಚೈತನ್ಯ:— ಯಾವನು ಅಪಿಲ ವಿಶ್ವಕ್ಕೆ ಹಿಡೆಯನೋ, ರಾಜರ ರಾಜನೋ, ಬಾದಕಹರ ಬಾದಕಹನೋ, ನನ್ನ ನಿಮ್ಮ ಎಲ್ಲರ ಪ್ರಭುವೋ, ಆ ಜಗದಿಶನಾದ ಶ್ರೀ ಕೃಷ್ಣವರಮಾತ್ಮನು.

ಚೈತನ್ಯದಾಸ ಬೈರಾಗಿಯ ಆ ಸುಜಿಯನ್ನು ಕೇಳಿ ಬಾದಕಹನು ಗಹಗಹಿಸಿ ನಕ್ಕನು. ಬಳಿಕ:—**ಬೈರಾಗಿ,** ದೇವರು ನಿನ್ನ ಮೇಲೆ ಅತ್ಯಾಚಾರ ಮಾಡುವದಕಾಗಿ ಈ ನಿಂಜ ಫಿರಂಗಿ ಪಾದಿಗಳಿಗ ಹೇಳಿದನೇನು?

ಚೈತನ್ಯ:— ಖಂಡಿತವು. ಹಾಗಿಲ್ಲದಿದ್ದರೆ ಹಿಬ್ಬ ಮನುಷ್ಯನು ಬೇರೊಬ್ಬ ಮನುಷ್ಯನ ಮೈಮೇಲೆ ಕೈಮಾಡಲಿಕ್ಕೆ ಸಾಧ್ಯವೇ?

ಬಾದ:— ಘಕೀರ, ನಿನಗೆ ಹುಚ್ಚಿಗಿಚ್ಚಿ ಹಿಡಿದಿಲ್ಲವನ್ನೇ?

ಚೈತನ್ಯ:— ಮಹಾಬಾಜ, ಲೋಭ-ನೋಹಗಳ ಜಾಲದಲ್ಲಿ ಯಾವಾಗೆ ನಾನು ಸಿಲುಕಿದ್ದೇನೋ, ಆಗ ನಾನು ನಿಜವಾಗಿಯೇ ಹುಚ್ಚಿನಾಗಿದ್ದೇನು; ಅದರೆ ಆ ಮನವೋಹನನ ದಯೆಯ್ತಿಂದ ನನ್ನಲ್ಲಿಯ ಆ ಹುಚ್ಚಿ-ಬೆವ್ವ ಗಳು ನಿನಾರ್ಥ ಮಹಾಗಿ ಹೋಗಿವೆ.

ಅದೇ ಕಾಲಕ್ಕೆ ಆಸದಖಾನನು ನಡುವೇ ಬಾಯಿಹಾಕಿ ಬಾದಕಹ ನಿಗೆ ಅರಿಕೆಮಾಡಿಕೊಂಡನೇನಂದರೆ:— ಜಹಾಂಪನಾ, ಈ ಬ್ರಾಹ್ಮಣನು ಆ ಕಾಲಕ್ಕೆ ಹುಗಿಳಿಯಲ್ಲೇ ಇದ್ದನು. ಇವನಿಗೆ ಆ ಫಿರಂಗಿ ಪಾದಿಗಳ ಅತ್ಯಾಚಾರದ ಸಂಗತಿಯಲ್ಲಿ ಚೆನಾಗಿ ಗೂತ್ತಿದೆ. ಜನಾಬ ಆಲಿಯವರು ಇವನನ್ನು ಕೇಳಿ ತಿಳಿಯಬಹುದು, ಎಂದು ಹೇಳಿದರು.

ಬಾದಕಹನ ಅವುತ್ತೆಯ ಮೇರಿಗೆ ತರ್ಕರತ್ನಭಟ್ಟಾಚಾರ್ಯರು ನೇತ್ಯಾಗಿ ಅ ದೊಡ್ಡ ಗಾಲಿಗೆ ಕಟ್ಟಿ ಪಾದಿಗಳು ಅವನ ಮೈನಲವು ಇನ್ನು ಪ್ರತಿಷ್ಠಿತ ಮಾಡಿದ ಸವಃಸ್ತ ಸಂಗತಿಯನ್ನೂ ವಿವರಿಸಿ ಹೇಳಿದನು ಆ ಕರಿಕಾಜನಕ ಸಂಗತಿಯನ್ನು ಕೇಳಿ ಬಾದಕಹನ ಮೈನಡುಗಿತು. ಆಗ ಬಾದಕಹನು ಓಯಾಲ್‌ನನ್ನು ಕುರಿತು:— ಇಂಗಿಷ ಫಿರಂಗಿ, ನಿಮ್ಮ ಕಡೆಯ ಎಲ್ಲ ಫಿರಂಗಿ ಪಾದಿಗಳು ಇದೇ ಬಗೆಯ ಅತ್ಯಾಚಾರಗಳನ್ನು ಮಾಡುತ್ತಿರುತ್ತಾರೆನು?

ನತನುಖದಿಂದ ಈಯಾಲ್‌ನನು:— ಜಹಾಂಪನಾ, ನಿಮ್ಮ ಕ್ರಿಕ್ಷನ್ ಸಮಾಜದಲ್ಲಿ ಪೋತುಗಿರಿಜ ಹಾಗು ಸ್ವೀನದೇಶದ ಪಾದಿಗಳು ಮಾತ್ರ ಇಂಥ ಅತ್ಯಾಚಾರಗಳಿರುತ್ತಾರೆ. ಈ ಭರತವಂಡದವರಿಗೆ ಆ ಪಾದಿಗಳ

ಅತ್ಯಾಚಾರಗಳ ಅನುಭವವಿಲ್ಲ. ಅವರು ಸ್ವದೇಶದಲ್ಲಿ ಅನ್ಯೇ ಮತದ ಕ್ರಿಕ್ಕೆಟನ್ನರ ಮೇಲೆ ಕೂಡ ಆಗಾಗ್ಗೆ ಭಯಂಕರ ಅತ್ಯಾಚಾರಗಳನ್ನು ಮಾಡುತ್ತಿರುತ್ತಾರೆ.

ಬಾದ:—ಹಾಗಾದರೆ ನಮ್ಮೆ ರಾಜ್ಯದಲ್ಲಿ ಇಂಥ ನೀಚರನ್ನು ಉಳಿಯಗೊಡಲಾಗುತ್ತದೆ.

ಈಯಾಲ್:—ತಹಾನಶಹರ ದಬಾರಿಗೆ ಈ ವೊದಲೆಷ್ಟ್ಯೋ ಸಾರೇ ಪ್ರೋತ್ಸಾಹಿಜರು ನಮ್ಮೆ ಮೇಲೆ ಮಾಡಿದ ಅತ್ಯಾಚಾರಗಳ ವರದಿಗಳನ್ನು ಕಳಿಸಿರುತ್ತೇವೆ. ಆದರೂ ದಬಾರದಿಂದ ಅವರ ಅತ್ಯಾಚಾರಕ್ಕೆ ಈ ವರೀಗೂ ತಡೆಯುಂಬಾಗಿರುವದಿಲ್ಲ.

ಬಾದ:—ಈಯಾಲ್, ನೀವೂ ಫಿರಂಗಿಗಳು; ಪ್ರೋತ್ಸಾಹಿಜರೂ ಫಿರಂಗಿಗಳು. ಇಬ್ಬರೂ ಈ ದೇಶಕ್ಕೆ ವ್ಯಾಪಾರಕ್ಕಾಗಿ ಬಂದಿರುತ್ತೇರಿ. ನಿಮ್ಮ ನಿನ್ಮೋಳಿಗಿನ ಈರ್ವೇಗಾಗಿ ನೀವು ಅವರ ವಿರುದ್ಧ ಹೀಗೆ ಪನಾಡ ರೊಂದು ಹೇಳುತ್ತಿರುತ್ತಿರುತ್ತಿದೆ ನಾವು ತಿಳಿದಿದ್ದೇವು. ನಮ್ಮ ಪ್ರಜೆಗಳ ಮೇಲಿನ ಅವರ ಅತ್ಯಾಚಾರವು ಇದೇ ವೊದಲಿನದಾಗಿ ತೋರುತ್ತದಲ್ಲವೇ?

ಈಯಾಲ್:—ಜಹಾಂವನಾ, ಬಾದಕಾಹಿ ರಾಜ್ಯದ ಬಿಧವ್ಯಾಜಿಗಳ ಎಲ್ಲ ದೂರುಗಳು ಬಾದಶಹರ ಕೆವಿಗೆ ಬೀಳುವ ಸಂಭವವೇ ಇರುವದಿಲ್ಲ; ಎಂದಂದು ವಚೀರನ ಕಡೆಗೆ ವಕ್ರದೃಷ್ಟಿಯಿಂದ ನೋಡಿದನು.

ಕೂಡಲೇ ವಚೀರನು:—ಜಹಾಂವನಾ, ನಡುನಡುವೆ ಈ ಬಗೆಯ ದೂರಿನ ಪತ್ರಗಳು ದಬಾರಿಗೆ ಬರುತ್ತಿದ್ದೇವು; ಆದರೆ ಜನಾಬ ಅಲಿಯವರಿಗೆ ಅವನ್ನೆಲ್ಲ ಕೇಳಿಕೊಳ್ಳಲಿಕ್ಕೆ ಸಮಯವಿರದ್ದಿರಿಂದ ಆವುಗಳಲ್ಲಿಯ ಕಲ ಮುಖ್ಯಮುಖ್ಯ ಪತ್ರಗಳ ಸಂಗತಿಗಳನ್ನು ಮ್ಮೆ ತಹಾನಶಹರಿಗೆ ನಿವೇದಿಸಿ, ಉಳಿದ ಪತ್ರಗಳನ್ನೆಲ್ಲ ರಂಗಮಹಾಲಿಗೆ ಕಳಿಸುತ್ತಿದ್ದೇನು.

ಬಾದ:—ವಚೀರಸಾಹೇಬ, ಈ ವೇದದಲ್ಲಿ ಫಿರಂಗಿಗಳ ಅತ್ಯಾಚಾರಗಳ ಪತ್ರಗಳು ನಮ್ಮ ದಬಾರಿಗೆ ಬಂದಿದ್ದವೇ? ಆವನ್ನು ನಮಗೆ ಈದಿತೋರಿಸಿದ್ದಿರಾ?

ವಚೀರ:—ಅಹುದು. ಅಹಮ್ಮದಾಬಾದ, ಸುರತ್, ಸತ್ತಗ್ರಾಮ, ಜಹಾಂಗಿರನೆಗೆ ಮುಂತಾದ ಕಡೆಯಿಂದ ಇಂಥ ಪತ್ರಗಳು ಬಂದಿದ್ದವು.

ಬಾದ:—ಸಾಹೇಬ, ಅದು ಹೀಗೆಯೇ ಇರಲಿ; ಇನ್ನು ಮುಂದೆ

ಬಂಗಾಲಸುಭೇಯ ಹಾಗು ಗುಜರಾಥರುಭೇಯ ಎಲ್ಲ ಪತ್ರವ್ಯವಹಾರವನ್ನು ನನಗೆ ತೋರಿಸಲಿಕ್ಕೆ ತಪ್ಪಲಾಗೆದು, ಎನ್ನಲು, ವಚೀನನು ತೆಲೆಬಾಗಿ ಅದಕ್ಕೆ ಹೆಟಿಕೊಂಡನು. ಬಳಿಕ ಬಾದಶಹನು ಇಂಗ್ಲಿಷನಕೀಲನನ್ನು ಕುರಿತು:— ಓಯಾಲ್ ಸಾಹೇಬ, ಇನ್ನುಮೇಲೆ ನಮ್ಮ ಕಾಸಿಮಾಖಾನನು ಬಂಗಾಲದ ಸುಭೇದಾರನಾಗಿ ಹೊರಡುತ್ತಾನೆ. ನಾವು ಇನ್ನುಮೇಲೆ ಬಂಗಾಲ ಹಾಗು ಗುಜರಾಥ ದೇಶದೇಶಗಿನ ಪೋತುರ್ಗಿಇಜಫಿರಂಗಿಗಳನ್ನು ದಂಡಿಸಿ, ಅಲ್ಲಿಂದ ಹೊರಗಟ್ಟಿ ಬೇಕಂದಿರುತ್ತೇನೆ. ನೀವು ಪೋತುರ್ಗಿಇಜರನ್ನು ದ್ಯೇಷಿಸುವಿರಷ್ಟೇ?

ಓಯಾಲ್:—ನಮ್ಮ ಅವರ ಸದುವೆ ಸೂರಾರು ವರ್ಷಗಳಿಂದ ಎಡ ಬಿಡದೆ ರಣಸಂಗ್ರಹಮವು ನಡದೇ ಇದೆ.

ಬಾದ:—ಹಾಗಾದರೆ ನೀವು ಅವರ ಹಡಗೆಗಳನ್ನು ಖಂಬಾಯತ, ಹುಗ್ಗಿ ಹಾಗು ಇರಾಸೀ ಆಖಾತಗಳಲ್ಲಿ ಹಿಡಿದು ಪ್ರತಿಬಂಧಿಸಬಲ್ಲಿರಾ?

ಓಯಾಲ್:—ಬಾದಶಹರ ಅಪ್ಪತ್ತಿಯಾದರೆ ಸಹಜವಾಗಿ ಪ್ರತಿಬಂಧಿಸುತ್ತೇನೆ.

ಬಾದಶಹನು ಇನ್ನು ಅ ಇಂಗ್ಲಿಷನಕೀಲನಿಗೆ ಏನೇನೋ ಹೇಳತಕ್ಕೆ ವನಿದ್ದನು. ಅಷ್ಟರಲ್ಲಿ ಶಾಹಿಸ್ತೇಖಾನನು ಅಲ್ಲಿಗೆ ಬಂದು ಬಾದಶಹನನ್ನು ಕುರಿತು:—ಜನಾಬಾದಲಿ, ಹಿಂದೂ ಫಕೀರನು ನಗಾರಖಾನೆಯ ಬಾಗಿಲಲ್ಲಿ ನಿಂತು ಬಾದಶಹರ ಭಟ್ಟಿಗಾಗಿ ನಿರೀಕ್ಷಣೆವಾಡುತ್ತಿರುವನು. ಅವನ ಬಳಯಲ್ಲಿ ಶಹಾನಶಹಾರ ಹೆಸರಿನ ಉಂಗುರವಿರುತ್ತದೆ.

ಶಾಹಿಸ್ತೇಖಾನನ ಮಾತು ಕೇಳಿ ಬಾದಶಹನು ಕ್ಷಣಕಾಲ ವಿಚಾರ ಮಗ್ನಾಗಿ ಬಳಿಕ:—ಖಾನಸಾಹೇಬ, ನನ್ನ ಹೆಸರಿನ ಉಂಗುರವು ಹಿಂದೂ ಫಕೀರನ ಬಳಯಲ್ಲಿರುವದು ನಿಜವು. ಆತನು ಸ್ವತಃ ನನ್ನ ಹಾಗು ನನ್ನ ಪ್ರಿಯ ಸೆಬಾಬ ಆಲಿಯಾ ಬೇಗಮಳ ವರಮ ಮಿತ್ರನು. ನೀವು ಅವನನ್ನು ಶೀಪ್ರವಾಗಿ ಸನ್ಯಾಸಪೂರ್ವಕ ಕರಕೊಂಡು ಬಸ್ತಿ, ಎಂದು ಹೇಳಿದನು.

ಬಳಿಕ ಬಾದಶಹನು ಓಯಾಲ್ನನನ್ನು ಕುರಿತು:—ಇಂಗ್ಲಿಷ ಫಿರಂಗಿ, ನೀನಿನ್ನ ಸುರತಿಗೆ ಹೊರಟಿಹೋಗಿ ಯಂಥದ ಸಿದ್ಧತೀಯನ್ನು ನಡಿಸು.

ಓಯಾಲ್:—ನಾನು ಈ ಮೌದಲೇ ಹೊರಟಿಹೋಗುತ್ತಿದ್ದೇನು; ಆದರೆ ಈ ಮೌದಲು ಬಾದಶಯರವರು ಅಪ್ಪತ್ತಿಯಿತ್ತಂತೆ ಈ ದೇಶದಲ್ಲಿ

ಬೇಕಾದಲ್ಲಿ ವ್ಯಾಪಾರಮಾಡುವ ವಿಷಯದ ಬಾದಕಹರವರ ಹುಕುಮನೆ ಸಲುವಾಗಿ ನಿಂತಿರುವೆನು, ಎಂದು ಅನ್ನಲು, ಬಾದಕಹನು ವಜೀರನಿಗೆ ಹೇಳಿ ಆ ಹುಕುಮನು ನ್ನು ಕೊಡಿಸಿದನು. ಕೊಡಲೇ ಈಯಾಲ್ತಿನು ಬಾದಕಹನಿಗೆ ಕುನ್ಫಿಸ ಮಾಡಿ ಹೊರಟುಹೊಡನು.

ಈಯಾಲ್ತಿನು ಹೊರಟುಹೊಡ ಕೆಲವ್ವಣಗೆಳಲ್ಲಿ ೧ ರೂಪ್ಯ ದೀಪ್ತಿ ಕಾಯದ ಗೌರವಣದ ತೇಜಃಪುಂಜ ಸಂನ್ಯಾಸಿಯು ಆ ಮಂತ್ರಾಗಾರ ವನ್ನು ಪ್ರವೇಶಿಸಿದನು. ಆ ಮಂತ್ರಾಗಾರ ದೂರಿನಿಂದ ಕಾಣಹತ್ತುತ್ತಲೇ ಬಾದಕಹನು ಸಿಂಹಾಸನದಿಂದ ಎದ್ದು ಆ ಮಂತ್ರಾಗಾರದ ಬಾಗಿಲದ ವರಿಗೆ ಬಂದು ಎದುಗೊಂಡು ಸನ್ಯಾಸಿನಿಸಿದನು. ಬಾದಕಹನೇ ಆ ಸಂನ್ಯಾಸಿಯನ್ನು ಆಷ್ಟು ಆದರಿಸಿದ ಬಳಿಕೆ ಮಿಕ್ಕ ಸಭಿಕರೆಲ್ಲರೂ ಅವನನ್ನು ಸನ್ಯಾಸಿದರೆಂದು ಬೇರೆ ಹೇಳುವ ಕಾರಣವೇ ಇಲ್ಲ. ಸಂನ್ಯಾಸಿಯು ಬಾದಕಹನಿಗೆ ಕುನ್ಫಿಸ ಮೂಂತಾದುದನ್ನು ಮಾಡದೆ ತನ್ನ ಪದ್ಧತಿಯ ಮೇರಿಗೆ ಬಾದಕಹನನ್ನು ಆಶೀರ್ವದಿಸಿದನು. ಹೆಚ್ಚಾಗಿ ರಾಯನು ಸಂನ್ಯಾಸಿಯ ಜರಣಗಳ ಮೇಲೆ ತನ್ನ ಶಿರವನ್ನಿಟ್ಟು ನಮಸ್ಕರಿಸಿದನು. ಅಷ್ಟರಲ್ಲಿ ಬಾದಕಹನ ಸಿಂಹಾಸನದೆದುರಿಗಿನ ಎತ್ತರದ ಸ್ಥಳದಲ್ಲಿ ಹಂದು ಕೃಷ್ಣಾಜಿನವೇ ಮಂಡಿಸಲ್ಪಟ್ಟತ್ತ. ಸಂನ್ಯಾಸಿಯು ಆಸನಾಧಿಷ್ಟತನಾದ ಬಳಿಕೆ ಬಾದಕಹನೂ ಸಭಿಕರೂ ತಮ್ಮತಮ್ಮ ಸಾಫನೆಗಳನ್ನು ಲಂಕರಿಸಿದರು ಆಗ ಸಂನ್ಯಾಸಿಯು ಅನ್ನತಾತ್ಮನಿಃ—ಜಹಾಘನಾ, ಇಂದು ಈ ಬಾದಕಾಹೀ ದಬಾರಿಗೆ ಭಿಕ್ಷೆಬೇಡುವದಕ್ಕಾಗಿ ಬಂದಿರುತ್ತೇವೆ.

ಬಾದಕಹನು ನಿಸುನಕ್ಕು:—ತಮಗೆ ಕೊಡದಂಥ ವಸ್ತುವೇ ನನ್ನ ಕ್ಷೇತ್ರ. ತಾವು ಹಿಂದಕ್ಕೆ ಹುಗೇಳಿಯಲ್ಲಿ ನನ್ನ ಪ್ರಾಣವನ್ನೂ ಮಾನವನ್ನೂ ರಕ್ಷಿಸಿರುತ್ತಿರಿ. ಆದುದರಿಂದ ತಾವು ಬೇಕಾದಾಗ ಬೇಕಾದ್ದನ್ನು ಬೇಡಿಕೊಳ್ಳಬಹುದು.

ಸಂನ್ಯಾಸಿ:—ನಮ್ಮ ಬಾದಕಹರವರಿಗೆ ಹುಗೇಳಿಯೋಳಿಗಿನ ಆ ಸಂಗತಿಯು ಇನ್ನೂ ಸ್ತುರಣದಲ್ಲಿದೆಯೆನ್ನ ಬೇಕು.

ಬಾದ:—ಫಕೀರಸಾಹೇಬ, ನಾನು ಜಲಾಲುದ್ದೀನ ಅಕೆಬರ ಬಾದಕಹನ ವೇಷಮೃಗನೂ ನೂರಳುದ್ದಿನ ಜಹಾಂಗಿರ ಬಾದಕಹನ ಮಗನೂ ಇಗಿದ್ದು, ನಾನು ಹುಗೇಳಿಯು ಆ ಸಂಗತಿಯನ್ನು ಮರಿಯುವದೆಂತು?

ಸಂನ್ಯಾಸಿ:—ಬಾದತಹಾ, ತೀವ್ರದಲ್ಲಿಯೇ ಹುಗಳಿಯ ಪ್ರೋತ್ಸಂಗಿಇಜ ಫರಂಗಿಗೆತ್ತಿರುಡನೆ ನೀನು ಯುಧ್ಯಿ ಮಾಡಬೇಕಾಗುವದು.

ಬಾದ:—ಪೂಜ್ಯ ಫರಿರರವರಿಗೆ ಅರಿಯದ ವಿಷಯವೇ ಇಲ್ಲ.

ಸಂನ್ಯಾಸಿ:—ಜನಾಬಾಲಿ, ಆ ಪಾದಿಗೆ ಗಂಜಾಲಿಸ ಫರಂಗಿಯು ಸ್ತುರಣವಿದೆಯೋ?

ಬಾದ:—ಚೆನ್ನಾಗಿ ನೆನೆಪಿನಲ್ಲಿದೆ. ಅವನನ್ನೇಂದೂ ಮರೆಯುವಂತಿಲ್ಲ.

ಸಂನ್ಯಾಸಿ:—ತಮ್ಮ ಸ್ವೇಂದ್ರವನ್ನು ಬೇಗನೆ ಹುಗಳಿಗೆ ಕಳಿಸಿರಿ. ಗಂಜಾಲಿಸನನ್ನು ತಾವು ಸೆರೆಟಿಡಿದರೆ, ಅವನನ್ನು ನಮ್ಮ ಕಡೆಗೆ ಕಳಿಸಿಕೊಡಲಿಕ್ಕು ಮರೆಯಬೇಡಿರಿ.

ಬಾದತಹನು ಆಸಫಬಾನನೆ ಕಡೆಗೆ ಹೊರಳಿ:—ವಜೀರಸಾಹೇಬ, ಈಗಲೇ ಆ ಬಗ್ಗೆ ಹುಕುಮು ಬಡೆದು ತರಿಸಿರಿ.

ಸಂನ್ಯಾಸಿಯು ಬಾದತಹನನ್ನು ಕುರಿತು ಮತ್ತೆ:—ಜಹಾಂಪನಾ, ನನ್ನ ಇನ್ನೊಂದು ನಿವೇದನವಿನುತ್ತದೆ.

ಬಾದ:—ಸಂಕೋಚವಿಲ್ಲದೆ ತಿಳಿಸಬಹುದು.

ಸಂನ್ಯಾಸಿ:—ಹುಗಳಿಯಲ್ಲಿ ಎಷ್ಟು ಜನ ಪ್ರೋತ್ಸಂಗಿಇಜ ರಮಣ ಯರು ತಮ್ಮ ದಂಡಾಳಿಗಳಿಂದ ಸೆರೆಟಿಡಿಯಲ್ಲಿದುವರೈಂದೆ ಅವರೆಲ್ಲರ ಸಂರಕ್ಷಣದ ಭಾರವನ್ನು ನನ್ನ ಮೇಲೆಯೇ ವಹಿಸತಕ್ಕದ್ದು.

ಬಾದ:—ತಮ್ಮ ಇಚ್ಛೆಗೆ ವಿರುದ್ಧಪಾಗಿ ನಾನೆಂದೂ ನಡೆಯಲಾದೆನು.

ಇಷ್ಟರಲ್ಲಿ ಮುಖ್ಯ ಗೆಸೂಸ್ತನು ಹುಕುಮನ್ನು ಬಡೆದು ತಂದು ವಜೀರನ ಕೈಗಿತ್ತನು. ವಜೀರನು ಅದನ್ನು ಬಾದತಹನಿಗೆ ಒದಿತೋರಿಸಿದನು. ಬಾದತಹನು ಆದರ ಮೇಲೆ ತನ್ನ ಮುದ್ದೆಯನ್ನು ಹಿತ್ತಿದನು; ಹಾಗೆ ಅದನ್ನು ಆ ಸಂನ್ಯಾಸಿಯ ಮುಂದೆ ಇಟ್ಟು ಆಭಿವಂದಿಸಿದನು. ಸಂನ್ಯಾಸಿಯು ಆ ಹುಕುಮನ್ನು ಪಡಕೊಂಡು ಹೊರಟನು. ಬಾದತಹನೂ ದಬಾರಿಗಳೂ ಅವನನ್ನು ಬಾಗಿಲದ ವರಿಗೆ ಕಳಿಸಬಂದರು. ಸಂನ್ಯಾಸಿಯು ಬಾದತಹನನ್ನು ಆಶೀರ್ವದಿಸಿ ಶಾಂತಿಸ್ತೇಬಾನನೆ ಅನುಜರರಿಂದನೆ ಹೊರಟು ಹೊದನು. ಅನುಜರರು ಅವನ ಸಂಗಡಲೇ ನಡೆದಿರಲಿಕ್ಕು ಆ ಸಂನ್ಯಾಸಿಯು ನಗಾರಭಾನೆಯ ಬಾಗಿಲದೆರಿಗೆ ಹನ್ನೆಲ್ಲ ಲೆ ಮಾಯವಾದನು!

ಅನುಚರರು ಎವ್ಯು ಹೊಂಡಿಸಿದರೂ ಆ ಸರ್ಗರವಲ್ಲಿಲ್ಲಾ ಆ ಸಂನ್ಯಾಸಿಯ ಪತ್ರಿ ಹತ್ತು ಲಿಲ್ಲ.

ಸಂನ್ಯಾಸಿಯು ಹೊರಟುಹೊಂದ ಬೀಕ ಆಸಫ಼ಿಯಾನೆನು ಬಾದಕಜ ನನ್ನದ್ವೇಕಿಸಿ:—ಜತಾಂಪನಾ, ಈ ಕಾಫರಫರ್ಕಿರನ್ಯಾರು?

ಬಾದಕಹನು ನಮುನಕ್ಕು:—ಸಾಹೇಬು, ಇವನಾರೆಂಬದನ್ನು ನಾನು ಹೇಳಲಾರೆನು. ಹುಗೆಂಟೊಳಗಿನ ಫಿರಂಗಿ ದಶ್ವಗೇಳು ಯಾವಾಗೆ ನನ್ನ ಸರ್ವಸ್ವವನ್ನು ಸುಲಿದಿದ್ದರೋ, ಆಗೆ ಈ ಮಾಹಾತ್ಮನೇ ನನ್ನ ಹಾಗೇ ನಿಮ್ಮ ಮಗಳ ಮಯ್ಯಾದೆಯನ್ನು ಕಾಪಾಡಿದವನು; ನಮ್ಮ ಪ್ರಾಣವನ್ನು ಉಳಿಸಿದವನು. ಅವನ ಸಂಬಂಧದ ಅನ್ನ ಪರಿಚಯದ ಅವಶ್ಯಕತೆಯೇ ಇರುವದಿಲ್ಲ. ಕಾಸೀಮಿಯಾನ, ನಿನ್ನನ್ನು ಬಂಗಾಲದ ಸುಭೇದಾರನನ್ನಾಗಿ ನೇಮಿಸಿರುತ್ತದೆ. ಇಂದಿನಿಂದ ಹಿಂದು ವರ್ಷದೊಳಗಾಗಿ ನೀನು ಫಿರಂಗಿಗಳ ಉತ್ತರಾತ್ಮಕವನ್ನು ನಿಲ್ಲಿಸಿ, ಅವರನ್ನು ಈ ದೇಕದಿಂದ ಉಡಿಸಿ ಬಿಡಬೇಕು, ಕಂಡೆಯಾ?

ಕಾಸೀಮಿಯಾನನು ಬಾದಕಹನ ಮಾತಿಗೆ ಹಿಟ್ಟಿ, ಶುಸ್ತಿಸ ಮಾಡಿ ಹೊರಟು ಹೊಂದನು. ಆಗೆ ಬಾದಕಹನು ತನ್ನ ಸಿಂಹಾಸನದಿಂದ ಎದ್ದು ಬಂದು ಆ ವಿಕಲಾಂಗನಾದ ಚೈತನ್ಯದಾಸ ಬ್ಯಾಂಗಿಯ ಮೈಮೇಲೆ ಕೈಯಾಡಿ ಸಿದನು; ಹಾಗೇ ಅವನನ್ನು ಕುಟಿತು ಕರುಣಾಪೂರ್ಣ ದನಿಯಿಂದ:— ಕಾಫರ ಫರ್ಕಿರ, ನನ್ನ ರಾಜ್ಯದಲ್ಲಿ ವಾಸವಾಗಿ ನೀನು ಬಹು ಕಷ್ಟಗಳನ್ನು ಅನುಭೋಗಿಸಿರುತ್ತೀ. ಆದದ್ದು ಆಗಿ ಹೊಯಿತು. ಫರ್ಕಿರ, ನೀನು ಏನನ್ನು ಇಚ್ಛಿಸುತ್ತೀ? ಎಂದು ಪ್ರಶ್ನೆ ಮಾಡಲು,

ಚೈತನ್ಯದಾಸನು ತನ್ನ ಮುಖ್ಯದ ಕಣ್ಣಗಳನ್ನು ತೆರೆದು:—ಮಹಾ ರಾಜ, ನಾನು ಶ್ರೀಕೃಷ್ಣನ ಮಂದಿರದಲ್ಲಿ ವಾಸಮಾಡಬೇಕಿಂದಿಸ್ತೇ ಇಚ್ಛಿಸುತ್ತೀನೆ.

ಬಾದ:—ಫರ್ಕಿರ, ಇದರ ಹೊರತು ನುತ್ತೇನಾದರೂ ನಿನ್ನ ಇಚ್ಛಿಯಿದೆಯೇ?

ಚೈತನ್ಯ:—ಬೇರೆಯಾವದೂ ನಂಗೆ ಬೇಡ.

ಆಗೆ ಬಾದಕಹನು ಗದ್ದದ ಉಂಟಿಂದ ಚೈತನ್ಯದಾಸನ ಭಕ್ತಿ ಪೂರ್ಣ ಮುಖವನ್ನೊಮ್ಮೆ ಸೋಡಿ, ತನ್ನ ಕೃಯೋಳಗಿನ ಹಿಂದು ಪಜ್ಞದ

ಉಂಗೆಗನನ್ನು ತೆಗೆದು ಅವನ ಬೇರಳಲ್ಲಿಟ್ಟು:—ಫತೀರ, ಈ ನಮ್ಮೆ ಗೆರುತು ನಿನ್ನ ಬಳಿಯಲ್ಲಿರಲಿ ನಿನಗೆ ಯಾವಾಗಾದರೂ ಏನಾದರೂ ಬೇಕಾದರೆ ಈ ಗೆರುತನ್ನು ಯಾರೊಬ್ಬಿರಿಗೆ ತೋರಿಸು; ಅಂದರೆ ಈ ನಮ್ಮೆ ಬಾದ ಕಾಹಿಗೆ ರಾಜ್ಯದಲ್ಲಿ ನಿನಗೆ ಬೇಕಾದ ವಸ್ತುಗಳನ್ನು ನನ್ನ ಅಧಿಕಾರಿಗಳು ನಿನಗೆ ಪೂರ್ವೀಕುವರಲ್ಪಡಿ, ನಾನು ಎಲ್ಲಿದ್ದರೂ ನಿನ್ನನ್ನು ಪಲ್ಲಕ್ಕಿಂತಲ್ಲಿ ಕೂಡಿಸಿ ನನ್ನ ಬಳಿಗೆ ಕರತರುತ್ತಾರೆ.

ಹೀಗೆಂದು ಹೇಠಿಂದ ಬಾದಕಹನು ಆ ಮಂತ್ರಾಗಾರದ ಬಾಗಿಲಲ್ಲಿ ನಿಂತಿದ್ದ ತನ್ನ ಪಲ್ಲಕ್ಕಿಂತಲ್ಲಿ ರಂಗಮಹಲಿಗೆ ಹೊರಟಿ ಹೊದನೆ. ಚೈತನ್ಯದಾಷ ಬ್ರಿರಾಗಿಯನ್ನೇರಿ ರಂಗಮಹಲಿಗೆ ಹೊರಟಿ ಹೊದನೆ.

೧೮ನೇ ತರಂಗ.



ದಿವ್ಯದೃಷ್ಟಿ!



ಲ್ರೆಪಲ್ಲಕ್ಕಿಂತಲ್ಲಿ ಯನ್ನೇರಿ ಬಾದಕಹನು ಯಾವಾಗೆ ಅಂತಃಪುರವನ್ನು ಪ್ರವೇಶಿಸಿದನೂ ಆಗೆ ಹಜರತ ಮಹಿತಾಜ-ಈ-ಮಹಲ ಆರಜವಂದ ವಾಣಿ ಚೀಗಮಣಿ ರೂಶನ್ ಜಹಾನಿ ಅಂಗೇರಿಬಾಗಿದ ಭವ್ಯರದಲ್ಲಿ ನಿಂತು ಕಂತು ಏನುಗೆಂದಿಗೆ ಆಕಾರವನ್ನು ನೀಂಟಿತ್ತದ್ದಾರು. ಬಾದಕಹನು ಪಲ್ಲಕ್ಕಿಂತಲ್ಲಿ ಚೂಡಲೇ ಚೀಗಮಣಿ ಕ್ಷುಣಿದುಕೊಂಡು ರಂಗಮಹಲನ್ನು ಪ್ರವೇಶಿಸಿದನು ರಂಗಮಹಲಿನ ಬಾಗಿಲದ ಎದುರಿಗೆ ಅಂತಃಪುರದ ದಾಸಿಯರ ಮುಖ್ಯಾಖಾದ ಮೇಹೆದಿಬೀಬಿಯೂ ಹೀಳಿಜ್ಞೇರ ನಾಯಕನಾದ ಒಮ್ಮೆತಬಾ ಯಾಕ್ಷಣಕನೂ ಗಭೀರವಾದ ಅವರಂಥಿಗಳಂತೆ ಶೈಕ್ಷಿಕೆಗಳಿಂದು ನಿಂತಿದ್ದರು. ಅವರ ಆ ಅವಸ್ಥೆಯನ್ನು ಕಂಡು ಬಾದಕಹನು ಬೇಗಮಣಿನ್ನು ಕುರಿತು:—ಅಲಿಯಾ, ಇವರು ಹೀಗೇಕೆ ನಿಂತು ಕೂಡಿರುತ್ತಾರೆ? ಎಂದು ಪ್ರಶ್ನಾ ಮಾಡಿದನು

బేటివుళు బాదకయన కైఖిదిదు ఆవనన్న యమునాతటాకద
కిందు కోణేగే తరేదేచయ్యా:—జహాంపనా, సన్న కాలచిద్యయల్లి
ఈ రంగేమహాలినల్లి ఈ వరేగే యావ సంగేతియు ఘటిషరలిల్లస్తే!
అదు ఇందు ఘటిషిరుత్తదే, ఎన్నలు,

ఆదధ్వాదరూ ఏనుఁఁ ఎందు బాదకయను వ్యగ్రచిక్తదింద కో
డను.

తావు తుస కాంతరాగిరి. ఇందరే నాను తిథిసతక్కుద్దన్న తి
సుత్తేనే.

నాను కాంతనాగియే! ఇరుత్తేనే. నీను హేతుక్కుద్దన్న
బేటినే హేళు.

తిథిసలిక్కే అక్యంత విషాదవాగువదేనందరే, బాదకయరవర
ఈ రంగేమహలినల్లి ఇందు ఇబ్బరు గంఢసర వ్రవేతనాగిత్తు.

గంఢసరే? ఆవరు యావ జాతియవరు.

బంగాలిగళు.

బంగాలిగళే?

అహుదు. జహాంపనా, ఆవరల్లియ ఒబ్బును బలష్టనూ తేజ
స్వయం సుందరనై ఆద యువకను. ఇన్నొబ్బును ముదుకను.
ముదుకనాగిద్దరూ ఆవన దేహవు పికాచయంతే అక్యంత బలవైళ్ల
ద్వాగిదే.

ఆవరు ఎల్లిద్దరు? హేగే సిక్కురు?

తీకమహలిన కోణేయల్లి ఆవరిద్దరు. అల్లిందలే ఆవ
రన్న బంధుసి తందిదే.

ఆవరన్న బంధుసిదవరారు?

నాను.

నీనే?

అహుదు, జహాంపనా! నిన్న సాయంకాలక్కే యాశాత
జాతియ దాసియాద గుల్లాజారళు ననగే హేతుడలేనందరే, గుల్లా
ధుషళు రంగేమహలినల్లి ఒబ్బ గంఢసన్న కరెతందిరుత్తా లీందు ఆగ

ಈತ್ತಲೆಯಲ್ಲಿ ಸನಗೆ ಅವನ ಪತ್ತಿ ಹತ್ತದಾಗಲು, ಗುಲ್‌ಜಾರಳು ಹೇಳಿದ ಸಂಗೆತಿಯು ಸುಳ್ಳಿರಬಹುದೆಂದು ತಿಳಿದಿನು. ಇಂದು ಬೆಳಗ್ಗೆ ತಾವು ದಿವಾಳಿ.. ಆ.. ಆನು ದಬಾರಿಗೆ ತೆರಳಿದ ನೆಂತರ ಆ ಗುಲ್‌ಜಾರದಾಂತಿಯು ಮತ್ತೆ ನನ್ನೆಡೆಗೆ ಬಂದು:—ಜಹಾನಾರಾಟೆಗಮಣಿ ಗುಲ್‌ರುಖಿಷ್ಠಿ ಕೂಡಿ ಒಬ್ಬ ಪುರುಷನನ್ನು ಗಲ್ಲಿನ ಕೋಣೆಯಲ್ಲಿ ಗಲ್ಲಿಗೇರಿಸುತ್ತಿರುವರೆಂದು ತಿಳಿಸಿದ್ದಳು. ಕೂಡಲೆ ನಾನು ಆ ಘಾಸಿಇಂಧನೆಯ ಉತ್ತರದಿಕ್ಷಿನ ಗೋಡೆಯ ಕೇಲವನ್ನೊತ್ತು ಸರಿಸಿ ನೋಡುತ್ತೇನೆ; ಗುಲ್‌ಜಾರಳ ಸಂಗೆತಿಯು ಸರ್ಕಿ ವಾಗಿ ತೋರಿತು ಆಗ ಅಲ್ಲಿ ಕಟ್ಟಿಕರ ಹಿಂಳಾಲಪಾನನ್ನು ನಿಜವಾಗಿಯೇ ಹಿಬ್ಬಿ ತರುಣನನ್ನು ತನ್ನ ಜವಗೈಂಡಿಲ್ಲಿಯಿಂದ ಈತ್ತಲ್‌ಮಾಡುವದ ರಲ್ಲಿದ್ದನು. ಆಗ ಅವನನ್ನು ತಡೆದು, ಸಂಗೆತಿಯೇನೆಂದು ಕೇಳಲು, ಆ ತರುಣನ ಹೆಸರು ಸರವ್ಯೋಯಾರಖಾನನೆಂದೂ, ಅವನು ಗುಲ್‌ರುಖಿ ಗಂಡ ನೆಂದೂ, ಆದರೆ ಅವನು ಹಿಬ್ಬಿ ಕಾಫರಣಿಯ ಹೇಮಜಾಲದಲ್ಲಿ ಸಿಲುಕೆ, ಗುಲ್‌ರುಖಿನ್ನು ತ್ವಜಿಸಿ, ಕಾಫರನಾಗಿರುವನೆಂದೂ ಜಹಾನಾರಾಟೆಗೆ ಮಣಿ ತಿಳಿಸಿದ್ದಳು; ಆ ತರುಣನನ್ನು ಕೇಳಲು, ತನ್ನ ಹೆಸರು ಮಾಯಾ ಖಿನೆಂದೂ, ತಾನು ಬಂಗಾಲೀಹಂದುವೆಂದೂ, ತನಗೂ ಗುಲ್‌ರುಖಿಗೂ ಏನೂ ಸಂಬಂಧವಿಲ್ಲಿಂದೂ ಅವನು ಹೇಳುತ್ತಾನೆ. ಇದರಿಂದ ಈ ಬಗ್ಗೆ ಏನು ನಿಷ್ರಯಮಾಡಬೇಕೆಂಬುದು ತಿಳಿಯದಾಗಿದೆ.

ಹೀಗೆ ನುಡಿಯುತ್ತಿರುವಾಗೆ ಹಜರತೆಬೇಗಮಣಿ ಎರಡೂ ಕಣ್ಣಿಗೆ ತೋರಿಗಿಂದ ಅಶ್ವಗಳು ಧಾರೆಗಟ್ಟಿ ಸುರಿಯಹತ್ತಿದವು. ಆಗ ಅವಳು ಆ ಸ್ಥಿತಿಯಲ್ಲೇ ಬಾದಕತನೆ ಎರಡೂ ಕೈಗಳನ್ನು ಹಿಡಿದು, ಹಳ್ಳೇ ನಮ್ಮ ಭಾವದಿಂದ:—ಜನಾಬ ಆಲಿ, ತಾವು ನನ್ನೆಡೊಂದು ಮಾತನ್ನು ನಡಿಸುವಿರಾ? ಎಂದು ಪ್ರಶ್ನಾಮಾಡಿದ್ದಳು.

ತಹಾಜಹಾನ ಬಾದಕತನು ಆ ತನ್ನ ಪಟ್ಟದರಸಿಯು ಕಣ್ಣೀರನ್ನು ಅದರದಿಂದ ಹಿರಿಸುತ್ತಿ:—ಆಲಿಯಾ, ಹಿಂದುಸ್ತಾನದ ಈ ತುದಿಯಿಂದ ಆ ತುದಿಯ ವರಿಗೆ ನಿನ್ನ ಆದೇಶವು ವರಿಪಾಲಿಸಲ್ಪಡುತ್ತದೆ. ನಿನು ಯಾವಾಗೆ ಯಾವ ಅಪ್ಯಂತಿಯನ್ನು ಮಾಡುವಿಯೇ ನಾನು ಆಗಲೆ ಆದನ್ನು ಪಾಲಿಸುತ್ತು ಬಂದಿರುವೆನು; ಈಗಲೂ ಪಾಲಿಸುತ್ತೇನೆ. ಹೀಗಿರ್ದಿಂದ ಇಂದು ನಿನು ಕಣ್ಣೀರು ಹಾಕುತ್ತಿರುವದೇಕೆ?

ప్రాణస్తుయా, ఆ తరుణనే ముఖభావపు కేవల నమ్మదారానంతరుత్తదీ; ఆదుదరింద అవనస్తు శోల్లచేదిరి. అవను కొందు వేళే నిజవాద అపరాధియాగిద్దరూ అవనిగే ప్రాకుదండ జిద శ్రీయస్తు ఏధిసదీ, అవనస్తు ఈ వేంగెలకాజ్ఞదింద కేరరి హాకిశిరి. ఇదశ్శు గురుతరవాబ శ్రీయస్తు అవనిగే ఏధిసబేదిరి.

హాగే ఆగేరి; ఓందు వేళే అవను సికవాగి ఫ్లైరెకర అపరాధియాగిద్దరూ నిన్న కణ్ణేరిగాగి అవనస్తు క్షుమిసి బిట్టుబిధు త్తేనే; అందరాయితల్లవే?

బేగెనుళు సంతోషదింద మ్ముముళీదు, బాదకకనే జస్త వన్న చుంబిసిదళు. ఒళిక ఆవరిఎంరూ తంగెనుకతిగే బందరు. సమాపద కొందు కేళేయల్లి మయిశిఖనూ, భువననూ, ఇట్టరు ఖోజాగేళు కుళితద్దరు. బాదకకను ఆ కేళేయన్న ప్రవేశిసి దవనే మయిశినస్తు కందు:—మనసబదార, నిను ఇత్తేత్తు? ఎందు విస్తృయిదింద ప్రత్యేనూడిదను.

ద్వేషిక హాగౌ మానసిక పరితాపగేళింద మయిశినిగే బలు తొందరేయాగిత్తు. ఆదరూ బాదకకనే నుడి కేళి అవను మేల్ల మేల్లనే ఎద్దునింతు, బాదకకనిగే ముజురీమాడి:—కథానతథా, ఈ దీననే అపరాధవన్న క్షుమిసబేళు, ఎందెందను.

ఆగ బాదకకను హజరతబేగెనుళ చక్కిగే కేశరళి:—ఆలియా, ఇవనంతూ నమ్మ కేస మనసబదారను. ఇవనే తందేయింథ విశ్వాసిగెను జహాంగిరబాదకకన ఆమలినల్లి ఇనేష్టుబ్బినిరలిల్లి. ఇవను ముసల్కూనెనల్ల; ఓండూ-బంగారీయు, ఎందందు మయిశి ఖనస్తుద్దేశిసి:—మనసబదార, నిన్నస్తు ఈ రంగెనుకలిగే ఆడారు కరెతందరు?

మయిశిను తనగే గోత్తిద్ద సంగతిశున్నెల్ల బాదకకనిగే వికదవాగి తిఱిదను. ఆగ బాదకకను కొమ్ముతజానయాశికనెన్నూ మేహిదిబియన్నూ జరిసి కేళదను. అపరు కేళద్దేనిందరి, గుల్ఫాజారదాసియు ఈ కాఫరనస్తు ఇల్లిగే కరెతందనళు. నావు

ಕೂಡಲೇ ಜಹಾನಾರಾ ಬೇಗಮರವರಿಗೆ ಈ ಸಂಗತಿಯನ್ನು ತಿಳಿದೆವೆ. ಕಷಣತಚೇಗಮರ ಅಜ್ಞೆಯ ಮೇರಿಗೆ ಇವನನ್ನು ಕರೆಸಿದೆಯೆಂದು ಆವರು ಹೇಳಿದರು.

ಕೂಡಲೇ ಬಾದಕಹನು ಗುಲ್‌ರುಖನ್ನೂ ಕರೆಸಿದನು. ಸ್ಥಿರವೂ, ಕಾಂತವೂ, ಶುಭ್ರಪ್ರಸ್ತುರನಿಮಿತ್ತವೂ ಆದ ಮುಕ್ತಿಯಂತೆ ಗುಲ್‌ರುಖಿನು ಮಂದಗತಿಯಿಂದ ಬಂದು ಬಾದಕಹನ ಸವ್ಯಾಖ್ಯದಲ್ಲಿ ನಿಂತುಕೊಂಡಳು. ಆ ತರುಣೀಯ ಆ ಜಗದ್ವಿಜಯಿ ರಾಹವನನ್ನು ಕಂಡು ತಹಾಜಹಾನ ಬಾದಕಹನ ಆಗಿನ ಆ ಕರ್ತೀರ ಸಂಕಲ್ಪವು ಕೂಡಲೇ ಆತ್ಮಂತ ಕೋನುಳ ವಾಯಿತು. ಆತನ ಅಂತಕರಣವು ದ್ವರ್ವಿನಿತು. ಆವನಲ್ಲಿಯ ಈ ವರೀಗಿನ ಉದ್ದೇಶವು ಹೇಳಹೆಸರಿಲ್ಲದಾಯಿತು.

ಬಳಿಕ ಬಾದಕಹನು ಸ್ವೀಕಾರಭಾವದಿಂದ: — ಗುಲ್‌ರುಖ, ಇದೇ ನವಾದ್ಯ-ಇದು? ಎಂದು ಹೇಳಿದನು.

ಆ ಸುಂದರಿಯ ತುಟಿಗಳು ಚಲಿಸಹತ್ತಿದವು. ಕೆಲ ಹೈಣಗಳ ನಂತರ ಆವಳಿ: — ತಹಾನಾತಹಾ, ಇವರು ನನ್ನ ಭಾಗದ ದೇವರು.

ತಂಗೀ, ನೀನೇ ಇವನನ್ನು ಈ ರಂಗಮಹಲಿಗೆ ಕರೆಸಿದ್ದೀಯಾ?

ಅಹುದು; ಕರೆಸಿಕೊಂಡಿದ್ದೇನು.

ಸ್ವೇಷಿಯಿಂದ ಕರೆಸಿದ್ದೀಯೇನು?

ತಹಾನಾತಹಾ, ನನ್ನ ತಂದೆಯು ಯಾರೀಕೇ, ಎಂಥನೇಕೇ ಎಂಬ ದನ್ನು ನಾನೆರಿಯೆನು. ತಮ್ಮ ಬಳಿಯಲ್ಲೂ, ನವಾಬ ತಹಾನಂಬಯಾಜ ಸಾಹೇಬರ ಬಳಿಯಲ್ಲೂ ಪಿತೃ ಸ್ವೀಕಾರವನ್ನು ಹೊಂದಿದ ನಾನು ತಮ್ಮ ಬಳಿಯಲ್ಲಿ ಸುಳ್ಳು ಹೇಳುವದಿಲ್ಲ. ಈ ವರೀಗೆ ನಾನು ಅನ್ಯರೆದುರಿಗೆ ಆನೇಕ ಸುಳ್ಳಗಳನ್ನು ಹೇಳಿ, ಆವರಿಂದ ನನ್ನ ಈ ಆರಾಧ್ಯದೇವತೆಗೆ ನಾನಾ ಬಗೆಯ ಕಷ್ಟಗಳನ್ನು ಕೊಡಿಸಿರುತ್ತೇನೆ. ವೋಹದಿಂದಲೂ, ಕೇಳಬಾರ ದವರ ಮಾತನ್ನು ಹೇಳಿಯೂ, ಪಿತಾಚ-ಪಿತಾಚಿಗಳ ಸಹಾಯದಿಂದಲೂ ನಾನು ಇವರನ್ನು ಇಲ್ಲಿಗೆ, ನನ್ನ ತಾಯಿಯ ವಾಸಫಲಕ್ಕೆ ಕರೆತರಿಸಿರುತ್ತೇನೆ.

ತಂಗೀ, ಗುಲ್‌ರುಖ, ನೀನು ಯಾರ ಮಾತನ್ನು ಹೇಳಿ ಇವನನ್ನು ಇಲ್ಲಿಗೆ ಕರೆಸಿಕೊಂಡೆಯವಾದ್ಯ?

ಅಪ್ಪಾ, ಬಾದಕಹಾ, ಈ ನನ್ನ ಕಣ್ಣಗಳ ಅಪ್ಪನೆಯ ಮೇರಿಗೆ

ಇವರನ್ನು ಕರೆಸಿಕೊಂಡಿರುತ್ತೇನೆ ಈ ನನ್ನ ಕಟ್ಟಣ್ಣಗಳೇ ನನ್ನ ಕಡು ವೈರಿಗಳು. ಈ ವಿವರುದಲ್ಲಿ ಬೇರೆ ಯಾರೂ ಅಪರಾಧಿಗಳಿರುವದಿಲ್ಲ; ಗುಲ್ಬಜಾರ, ಇರಾವುತ್ತು, ಹಿಲಾಲ, ಮೌಹಿದಿ ಹಾಗು ಶಹಾಜಾದಿ ಜಹಾನಾರಾ ಬೇಗೆನು ಮುಂತಾದವರಾರೂ ಅಪರಾಧಿಗಳಿಲ್ಲ. ಎಲ್ಲ ಅಪರಾಧವೂ ನನ್ನ ಕಟ್ಟಣ್ಣನೇಡೇ. ಬಹುದೂರದ ಸಮ್ಮಾನ, ಮಂದಲೀಯೇ ಇವರ ದೇವ ದುರ್ಲಭವಾದ ರೂಪವು ನನ್ನ ದೃಷ್ಟಿಯನ್ನು ಅಂಥಗೊಳಿಸಿ ಬಿಟ್ಟುರುತ್ತದೆ. ಶಹಾನ್ ಶಹಾ, ನಾನು ಇಂದು ತಮ್ಮ ಎದುರಿಗೆ ಈ ನನ್ನ ದೋಷೀಯ ಕಟ್ಟಣ್ಣಗಳಿಗೆ ತಕ್ಕು ತಿಕ್ಕೆಯನ್ನು ವಿಧಿಸುತ್ತೇನೆ, ಎಂದವಳೇ ಗುಲ್ಬರುಖಳು ತನ್ನ ವಸ್ತುದಲ್ಲಿ ಬಚ್ಚಿಟ್ಟುಕೊಂಡಿದ್ದ ಏರಡು ಉದ್ದನ್ನ ಮೂಜಿಗಳನ್ನು ಎರಡೂ ಕ್ಯಾಗಳಲ್ಲಿ ಹಿಡಿದು, ಅವುಗಳನ್ನು ಹಿಮ್ಮೆತ್ತು ಲೆ ತನ್ನ ಎರಡೂ ಕಟ್ಟಣ್ಣಗಳಲ್ಲಿ ಬುಚ್ಚಿಕೊಂಡು ಬಿಟ್ಟುಳ್ಳ! ನೀಲೀಂದೀವರ ತುಲ್ಯಗಳಾದ ಅವಶ ಎರಡೂ ಕಟ್ಟಣ್ಣಗಳು ಕ್ರಾಂತಿಕಾರ್ಯದಲ್ಲಿ ಹಿನ್ನಪ್ರಭೇಗಳಾಗಿ ಹೋದವು!! ಶೂಡಲೆ ಆ ಯುವತಿಯ ಪ್ರಫಲಿತವಾದ ಸುಂದರ ಮುಖಮಂಡಲವು ಬಿಳಿನೇರಿ ಹೋಯಿತು! ಅಂಥ ಸ್ಥಿತಿಯಲ್ಲೂ ಗುಲ್ಬರುಖಳು ಮುಗ್ಗೆಳು ನಗೆಯಿಂದ:- ಅನ್ವಾ ಬಾದಶಾಹಾ, ಇನ್ನು ನಾನು ಯಾರನ್ನೂ ನೋಡಲಾರೆನು. ನನ್ನಿಂದ ಇನ್ನು ಇಂಥ ಗುರುತರವಾದ ಅಪರಾಧವೆಂದೂ ಘಟಿಸದು; ಆದರೆ ಪ್ರಭೂ, ಈ ನನ್ನ ಕಟ್ಟಣ್ಣಗೆ ಈಗೆಲೂ ನಿಮ್ಮ ಹಾಗೂ ಹಜರತ ಬೇಗೆನುರ ಮತ್ತು ಈ ನನ್ನ ಭಾಗದ ಆರಾಧ್ಯದೇವತೆಯ ರೂಪಗಳು ಅಳ್ಳಿರುವದೆ ಕಾಣಿಸಿ ಕೊಳ್ಳುತ್ತಿರುವವು. ಇವುಗಳ ಹೋರತು ಉಳಿದ ಯಾವ ರೂಪಗಳೂ, ವಸ್ತು-ಹಿಡವೆಗಳೂ ಗೋಚರವಾಗುವದಿಲ್ಲ, ಎಂದಂದು ಅಂಥಳಾದ ಅವಶು ಮನುತಾಜ ವಾಣೂ ಬೇಗೆನು ತಬ್ಬಿ ಕೊಳ್ಳುವದಕ್ಕಾಗಿ ತನ್ನ ಕ್ಯಾಗಳನ್ನು ಚಾಚಿ:—ಆವ್ಯಾ, ತಾಯಿ, ನೀನು ಎಲ್ಲಿರುವೆ? ನಾನು ನನ್ನ ಅಪರಾಧಕ್ಕು ತಕ್ಕು ತಿಕ್ಕೆಯನ್ನು ವಹಿಸಿರುತ್ತೇನಾದ್ದರಿಂದ ಇನ್ನು ನೀನು ನನ್ನನ್ನು ಕ್ಷಮಿಸುವದಿಲ್ಲವೆ? ಎಂದು ಕೇಳಿದ್ದಳು.

ಮನುತಾಜ ಬೇಗೆನು ರಕ್ತ ಪೂರಿತವಾದ ಗುಲ್ಬರುಖ ದೇಹ ವನ್ನು ಬಿಗಿದಪ್ಪಿಕೊಂಡು ಅಳಕ್ತಿದಳು! ಬಾದಶಾಹನು ವಿಸ್ತೃಯ ಜಿತಿಕ ನೇತ್ರಗಳಿಂದ ಆಗಿನ ಆ ನಭೂಪೂರ್ವ ದೃಕ್ಕ್ಯಾವನ್ನು ನೋಡತ್ತಿಬಿಡಿಸಿದನು. ಕ್ಷಮಿಸಿದ ಶಹಾಗಳ ನಂತರ ಬಾದಶಾಹನು ಮಂತ್ರಿಗಳಿನ ಕಡೆಗೆ ಹೋರಿ ನೋಡು

ತ್ವಾನೇ, ಮಹುಮಾನ ಕಪ್ಪೋಲಪ್ರದೇಶದಿಂದ ಸಯನಾಶ್ವರ್ಗೇಶ ಧಾರೆಯು ಹಂಡೇಸವನೇ ಬೀಳುತ್ತಿರ್ದೆ.

○ * * * *

ಇದೇ ಕಾಲಕ್ಕೆ ಆಗಾರಪಟ್ಟಣದ ಹಂದು ಸಾಧಾರಣವಾದ ಖಳಿಯೋಳಿಗೆ ಯಾವನೇಹೇ ಹಿಬ್ಬಿ ದೀರ್ಘಕಾಲುದ ಗೌರವಣದ ಸಂನ್ಯಾಸಿಯು ಸಾಗಿದ್ದನು. ಆ ಖಳಿಯೋಳಿದ ಹಂದು ಸರ್ವಸಾಧಾರಣವಾದ ಮನೆಯು ಬಾಗಿಲಲ್ಲಿ ನಿಂತುಕೊಂಡ ಹಿಬ್ಬಿ ದಿನಹೊಂದ ಹಂದೂಬಂಗಾಲೀ ರಮಣೆಯು ಯಾರದೇಹೇ ದಾರಿಕಾಯುತ್ತಿದ್ದಳು. ಸಂನ್ಯಾಸಿಯು ಆ ರಮಣೆಯನ್ನು ಕಂಡು ಚಕ್ಕಿತನಾಗಿ ನಿಂತುಕೊಂಡನು! ರಮಣೆಯು ಆ ಸಂನ್ಯಾಸಿಯ ದರ್ಶನದಿಂದ ವಿಸ್ಕೃಯವಿಸ್ಕೃರಿತಳಾಗಿ ಚಲಿಸಲನೇ ಸದುಗಹತ್ತಿದಳು!! ಆಗ ಆ ಸಂನ್ಯಾಸಿಯು ದೂರದಿಂದಲೇ:— “ವಿನೋದಿನಿ” ಎಂದು ಕುಗಿದನು.

ಆ ಸಂನ್ಯಾಸಿಯ ದಂಡುನ್ನು ಕೇಳಿ ಆ ರಮಣೆಯು ಮಹಾಭಿಕಾಳಾದಳು! ಕುಗಿದಲೇ ಆ ಸಂನ್ಯಾಸಿಯು ಹಂದು ಕ್ಷಣ ಕುಗಿದ ಅಲ್ಲಿ ನಿಲ್ಲಿದೆ ಉದ್ದ್ರೋಧಾಸದಿಂದ ದಾರಿಸಿಕ್ಕುತ್ತ ಕಾಲಿಗೆ ಬುದ್ಧಿಹೇಳಿಸಿದನು.

* * * * *

ಅಂದೇ ಸಾಯಂಕಾಲದಲ್ಲಿ ಆ ಸಂನ್ಯಾಸಿಯಂಥ ರಜವ-ವಣಿಗೆಯು ಆದರೆ ಗಡ್ಡ-ಜಡೆಗಳನ್ನು ಬೊಳಿಸಿದಂತಹ, ಸುಶೋಭಿತಗಳಾದ ಮಾನೆಗಳನ್ನು ಚಿಟ್ಟಂತಹ ಹಿಬ್ಬಿ ಪ್ರಾಧನು ಬಂಗಾಲದ ಪ್ರಸ್ತುತದ ಸುಭೇದಾರನಾದ ಕಾಸಿನುಜಾನನ ಕಾಲಾಳನ ದಂಡನಲ್ಲಿ ಸೇವೆದೆ ಹೊಂದಿದನು.

೮-ನೇ ತರಂಗ.

— ಶ್ಲೋಕ —

ಪೂರ್ವಗೀಜ ಶಕ್ತಿಯ ಸಮಾಧಿ.

— ಶ್ಲೋಕಾಂಶಾಂಶಾಂಶಾಂಶ—

ರ್ಯಂ ಮಹಾಕಾಲನಿಂದ ಬಾದಕಹನ ಆಜ್ಞೆಯ ಮೇರಿಗೆ ಬಿಡುಗಡೆ ಹೊಂದಿ ಮಹುಮಾನ ಸುಭೇದಾರ ಕಾಶಿನುಜಾನನೇಡನೆ ಬಂಗಾಲಕ್ಕೆ ಶರಳಿದನು, ಬಂಗಾಲ ಪ್ರಾಂತಕ್ಕೆ ಹೇಗೆಗೆ ಸುಭೇದಾರಿಯನ್ನು ವಹಿಸಿ

ಕೊಂಡ ನಂತರವೇ ಮಯಾವನು ಹುಗಳಿಯೋಜಿನ ಪ್ರೋತ್ಸಹಿಜ ಫರಂಗಿಗಳನ್ನು ವಿನಾಶಗೊಳಿಸಲಿಕ್ಕೆ ಸಜ್ಜಾದನು. ಸುಭೇದಾರನ ಮಗನೂ ಸೇನಾಪತಿಯೂ ಸೈನ್ಯಸಹಿತವಾಗಿ ಹೊರಟು ವರ್ಧಮಾನಕ್ಕೆ ತಲಃಪಿದರು. ಬಂಗಾಲದ ಸುಭೇದಾರನು ತಮ್ಮ ಹುಗಳೀಬಂದರವನ್ನು ಮುತ್ತಿರುತ್ತಿರುವನ್ನು ಕೇಳಿ, ಅಲ್ಲಿಯ ಪ್ರೋತ್ಸಹಿಜ ಫರಂಗಿಗಳು ಜಲವಧಿಂದ ಒಡಿ ಹೊದಾರೆಂದು ಮಾತ್ರಾಷಾಬಾದದ ಬಹದ್ದರಖಾನನು ಸಮಸ್ತ ಪರಿಳಾರೀ ನಾವು, ಡೋಣಿ ಮುಂತಾದವರುಗಳನ್ನು ಸಜ್ಜಿಗೊಳಿಸಿ, ಸುಂದರಬನದಲ್ಲಿ ತಳಪೂರಿಕೊಂಡು ಕುಳಿತನು. ಸುಂದರಬನದ ಕಡೆಯಿಂದ ಪ್ರೋತ್ಸಹಿಜರ ನಾವೆಗಳು ಚಲಿಸದಂತೆ ವ್ಯವಸ್ಥೆಯಾದ ಬಳಿಕ, ವರ್ಧಮಾನದಿಂದ ಸೇನಾಪತಿಯೂ ಬೇರೆ ಕಡೆಯಿಂದ ಸುಭೇದಾರನ ಮಗನೂ ಹುಗಳಿಯನ್ನು ಮುತ್ತಿರಿಕ್ಕೆ ಹೊರಟರು.

ಇದೇ ಸಮಯಕ್ಕೆ ಹಿಂದು ದಿನ ಫರಂಗಿಗಳು ಸಮ್ಮಾನದೊಳಿಗಿನ ಗೋಕುಲಬಿಹಾರಿಯ ವಾರನ್ನು ಆಕ್ರಮಿಸಿದರು. ಅವರ ಸೇಡು ತೀರಿಸುವದಕ್ಕಾಗಿ ಗೋಕುಲಬಿಹಾರಿಯೂ ಸಮ್ಮಾನದ ಫೌಜದಾರನೂ ಕೊಡಲೆ ಫರಂಗಿಗಳ ಹುಗಳೀಬಂದರವನ್ನು ಮುತ್ತಿರು. ಯಾವ ದಿವಸ ಹುಗಳಿಯನ್ನು ಅವರು ಮುತ್ತಿರಿಕ್ಕೆ, ಅದರ ಮರುದಿವಸವೇ ಉತ್ತರ ದಿಂದ ಬಂಗಾಲದ ಸುಭೇದಾರನ ಸೇನಾಪತಿಯೂ, ದಕ್ಕಿಣದಿಂದ ಸುಭೇದಾರನ ಮಗನೂ ಸಸೈನ್ಯವಾಗಿ ಬಂದು ಗೋಕುಲಬಿಹಾರಾದಿಗಳನ್ನು ಕೂಡಿಕೊಂಡರು. ಇದೇ ಕಾಲಕ್ಕೆ ಸುಂದರ ಬನದೊಳಿಗಿನ ಜಲಮಾರ್ಗಗಳನ್ನೆಲ್ಲ ಕಟ್ಟಿಮಾಡಿ ಬಹದ್ದೂರಪೂನನೂ ಹುಗುಳಿಯ ಕಡೆಗ ತನ್ನ ನಾವೆಗಳನ್ನು ಸಾಗಿಸಹತಿ ದನು. ಕ್ರ. ಶ. ಎಟ್ಟಿಂರಲ್ಲಿ ಪ್ರೋತ್ಸಹಿಜರ ಹುಗುಳಿದುಗೆ ವಸ್ತುವನ್ನು ಮೊಗಲರು ನಾಲ್ಕು ಕಡೆಯಿಂದ ವಸ್ತಿತಿ ದರು. ಪ್ರೋತ್ಸಹಿಜ ಪಾದಿಗಳ ಭಲನದಿಂದಲೂ ಫರಂಗಿಸೈನಿಕರ ಉತ್ಪಾತದಿಂದಲೂ ತ್ರಸ್ತರಾಗಿದ್ದ ಆ ಬಂಗಾಲ-ಬಿಹಾರ-ಷಿರಸಾಪ್ರಾಂತದ ಪ್ರಜೆಗಳು ತಾವಾಗಿ ಬಂದು ಸುಭೇದಾರನ ದಂಡಿನಲ್ಲಿ ಸೇರಲಾರಂಭಿಸಿದರು. ಬಹದ್ದೂರಪೂನನು ಸರಕಾರದ ಹಾಗು ಆ ಪ್ರಾಂತದ ಹಿಂದೂಮುಸಲಾತ್ತಾನ ವಣಿಕರ ನಾವೆಗಳಿಗಳನ್ನು ಕೂಡಿಸಿ ಹುಗುಳಿಯ ದುರ್ಗದ ಕಳಗೆ ಹಿಂದು ನಾವೆಯ ಸೀತುವನ್ನು ಸಿದ್ಧಪಡಿಸಿದನು. ಇದರಿಂದ ಫರಂಗಿಗಳ ಹಿಂದು ಒಳ

ಡೆಕ್ಕಿಯೂ ಕೂಡ ದುರ್ಗದಿಂದ ನೀರಲ್ಲಿಳಿಯದಾಯಿತು. ಹೀಗೆ ಇತ್ತು ಜಲದಾವರದಿಂದ ಬಹದ್ದೂರಪೊನ್ನೆ ಸ್ಥಳವಥಿದಿಂದ ಸುಭೇದಾರನ ಸೇನಾಪತಿಯೂ ಹುಗುಳಿಯನ್ನು ಸುತ್ತುಗಟ್ಟಿದರು.

ಮೋಗಲರ ಸೈನ್ಯವು ಮೂರು ತಿಂಗಳ ಗಟ್ಟೆ ಮುತ್ತಿಗೆ ಹಾಕಿ ಕೊಂಡು ಕುಳಿತರೂ, ಫಿರಂಗಿಗಳು ಆವರಿಗೆ ದಾದು ಕೊಡಲಿಲ್ಲ. ಮೂರು ತಿಂಗಳ ನಂತರ ಗೋಕುಲಬಿಹಾರಿಯ ಸೈನ್ಯಕ್ಕೆ ದುರ್ಗದ ಹಿಂದು ಆಯಕಟ್ಟಿನ ಸ್ಥಳವು ಹಸ್ತಗತವಾಯಿತು. ಹಿಂದು ಬುರುಜಿನ ಬಳಿಯಲ್ಲಿ ದುರ್ಗದ ಗೋಡೆಯು ಗಡಚಾಗಿರಲಿಲ್ಲ. ಅದನ್ನು ರಿತ ಗೋಕುಲಬಿಹಾರಿಯ ಸೈನ್ಯದವರು ಆ ಸ್ಥಳದಲ್ಲಿ ಎಷ್ಟೇ ಸುರಂಗೆಗಳನ್ನು ಹಿಮ್ಮೆಲೆ ಹಚ್ಚಿ ಆ ಗೋಡೆಯನ್ನು ಹಾರಿಸಬೇಕೆಂದರು; ಅದರಿಂದ ಬಾದಕಹನ ಸೈನ್ಯವು ಅಲ್ಲಿಂದ ಹಳನ್ನಗ್ಗಲಿಕ್ಕೆ ಅನುಕೂಲವಾಗುವಂತಿತ್ತು.

ಇದೇ ಕಾಲಕ್ಕೆ ಬಹದ್ದೂರಪೊನ್ನನ ಸೌಕಾಸೇನೆಯಲ್ಲಿ ಪ್ರೋತ್ಸಂಗಿಜರ ಹಿಬ್ಬಿ ಹೇಸ ವೈರಿಯು ಬಂದು ಸೇರಿಕೊಂಡಿದ್ದನು. ಅವನು ಬೇರೀ ಯಾರೂ ಆಗರದೆ, ಗೋವೆಯ ಪ್ರೋತ್ಸಂಗಿಜರ ಅತ್ಯಂತ ಭಲನದಿಂದ ರೀಗಿಗ್ಗಿಧಿದ್ದ ಹಿಬ್ಬಿ ಇಂಗ್ಲಿಷ್ ವ್ಯಾಪಾರಕ್ಕಾಗಿದ್ದನು. ಪ್ರೋತ್ಸಂಗಿಜರ ಪಾದ್ರಿಗಳು ಅವನ ಎರಡೂ ಕಣ್ಣಗಳನ್ನು ಕಿತ್ತಿ ಸಿಬಿಟ್ಟಿದ್ದರು! ಹುಗುಳೀ ದುರ್ಗವನ್ನು ಮೋಗಲಸೈನ್ಯವು ನಾಲ್ಕು ಕಡೆಯಿಂದ ಮುತ್ತಲಿಕ್ಕು, ಆ ಅಂಥ ವಣಕನು ಆದೇ ಸಮಯಕ್ಕೆ ವ್ಯಾಪಾರಕ್ಕಾಗಿ ಸಪ್ತಗಾರಮಳ್ಳಿ ಬರಲಿಕ್ಕು ಗಂಟೀಬಿದ್ದಿತು. ಆ ಇಂಗ್ಲಿಷನು ತನ್ನ ದೇಶದಲ್ಲಿ ದಂಡಾಳು ವಾಗಿದ್ದನು. ಸುರಂಗೆಗಳನ್ನು ನೆಟ್ಟು ಕಿಲ್ಲೆಗಳ ಭದ್ರವಾದ ಗೋಡೆಗಳನ್ನು ಹೀಗೆ ಹಾರಿಸಬೇಕಂಬದನ್ನು ಫಾಸ್ರೆಡೀಶದಲ್ಲಿ ಅವನು ಅಭ್ಯಾಸಿಸಿದ್ದನು. ಮಾರ್ಯಾಟನು ಆ ಅಂಥ ಇಂಗ್ಲಿಷ್ ದಂಡಾಳುವಿನ ನೆರವಿನಿಂದ ಸುರಂಗೆಗಳನ್ನು ಹಾರಿಸಲುದ್ದುಕ್ಕಾದನು. ಸುರಂಗಿನೆ ಎರಡು ಮೂರು ಪಟ್ಟಿಗಳು ವ್ಯಾಘರಾದದ್ದರಿಂದ, ಕಟ್ಟಿಕಡೆಗೆ ಆ ಕುರುಡ ಇಂಗ್ಲಿಷನು ಹಿಂದು ಬಹು ದೊಡ್ಡ ಸುರಂಗವನ್ನು ತೋಡಿದನು. ಆ ಸುರಂಗದಲ್ಲಿ ನೂರಾರು ಮಣಿಗಟ್ಟಿ ಮದ್ದನ್ನು ತುಂಬಿದರು. ಪಾರಣಭಯದಿಂದ ಯಾವ ಹಿಂಡೂ ಆಫ್ನಾ ಮುಸಲ್ಮಾನ ಶಿಪಾಯಿಯೂ ಆ ಸುರಂಗಕ್ಕೆ ಕೊಳ್ಳಿ ಕೊಡಲಿಕ್ಕು ಮುಂದರಿಯಲ್ಲಿಉಂಟಿದ್ದನು. ಕಡೆಗೆ ಸುಭೇದಾರನ ಕಾಲಾಳಿನೆ

ದಂಡನೆಶಿಗಿನ ಹಿಬ್ಬಿ ದೀಪ್ರಕಾರುದ ಗೌರವಣಾದ ಸೂತನ ಶಿವಾಯಿಯು ಸ್ವೇಚ್ಛಿಯಿಂದ ಆ ಸುರಂಗಕ್ಕೆ ಕೊಳ್ಳಿಯ ಕ್ಕೆಲು ಮುಂದರಿದನು.

ಸುರಂಗವು ಹಾರಿದ ಕೊಡಲೆ ನಾಲ್ಕು ದಿಕ್ಕಿನಿಂದ ಹಿಳಸುಗೆ ಬೇಕೆಂದು ಬಾದಕಾಹೀ ದಂಡು ಸಜ್ಜಾಗಿ ನಿಂತಿದೆ. ಆ ಸಮಯದಲ್ಲಿ ಆ ಸೂತನ ಕಾಲಾಳು ಹಳದಿಪುರದೊಳಿಗಿನ ದಂಡನ ಬೀಡನ್ನು ಪ್ರವೇಶಿಸಿ, ಮಯಾಳಿವನನ್ನು ಕಂಡನು. ಅವನು ಮಯಾಳಿವನನ್ನು ಹಿತ್ತಲಿಟ್ಟಿಗೆ ಚರೀದೊಯ್ಯಿ:—ಮಯಾಳಿವ, ನೀನು ನನ್ನನ್ನು ಗುರ್ತಿಸಲಾರೆಯಾ? ಎಂದು ಕೇಳಿದನು.

ತೀರ ಸಾಮಾನ್ಯನಾದ ಆ ಕಾಲಾಳು ತನ್ನನ್ನು ಹಾಗೆ ಏಕವಚನ ದಿಂದ ಸಂಬೋಧಿಸಿದ್ದನ್ನು ಕೇಳಿ ಮಯಾಳಿವನು ವಿಸ್ತೃಯಚಕಿತನಾಗಿ ನಿಂತು ಬಿಟ್ಟಿನು.

ಆಗ ಆ ಶಿವಾಯಿಯು ಮತ್ತೆ:—ಲಲಿತಾಹರಣದ ದಿನಸ ಗೌರೀ ಪ್ರರದ ಘಾಟನಲ್ಲಿ ನಿನ್ನಾರು ಭೇಟ್ಟಿಯಾಗಿದ್ದ ರೆಂಬದು ಸ್ವರಣದಲ್ಲಿದೆಯೇ? ಮಯಾಳಿವನು ಮತ್ತೊಮ್ಮೆ ಬೆರಗಾಗಿ:—ಸ್ವರಣವಿದೆ.

ನಾನು ಅದೇ ಆ ಸಂನಾಷಿಯು.

ಅವರು ತಾಷ್ಟಾ?

ಅಹುದು; ನಾನೇ ಅವನು. ನಾನು ಲಲಿತೀಯ ಸೋದರಮಾವನು; ವಿನೋದಿನಿಯ ಅಣ್ಣನು. ಹದಿನಾಲ್ಕು ವರ್ಷಗಳ ಹಿಂದೆ ಗಂಜಾಲಿಸ ಖರಂಗಿಪಾದಿಯು ಖಡ್ಡಹದಿಂದ ನನ್ನ ತರುಣ ಹೆಂಡತಿಯನ್ನೂ ವಿನೋದಿನಿಯನ್ನೂ ಬಲಾತ್ಮಾರದಿಂದ ಅವಕರಿಸಿಕೊಂಡೊಯ್ದನು. ನನ್ನ ಹೆಂಡತಿಯು ಆಗಲೆ-ಅಂದೇ ಆತ್ಮಹತ್ಯೆಯನ್ನು ವಾಡಿಕೊಂಡು ಮುಕ್ತಾದಳು; ಮತ್ತೊಮ್ಮೆ ನನ್ನ ತಂಗಿ ವಿನೋದಿನಿಯಾದರೂ ಆಗಲೆ ಸತ್ತುಹೋದಳಿಂದು ನಾನು ತಿಳಿದಿದ್ದೇನು; ಆದರೆ ಮೊನ್ನೆ ಆಗ್ರಾಹಲ್ಲಿ ವಿನೋದಿನಿಯನ್ನು ಪ್ರತ್ಯೇಕ್ಕ ಸೋಧುತ್ತಲೇ, ನನ್ನ ಪೂರ್ವಸಂಕಲ್ಪವು ಮರೈತು ಹೋಯಿತು. ಪೋತುರ್ವಗೀಜರ ಹುಗುಳಿಯನ್ನು ಸುಟ್ಟು ಸೂರೆಗೊಂಡು, ಅಲ್ಲಿಯ ಸ್ವರಾಸದಲ್ಲಿ ಸಂನಾಷಿಯಾದ ನಾನು ವಾಸಿಸಬೇಕೆಂದು ಯೋಚಿಸಿದ್ದೇನು; ಆದರೆ ವಿನೋದಿನಿಯ ಜಾರನು-ಮಿಂಡನು-ಇನ್ನೂ ಜೀವಂತನಿರುತ್ತಾನೆ. ಇಂದು ಹುಗಳೇ ದುರ್ಗವು ನಿಮ್ಮ ಕ್ಷೇವತವಾಗುವದು ಖಂಡತ; ಆದರೆ ನಾನು ಆ

ಕಾಲಕ್ಕೆ ಒದುಕ್ಕಿರೂಲಾರೆನು. ಮಯೂಖ, ಹಂದು ವೇಳಿ ನೀನು ಆ ನೀಡೆ ಗಂಜಾಲಿಸ ಪಾದ್ರಿಯನ್ನು ಇಂದಿನ ಯುದ್ಧದಲ್ಲಿ ಹಿಡಿದರೆ, ಆ ಕೊಡಲೆ ನಿನ್ನ ಕೈವಿಡ್ಲಿದಿಂದ ಅವನ ರುಂಡವನ್ನು ತುಂಡರಿಸಿ, ಅವನ ವೈರಕ್ತಿದಿಂದ ನೆನ್ನ ಚಿತ್ತಾಭ್ರಮಿಯನ್ನು ಸಮಾಖ್ಯಜನಗೋಳಿಸು! ನಿನ್ನ ನೀಡೆ ಕಕ್ಕಾನಾದ ಅನುಪನಾರಾಯಣನು ಮಾಡಿರುವನು. ನಿನಗೆ ಬೇಗನೆ ನಿನ್ನ ಜಹಗೀರು ಲಭಿಸುತ್ತದೆ, ಎಂದು ಹೇಳಿ, ಆ ಗೌರವಣದ ದೀಪ್ರಕಾಯದ ಶಿಪಾಯಿಯು ಮಯೂಖನ ಉತ್ತರವನ್ನು ನಿರ್ಬ್ರಹಿಸದೆ, ತನ್ನ ಕೆಲಸಕ್ಕೆ ಹೊರಟು ಹೋದನು. ಮುಂದೆ ಆಧ್ಯತ್ಮಾಸಿನಲ್ಲಿಯೇ ಸುರಂಗದ ಬಡು ಭೀಕರವಾದ ಸಪ್ತಾವಾಗಿ ಹುಗೀಯ ದುರ್ಗದ ಬುರುಜಾಗಳೂ, ಗೋಡೆ ಗಳೂ ಆಕಾಶದಲ್ಲಿ ಹಾರಬಿಟ್ಟವು! ಮತ್ತೆ ಎರಡು ಗಂಟಿಗಳಲ್ಲಿ ಹುಗೀ ಯೋಳಿನ ಪೋತುಗೀಜ ಶಕ್ತಿಯು ಸಮಾಧಿಹೊಂದಿತು!

ಬಿಜ್ಞಗತ್ತಿಯನ್ನು ಧರಿಸಿದ ಮಯೂಖನು ಹೆಚ್ಚೇ ತೈವದಿಂದ ಫಿರಂಗಿ ಪ್ರಥಾನನ ಪ್ರಾಸಾದದ ಬಳಿಗೆ ಹೋಗಿ ನೋಡುತ್ತಾನೆ, ಅತ್ಯಲ್ಲಿ ಸೈನ್ಯದಿಂದೊಡಗ್ಗೆದಿದ್ದ ಪೋತುಗೀಜ ದಷತತಿಯಾದ ದಿಸೋರ್ಯುನು ಇತ್ತೂ ಕಾದುತ್ತಲಿದ್ದಾನೆ. ವೋಗಲ ಸೈನ್ಯವೇ ನಾಲಕ್ಕು ಕಡೆಯಂದ ಏಬರುತ್ತಿದ್ದರೂ ದಿಸೋರ್ಯುನು ಕತ್ತಿಯನ್ನು ಕಳಗಿಟ್ಟು ಅವರಿಗೆ ಶರಣಾಗತಾಗಿಲ್ಲ; ಅವನು ಹಾಗೆ ಎಷ್ಟು ಹೊತ್ತಿನವರಿಗೆ ಕಾದಿಯಾನು? ಅಲ್ವಾವಕಾಶದಲ್ಲಿಯೇ ಹತವೀಯುಂನಾದನು.

ಪೋತುಗೀಜ ಫಿರಂಗಿ ಪಾದ್ರಿಗಳಲ್ಲಿ ಅಗ್ರಗಣ್ಯನಿದ್ದಂತೆ, ನೀಡಕನ ದಲ್ಲಿಯೂ ಶ್ರೀಪತಿನಾಗಿದ್ದ ಗಂಜಾಲಿಸನು ಜಲಪಥದಿಂದ ಪಲಾಯನ ಹೇಳಿ ಸುವದರಲ್ಲಿದ್ದನು. ಅಷ್ಟರಲ್ಲಿ ಮಯೂಖನ ಸೇನಾನಿಗಳು ಅವನನ್ನು ಸೀರೆ ಹಿಡಿದು ಮಯೂಖನಬಳಿಗೆ ಶರಿತಂದರು. ಕೊಡಲೆ ಮಯೂಖನು ಲಲತೆಯ ಮಾನನ ಸಂಕೇತದಂತೆ ಅವನನ್ನು ವಧಿಸಿ, ಅವನ ರಕ್ತಸಿಂಚನದ ಮೇಲೆ ಆ ಸಂನಾಖ್ಯಾಸಿಯ-ಕಾಲಾಳಿನ-ದೇಹದ ಚಿತ್ತಯನ್ನು ರಚಿಸಿದನು. ಸುರಂಗದ ರುಳಕ್ಕೆ ಕಮರಿ ಹೋಗಿದ್ದ ಆ ಸಂನಾಖ್ಯಾಸಿಯ ದೇಹವನ್ನು ಆ ಚಿತ್ತಯಲ್ಲಿ ಸೂಕ್ಷಿಸಿದರು. ಆದರಿಂದ ಆ ಬ್ರಾಹ್ಮಣನ ಅತ್ಯಕ್ಕೆ ಪರಲೋಕದಲ್ಲಿ ಚಿರವಾದ ಶಾಂತಿ-ಸಮಾಧಾನಗಳು ಉಭಿಂದ್ರನ ಅಲ್ಲಿ ಶಾಂತಿ ಜನ ರೀಲುರಣ ಅಂದುಕೊಂಡರು.

ಅಂದಿಗೆ ಬಂಗಾಲದೊಳಗಿನ, ಅದೇಕೆ ಇಡೀ ಹಿಂದುಸ್ತಾನದೊಳಗಿನ ಭಿರಂಗಿಗಳ ಉತ್ತರವಾತವು ಕಟ್ಟಾಯಿತು. ಆ ಪ್ರಾಂತದ ಪ್ರಜೆಗಳು ಸ್ಥಿರ ಸೌಖ್ಯದಿಂದ ಕಾಲರೂಪನೆ ಮಾಡಹತ್ತಿದರು.

ಉಪಸಂಹಾರ.

೨೨೦೫೯

ವಿಷವೆರೆವಗೆ ಹಾಲೆರೆ.

— ಗ್ರಂತಿ —

ಒಮ್ಮೆ ಗಾಲದ ಹಿಂದು ಅವರಾಹ್ಲಾ ಕಾಲದಲ್ಲಿ ಕ್ಷಮದ್ವಾದುದೊಂದು ಹೊಣೆಯು ಆಗ್ರಾದುರ್ಗದ ಸಮಿವದಲ್ಲಿ ಹಸರುಹುಲ್ಲುಗೆದ್ದೆಯ ಬಳಿಗೆ ಬಂದಿತು. ಆ ಹೊಣೆಯಲ್ಲಿ ಹಿಬ್ಬಿ ಅಂಬಿಗನ್ನೇ ಇಬ್ಬರು ಆಡಿಕೊಂಡಿಗಳೂ ಇದ್ದರು. ಆರೋಹಿಗಳಲ್ಲಿ ಹಿಬ್ಬಿನು ಗಂಡಸು; ಇನ್ನೊಬ್ಬಿ ಶು ಹಂಗಸು. ಆಗ ಆ ವುರುಷನು ಅಂಬಿಗನನ್ನು ಕೇಳುತ್ತಾನೆ:— ಭುವನ, ಸಮಾಧಿಯು ಎಲ್ಲಿರುತ್ತದೆ?

ಅಂಬಿಗನು ಯವುನಾತಟಾಕದೊಳಗಿನ ಹಳದಿವರ್ಣದ ಹುಲ್ಲಿನ ಹೈತ್ರದ ಕಡೆಗೆ ಬೊಟ್ಟುಮಾಡಿ ತೊರಿಸದನು. ಕೂಡಲೆ ಆರೋಹಿಗಳಿಬ್ಬರೂ ಇಂದು ಅತ್ತ ಕಡೆಗೆ ನಡೆದರು. ಆಗ ಸೂರ್ಯನು ಅಸ್ತ್ರಂಗತನಾಗುವ ದರಲ್ಲಿದ್ದನು ಆತನ ಹೀನ ಪ್ರಭೆಯ ಮಂದ ಮಂದ ಕಿರಣಗಳು ರಕ್ತವರ್ಣದ ಕಲ್ಲಿನಿಂದ ಕಟ್ಟಲ್ಪಟ್ಟ ಆಗ್ರಾದುರ್ಗದ ತಲೆಯ ನೇರಿನ ಕುಭ್ರ ಕಲ್ಲಿನಿಂದ ಕಟ್ಟಲ್ಪಟ್ಟ ಮತ್ತಮಸಿದೆಯ ಅತ್ಯುತ್ತ ಶುಭ್ರವಾದ ಗೋಪುರಗಳ ಮೇಲೆ ಸ್ವರ್ಣವರ್ಣದಿಂದ ರಂಜಿಸುತ್ತಿದ್ದವು. ಎತ್ತರವಾದ ನೆಲದ ನೇರಿನ ಹಸರುಮುಡಿದ್ದ ಹುಲ್ಲಿನ ಮಧ್ಯ ಪ್ರದೇಶದಲ್ಲಿ ಸಂಗಮರವರೀ ಕಲ್ಲಿನಿಂದ ನಿರ್ಮಿಸಲ್ಪಟ್ಟ ಹಿಂದು ಚಿಕ್ಕ ಸಮಾಧಿಯಾದಿತು. ಸಂಧಾರ್ಥಕಾಲದ ಫನ ಫನವಾದ ತೆರೆಗಳ ಮೂಲಕ ಯವುನಾನದಿಯ ನೀರಹನಿಗಳು ದಂಡಗೆ ಪುಟಿ ಪುಟಿದು ಬಹುಮಾರದ ಆ ಸಮಾಧಿಯ ಕೆಳಭಾಗಕ್ಕೆ ಚಿಮ್ಮುತ್ತಲಿವೆ. ಕುಭ್ರ ವಸನಾನೇಪ್ಪಿತನಾದ ಹಿಬ್ಬಿ ಪ್ರಾಧನು ಸಮಾಧಿಯನ್ನು ಆಲಿಂಗಿ ಕುಂತುಕೊಂಡಿದ್ದಾನೆ; ಹಾಗೂ ಆತನ ಹತ್ತುರವೇ ಮಲಿನನೇಷದ, ಕುಂದಿದ ಶರೀರದ ಹಿಬ್ಬಿ ಅಂಥರಮಣಿಯು ಕುಂತುಕೊಂಡು ನೀರವಾಗಿ ಕಣ್ಣೀರನ್ನು

ಸುರಿಸುತ್ತಲಿದ್ದಾಗೆ. ನೋಡಿಯ ಅಂಬಿಗನ್ನು ಆಡೊಹಿಗಳೂ ಅವರನ್ನು ಕಂಡು ದೂರದಲ್ಲಿಯೇ ನಿಂತುಕೊಂಡರು.

ಕೆಲ ಹ್ಯಾಣಿಗಳ ನಂತರ ಆ ಆಡೊಹಿ-ಪುರುಷನು:—ಭುವನೆ, ಅವರಾರು? ಎಂದು ಪ್ರಶ್ನಮಾಡಲು,

ಮಹಾರಾಜ, ಅವರಾರೆಂಬು ನನಗೆ ಗೊತ್ತಿಲ್ಲ, ಎಂದು ಅಂಬಿಗನ್ನು ಉತ್ತರವಿತ್ತನು.

ಅವ್ಯಾರ್ಥಿ ಆ ಆಡೊಹಿ-ರಮಣಯು ಆಡೊಹಿ-ಪುರುಷನ ಕಿವಿಯಲ್ಲಿ ಮೆಲ್ಲಿಗೆ ಹೇಳುತ್ತಾಗೆ:—ಹತ್ತರ ಹೊಗೆನವ ಕಾರಣವಿಲ್ಲ; ದೂರದಿಂದರೇ ನೋಡಿ ತರುಗೊಣ.

ಆದೇಕೆ? ಎಂದು ಪುರುಷನು ಹೇಳಲು,

ಅವರಾರೆಂಬುದರ ಗುರುತು ಹತ್ತಲಿಲ್ಲವೇ? ರಮಣಯೆಂದಳು.

ಇಲ್ಲ; ನನಗೆ ಅವರ ಗುರುತು ಹತ್ತಲಿಲ್ಲದು, ಎಂದು ಆ ತುಭ್ರ ವಸನಾಂಕತವಾದ ಪ್ರಾರ್ಥಘಟಕೆಯ ಕಡೆಗೆ ಓಳಮುಕವಾಗಿ ನೋಡುತ್ತ ಆ ಪುರುಷನು ಸುಧಿದನು.

ನೋಡಿದ ಕೂಡಲೀ ನನಗಿವರ ಗುರುತು ಹತ್ತಿತು. ರಮಣಯೆಂದಳು.

ಲಲಿಕಾ, ಅವರಾರು? ಚೇಗನೇ ಹೇಳಬಾರದೆ? ಪುರುಷನು ಪ್ರಶ್ನಮಾಡಲು,

ಮತ್ತಾರಿವರು? ಸ್ವತಃ ಶಿಕಾಜಕಾನ ಬಾದಕಹರೇ, ಎಂದು ಲಲಿತೀಯು ಮೆಲ್ಲಿನೆ ತಿಳಿದಳು.

ಇದೇ ಕಾಲಕ್ಕೆ ಆ ಪ್ರಾರ್ಥನೆ ಸಮಾಧಿಯ ಮೇಲಿನ ತನ್ನ ತಲೆಯ ನೈತಿಕದ್ದನು. ಕೂಡಲೀ ಆನ ಮುಖಮಂಡಲವು ಆ ಆಡೊಹಿ ಪುರುಷನಿಗೆ-ನಮ್ಮ ವಾಚಕರ ರಿಂದರಿಚಯದ ಬಾದಕಹನ ಮನಸಬಿದಾರನಾದ ಮಯಳಬಿನಿಗೆ ಕಾಣಿಸಿತು. ಮಯಳಬಿನೆ ವಿಸ್ತೃಯಭರದಿಂದ ಹಿಂದು ಸ್ತಾನದ ಸಾಮಾಜಿಕನಾದ ಆ ಶಿಕಾಜಕಾನ ಬಾದಕಹನ ಕಡೆಗೆ ನೋಡುತ್ತ ನಿಂತುಕೊಂಡನು. ಆಗ ಲಲಿತೀಯು-ಮಯಳಬಿನ ಹೆಂಡತಿಯು-ಗಂಡ ನನ್ನ ಕೂರಿತು:—ಮಹಾರಾಜ, ನಾನು ಬಾದಕಹದವರನ್ನು ಎಂದೂ ಕಣ್ಣಿಟ್ಟು ನೋಡಿರುವದಿಲ್ಲ. ಅನುವಾನದಿಂದಲೂ, ನಿವ್ಯ ಇವರ ನಣಾನವನ್ನು ಆಗಾಗ್ಗೆ ನನ್ನೆಡುರಿಗೆ ಮಾಡುತ್ತಿದ್ದದರಿಂದಲೂ ಇವರೇ

ಅವರೆಂದು ನಾನು ತಿಳಿದೆನು ನಾವು ಇಲ್ಲಿಯವರಿಗೆ ಬಂದ ಬಳಿಕ ಹಾಗೇಯೇ ಮರಳ ಹೋಗುವದು ಸರಿಯಲ್ಲ. ಸಮಾಧಿಯ ಬಳಿಗೆ ಹೋಗಿ, ಸಮಾಧಿಗೆ ಪ್ರೋಡಮಟ್ಟೆ ಹೋಗೆತಕ್ಕದ್ದು. ಬಾದರಹರವರು ಅಲ್ಲಿಂದ ಹೋರಿದು ವರೆಗೆ ನಾವು ಇಲ್ಲಿಯೇ ತುಸು ನಿಂತುಕೊಳ್ಳುತ್ತೀಣ, ಎಂದು ಸುಜಿದಳು.

ಅಷ್ಟರಲ್ಲಿ ಸಮಿಷಪದಲ್ಲಿಯೇ ಯಾರೋ ಹಳ್ಳೀ ಕರುಕಾರಣಪೂರ್ವ ವಾದ ಪದವನ್ನು ತಮ್ಮ ಕ್ಷೇಮಲ ಕಂರದಿಂದ ಮನೋಹರವಾಗಿ ಹಾಡುತ್ತಿರುವಂತೆ ಕೇಳಹತ್ತಿತು. ಆ ಸಂಗಿತಾಲಾವದಿಂದ ಅಲ್ಲಿದ್ದವರೆಲ್ಲರೂ ಹಂಡು ಬಗೆಯ ಅಂತಭಾರವನಾರೂಪ ರಜ್ಜುವಿನಿಂದ ಬಿಗಿಯಲ್ಲಿಟ್ಟರು ಎಲ್ಲರೂ ಸ್ತಂಭಿಸಿದ್ದಾಗಿ ನಿಂತು ಆ ಗಾಯಕನೆ ಗಾನವನ್ನು ಕೇಳಿತ್ತಿದ್ದಿರು.

ಬಾದರಹನೆಂತೂ ಆ ಸಂಗಿತ ಧ್ವನಿಯನ್ನು ಕೇಳಿ ಬೆರಗಾಗಿ ಹೋದನು ಕೂಡಲೇ ಅವನು ಈತ ಸ್ಥಳದಿಂದ ಎದ್ದುನಿಂತನು. ಆಗ ಮಯಂಬಿನು ಬಾದರಹನೆ ಎದುರಿಗೆ ಹೋಗಿ ಅವನಿಗೆ ಮುಜುರೆಮಾಡಿ ಅಭಿವಂದಿಸಿದನು. ಬಾದರಹನು ವಿಷಣ್ಣುವದನದಿಂದ ಮಯಂಬಿನನ್ನು ಕುರತು:— ಗಾಯನವನ್ನು ಮಾಡುತ್ತಿದ್ದವನು ನಿನೇ ಏನು? ಎಂದು ಕೇಳಲು,

ಮಯಂಬಿ:— ಅಲ್ಲ; ಜಹಾಂವನಾ, ನಾನ್ನಲ್ಲ.

ಬಾದರಹ:— ಹಾಗಾದರೆ ಗಾಯನಮಾಡುತ್ತಿದ್ದವರಾರು?

ಮಯಂಬಿ:— ನಾನರಿಯೆನು; ಆಚೆಬಿದಿಗೆ ಯಾವನೋ ಗಾಯ ಕನು ಹಾಡುತ್ತಿರುವ ಹಾಗಿದೆ.

ಬಾದರಹ:— ಮನಸಬಿಧಾರ, ಗಾಯಕನು ಹಾಡುವ ಹಾಡು ಯಾವ ಭಾಷೆಯದು?

ಮಯಂಬಿ:— ಜನಾಬ ಆಲಿ, ಇದು ಬಂಗಾಲೀಭಾಷೆಯ ಹಾಡು.

ಬಾದರಹ:— ಗಾಯಕನೆ ಸ್ವರವು ಬಹು ಮನೋಹರವಾಗಿರುತ್ತದೆ.

ಅವನನ್ನು ನನ್ನೆಡೆಗೆ ಕರೆತರುವೆಯಾ?

ಕೂಡಲೇ ಮಯಂಬಿನು ಹಿಂದಕ್ಕೆ ಹೋರಳಿ ಲಲಿತೀಯ ಕಡೆಗೆ ನೋಡಿದನು. ಬಾದರಹನೇ ಸಹಜವಾಗಿ ಅತ್ಯ ನೋಡಿದವನೇ:— ಮನಸಬಿಧಾರ, ನಿನ್ನೊಡನೆ ಬಂದಿರುವ ಈ ರಮಣೆಯು ಯಾರು? ಎಂದು ಪ್ರಶ್ನೆ

ಮಾಡಲು,

ಮಯೂರಿನು ಅವನತ ಮುಖದಿಂದ:—ತಹಾನೆತಹಾ, ಇವಳು
ನನ್ನ ಹೆಂಡತಿ, ಎಂದಂದನು.

ಅದಕ್ಕೆ ಬಾದಕಹ:—ಮನಸಬದಾರ, ನಿನ್ನ ಹೆಂಡತಿಯು ಇಲ್ಲಿ
ಗೇಕೆ ಬಂದಿರುತ್ತಾ ಈ?

ಮಯೂರಿ:—ಹಜರಕ್ ಬಾದಕಹ ಬೇಗಮರ ಸಮಾಧಿಗೆ
ಪ್ರಾಣಮುಟ್ಟು ಹೋಗೇವ ಸಲುವಾಗಿ.

ಬಾದಕಹ:—ಹಾಗಾದರೆ ಅವಳಿಗೆ ಹತ್ತರ ಬರಲಿಕ್ಕೆ ತಿಳಿಸು. ಅವ
ಳನ್ನ ನಮ್ಮ ಗುಲ್ಲರುವಳ ಹತ್ತರಿಸಿ, ನೀನು ಆ ಗಾಯಕನನ್ನು
ಹುಡುಕಿ ಕರಕೊಂಡು ಬಾ.

ಆಗೆ ಮಯೂರಿನ ದೃಷ್ಟಿಯು ಜೀರ್ಣ-ಶೀರ್ಣಕಾಯದ, ಮಲಿನ
ವೇಷದ ಹಾಗು ದೃಷ್ಟಿವಿಹೀನಳಾದ ಆ ರಮಣೀಯ ಕಡೆಗೆ ಹೊರಳತು. ಅವ
ಳನ್ನ ದೃಷ್ಟಿಸಿದ ಕೂಡಲೆ ಅವನ ಎದೆಯಲ್ಲಿ ಧಸ್ವಿಂದಿತು. ಅವಳ ಸಂಬಂಧದ
ಹಿಂದಿನ ಎಲ್ಲ ವೃತ್ತಾಂತವೂ ಹೆಮ್ಮೆಲೆ ಅವನ ಕಟ್ಟಿಗೆ ಕಟ್ಟಿದುತ್ತಾ
ಯಿತು. ಈ ನೊದಲೇ ಆ ಕುರುಡೆಯು ಅಲ್ಲಿ ಎದ್ದು ನಿಂತಿದ್ದ ಈ. ಅವಳ
ಮಣಿನ ಗೊಡಿನಂತಹ ದೃಷ್ಟಿವಿಹೀನ ಕಣ್ಣಗಳು ಸ್ವರಿಸಹತ್ತಿದ್ದವು.
ಬಹುದೂರ ಶಿಂಗತ್ತ ಬಂದ ಕುದುರೆಯ ಹಾಗೆ ಅವಳು ಧಸ್ವಿ ಧಸ್ವಿಂದು
ಕಾಪುಷೇಚಾಫಸಗೆಯ್ಯಾಲಾರಂಭಿಸಿದ್ದ ಈ. ಮಯೂರಿನು ಯಾವಾಗೆ ಬಾದ
ಕ್ರಿಂತಿನೊಡನೆ ಮಾತಾಡಹತ್ತಿದನೊ ಆಗಿನಿಂದಲೇ ಆ ಅಂಥೆಯು ಎದ್ದು
ನಿಂತು ಆ ಭಾವಣವನ್ನು ಆಲಿಸಿ ಕೇಳಹತ್ತಿದ್ದ ಈ. ಮಯೂರಿನ ದನಿಯು
ಆ ಕುರುಡೆಯ ಕಿವಿಯನ್ನು ಪ್ರವೇಶಿಸಹತ್ತಿದಂತೆ, ಅದು ಅವಳನ್ನು
ಕಿತಲ್ಲಿ ಕೊಡಗೊಡದಾಯಿತು; ನಿಂತಲ್ಲಿ ನಿಲ್ಲಗೊಡದಾಯಿತು. ಅವನು
ಬಾದಕಹನೊಡನೆ ಮಾತಾಡುತ್ತಿರುವ ವರಿಗೆ ಅವಳು ಹೇಗಾದರೂ
ಮಾಡಿ ಅಲ್ಲಿ ಸುವ್ಯಾನೆ ನಿಂತುಕೊಂಡಿದ್ದ ಈ. ಆ ಅಂಥ ಗುಲ್ಲ
ರುವಳು ನಡುವೇ ಏನೆನ್ನೊ ಮಾತಾಡಲಿಕ್ಕೆ ಉತ್ತಮಕಳಾಗಿದ್ದ ಈ.
ಆದರೆ ಬಾದಕಹನ ಭಾವಣಕ್ಕೆ ವ್ಯತ್ಯಯಗೊಳಿಸುವದು ತರವಲ್ಲಿಂದ
ಅವಳು ತುಸ ತಡೆದಈ. ಅಷ್ಟರಲ್ಲಿ ಅವರ ಸಂಭಾವಣವು ಚಟ್ಪಾಗಲು,
ಗುಲ್ಲರುವಳು ಹೆಚ್ಚೇ ಅವಸರದಿಂದ ಮಯೂರಿನನ್ನು ಕುರಿತು:—ನನ್ನ

ಪ್ರಯ ಆರಾಧ್ಯದೇವತೆಯೇ! ನಿನ್ನ ರೂಪರಾಶಿಯಲ್ಲಿ ಇಹೊಂದು ಕಾರಿ ಷ್ಟ್ಯಾವು ನೇಲಸಿರುವದೆಂದು ಸನಗೆ ತಿಳಿದರಲ್ಲ; ಈಗ ಆದು ನನ್ನ ಸಂಪೂರ್ಣ ಅನುಭವಕ್ಕೆ ಬಂದಂತಾಯಿತು. ದೇವಾ, ನೀನು ಮತ್ತೆ ನನ್ನ ಬಳಗೇಕೆ ಬಂತೆ? ಎಂದು ಪ್ರಶ್ನಾ ಮಾಡಿದ್ದು.

ಮಂಯಾಖಿನು ವಿಸ್ತೃತನೂ ಸ್ತುಂಭಿತನೂ ಆಗಿ ನಿಂತು ಬಿಟ್ಟುನು. ಗುಲ್ಲಾರುಖಳ ತಲೆಯನೇಲಿನ ಸೆರಗು ಗಾಡಿಯಿಂದ ಜಾರಿಹೋಯಿತು ಕೂಡಲೆ ಬಹು ದಿನಗಳಿಂದ ಎಣ್ಣೆ-ನೀರುಗೆಷನ್ನು ಕಾಣದ ಆವಳ ಆ ಉದ್ದನ್ನ ಕೂಡಲುಗೇಳು ರಕ್ತಹೀನ-ಜ್ಯೋತಿಹೀನತೆಗಳಿಂದ ಚಿಳುಪ್ಪರಿದ ಮುಖಮಂಡಲದ ಮೇಲೆ ಹಾರಿ ಹಾರಿ ಬರಹತ್ತಿದವು. ಆಗ ಆ ಅಂಥಳು ಮತ್ತೆ:-ದೇವಾ! ಅಂಥ ಕಾರಮಯವಾದ ಜಗತ್ತಿನಲ್ಲಿ ನಿನೇ ನನ್ನ ಶ್ರೇವ್ರಾ ಜ್ಯೋತಿಯು; ಹಗಲ ದೀವಷ್ಟೆಯು! ನಿನ್ನ ಸುಂದರಮೂರ್ತಿಯು ನನ್ನ ದೃಷ್ಟಿಕ್ಷತ್ವಿಹಿನೆಗಳಾದ ಕಣ್ಣದುರಿನಲ್ಲಿ ಯಾವಾಗಲೂ ಚಿತ್ರಿತವಾಗಿರುತ್ತದೆ; ಆದರೆ ದೇವಾ, ನೀನು ನನ್ನ ಹತ್ತರ ಮಾತ್ರ ಬರಬೇಡ. ದೂರದಲ್ಲಿಯೇ ಇರು ನಿನ್ನ ಕಾಲಸಪ್ತಾವನ್ನೂ ದಸಿಯನ್ನೂ ಕೇಳುತ್ತಲೆ ನನಗೆ ಉನ್ನಾದವೇ ಉಂಟಾಗುತ್ತಿದೆ, ಎಂದಂದ್ದು

ಆಗ ಬಾದಕಹನು ಗುಲ್ಲಾರುಖಳ ಕೆವಿಯಲ್ಲಿ ಮೇಲ್ಲಿಗೆ ಪನ್ನೋ ಹೇಳಿದನು. ಅದನ್ನು ಕೇಳಿ ಗುಲ್ಲಾರುಖಳು ಹಷ್ಣಭರದಿಂದ ನಡುಗೆಹತ್ತಿದ್ದು; ಹಾಗು ಆವಳು:-ಎಲ್ಲಿ? ನೀನು ಎಲ್ಲಿರುತ್ತೀ? ಎತ್ತು ಚಡೆಗೆ ನಿಂತಿರುತ್ತೀ? ಎಂದೆನ್ನತ್ತು ತನ್ನ ಎರಡೂ ಕೈಗೆಷನ್ನು ತಾಚಿ, ಮತ್ತೆ:—ನಿನ್ನ ನೊಮ್ಮೆ ನೊಡಬೇಕಿಂದಿರುತ್ತೀನೇ ಕಣ್ಣರುವ ವರಿಗೂ ನಾನು ನಿನ್ನನ್ನು ಕಾಣಲಿಲ್ಲ. ಈಗ ನಿನ್ನನೊಮ್ಮೆ ಮಂಟ್ಟಯಾದರೂ ನೊಡುತ್ತೀನೇ. ತಂಗೀ, ಲಲಿತಾ, ನನ್ನ ಸ್ವರ್ಕದಿಂದ ನಿನ್ನ ಪತಿಯಂತೆ ನಿಸಗೂ ಆಷವಿತ್ತ ತೆಯೆನಿಸುವದೇನು?

ಬಾದಕಹನು ನಡುವೇ ಬಾಯಿಹಾಕಿ: — ಮನಸಬದಾರ, ಗುಲ್ಲಾರುಖಳು ನಿನ್ನ ಹೆಂಡತಿಗೆ ಭೇಟ್ಟಿಯಾಗಬೇಕೇಂದಿರುತ್ತಾಂ; ನಿನ್ನ ಹೆಂಡತಿಯನ್ನು ಅಪ್ಪಿಕೊಳ್ಳಬೇಕೇಂದಿರುತ್ತಾಂ, ಎಂದು ತಿಳಿಸುತ್ತಿರಲು,

ಲಲಿತೆಯು ಮಂಯಾಖಿನ ಅನುಮತಿಯ ದಾರಿಕಾಯುತ್ತ ನಿಲ್ಲದೆ, ಗುಲ್ಲಾರುಖಳ ಬಳಗೆ ಧಾವಿಸಿ ಬಂದ್ದು. ಆವಳ ಕಾಲಸಪ್ತಾ ಕೇಳಿ ಗುಲ್ಲಾ

ರುಖುಳು ಎರಡು ಹೆಚ್ಚೆ ಮುಂದೆ ನಡೆದು ಬಂದಳು. ಶೂಡಲೆ ಅವರು ಹಿಬುರನೆನ್ನಿಬ್ಬರು ತೆಕ್ಕೆಬಿಮ್ಮೆ ಗಾಥಾಲಿಂಗನದಲ್ಲಿ ನಿಮಗ್ನಿರಾದರು! ಬಾದಕಹನು ಬೇರೆ ಕಡೆಗೆ ವೋರೀ ತಿಪ್ಪಾವಿ ನಿಂತುಕೊಂಡನು. ಮಯಾಖಿನು ಹಂದು ಬಗೆಯ ಆಕಲ್ಪನೀಯ ಆವೇಗಭರದಿಂದ ವೋರೀತೆಗ್ಗಿ ಸಿಕೆಂದು ನಿಂತುಬಿಟ್ಟಿನು.

ಎಷ್ಟೋ ಹ್ಯಾಂಗೆಳ ಮೇಲೆ ಮಯಾಖಿನಿಗೆ ಬಾದಶಹನ ಆಜ್ಞೆಯು ನೆನಪಿಗೆ ಬಂದಿತು. ಶೂಡಲೆ ಅವನು ಆ ಗಾಯಕನನ್ನು ಹುಡಕ ಹೊದನು. ಆಗಾರದೊಳಗೆ ಈಗ ತಾಜಮಹಾಲು ಕಟ್ಟಲ್ಪಟ್ಟರುವ ಸ್ಥಳದಲ್ಲಿ ಆ ವೇದಲು ಶೃಂಕಾಚಾಫಿದಿಕ ವಿಸ್ತೃತವಾದ ಬ್ಯಿಲು ಪ್ರದೇಶವಿತ್ತು. ಆ ಹುಲ್ಲುಪ್ರದೇಶದ ಹಂದು ಕಡೆಗೆ ಹಿಬು ಸೊರಗಿ ಸಾಯಲಿಕಾಂಡಿನಾನೆನು ಬಿದ್ದುಕೊಂಡಿದ್ದು, ಅವನೇ ಹಾಗೆ ಮನೋಹರವಾಗಿ ಹಾಡುತ್ತಿದ್ದನು. ಮಯಾಖಿನು ತೀರ ಅವನ ಹತ್ತಿರಕ್ಕೆ ಹೋಗಿ:—ಮುದುಕಾ, ಇಲ್ಲಿ ಬಿದ್ದುಕೊಂಡು ಹೀಗೇಕೆ ಹಾಡುತ್ತಿರುವೆ? ಎಂದು ಪ್ರಶ್ನಾವಾಡಿದನು.

ಆ ಮುದುಕನು ಶುದ್ಧವಾದ ಬಂಗಾಲೀ ಭಾಷೆಯಲ್ಲಿ:—ಅವ್ವಾ, ನಾನು ಏಳಲಾರೆನು; ನಡೆಯಲಾರೆನು. ಹೀಗೆ ಗಟ್ಟಿಗಟ್ಟಿಯಾಗಿ ಹಾಡಿದರೆ ಅದನ್ನು ಕೇಳಿ ಯಾಬಾದರೂ ಬಂದು ನನ್ನನ್ನು ಕರೆದೊಯಾದ್ದರಿಂದು ತಿಳಿದು, ದೇವರ ನಾಮವನ್ನು ಹಾಡುತ್ತಿದ್ದೆನು.

ನಿನು ಎಲ್ಲಿಗೆ ಹೋಗೆಬೇಕಾಗೆ ರುತ್ತದೆ?

ಸಮಾವದ ಆ ಸಮಾಧಿಯ ಬಳಿಗೆ.

ನಿನ್ನನ್ನು ಅಲ್ಲಿಗೆ ಕರೆದೊಯ್ಯುವ ಸಲುವಾಗಿಯೇ ಬಂದಿರುತ್ತೇನೆ, ಎಂದವನೇ ಮಯಾಖಿನು ಆ ವಿಕಲಾಂಗನನ್ನು ಹೆಗೆಲಮೇಲೆ ಹೊತ್ತುಕೊಂಡು ಬಾದಶಹನ ಎದುರಿಗೆ ತಂದು ಇಟಿಸಿದನು. ಶೂಡಲೆ ಆ ಉನಿನು ತನ್ನ ಮಲಿನ ವಸ್ತುದೊಳಗೆ ಅಡಗಿಸಿಟ್ಟಿದ್ದ ಹಂದು ಉಂಗುರವನ್ನು ತೆಗೆದು ಮಯಾಖಿನೆ ಕ್ರಿತ್ತಿನು. ಮಯಾಖಿನು ಆ ಪಚ್ಚದುಂಗುರವನ್ನು ಬಾದಶಹನ ಕಡೆಗೆ ಕೊಟ್ಟಿನೆ.

ಅದನ್ನು ಚಂಡು ಬಾದಶಹನು ವಿಸ್ತುಯಚಕಿತನಾಗಿ:—ಕಾಫರಾಕ್ಕಿರ, ನಿನು ಸವ್ಯಾಗಾರವಾದ ಆ ಸೈನ್ಯನ ಚೈತನ್ಯದಾಸನಲ್ಲನೆ?

ఆహుదు మహారాజ. బాదతకరేడెయల్లి షందిష్ట ప్రాథమినే మాడికోళ్ళువ సలువాగి బందిరుత్తే నే.

అదమనేయల్లి నమ్మిన్న కాణబకుదిక్కల్లి?

మహారాజ, తమ్మిన్న, ఇల్లియే కాణవదు తక్కుద్దీందు గోవిందను నన్నెన్న ప్రేరిసిదను.

ఫకీర, నినగేను బేకు?

మహారాజ, నన్న గురువు నిమ్మ సేటయాళాగిరుత్తానే. దయ మాడి అవనన్న ముక్క గోలిసబేకు..

ఆగ మమతాజ-తు-మహల ఆరజ మంద వాణి బేగమేయ జగద్దిఖాత “తాజమహాల” సమాధియఁ గోధగేళన్న కట్టువ శేలసవు నడెదిత్తు. ఎషేళ్ళజన ఫిరంగి కైదిగెళు దారదింద మణ్ణ బుట్టగేళన్న హైత్తుతందు హాకుత్తిద్దరు. చ్ఛిత్వదాసను ఆ ఫిరంగి కైదిగేళల్లియ ఛబ్బన కాపెగ బొట్టుమాడి లైరిసి, బాద తకనన్న కురతు:—మహారాజ, ఇవనే ఆ నన్న గురువు, ఎందు కోఱదను. కూడలే మయూబిను బాదతకన ఆదేకప మేరిగి అవనన్న ఆల్లిగె కరెతందను. లొనకాయద ఆ చ్చీరాగియన్న శండ ఆ ఫిరంగి కైదియు థరగెట్ట నడుగెక్కత్తిదను! ఆగ చ్ఛిత్వ ను అవనిగె ప్రోడమట్టు:—సద్గురై! షందానేశండు దల్లి పదభూతనాగిద్ద ఈ తిష్ణనిగె నిజవథవన్న నినే రిసిరుత్తీ. ఆదుదరింద నిను నన్న పరమ గురువాగిరుత్తీ. లో! బాదతకరవర హుళుమిన మేరిగి ఇందినింద నిను ఈ వారారదింద ముక్క సాగిరుత్తీ. ఎందు కోఱ ఆవనిగె మంకై మైత్త మట్టును.

కూడలే బాదతకను మయూబినిగె సంజ్ఞ మాడిదను. మయూబిను ఆ ఫిరంగియ కృతీంళగిన బేడిగేళన్న తెగేదౌగెదను. అదన్నెల్ల శండు ఆ ఫిరంగియు బెరగాగి బేస్తనెంతే నింతుబిట్టును!

అవ్వరల్లి యమునాతిరదింద బసు దైశ్శ గొళియు చిసితు. ఆదరింద మళు-మణ్ణగళూ హుల్లు-శంటిగేళు కారి బందు స్ఫుజు

ವಾದ ಆ ಸಂಗಮರವರೀ ಸಮಾಧಿಯ ಮೇಲೆ ಬಿಡ್ಡುಕೊಂಡವು. ಭಾದ ಶಹನು ಮತ್ತೆ ಆ ಶಿಲಾಮನಯ ಸಮಾಧಿಯನ್ನು ಆಲಿಂಗಿಸಿಕೊಂಡು ಕುಡಿತನು. ಅವನ ಹಿಮ್ಮುಗ್ಗೆ ಲಿನಲಿ ಗುಲ್‌ರುಖ ಹಾಗು ಲಲಿತೀಯರು ನೋಳಿಕಾಲೂರಿ ಕುಟಿತರು. ಅವರನ್ನು ಕಂಡು ಮಯೂಖಿನೂ ಅದರಂತೆ ಕುಡಿತು, ಸಮಾಧಿಗೆ ತಲೆಹಚ್ಚಿ ಪ್ರೋಡಮಟ್ಟನು. ಆ ಬಂಧಮುಕ್ತ ಫಿರಂಗಿಯು ಇದನ್ನೆಲ್ಲ ಟಿಕಮಕ ನೋಡುತ್ತ ಲೇ ಇದ್ದುನು. ಕಡೆಗೆ ಅವನ್ನು ತನ್ನ ಧರ್ಮಪದ್ಧತಿಯ ಮೇರಿಗೆ ಬೋಗ್ಗಿ ಆ ಸಮಾಧಿಗೆ ಪ್ರೋಡಮಟ್ಟನು.

ಆ ಬಂಧಮುಕ್ತ ಕ್ಯಾಡಿಯು ಪೋರ್ಚುಗ್‌ರೆಜ ಫಿರಂಗಿ ಪಾದಿಯಾದ ಅಲ್‌ಭಾರೇಜನು! ಅವನೇ ಸಪ್ತಗ್ರಾಮದಲ್ಲಿ ಮಯೂಖಿನನ್ನು ಆಹುಗೊಳಿಸಿದ್ದುನು! ಹಂಗಳಿಯಲ್ಲಿ ಚೈತನ್ಯದಾಂಶನನ್ನು ಚಕ್ರಕ್ಕೆ ಕಟ್ಟಿಸಿ ತಿರಿಸಿ ಅವನ ಮೈಯ ಎಲುವುಗಳನ್ನೆಲ್ಲ ಪ್ರುಡಿ ಪ್ರುಡಿ ವಾಡಿದ ಮಹಾತಯ ನಾದರೂ ಅವನೇ!!

ಪರಧಮುದರವರು ನಮಗೆ ಎನ್ನ ಬಗೆಯಾಗಿ ವಿಷವೆರೆದರೂ ಅವರಿಗೂ ಹಾಲೆರೆವುದೇ ನಮ್ಮ ಹಿಂದೂಧರ್ಮದ ಅರ್ಥಂತ ಶ್ರೀನೃತಾದ ತತ್ವವು ಜಗತ್ತಿನೋಳಿಗಿನ ಅನ್ವೇಯಾವ ಧರ್ಮದವರಲ್ಲಿಯೂ ಈ ತತ್ವವು ಹೀಗೆ ಕಾರ್ಯತಃ ಗೋಚರಣಾಗೆದು.

ನಂಬ್ರೋಣಿ



